

ವೈಜ್ಞಾನಿಕ ಅಥವಾ ನಿಂದಕರೆನದವಳಿ

ಗಬಿಗೆಯ್ಯಾ ಕುಳ್ಳಿಯ್ಯಾ ಹೊನ್ನಾಶ್ವರಮಾರ್ತ



ಪುಸ್ತಕದ್ವಾರೆ ಪೀಠಿಕೆ : ಪುಸ್ತಕ - ೬

ರಿಚರ್ಡ್ ಬ್ರಿನ್‌ಲಿ ಕೆರನ್‌ ಕೃತ

ಮೋಹಿನೀ

ಅಥವಾ

ನಿಂದಕರ ನಡವಳಿ

ನಾಟಕ

ಗೌಡಿಗೆಯ್ಯ ಹುಳ್ಳಿಯ್ಯ ಹೊನ್ನಾಪುರಮತ



ಕರ್ನಾಟಕ ವಿದ್ಯಾವಿಧಿಕ ಸಂಸ್ಥೆ, ಧಾರವಾಡ

ಮೊಇನಿ ಅಥವಾ ನಿಂದಕರ ಸದಸಳಿ :

ರಿಚರ್ಡ್ ಬಿನ್ಸ್‌ಲಿ ಶಿರಿದನ್ ಆವರ ಮೂಲ ಇಂಗ್ಲಿಷ್ ನಾಟಕದ ರೂಪಾಂಶ :

ಗಡಿಗೆಯ್ಯ ಹುಜ್ಜೆಯ್ಯ ಹೊನ್ನಾಪುರಪುರ

ಕನಾಟಿಕ ವಿದ್ಯಾವಧ್ಯಕ ಸಂಖ್ಯ, ಧಾರವಾದ



ಅಧಿಕ ನೆರವು : ಕನಾಟಿಕ ರಾಜ್ಯ ಸರಕಾರ



MOHINEE Athavaa NINDAKARA NADAVALI :

Kannada Adoption of Richard Brinsley Sheridan's

English Play 'The School for Scandal' by

Gadigeyya Huchchayya Honnapurmath

Published in 1985 by

Siddhaling Pattanshetti

Secretary,

Karnatak Vidyavardhak Sangha, Dharwad - 1

© Karnataka Vidyavardhak Sangha, Dharwad

Pages : 150

Copies : 5000

Printed at

Lalita Mudralaya, Market, Dharwad - 1

ಮೊದಲ ಮಾತು

ಕ್ರಿ. ಕ. ೧೯೭೦ ರಲ್ಲಿ ಸಾಫಿತೆಗೊಂಡ ಕನಾಟಕ ವಿದ್ಯಾವಧಕ ಸಂಘವು ಕನಾಟಕದ ಅತ್ಯಂತ ಪಾರಚೇಸಾದ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಜೀವನದಲ್ಲಿ ಕನ್ನಡ ಜನನಾಡಿಯನ್ನು ಮಿಡಿದ ತುಂಬ ಮಹತ್ವದ ಸಂಸ್ಥೆಯಾಗಿದೆ. ಕನಾಟಕದ ಅನೇಕ ಬರಹಗಾರರು ಕವಿಗಳು ಸಾಮಾಜಿಕ ಕಾರ್ಯಕರ್ತರು ಈ ಸಂಸ್ಥೆಯಿಂದ ಸ್ನಾತೀಕ ಪಡೆದು, ಹೆಸರು ಪಡೆದು ನಾಡಿನ ತುಂಬ ತಮ್ಮ ಕಾರ್ಯಕ್ರೋತ್ತರವನ್ನು ವಿಸ್ತರಿಸಿಕೊಂಡಿದ್ದಾರೆ.

ತನ್ನ ಹುಟ್ಟಿನಾರಭ್ಯಾದ ಕನಾಟಕ ವಿದ್ಯಾವಧಕ ಸಂಘವು ಕನ್ನಡ ಭಾಷೆ ಹಾಗೂ ಸಾಹಿತ್ಯದ ಬೆಳವನೆಗಾಗಿ ಅವಿರತವಾಗಿ ಶ್ರಮಿಸುತ್ತು ಬಂದಿದೆ. ಹಲವಾರು ಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲುಪಡೆಯಿಂದಿಗೆ ಧಾರವಾಡವನ್ನು ಕೇಂದ್ರ ವನ್ನಾಗಿ ಇಟ್ಟುಕೊಂಡು ಸಮಸ್ತ ಕನಾಟಕದ ಲೇಖಕರನ್ನು, ವಿಚಾರವಂತರನ್ನು ಒಂದುಗೂಡಿ ಬೆಳಕಿಗೆ ತರುವ ಕಾರ್ಯವನ್ನು ಸಂಘವು ಮೊದಲಿಂದ ನಿಯಮಿತವಾಗಿ ವಾಡುತ್ತು ಬಂದಿದೆ.

ಕನ್ನಡ ಬರಹಗಾರರ ಬರಹಗಳನ್ನು ಕಟ್ಟಿ ಅವರಿಂದ ವಿವಿಧ ವಿಷಯಗಳನ್ನು ಕುರಿತು ಗ್ರಂಥಗಳನ್ನು ಬರೆಸಿ ಅಥವಾ ಸ್ವಚ್ಚಾರಣೆಯನ್ನು ಪರಿದಿಷಿ ಗ್ರಂಥ ರಚನೆಗೆ ಪ್ರೀತಾರ್ಥಕ ನೀಡಿ ತನಕ್ಕುಲಕ ಮೂಡಿಬಂದ ಕೃತಿಗಳನ್ನು ತುಂಬ ಪರಿಶ್ರಮದಿಂದ ಪ್ರಕಟಿಸಿ ಅವರಗಳನ್ನು ನಾಡಿನ ತುಂಬ ಹರಡಿದ್ದ ಕನ್ನಡಾಭಿಮಾನಿಗಳಿಗೆ ತಲುಪಿಸುವ ಮಹತ್ವದ ಜಾರಿತಿರುತ್ತದೆ ಹೊಣೆಗಾರಿಕೆಯನ್ನು ಸಹ ಸಂಘವು ನಿರ್ದಿಷ್ಟಿಕೊಂಡು ಬಂದಿದೆ.

ಈ ನಿಟ್ಟಿನಲ್ಲಿ ಸಂಘವು ಸಾಹಿತ್ಯಕ ಜಗತ್ತಿನಲ್ಲಿ ಬಹುಕಾಲ ಉಳಿಯುವಂಥ ನೂರಾರು ಪ್ರಸ್ತರಗಳನ್ನು ಪ್ರಕಟಿಸಿದ್ದು ಆವು ಸಂಘದ ಜರಿತ್ತೆಯಲ್ಲಿ ಉಳಿಯುವಂಥ ಕೃತಿಗಳು. ಈಜಿಗೆ ಕೆಲವು ಪರಿಗಳಿಂದ ಸಂಘದ ಪ್ರಕಾಶನ ವಿಭಾಗವು ನಾಡಿನಲ್ಲಿ ಬೆಳೆದು ಬಂದ ಪ್ರಕಾಶನದ ಪ್ರಸಾರದೊಂದಿಗೆ ಸ್ವಧಾರ್ತಕವಾಗಿ ಹೊಂದಿಕೊಂಡು ಹೊಗೆಲಾಗಿ ಪ್ರಸ್ತುತ ಪ್ರಕಟಿಸಿಯ ತನ್ನ ಕಾರ್ಯವನ್ನು ಸ್ಥಿರಗೊಳಿಸುತ್ತು.

ಈಗ ಅನತಿ ಕಾಲದಲ್ಲಿಯೇ ತನ್ನ ಆಯುಷ್ಯದ ಸೂರನೆಯ ವಧಿಂತಿ ಉತ್ತ್ವವ ವನ್ನು ಸಂಘವು ಅಚ್ಚಿಸಲಿರುವ ಸಂದರ್ಭದಲ್ಲಿ ಪೂರ್ವಭಾವಿವಾಗಿ ತನ್ನ ಪಾರಿಚೀಸ

ಗೌರವವನ್ನು ಮೇರಿದ ಕೆಲವಾರು ಕೃತಿಗಳನ್ನು ಆಯ್ದುಕೊಂಡು ಅವುಗಳ ಮರು ಮುದ್ರಣದ ಯೋಜನೆಯನ್ನು ಹಾಕಿಕೊಂಡಿತು. ಹೀಂದೆ ಸಂಘವು ಪ್ರಕಟಿಸಿದ ಆನ್‌ಕ ಪ್ರಸ್ತುತಗಳು ಇಂದು ಕಾಲಗಳ್ರದಲ್ಲಿ ಸೇರಿಹೊಗಿ ಅವುಗಳ ಪ್ರತಿಗಳು, ಕೆಲವು ಕೃತಿಗಳ ಹೇಸರುಗಳು ಸಹ ಗೊತ್ತಿಲ್ಲದಂತೆ ಆಗಬಿಟ್ಟಿವೆ. ಸಂಘದ ಇಡೀ ಜರಿತೆಯನ್ನು ಒಟ್ಟುಗೊಡಿಸಿ ಮಹತ್ವದ ಸಂಶೋಧನೆ ಗ್ರಂಥವೇಂದನ್ನು ಜವಾಬ್ದಾರಿಯು ವಿದ್ಯಾರ್ಥಿರೊಬ್ಬಿರಿಂದ ಬರಿಸಬೇಕೆಂಬ ವಿಚಾರ ಸಹ ಸಂಸ್ಥೆಗಿಡೆ. ಇದಕ್ಕೆ ಅನುಕೂಲ ಕರವಾಗಿ ಸಹಾಯಕವಾಗುವಂಥ ಕಾರ್ಯವೆಂದು ಸದ್ಯ ಉಪಲಬ್ಧವಿದ್ದ ಕೃತಿಗಳಲ್ಲಿ ಹದಿನ್ಯೇದು ಪ್ರಸ್ತುತಗಳನ್ನು ಆಯ್ದು ಅವುಗಳ ಮರುಮುದ್ರಣದ ಯೋಜನೆಯೊಂದನ್ನು ಹಮ್ಮಿಕೊಂಡು ಅದರ ವಿವರವನ್ನು ಕನಾರ್ಟಿಕ ಸರಕಾರದ ಕನ್ನಡ ಮತ್ತು ಸಂಸ್ಕृತ ಇಲಾಖೆಗೆ ಗೊಳಿಸಿ ರ ಪೂರ್ವಾರ್ಥದಲ್ಲಿ ಸಲ್ಲಿಸಲಾಯಿತು. ಆಗ ಇಲಾಖೆಯ ನೀರ್ದೇಶಕ ರಾಗಿದ್ದ ಶ್ರೀ ನ. ನಾ. ಕರಾವಿ ಅವರು ಕನಾರ್ಟಿಕ ವಿದ್ಯಾರ್ಥಿಕ ಸಂಘದ ಬಗ್ಗೆ ತಾವು ಒಟ್ಟುಕೊಂಡಿದ್ದ ಅಭಿಮಾನವನ್ನು ಹೃತ್ಯೈವರ್ವಕವಾಗಿ ನೇನೆದು ಸಂಘವು ಹಮ್ಮಿ ಕೊಂಡ ಈ ಯೋಜನೆಯನ್ನು ಯಶಸ್ವಿಗೊಳಿಸುವಲ್ಲಿ ಎಲ್ಲ ರೀತಿಯ ನೇರವು ನೀಡುವ ದಾಗಿ ಆಶ್ಯಾಸನೆ ಕೊಟ್ಟಿರು. ಅದರಂತೆ ಯೋಜನೆಯನ್ನು ಒಸ್ಪಿ ಸರಕಾರವು ಹದಿ ನ್ಯೇದು ಪ್ರಸ್ತುತಗಳ ಪ್ರಕಾಶನಕ್ಕಾಗಿ ಎರಡು ಲಕ್ಷ್ಯ ರೂಪಾಯಿಗಳನ್ನು ಅನುದಾನವಾಗಿ ಕೊಡುವಂತೆ ವ್ಯವಸ್ಥೆ ಮಾಡಿದ ಮಾನ್ಯ ಶ್ರೀ ಕರಾವಿ ಅವರು ಸಂಘವು ಆ ಅನುದಾನವನ್ನು ಸ್ವೀಕರಿಸುವ ಹೊತ್ತಿಗೆ ಭೌತಿಕವಾಗಿ ಇಲ್ಲವಾದದ್ದು ಸಂಘಕ್ಕೆ ಬಹಳ ಹೊಡ್ಡಿ ನೋವು. ಹದಿನ್ಯೇದು ಕೃತಿಗಳ ಪ್ರಕಾಶನದ ಈ ಸಂಭಾರದಲ್ಲಿ ಸಂಘವು ಅಶ್ಯಂತ ಕೃತಿಜ್ಞತೆಯಿಂದ ಶ್ರೀ ಕರಾವಿ ಅವರನ್ನು ಸ್ತುರಿಸುತ್ತದೆ.

ಸಂಘವು ಮರುಮುದ್ರಣದ ಪ್ರಕಾಶನ ಯೋಜನೆಯ ಮೊದಲ ಹಂತವಾಗಿ ಆಯ್ದುಕೊಂಡ ಹದಿನ್ಯೇದು ಕೃತಿಗಳು ಇವು :

- ಗ) ಕನ್ನಡ ಮಾತು ತಿಳಿ ಎತ್ತುವ ಬಗೆ
- ಂ) ಗೃಹವೈದ್ಯಕವು
- ಃ) ಕಣಾರ್ಟಿಕ ಯಾರ್ಥಿಕ ನಾಟಕಂ
- ಄) ಶ್ರೀಯಃಸಾಧನ
- ಅ) ಕಾರ್ಯಸಾಗರ
- ಈ) ಜನ್ಮಸಾರ್ಥಕತೆ
- ಉ) ನರಕಾಶರ ವಿಜಯ ವ್ಯಾಯೋಗಂ
- ಊ) ಕನಾರ್ಟಿಕ ಕಥಾಸರಿತಾಗರ

- ೬) ಮೌಹಿಸೀ ಅಥವಾ ನಿಂದಕರ ನಡವಳಿ
- ೭) ಶಾಲಿದಾಸ ಚರಿತ್ರೆ
- ೮) ಭಾರತೀಯ ವಿದುಷಿಯರು
- ೯) ಪಂಡಿತರಾಜ
- ೧೦) ಇಸೋಪನ ಚರಿತ್ರೆ
- ೧೧) ವಿದ್ಯಾರಣ್ಯ ಸ್ವಾಮಿಗಳು
- ೧೨) ಸರಗುಂದದ ಬಾಡಾಯ

ಕ್ರಮನಾಗಿ ಪ್ರಕಟಿವಾಗುತ್ತಿರುವ ಈ ಕೃತಿಗಳು ಸಹ ವಿವರ ವೈವಿಧ್ಯ, ಆ ಕಾಲದ ಭಾಷಾ ಸೌಂದರ್ಯ, ವ್ಯಾಕರಣ ಹಾಗೂ ಭಾಷಾಶಾಸ್ತ್ರದ ದೃಷ್ಟಿಕೋನ ಹಾಗೂ ಬೆಳೆಯಬೇಕಾಗಿದ್ದ ಒಂದು ಭಾಷೆಯ ನಿರಂತರ ಪರಿಶ್ರಮದ ವಿಕಾಸಶೀಲ ಘಟ್ಟ ಮುಂತಾದ ದೃಷ್ಟಿಯಿಂದ ಪ್ರಮುಖ ಆಯಾವಾಗಳನ್ನು ಹೊಂದಿರುವಂಥಾಗೆ. ಈ ಕೃತಿಗಳನ್ನು ಈಗ ಕನಾಫಿಕ ವಿದ್ಯಾವರ್ಥಕ ಸಂಘರ್ಖಣೆಗೆ ರಚಿಸಿಕೊಟ್ಟಿ ಆಯಾ ಲೇಖಕರು ತಮ್ಮ ಕೃತಿಗಳ ಸ್ವಾಮ್ಯವನ್ನು ಸಂಖ್ಯೆ ನೀಡಿದ್ದು ಈಗ ಈ ಕೃತಿಗಳ ವಿಕಸನ್ವಾಮ್ಯ ಹೊಂದಿದ ಸಂಘಸ್ವ ಆ ಎಂಬ ಲೇಖಕರನ್ನು ಕೃತಜ್ಞ ತೆಲುಂದ ಸ್ತುರಿಸುತ್ತದೆ.

ಈ ಕೃತಿಗಳಲ್ಲಿ ಯಾವುದೇ ಬದಲಾವಣೆ ಅಥವಾ ಹೊಸ ಸೇರ್ವಡಿ ಇತ್ಯಾದಿ ವಾಡದೆ ಅವು ಇದ್ದ ಮೂಲ ಸ್ತುತಿಯಲ್ಲಿಯೇ ಮರುಮುದಿಸಲಾಗಿದೆ. ಏತಿಹಾಸಿಕ ದೃಷ್ಟಿಯಿಂದ ಈ ಕೃತಿಗಳನ್ನು ಅಭ್ಯರ್ಥಿಸುವವರಿಗೆ ಯಾವ ದೃಷ್ಟಿಯಿಂದಲೂ ವ್ಯಕ್ತಿಯ ಬರದ ಹಳಗೆ ಇವುಗಳ ಮೂಲ ಸ್ವರೂಪವನ್ನು ಖಾಲಿಸಿಕೊಳ್ಳಲಾಗಿದೆ. ಈಗ ಬೀರೆ ವಲ್ಲಿಯೂ ಉಪಲಭ್ಯವಿರದ ಈ ವಿರಳ ಕೃತಿಗಳನ್ನು ಹೀಗೆ ಅವು ಇದ್ದ ಸ್ವರೂಪದಲ್ಲಿಯೇ ಉಪಲಭ್ಯಗೊಳಿಸಿ ಅವುಗಳ ಆಯುವ್ಯ ಹಾಗೂ ಅಸ್ತಿತ್ವಗಳನ್ನು ಇನ್ನುವ್ಯ ಸುಭದ್ರಗೊಳಿಸುವ ನಿಟ್ಟನಲ್ಲಿ ಈ ಮರುಮುದ್ರಣಗಳು ಜನತೆಗೆ ಪ್ರಯೋಚನಕಾರಿಯಾದರೆ ಸಂಘದ ಕ್ರಮ ಸಾಧಕವಾದಂತೆ.

ಈ ಕೃತಿಗಳನ್ನು ಪ್ರಕಟಿಸಲು ಆಧಿಕ ನೆರವು ನೀಡಿದ ಕನಾಫಿಕ ಸರಕಾರದ ಕನ್ನಡ ಮತ್ತು ಸಂಸ್ಕೃತ ಇಲಾಖೆಗೆ ನಾವು ನಿಕೆಂದ್ರಾಗಿ ಕೃತಜ್ಞರಾದ್ದೇವೆ. ಈ ಹದಿನ್ಯೇದು ಕೃತಿಗಳಲ್ಲಿದೆ ಕನಾಫಿಕ ವಿದ್ಯಾವರ್ಥಕ ಸಂಘದ ಇನ್ನಿತರ ಎಂಬ ಕೃತಿಗಳನ್ನು ಮರುಮುದ್ರಣ ಮಾಡಿ ನಾಡಿನ ತುಂಬ ಅವು ವ್ಯಾಪಿಸುವಂತೆ ನಾಡು ಉದ್ದೇಶ ನಮಗಿರುವುದರಿಂದ ಇನ್ನು ಮುಂದೆಯೂ ಕನಾಫಿಕ ಸರಕಾರ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆಯು ನಮ್ಮ ಈ ಬೃಹತ್ ಯೋಜನೆ ಯಾಗ್ರಹಿಸುತ್ತಾಗಿ

ಮುಂದುವರೆಯುವಂತೆ ನಮಗೆ ಅರ್ಥಿಕ ಸೇರವನ್ನು ನೀಡಿ ಇಂಥ ಒಂದು ಪತಿಹಾಸಿಕ ಉಪಕ್ರಮದ ಮೂಲಕ ಪ್ರಕಾಶಿತಗೊಳ್ಳುವ ಕೃತಿಗಳ ಪುನರುಜ್ಞ ವೆಸಕ್ಕೆ ಕಾರಣವಾಗಿ ನಮ್ಮ ಬೆನ್ನು ತಪ್ಪಿಲಿ ಎಂದು ಅರ್ಥಿಸುತ್ತೇವೆ.

ಪುಸ್ತಕ ಕೃತಿ ‘ಮೌಹಿನೀ ಅಥವಾ ನಿಂದಕರ ಸಡವಲ್’ಯ ಮೂಲ ರಿಚರ್ಡ್ ಬ್ರಿನ್‌ನಲ್ಲಿ ಶೆರಿಡನ್ ರಚಿಸಿದ ‘ದಿ ಸ್ಟ್ರೋಲ್ ಫಾರ್ ಸ್ಟ್ರೋಂಡಲ್’ ಎಂಬ ಇಂಗ್ಲಿಷ್ ನಾಟಕ. ಇದು ಕನಾರ್ಟಿಕ ವಿದ್ಯಾವಧನಕ ಸಂಖ್ಯೆ ವಾಗ್ನಾಫಣ ಗ್ರಂಥಮಾಲೆಯ ಇಂದಿನ ಪ್ರವೃತ್ತಿಯ ಮೇದಲು ವಾಚ್ ಗ್ರಂಥ ರಲ್ಲಿ ಪ್ರಕಟವಾಗಿತ್ತು. ಅಗ ಇದರ ಬೆಲೆ ಎಂಟು ಆಣೆ ಇತ್ತು. ಧಾರವಾದದ ಪ್ರಸಿದ್ಧ ವರ್ಕೆಲರಾಗಿದ್ದ ಶ್ರೀ ಗ. ಹು. ಹೊನ್‌ನ್ಯಾ ಪ್ರುರ್ವರು ಅವರು ರಾಜಕಾರಣ, ಸಮಾಜ ಸೇವೆ, ಸಾಹಿತ್ಯ ರಚನೆಗಳಲ್ಲಿ ಸಹ ಆಸಕ್ತಿಯಷ್ಟುವರಾಗಿದ್ದರು. ಆ ಕಾಲದ ಲ್ಲಿಯೇ ಸುಮಾರು ಇಂತಹ ಹೆಚ್ಚು ವಿವಿಧ ಬಗೆಯ ಕೃತಿಗಳನ್ನು ರಚಿಸಿದ ಶ್ರೀ ಹೊನ್‌ನ್ಯಾ ಪ್ರುರ್ವರಿಗೆ ವಿನೋದ, ನಿರ್ತಿಚೋಧಿಗಳ ದೃಷ್ಟಿಯಿಂದ ಆಕರ್ಷಕವಾಗಿ ಕಂಡಿದ್ದ ಈ ಕೃತಿಯನ್ನು, ಇದು ಇನ್ನೊಮ್ಮೆ ಮಾರಾಯಲ್ಲಿ ಅನುವಾದ ಅಥವಾ ರೂಪಾಂತರಗೊಳ್ಳುವ ಮೇದಲೇ ತಾವು ಕನ್ನಡಕ್ಕೆ ತಂದ ಬಗ್ಗೆ ತುಂಬ ಅಭಿಮಾನ ವೇಸಿಸಿತ್ತು. ಈ ಸುಖಾಂತ ಹಾಸ್ಯಭರಿತ ಸಾಮಾಜಿಕ ನಾಟಕವು ಅವರಿಗೆ ಬಹು ಪ್ರಿಯ ವಾಗಿದ್ದ ರಿಂದಲೇ ಮುಂದೆ ಹದಿನೇಳು ವರ್ಫಗಳ ನಂತರ ಮೇದಲ ಆವೃತ್ತಿಯನ್ನು ಮತ್ತೆ ತದ್ದಿ ಅದರ ಹೆಸರನ್ನು ಬದಲಿಸಿ ‘ನಿಂದಾಪ್ರಭಾವ ಅಥವಾ ಮುಂದುಕ ಗಂಡ ಬೆಕ್ಕ ಹೆಂಡತಿ’ ಎಂದು ಇಟ್ಟಿದ್ದರು. ಕನ್ನಡದ ಸಮಾಜ, ಭಾಷೆ, ಕುಟುಂಬಗಳ ವಾತಾವರಣಕ್ಕೆ ಹೊಂದಿಕೆಯಾಗುವಂತೆ ಸಮಸ್ತ ಇಂಗ್ಲಿಷ್ ನಾಟಕವನ್ನು ಸುಮ್ಮಣೆ ಅನುವಾದಿಸದೇ ರೂಪಾಂತರಿಸಿದ ಈ ಶಿಷ್ಟ ಹಾಗೂ ಧೈರ್ಯದ ಸ್ತುತಿ ಪರಯತ್ವವನ್ನು ಬಹುವಾಗಿ ಮೆಚ್ಚಿ ಕನಾರ್ಟಿಕ ವಿದ್ಯಾವಧನಕ ಸಂಖ್ಯೆ ಬಹುಮಾನ ನೀಡಿದ್ದನ್ನೂ ಅವರು ಕೃತಜ್ಞತೆಯಿಂದ ನೀನೆಡಿದ್ದಾರೆ. ಪತಿಹಾಸಿಕ ಮಹತ್ವದ ದೃಷ್ಟಿಯಿಂದ ಅವರ ಮೇದಲ ಮೂಲ ನಾಟಕದ ಸ್ವರೂಪವನ್ನೇ ಉಳಿಕೊಂಡು ಇಲ್ಲಿ ಮರುಮುದ್ರಣಕ್ಕೆ ನಾವು ಸ್ವೀಕರಿಸಿದ್ದೇವೆ. ಕನ್ನಡ ಭಾಷೆಯ ಅಗಿನ ಜಾಯಮಾನ, ಸುದಿಗಟ್ಟಿ, ವ್ಯಾಕರಣಗಳ ದೃಷ್ಟಿಯಿಂದಲೂ ಅಭ್ಯಾಸಯೋಗ್ಯವಾಗಿದೆ ಈ ಕೃತಿ.

ಕನಾರ್ಟಿಕದ ಜನತೆ, ಸಾಹಿತ್ಯಸ್ತಕ್ತ ಸ್ನೇಹಿತರು ಗ್ರಂಥಾಲಯಗಳ ಅಧಿಕಾರಿಗಳು, ಪಾರ್ಚಿನ ಕೃತಿ ಸಂಗ್ರಹಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕೃತಿಗಳ ಪ್ರತಿಗಳನ್ನು ಕೊಂಡು ಅರ್ಥಿಕವಾಗಿ ಸಹಾಯ ಮಾಡಿದಾಗ ಇನ್ನುಳಿದ ಕೃತಿಗಳನ್ನು ಬೇಗನೆ ಬೆಳಕಿಗೆ ತರುವ ನಮ್ಮ ಯೋಜನೆ ಬಹು ಬೆಗೆನೆ ಕಾರ್ಯಗತಗೊಳ್ಳುವಲ್ಲಿ ಸಂದೇಹವಿಲ್ಲ.

ಈ ಕೃತಿಯ ಪ್ರಕಟಣೆಗೆ ಪ್ರತ್ಯೇಕ ಅಥವಾ ಅಪ್ರತ್ಯೇಕವಾಗಿ ಸಂಪಾದ ಸಲ್ಲಿಸಿದ
ಎಂ ಆತ್ಮೀಯರಿಗೆ ಇಂಗೂ ಮುದ್ರಣ ಉಂಟಾಗಿದೆ ಸಿಬ್ಬಂದಿಗೆ ಸಂಘದ ಕೃತಿಷ್ಠಿತಗಳು.

ಧಾರನಾತ್ಮ
ಒ-೮-೧೯೮೫

ಸಿದ್ಧಲಿಂಗ ಸಹಿತೆಟ್ಟಿ
ಪ್ರಥಾನ ಕಾರ್ಯದರ್ಶಿ

ಸಾಹಿತ್ಯ ಪ್ರಕಟಣೆ
ಅಧ್ಯಕ್ಷರು

ಪ್ರಸ್ತಾವನೆ

ನಾನು ಈ ಸಾಹಿತ್ಯಕ ನಾಟಕವನ್ನು ಪ್ರಸಿದ್ಧ ತಾಗ್ಗು ನಾಟಕಾಶಾಯರಾದ
‘ಶಿರಿದನ’ ಎಂಬವರು ರಚಿಸಿದ “ಸ್ಕ್ಯಾಲ ಫಾರ ಸ್ಟೋಂಡಲ್” (Scandal) ಎಂಬ ಶಾಸ್ತ್ರಿಯ ನಾಟಕದ ಅಥಾರದಿಂದ ಬರೆದಿದ್ದೇನೆ. ಈ ನಾಟಕದೊಳಗೆ ನಾವು ನಮ್ಮ ಪ್ರಪಂಚದಲ್ಲಿ ದಿನಾಳ್ವಾ ಅನುಭವಿಸುವ ಸುಖ ದುಃಖಗಳ ಜಿತ್ರವು ತುಂಬಿರುತ್ತೇದೆಂದು ಹೇಳಿದರೆ ಅತಿಕರಣಕ್ಕೆಯಾಗಿದು. ದುಷ್ಪರು ಶಿಷ್ಟರನ್ನು ವಾರ್ಷಿಗೆ ಸಿಂದಿಸುತ್ತಾರೆ; ಮುಪ್ಪಿನ ಕಾಲದಲ್ಲಿ ಲಗ್ಗಿ ಮಾಡಿಕೊಂಡ ಗ್ರಾಹಕರು ಎವ್ವಿದುಖವನ್ನೂ ಅನುಯಾದಿಸಿಯನ್ನು ಅನುಭೂತಿಸುತ್ತಾರೆ; ತರುಣರು ದುಷ್ಪ ಸಂಗತಿಯಿಂದ ದುರ್ವರ್ಶಾಸನಗಳನ್ನು ಕಲಿತು, ತಮ್ಮಲ್ಲಿದ್ದ ಹಣವನ್ನು ಹಾಳು ಮಾಡಿಕೊಂಡು, ಸಾವುಕಾರರ ಕಡ್ಡರ ಸಾಲ ಮಾಡಿ ಕಷ್ಟಕ್ಕೆ ಹಾಗ್ಗಿ ಗುರಿಯಾಗುತ್ತಾರೆ, ಧರ್ಮಿಸ್ಕರಾದ ಆಪ್ತ ಬಾಧವರು ಅವರಿಗೆ ವಾಗ್ಯಗೆ ಸನಾತ್ಯಗ್ರಹಕ್ಕೆ ತರುತ್ತಾರೆ; ಉದ್ದೇಶಗೀಪಿಲ್ಲದ ಮತ್ತು ಮರ್ಯಾದಗೆಗಿಟ್ಟಿ ಜನರು ಪರಸ್ಪರಿಯನ್ನು ಮಾಡುತ್ತ ಹಾಗ್ಗಿ ಕಾಲಕ್ರಮಣ ವಾಡುತ್ತಾರೆ, ಅನುಭವವಿಲ್ಲದ ದೇಗಂಸರನ್ನು ದುಷ್ಪ ಜನರು ಹಾಗ್ಗಿ ಮೋಸಗೊಳಿಸುತ್ತಾರೆ; ಪಾರಮಾಣಿಕ ಸೇವಕರು ತಮ್ಮ ಧ್ಯಾನಿಯಾರ ಹಿತವನ್ನು ಮಾಡಲಿಕ್ಕೆ ಹಾಗ್ಗಿ ತಪ್ಪಿರೆಲುತ್ತಾರೆ ಎಂಬ ಇವೇ ಮೊದಲಾದ ಸಂಗತಿಗಳು ಈ ನಾಟಕದಲ್ಲಿ ವಿವೇಚಿಸಲ್ಪಟ್ಟಿರುತ್ತವೆ.

ಈ ನಾಟಕದಲ್ಲಿ ವಿನೋದವೂ ನೀತಿಯೂ ಸರಿಬಿರುತ್ತಾಗಿರುವದರಿಂದ ಇದು ಶಾಸ್ತ್ರಿಯ ಸಮಾಜದಲ್ಲಿ ಬಹಳ ಪಿರಿಯಕರವಾಗಿರುತ್ತದೆ. ಇಂಥ ಕ್ಷಾಗಾರ, ಕರ್ನಾಟಕ, ಹಾಸ್ಯ ರಸಭರಿತವಾದ ನಾಟಕವನ್ನು ಓದುವ ಲಾಭವು ನನ್ನ ಬಾಂಧವರಾದ ಕನ್ನಡಿಗರಿಗೆ ದೊರೆಯಲೆಂಬ ಅಭಿಲಾಷೆಯಿಂದ ನಾನು ನನ್ನ ಅಲ್ಪಬುದ್ಧಿಗೆ ಅನುಸರಿಸಿ, ಮೂಲ ನಾಟಕದ ಸಂವಿಧಾನಕ್ಕೆ ವ್ಯತ್ಯಾಸವು ಬರದಂತೆಯೂ, ಮೂಲ ನಾಟಕ ಕರ್ತನು ಉಂಟು ಮಾಡಿರುವ ರಸ ಮಾಧುರ್ಯಗಳು ಈ ನನ್ನ ನಾಟಕದಲ್ಲಿ ಬರುವಂತೆಯೂ ಸಾಕಷ್ಟು ಪರಿಶ್ರಮ ಮಾಡಿರುವೆನಿಲ್ಲದೆ ನಮ್ಮ ಸಮಾಜದ ರೀತಿ ಸದಾವಳಿಗೆ ಅನುಸರಿಸಿ ಕೆಲ ಕೆಲವು ಹೆಚ್ಚು ಕಡಿಮೆಗಳನ್ನು ಸಹ ಮಾಡಿ ಬರೆದಿರುತ್ತೇನೆ. ಈ ನನ್ನ ಅಲ್ಪ ಕೃತಿಯನ್ನು ನನ್ನ ಮತ್ತರು ಸಾಗ್ರಹಾಗಿ ಓದಿದಲ್ಲಿ, ಅವರಿಗೆ ಯೋಗ್ಯವಾದ ಮನೋರಂಜನೆಯು ಆಗದೆ ಇರಲಾರದೆಂದು ನನ್ನ ನಂಬಿಗೆಯುಂಟು.

ಈ ನಾಟಕದ ಪಾತ್ರಗಳ ಹೆಸರು ತಮ್ಮ ತಮ್ಮ ಗುಣಧರ್ಮಗಳನ್ನು ತಾವೇ ಮೊಗಳುತ್ತವೆ. ಆಯಾಯ ಪಾತ್ರಗಳ ಗುಣಗಳು ಆಯಾಯ ಪಾತ್ರಗಳ ಹೆಸರಿನ ಮೇಲಿಂದಲೇ ತಿಳಿಯಬೇಕೆಂದು ಶಿರಿದನ ನಾಟಕಕರ್ತರು ಯೋಚಿಸಿದ ಯುಕ್ತ

ಯನ್ನು ಲಕ್ಷ್ಯದಲ್ಲಿ ತಂದು, ನಾನಾದರೂ ಪಾತ್ರಗಳಿಗೆ ತಕ್ಷಂಧ ಹೆಸರುಗಳನ್ನೇ ಕೊಟ್ಟಿದ್ದೇನೆ. ಶ್ರೀಡನ್ ನಾಟಿಕ ಕರ್ತರು ಒಂದು ಮಹಾ ಕಪ್ಪೆ ಪಾತ್ರಕ್ಕೆ (Mrs. Candour) ಎಂಬ ಹೆಸರನ್ನು ಕೊಟ್ಟಿರುವ ಕಾರಣ ನಾನು ಸಹ ಆ ಪಾತ್ರಕ್ಕೆ “ನಿಷ್ಪತ್ತಿ” ಎಂಬ ಹೆಸರನ್ನು ಕೊಡಬೇಕಾಯಿತು. ಇಲ್ಲಿದ್ದರೆ ಆ ಕಪ್ಪೆ ಪಾತ್ರಕ್ಕೆ “ಕಾಟ್ಲೋಕ್ಟ್” ಎಂಬ ಹೆಸರು ಹೆಚ್ಚಿಗೆ ಒಮ್ಮೆತ್ತೆಲ್ಲ.

ಈ ಸಾವಾಜಿಕ ನಾಟಿಕವನ್ನು ಇನ್ನೂ ವರೀಗೆ ಮಜಾರಾವ್ಯ ಭಾಷೆಯಲ್ಲಿ ಯಾರೂ ಬರೆದಿಭ್ರ. ಅದ್ದರಿಂದ ಈ ನಾಟಿಕವನ್ನು ಮಹಾರಾಷ್ಟ್ರ ಬಂಧುಗಳಿಗಿಂತ ಮುಂಬಿಳವಾಗಿಯೇ ಕನ್ನಡ ಭಾಷೆಯಲ್ಲಿ ಬರಯುವ ಸುದೃಢವು ನಂಗೆ ಅಕಸ್ಮಾತ್ತಾಗಿ ಒದಗಿದ್ದರಿಂದ ನಾನು ತುಂಬಾ ಸಂಕೀರ್ಣವಟಪ್ಪು, ಈ ನನ್ನ ಅಲ್ಲ ಕೃತಿಯನ್ನು ಕನ್ನಡ ವಾಚಕರಿಗೆ ಅಶ್ವಂಶ ಸ್ತ್ರೇಮಸ್ತರೆವರ್ಕವಾಗಿ ಅರ್ಥಿಸಿರುತ್ತೇನೆ.

ಈ ನನ್ನ ಚಿಕ್ಕ ಪುಸ್ತಕಕ್ಕೆ ಧಾರವಾಡ ಕನಾಟಿಕ ವಿದ್ಯಾವರ್ಥಿಕ ಸಂಖ್ಯದವರು ಬಹುಮಾನ ಕೊಟ್ಟಿರ್ಬು ಅದನ್ನು ವಾಗ್ಧೋಷಣದಲ್ಲಿ ಎಂಬಿಸಿದ್ದ ಕಾರ್ಯಗೆ ನಾನು ಸಂಘರ್ಷಕ್ಕೆ ತುಂಬಾ ಕೃತಜ್ಞಸಿದ್ದೇನೆ. ಇದೇ ಸೇರಿಗೆ ಕನ್ನಡ ಗ್ರಂಥಗಳಿಗೆ ಹೆಚ್ಚಿಕ್ಕು ಉತ್ತೀರ್ಣನ ಕೊಡುವ ಕಕ್ಷೀಯನ್ನು ಜಗದೀಶನು ಸಂಘರ್ಷಕ್ಕೆ ಕೊಡುತ್ತಂದು ಆಶನನ್ನು ಅನನ್ನಭಾವ ದಿಂದ ಪಾರಧಿಸುತ್ತೇನೆ.

ಈ ನನ್ನ ಚಿಕ್ಕ ಪುಸ್ತಕಕ್ಕೆ ದೇಕಬಾಂಧವರು ಉದಾರ ಅಶ್ರಯವನ್ನು ಕೊಟ್ಟಿರ್ಬು, ಮುಂದೆ ಈ ತರದ ಗ್ರಂಥ ಲೇಖನಕ್ಕೆ ಸ್ವೇತಾಸ್ಮಾಹಿಸುವರೆಂದು ತುಂಬಾ ಆಶೈಸುತ್ತೇನೆ.

ಧಾರವಾಡ

ತಾ|| ೧-೨-೧೧

ಗದಿಗೆಯಾಗ್ಯ ಹುಣ್ಣಂಯಾಗ್ಯ ಹೊನ್ನಾಪುರಮತ

ಪಾಠ್ರಗಳು ಹೆಸರುಗಳು

ಕುಚೀಷ್ಟಿತಾ— ಒಬ್ಬ ತರುಣ ಸರೇಶವಿಫನೆ.	(Lady Sneerwell)
ಕಂಪಿಲಾ } ಗೆಡ್ಡಿಯರು ನಿಷ್ಪತ್ತಿ } (Snake, Mrs. Candour)	
ವಂಚಕರಾವ— ಕುಚೀಷ್ಟಿಯ ಅಣ್ಣಿ	(Crabtree)
ಕ್ಷೇತ್ರಕರಾವ— ಅಣ್ಣಿನ ಮಿತ್ರ	(Snakebite)
ಶ್ರೀಪತರಾವ ಮುದುಕ ಗಂಡ ಜಹಾಗೀರಾದ	(Sir Peter Teazle)
ಲಾವಣ್ಯವತಿ— ಮುದುಕನ ಚಿಕ್ಕ ಹೆಂಡತಿ	(Lady Teazle)
ಮೋಹಿನಿ— ಶ್ರೀಪತರಾಯನ ಪಾಲಕ ಪುತ್ರ	(Maria)
ಮನೋಹರರಾವ ಶ್ರೀಪತರಾಯನ ವಿಲಾಸರಾವ ಸಂಬಂಧಿಕರು	(Joseph Surface) (Charles Surface)
ಸುಶೀಲರಾವ— ಮನೋಹರರಾವ ಮತ್ತು ವಿಲಾಸರಾವ ಇವರ ಕಕ್ಷ್ಯ	(Sir Oliver Surface)
ಮೋಹಿಂದ— ದಲಾಲ	(Moses Jew)
ಪ್ರೇಮಚಂದ ಸುಶೀಲರಾಯನ ವೇವ ಫರಿ ಸಿದ ಕೃತ್ರಿಮ ಮಾರವಾಡಿ	(Premium Jew)
ನಿಧನರಾವ ಮನೋಹರರಾವ ಮತ್ತು ವಿಲಾಸರಾವ ಇವರ ಡೂರಿನ ಆಪ್ತು	(Old Stanley)
ರಾಮ— ವೃದ್ಧ ಸೇವಕ	(Rowley)
ಶಾಮೂ ವಿಲಾಸರಾಯನ ಇಬ್ಬರು ಚಟುವಟಿಕೆಯ ಸೇವಕರು. ಗೋಪ್ತಾ	

ಮೋಹಿನೀ ಅಥವಾ ನಿಂದಕರ ನಡವಳಿ

ಅಥವಾ

ನಿಂದಾಪ್ರಭಾವ ಅಥವಾ ಮುದುಕ ಗಂಡ ಜಿಕ್ಕು ಹೆಂಡತೆ

ಅಂಕ – ೧

ಪ್ರನೇತ – ೧

ಕುಚೀಷ್ಟಿಯ ಮನೆ

ಸಕೇಶ ವಿಧವೆಯಾದ ಕುಚೀಷ್ಟಿಯೂ, ಅವಳ ಗೆಳತಿಯಾದ ಕುಟೀಲ್ಯೂ ಪ್ರನೇತಿಸುತ್ತಾರೆ.

- ಕುಚೀಷ್ಟಿತಾ** : ಅಹಹಾ ! ನನ್ನ ಇಷ್ಟವುಮಾತ್ರಯಾದ ನಿಂದಾದೆವಿಯನ್ನು ನೇನನಿಡಿ ಮನಸ್ಸಿಗೆ ಎಷ್ಟು ಅನಂದವಾಗುತ್ತದೆ ! ಈಕೆಯನ್ನು ಪಂಡಿತರೂ ಪಾಮರರೂ ಸಹ ವಂದಿಸುತ್ತಾರೆ ! ಈಕೆಯು ಶಕ್ತಿಯನ್ನೂ ಯುಕ್ತಿಯನ್ನೂ ನೋಡಿ ಅಭಾಲವ್ಯಾಧಿರು ನೋಡಿಸುತ್ತಾರೆ ! ಈಕೆಯು ವಾರ್ಕಾಸ್ಟ್‌ಷೈಯಲ್ಲಿ ಅವಶರಿಸಿದ ಚಂಡಿಕೆಯು ! ಈಕೆಗೆ ಯಾವಾಗಲೂ ಜಯಜಯಕಾರವಿರಲಿ !
- ಕುಟೀಲಾ** : ಗೆಳತೀ ! ಈಕೆಯು ತನ್ನನ್ನು ಭಕ್ತಿಪ್ರಫರ್ಮೆನ್ಟನಾಗಿ ಆರಾಧಿಸುವವರಿಗೆ ಅವರ ಇಷ್ಟಾರ್ಥಗಳನ್ನು ಪೂರ್ಣೀಗೆ ಕೆಲವುವಲ್ಲಿ ಕೇವಲ ಕಲ್ಪನ್ಯಕ್ಷಮೇ ಆಗಿರುತ್ತಾಳೆ.
- ಕುಚೀಷ್ಟಿತಾ** : ಸ್ವಿಯ ಕುಟೀಲೇ ! ಪತಿವ್ರತೆಯೆಂದು ಗರ್ವ ಮೆರಿಸುವ ಕುಸುಮಾ ವತಿಯು ಕಳ್ಳಿಯಂತೆ ವಸಂತಮಾಧವನ ಏಕಾಂತ ಸ್ಥಳಕ್ಕೆ ಹೋಗಿ ಬರುವ ವರ್ತಮಾನವನ್ನು ನಾನು ನಿನಗೆ ಹಿಂದಕ್ಕೆ ಹೇಳಿದನಷ್ಟೇ !
- ಕುಟೀಲಾ** : ಓಹೋ ! ನೀನು ಹೇಳಿದ ದಿವಸನೇ ನಾನು ಅದನ್ನು ಗುಣವಂತಿಯ ಮುಂದೆ ತಿಳಿಸಿದೆ. ಅವಳು ಈಗ ಏನಿಲ್ಲೆಂದರೂ ಅಧರ ಉಂಗಿಸಾರಿ ಬಿಟ್ಟಿದ್ದಾಳೆ.
- ಕುಚೀಷ್ಟಿತಾ** : ಹೋದು. ಈಕೆಯು ಅಂಥ ಜತುರಳೂ ಏಕನಿಷ್ಟು ಭೂ ಇರುತ್ತಾಳೆ.
- ಕುಟೀಲಾ** : ಗೆಳತೀ, ಈಕೆಯನ್ನು ಎಷ್ಟು ಬಣ್ಣಿಸಿದರೂ ಕಡಿನೆ. ಆಕೆ ಗುರಿಜಿಟ್ಟು ಗುಂಡು ಹುಸಿ ಹೋಗಲಿರಿಯದು. ನಾನು ನೋಡನೋಡು ವಷ್ಪರಲ್ಲಿ ಅರು ಮಂದಿ ಗಂಡ ಹೆಂಡಂದಿರ ಪ್ರಸಂಜವನ್ನು ಮಾಡ್ಡು ಪಾಲು ಪೂಜಿದಳು ! ಮೂರು ಮಂದಿ ಮಕ್ಕಳ ಬಾಧ್ಯತೆಯನ್ನು ಅವರ ತಂಡೆ ತಾಯಿಗಳ ಬದುಕಿನ ಮೇಲಿಂದ ತಪ್ಪಿಸಿದಳು !

ಎಹೊಳ್ಳೀ ಹುಡುಗಿಯರನ್ನು ಗಂಡಂದಿರಿಂದ ಆಗಲಿಸಿ ಓಡಿದ್ದಳು ! ಕೆಲವು ಬಾಲ ವಿಧಾಯಕರನ್ನು ಜಾರ ಕರುತ್ತೇ ಹುಟ್ಟು ಆದರಿಂದ ಗಭ್ರಣೆಯಾದವರನ್ನು ಗುಪ್ತ ಪ್ರಸೂತಿ ವಾಡಿಸಿದಳು ! ಕೆಲವು ಹೊಗಸರನ್ನು ನಾತ್ಯರೂಪಾಂಶದಲ್ಲಿ ಕಳ್ಳಿ ಅವರ ಗಂಡಂದಿರ ಕಡಿಯಿಂದ ಜೀವನಾಂಶವನ್ನು ದೊರಕಿಸಿ ಕೊಟ್ಟಳು ! ಇಬ್ಬರಿಗಂಥೂ ಫೋಟೋಫೋಟೋವನ್ನೇ ಮಾಡಿಸಿದಳು !

ಕುಚೇಷ್ಟಿತಾ : (ಅನಳ ಸ್ತುತಿ ಸಹಿಸದೆ) ಅವಳು ಅಂಥಾ ಸಮರ್ಪಕೆಂಬ ವಾತಿಗೆ ಸಂದೇಹವಿಲ್ಲ. ಆದರೆ ಆಕೆಯಲ್ಲಿ ಸೂಕ್ಷ್ಮತನವು ಬಹಳ ಕಡಿಮೆ.

ಕುಪೀಲಾ : ಹೌದು ? ನೀನಾಡುವ ಮಾತು ನಿಜವು. ಅವಳು ಹಂಚಿಕೆಗಳನ್ನು ಶೋಧಿಸುವಲ್ಲಿ ಶೂಲಳು ! ಮಾತಾಡುವಲ್ಲಿ ಕೇವಲ ವಾಗ್ದೇವಿಯು ! ಆದರೆ ಮಾತಿಗೆ ಮಿತಿಯಿಂದ ಬಣ್ಣ ಕೊಡುವ ಪದ್ಯೇಯೂ, ಸವಿ ಸುಡಿಗಳಿಂದ ನಿಂದಿ ಮಾಡುವ ಕುಶಲತನವೂ ನಿನ್ನಂತೆ ಆಕೆಗೆ ಎಂದಿಗೂ ಬಾರವು.

ಕುಚೇಷ್ಟಿತಾ : (ಮನಸ್ಸಿನಲ್ಲಿ ಅನಂದಪಟ್ಟಿ) ನೀನು ನನ್ನನ್ನು ಆಸಂದಸೆಡಿಸಲಿಕ್ಕೆ ನನ್ನ ಮುಖಸ್ತುತಿ ಮಾಡುವಂತೆ ಕಾಣುತ್ತುದೆ.

ಕುಪೀಲಾ : ಭೀ. ಭೀ. ಆದನ್ನು ನನ್ನಲ್ಲಿ ಕೇಳಬೇಡ. ನಾನೊಬ್ಬೀ ಆಲ್ಲ, ಯಾವತ್ತರೂ ನಿನ್ನ ಗುಣವನ್ನು ಹೊಗಳುತ್ತಾರೆ. ಎಹೊಳ್ಳೀ ಜನಿಗೆ ನಿಜವಿದ್ದ ದ್ವೀಪ ಸಹ ನಿಜವೆಂದು ತಿಳಿಸಿಕೊಡುವದಕ್ಕೆ ಸಾಮರ್ಪ್ಯವಿರುವದಿಲ್ಲ. ಆದರೆ ನೀನು ನಿನ್ನ ಸಕ್ಕರಿಯಂಥ ಮಾತು ಗಳಿಂದಲೂ ವೋಹ ಹುಟ್ಟಿಸುವಂಥ ಅಭಿನಯಗಳಿಂದಲೂ ಸುಳ್ಳ ಮಾತನ್ನು ಸಹ ನಿಜವೆಂದು ನಂಬುವಂತೆ ಭಾರ್ಯಾತಿಯನ್ನುಂಟು ಮಾಡುತ್ತೀ.

ಕುಚೇಷ್ಟಿತಾ : (ನಕ್ಷು) ಗೆಳತೀ, ನಿನಗೆ ಉದ್ದಂಧಾಯುವ್ಯವಾಗಲಿ ! ನನ್ನಲ್ಲಿ ಅಂಥಾ ಶಕ್ತಿ ಇರುತ್ತದೆಂಬ ವಿಷಯದಲ್ಲಿ ಸಂಶಯವಿಲ್ಲ. ಇದನ್ನು ನಾನು ಒಡಂಬಡದಿದ್ದರೆ ಸುಮ್ಮನೆ ಮುರುಕು ಮಾಡಿದಂತೆ ಆದಿತು. ನಾನು ತೀರ ಚಿಕ್ಕವಳಿದ್ದಾಗೀ ಜನರು ನನ್ನನ್ನು ಹಂಗು ಕಾಡಿದಂತೆ ರಾಡಿ ನಾನಾ ಪರಿಯಿಂದ ದೂಷಿಸಿ, ನನ್ನ ಮಾನಭಂಗ ಸಹಾ ಮಾಡಿದರು. ಅಷ್ಟರಿಂದ ನಾನು ಈಗ ಎಲ್ಲಾರನ್ನು ನನ್ನಂತೆ ಮಾಡುವ ಪ್ರಯತ್ನದಲ್ಲಿದ್ದೇನೇ. ಆದರ ಹೊರತು ನನಗೆ ಎಂದಿಗೂ ಸಮಾಧಾನವಾಗದು.

- ಕುಟೀಲಾ : ಇದು ಸಹಜವೇ ಸ್ನೇ. (ಸ್ವಲ್ಪ ನಕ್ಷಂತೆ ಮಾಡಿ) ಅದಿರಲೆ ಬಿಡು. ನೀನು ಹೋನ್ನೇ ನನ್ನ ಮುಂದೆ ಮಾತಾಡಿದ್ದರ ಇಂಗಿತವೇನೂ ನನಗೆ ತಿಳಿಯಲೊಳ್ಳಿದು.
- ಕುಟೀಸ್ಪಿತಾ : ಆ ಜಾಹಾಗಿರದಾರರ ಮನೆಯ ವಿನಯವಾಗಿ ನೀನು ವಿಚಾರಿಸುತ್ತಿರುವ್ವೇ?
- ಕುಟೀಲಾ : ಹೌದು. ಆ ಶ್ರೀಪತರಾಯರ ಮನೆಯಲ್ಲಿ ಅವರ ಸಂಬಂಧಿಕರಾದ ಇಬ್ಬರು ತರುಣಿರುತ್ತಾರೆ. ಅವನೊಳಗೆ ಹಿರಿಯವನಾದ ಮನೋಹರರಾಯನು ಉತ್ತರ ಸ್ವಭಾವದವನೆಂತಲೂ ಒಕ್ಕೆನ ನಾದ ವಿಲಾಸರಾಯನು ಗರ್ವಿಸ್ತು ಮತ್ತು ದುರ್ವರಸನಿಯೆಂತಲೂ ಜನರು ಮಾತಾಡುತ್ತಾರೆ. ಆ ವಿಲಾಸರಾಯನಿಗೆ ಶ್ರೀಪತರಾಯನು ತನ್ನ ಪಾಲಕ ಪುತ್ರಿಯಾದ ಮೋಹಿನಿಯನ್ನು ಲಗ್ನ ಮಾಡಿಕೊಡು ಬೇಕೆಂದು ನಿಶ್ಚಯಿಸಿರುತ್ತಾನೆ. ಮತ್ತು ಅವನ ಪ್ರೀತಿಯಾದರೂ ಮೋಹಿನಿಯ ಮೇಲೆ ಉಂಟು. ಇದ್ದಲ್ಲದೆ ಮನೋಹರರಾಯನು ನಿನ್ನನ್ನು ಪುನರ್ವಿವಾಹ ಮಾಡಿಕೊಳ್ಳಬೇಕೆಂದು ನಿನ್ನ ಅಣ್ಣನ ಮಧ್ಯಸ್ಥಿಯನ್ನು ನಡಿಗಿದ್ದಾನೆ. ನೀನಾದರೂ ನಿನ್ನ ಅಣ್ಣನ ಮಾತಿಗೆ ಅಧ್ರ ಮಧ್ರ ಉಪಿಗೆ ಕೊಟ್ಟಿರುತ್ತೇ. ಹೀಗಿದ್ದ ನೀನು ಯಾವಾಗಲು ಆ ವಿಲಾಸರಾಯನ ವರ್ತಮಾನವನ್ನು ವಿಚಾರಿಸುವ ಕಾರಣವು ನಂಗಂತೂ ತಿಳಿಯಲೊಳ್ಳಿದು.
- ಕುಟೀಸ್ಪಿತಾ : ವಿಲಾಸರಾಯನ ಮನಸಿನಲ್ಲಿ ಮೋಹಿನಿಯನ್ನು ಲಗ್ನ ಮಾಡಿ ಕೊಳ್ಳುವದು ಇರಬಹುದು. ಆದರೆ ನಾವು ಹ್ಯಾಗಾದರೂ ಮಾಡಿ ಅವರ ಲಗ್ನಕ್ಕೆ ತೊಂದರೆಯನ್ನು. ತರಬೇಕು. ಅಂದರೆ ನನ್ನ ಕಾರ್ಯವು ಸುಲಭವಾಗಿ ನೇರವೇರುವದು.
- ಕುಟೀಲಾ : ನಿನಗೆ ಸ್ವರ್ಂತ ಲಾಭವು ಏನೂ ಇರದೆ ನೀನು ಮೋಹಿನಿಯ ಲಗ್ನಕ್ಕೆ ತೊಂದರೆಯನ್ನು ತರುವ ಕಾರಣವೇನು?
- ಕುಟೀಸ್ಪಿತಾ : ನೀನು ಎಂಥಾ ಇಡೆಬಂದಿಧಿಯವರಿಳಿ? ನಾನು ಇಮ್ಮೋತ್ತು ನಾಚಿ ಕೊಂಡು ಮುಖ್ಯಪ್ರದೀಪನ್ನು ನನ್ನ ಬಾಯಿಂದಲೇ ಕೊರಡಿಸಬೇಕೆಂದು ನೀನು ಇಚ್ಛಿಸುತ್ತೀರೋಯಾ?
- ಕುಟೀಲಾ : ಆ. ಈಗ ತಿಳಿಯಿತು. ನಿನ್ನ ಮನಸ್ಸು ವಿಲಾಸರಾಯನ ಮೇಲೆಯೇ ಉಂಟಿದು ಕಾಣುತ್ತದೆ. ಆದರೆ ವಿಲಾಸರಾಯನ ವಿರುದ್ಧವಾಗಿ ಮೋಹಿನಿಯ ತಂಡೆಯಾದ ಶ್ರೀಪತರಾಯರ ಮನಸ್ಸನ್ನು ಕೆಡಿಸುವದು ಅಸಾಧ್ಯವೇ ಸರಿ.

- ಕುಚೇಸ್ಪಿತಾ** : ನನ್ನಲ್ಲಿ ಒಂದು ಬಿಂಬಿ ಮರು ಹಂಡಿಕೆಗಳು ಇರುತ್ತವೆ. ನಾನು ಮೊದಲೇ ಮನೋಹರರಾಯನಿಗೆ ಕೆಲವು ಮಾತುಗಳ ಉಪದೇಶ ಪನ್ನು ಮಾಡಿರುತ್ತೇನೆ. ಅದರಂತೆ ಅವನು ಮಾಡೇ ಮಾಡುವನು. ನೀನೋಬ್ಬಿಳು ನನಗೆ ಮನಮಾಟ್ಟಿ ಸಹಾಯ ಮಾಡಿದರೆ ನನ್ನ ಕಾಯಂ ವು ನಿಶ್ಚಯವಾಗಿ ಸಫಲವಾಗುವದು.
- ಕುಟಿಲಾ** : ಅಲ್ಲೇ ? ಮನೋಹರರಾಯನೇ ಆಗಲಿ, ವಿಲಾಸರಾಯನೇ ಆಗಲಿ, ಇಬ್ಬರೂ ಚಿಕ್ಕವರಿಂತಾತ್ಮರೆ. ಇದ್ದಲ್ಲದೆ ಅವರು ಸುಂದರರೂ, ಸ್ಥಿತಿವಂತರೂ, ವಿದ್ಯಾವಂತರೂ ಇರುತ್ತಾರೆ. ಅವರಿಗೆ ಬೇಕಾದವರು ತಮ್ಮ ಚಿಕ್ಕ ದೇಹಳ್ಳಿ ಮಕ್ಕಳನ್ನು ಲಗ್ಗು ಮಾಡಿ ಕೊಡಲಿಕ್ಕೆ ಸಿದ್ಧರಿಯವರು. ಹಿಗಿದ್ದು ಅವರು ನಿನ್ನನ್ನು ಪುನ ವಿವಾಹ ಮಾಡಿಕೊಳ್ಳುವರೋ ಇಲ್ಲೋ ಎಂಬ ಬಗ್ಗೆ ನನಗೆ ದೊಡ್ಡ ಸಂಶಯ ಬರುತ್ತದೆ.
- ಕುಚೇಸ್ಪಿತಾ** : ಮರುಳೇ, ನಿನ್ನ ಹಕ್ಕೆ ವಿಜಾರಿಗಳನ್ನು ಬಿಂಬಿ ಬಿಡು. ಈಗಿನ ಸುಧಾರಣೆಯ ದಿನಸಗಳಲ್ಲಿ ಪ್ರಥಮ ವಿವಾಹ ಮತ್ತು ಪುನರ್ವಿವಾಹವೆಂಬ ಭೇದವನ್ನು ಯಾರೂ ಬಜುಕಃ ಮಾಡುವದಿಲ್ಲ. ಸತಿಯು ಸುಂದರಳೂ ಸುಶೀಲಿತರೂ ಇದ್ದರೆ ತೇರಿತು. ಮೇಲಾಗಿ ಆಕೆಯ ಕಡೆಯಿಂದ ಆಸ್ತಿ ಸಿಗುವಂತೆ ಇದ್ದರೆ ಯಾರು ಪುನರ್ವಿವಾಹದ ವಿಧಿ ನಿರ್ವೇಧವನ್ನು ಏಣಿಸುತ್ತಾರೆ ?
- ಕುಟಿಲಾ** : ಹೌದೊದು. ಸಮಾಜ ಸುಧಾರಕರು ಪುನರ್ವಿವಾಹಕ್ಕೆ ಉತ್ತೇ ಜನವನ್ನು ಕೊಡುತ್ತಿಲಿದ್ದಾರೆ. ಅಂದ ಮೇಲೆ ಪಾಶ್ಚಿಮಾತ್ಯ ಶಿಕ್ಷಣವನ್ನು ಪಡೆದು ಸುಶೀಲಿತರಿಂದು ಗರ್ವ ಮೇರಿಸುವ ತರುಣರು ನಿನ್ನಂಥ ಸುಂದರ, ಸುಶೀಲ, ಶ್ರೀಮಂತ ಮತ್ತು ತರುಣ ಗತ ಭಕ್ತ್ಯಕೆಯನ್ನು ಲಗ್ಗು ಮಾಡಿಕೊಳ್ಳಬೇಕಿನು ಮಾಡ್ಯಾರು ?
- ಕುಚೇಸ್ಪಿತಾ** : (ಅನಂದದಿಂದ) ಕುಟಿಲಾ, ಈಗ ಮಾತ್ರ ನಿನಗೆ ಬುದ್ಧಿ ಬಂದಂತೆ ಕಾಣುತ್ತದೆ.
- ಕುಟಿಲಾ** : ಹೌದೊದು. ಮರೆತಿದ್ದೆ. ಆದರೆ ನಾನು ಮಾಡುವ ಕೆಲಸನೇನೇಂಬ ದನ್ನು ಬೇಗ ನಿರೂಪಿಸಬೇಕು. ಅದನ್ನು ಮಾಡಲಿಕ್ಕೆ ನಾನು ಸಿರ ಬೊಗ್ಗಿ ಸಿದ್ಧಿ ಇರುತ್ತೇನೆ.
- ಕುಚೇಸ್ಪಿತಾ** : ಹಾಗಾದರೆ ನಿನ್ನ ಕೆವಿಯನ್ನು ಸ್ವಲ್ಪ ಮುಂದೆ ಮಾಡು. ಅದು ಬಹಳ ಸೂಕ್ಷ್ಮವಾದ ಕೆಲಸವಿರುವದರಿಂದ ನಿನ್ನ ಕೆವಿಯಲ್ಲೇ ಹೇಳುತ್ತೇನೆ. ಅದನ್ನು ಏರಡನೆಯವರು ಯಾರೂ ಕೇಳಬಾಡು.

ಕೇಳಿದರೆ ನನ್ನ ಕೆಲಸವು ಪೂರ್ಣವಾಗಿ ಕೆಟ್ಟು ಹೋಗುವದು ನಿಜವು. (ಎಂದು ಅವಳ ಕಿವಿಯಲ್ಲಿ ಹೇಳಿದಂತೆ ಮಾಡುತ್ತಾಳೆ.)

ಕುಟಿಲಾ : ಇನ್ನೇ ಹೌದೆಬೊಲ್ಲು? ಅದಕ್ಕಾಗ್ಯದೆ ನೀನು ಚಿಂತೆ ನೂಡುತ್ತೀ? ಇದನ್ನು ನಾನು ಮಾಡಿಕೊಡುವುದರಿಂದ ನನಗೆ ಕುಟಿಲಾ ಎಂದು ಕಡೆಯಬೇಡ.

ಕುಟೀಷ್ಟಿತಾ : ಹೌದು. ನೀನು ಅಂಥ ಚತುರಳೇ ಇರುತ್ತೀ.

ಇವು ರಲ್ಲಿ ಮನೋಹರರಾಯನು ಬರುತ್ತಾನೆ.

ಮನೋಹರರಾವ : ಕುಟೀಷ್ಟಿತಾ, ಈಗ ಏರಡು ದಿನಸಗಳಾದಭ್ಯು ನಿನ್ನ ಅಣ್ಣ ನಂಜಕ ರಾಯನು ಭೆಟ್ಟಿಯೀ ಇಲ್ಲ. ಅವನು ಕಾಲೇಜಿಗೂ ಬರುವದಿಲ್ಲ, ಕ್ಲಬ್‌ನಲ್ಲಿಯೂ ಭೆಟ್ಟಿಯಾಗುವದಿಲ್ಲ. ಅವನು ಕ್ಷೇಮದಿಂದ ಇರುತ್ತಾನವ್ಯೇ?

ಕುಟೀಷ್ಟಿತಾ : ಬರಿ ಬರಿ, ಕೂತುಕೊಳ್ಳಿ. ಈಗೇಗೆ ಅವನು ಕ್ಷುದ್ರಕರಾಯ ನೋಡನೆ ಹೊರಗೆ ಎಲ್ಲಿಯೋ ಅಡ್ಡಡಲಿಕ್ಕೆ ಹೋಗಿರುತ್ತಾನೆ. ನಿಮ್ಮ ಕಡೆಗೆ ಎಲ್ಲಾ ಕ್ಷೇಮವಿರುವದಪ್ಯೇ? ನಿಮ್ಮ ಸಹೋದರ ವಿಲಾಸರಾಯನ ಸ್ಥಿತಿಯು ಈಗ ಯಾಗಿರುತ್ತದೆ?

ಮನೋಹರರಾವ : ಅವನು ದುಷ್ಟ ಸಂಗತಿಯಿಂದ ಕೆಟ್ಟುಹೋದನೆಂಬುವದರಲ್ಲಿ ಸಂಶಯ ಉಳಿಯಲಿಲ್ಲ. ಅಭ್ಯಾಸ ಮಾಡುವ ಕಡೆಗೆ ಅವನ ಲಕ್ಷ್ಯವೇ ಇಲ್ಲ. ಏರಡೆರಡು ತಿಂಗಳನಾದರೂ ಕಾಲೇಜಿಗೂ ಅವನ ನಿಗೂ ದರ್ಶನವಿಲ್ಲ. ಉಂರಂಬಂಬೆಲ್ಲ ಸಾಲ ಮಾಡಿಕೊಂಡಿರುತ್ತಾನೆ. ದಿನಾಳೆ ಕೋಟಿ ನೆಬೇಲಿಫರು ಜಪ್ತಿಯ ನಾರಂಬಿಸ್ತೂ ತುರಂಗ ವಾರಂಬಿಸ್ತೂ ಕೈಯಲ್ಲಿ ಹಿಡಕೊಂಡು ಎಡತಾಕಂತಾಗೆ.

ಕುಟೀಷ್ಟಿತಾ : ಪಾನ? ಅವನು ಎಂಥ ದುದ್ದೀರಿಯು?

ಕುಟಿಲಾ : ಸಖಿ, ಅಪ್ಪಣಿ ಕೊಡು, ಮುಂದಿನ ಕಾಯಿಕ್ಕೆ ಪ್ರವೃತ್ತಿಳಾಗುತ್ತೀನೆ. (ಹೊರಟಿಪೊಗೆಗುತ್ತಾಳೆ. ಮೋಹಿನಿಯು ಪ್ರಮೇಶಸುತ್ತಾಳೆ.)

ಕುಟೀಷ್ಟಿತಾ : ಮೋಹಿನೀ, ಇದೇನು? ಈ ಹೊತ್ತು ದಾರಿ ತಪ್ಪಿ ಬಂದಿ?

ಮೋಹಿನೀ : ನಾನು ಮನೆಯಲ್ಲಿ ನಮ್ಮ ತಂದೆಯ ಹತ್ತರ ಪಾಠ ಹೇಳಿ ಕೊಳ್ಳುತ್ತಾ ಕುಳಿತ್ತಿದ್ದೆ. ಅವು ರಲ್ಲಿ ಕ್ಷುದ್ರಕರಾಯನೂ ನಿನ್ನ ಅಣ್ಣನಾದ ವಂಚಕರಾಯನೂ ನನ್ನ ತಂದೆಯ ಭೆಟ್ಟಿಗಾಗಿ ಬಂದು ಕುಳಿತರು. ಅದ್ದರಿಂದ ನಾನು ಇತ್ತ ಕಡೆಗೆ ಹೊರಟಿಪೊಬೆನು. ಕ್ಷುದ್ರಕರಾಯನ ಮಾತು ಕೇಳಿದರೆ ನನಗೆ ತಲೆಕಾಲಿ ಏಳುತ್ತದೆ.

- ಕುಚೇಷ್ಟಿತಾ** : ಅವನು ಅಂಥಾದ್ದೆ ನು ನೂತನಾಡುತ್ತಾನೆ?
- ಮೋಹಿನೀ** : ಅವನ ಮಾತಿನಲ್ಲಿ ಯಾವಾಗ್ಗೆ ಸೋಡಿದರೂ ವಿಶ್ರರ ಹಾಗೂ ಪರಿಚಯಸ್ಥಿರ ದೊಡ್ಡಣಿಗಳೇ ತುಂಬಿರುತ್ತವೆ.
- ಮನೋಹರರಾವ :** (ಮುಂದಕ್ಕೆ ಬಂದು) ಅವನಿಗೆ ಸ್ನೇಹ ಇರುವವರದೂ ಇಲ್ಲದವರೂ ಭೇದವಿಲ್ಲ. ಸ್ನೇಹಿತಿಗೆ ದೊಡ್ಡಣಿಯನ್ನು ಅಡುವಷ್ಟೇ ಶ್ರೋಹಿತಿಲ್ಲದವರಿಗೆ ಸಹ ಅಡುತ್ತಾನೆ.
- ಕುಚೇಷ್ಟಿತಾ** : ಕ್ರೂದ್ರಕರಾಯನು ಬಹಳ ರಾಸ್ಯಗಾರನು ಮತ್ತು ಪ್ರಾಸಾದಿಕ ಕವಿಯು. ಆದ್ದರಿಂದ ಅವನ ದೊಡ್ಡಣಿನ್ನು ಬಿಟ್ಟು ಗುಣ ಗಳನ್ನು ಮಾತ್ರ ಸ್ಪೃಹಿಸಬೇಕು.
- ಮೋಹಿನೀ** : ಮಾತ್ರವನ್ನು ಹೊಂಪ್ಯೆಯಲ್ಲಿ ತುಂಬಿಕೊಂಡು ಎರಡನೆಯವರನ್ನು ಕುಟೀಷ್ಟೇ ಮಾಡಿ ನಗಸಿದರೆ ಅದು ಶಾಲಾಫ್ನೀಯವಾದದ್ದೀಂದು ನಾನಂತರ ತಿಳಿಯಲಾರೆ.
- ಮನೋಹರರಾವ :** ಎರಡನೆಯವರ ಎದೆಯಲ್ಲಿ ಮುಖ್ಯ ಚುಚ್ಚುವಂಥ ಕುಚೇಷ್ಟೇಯ ಮಾತು ಅಡುವದು ಮತ್ತು ಅಂಥ ಮಾತು ಕೇಳಿ ನಗಸಿದರೆ ಇವೆ ರದೂ ಕೆಡಕು.
- ಕುಚೇಷ್ಟಿತಾ** : ಕುಚೇಷ್ಟೇ ಮಾಡಿದ್ದರೆ ವಿನೋದಗಾರರಿಂಬ ಪ್ರತಿಷ್ಠಿ ಬರುವದು ಕಾಗೆ? ಮಾತಿನಲ್ಲಿ ವಕ್ರತನವಿಲ್ಲವಿದ್ದರೆ ಹಾಸ್ಯವು ಹುಟ್ಟಬೇಕು ವದು ಕಾಗೆ?
- ಮನೋಹರರಾವ :** ಹೌದು. ಉಪ್ಪು ಇಲ್ಲದ ಉಟ್ಟಿದೆ ಕುಚೇಷ್ಟೇಯಿಲ್ಲದ ಮಾತು ರುಚಿಹಿನವಾಗುವದು. ಹಾಸ್ಯವಿಲ್ಲದ ಮಾತುಗಳನ್ನು ಕೇಳಲಿಕ್ಕೆ ಎಂಥವರಿಗಾದರೂ ಬೇಸರ ಬರುವದು.
- ಮೋಹಿನೀ** : (ತನ್ನ ಸ್ವಕ್ಷೇಪಣಿ). ಇವನು ಎಲ್ಲರನ್ನು ಮೆಚ್ಚಿಸುವದಕ್ಕಾಗಿ ಅವರವರಂತೆ ಮಾತಾಡುತ್ತಾನೆ. (ಗಟ್ಟಿಯಾಗಿ) ಮಾತಿನೊಳಗೆ ವಿನೋದವಿರ ಬೇಕೆಂಬದು ಸರಿಯೇ. ಆದರೆ ಅದರಿಂದ ಅನ್ಯರ ಸಿಂದಿಯು ಹಾನಿಯೂ ಆಗಕೂದು.
- ದಾಸಿಯ ಪ್ರವೇಶಿಸುತ್ತಾರೆ.
- ದಾಸಿ** : ದೇವೀ, ನಿನ್ನದಪೆಯು ಒಳಗೆ ಬರಲಿಕ್ಕೆ ಅವೇಕ್ಕಿಸುತ್ತಾರೆ.
- ಕುಚೇಷ್ಟಿತಾ** : ಹೋಗು ಕರೆದುಕೊಂಡು ಬಾ: (ದಾಸಿಯ ಹೋಗುತ್ತಾರೆ.) ಮೋಹಿನೀ, ನೋಡು. ನಿನಗೆ ಪ್ರಿಯಕರಳಾದ ಗೆಳತಿಯು ಬರು

- ತ್ವಾಲ್.** ಇವಕು ಬಾಯಿಬಡಿಕೆಯಾದರೂ ಒಂತೆ ಇಲ್ಲ. ಇವಳಿ ಸ್ವಭಾವವು ಒಳ್ಳೆದೆಂದು ಎಲ್ಲರೂ ಹೊಗಳುತ್ತಾರೆ.
- ಮೋಹಿನೀ :** (ಮೂರು ಮಾರಿಯಂತ್ರ) ಇದ್ದೀತು! ಇದ್ದೀತು! ಇವಕು ಒಳ್ಳೆ ಸ್ವಭಾವದ ಮತ್ತು ಪರೋಪಕಾರದ ತಥ್ಯತೆಯಿಂದ ಹೇಚ್ಚು ಕೇಡು ಮಾಡುತ್ತಾಳೆ.
- ಮನೋಹರರಾವ :** ಈ ಮಾತು ಅಕ್ಕರಾಹ ನಿಜವು. ಯಾರಾದ್ದರೂ ಜರಿದು ಮಾತಾಡುವಾಗ ನಿಷ್ಪತ್ತಪಟಿಯು ಯಾರನ್ನು ಬೆಸ್ಸುಕಟ್ಟು ಮಾತಾಡುವೇಳೆ ಅವರ ಗತಿಯು ಸೆಟ್ಟಿಗಾಗುವದಿಲ್ಲಿಂದು ನನ್ನ ಎದೆಯು ಯಾವಾಗಲೂ ಈರುತ್ತದೆ. ಆಕೆಯು ಮಾತಿನಲ್ಲಿ ಯಾವಾಗೆಲು ದ್ವಾಂದ್ವಾರ್ಥವೂ ಶ್ಲೇಷಣಂಕಾರವೂ ತುಂಬಿರುತ್ತದೆ.
- ಕುಟೀಷ್ಟಾ :** ಸಾಕು, ಸಾಕು. ಇನ್ನು ಮುಗಿಸಿರಿ. (ನೇರಧ್ಯಾನ ಮಂಗಳಿಗೆ ಮೋಹಿ) ಅಗೇ ಇಲ್ಲಿಯೇ ಬಂದಳು. ನಿಷ್ಪತ್ತಪಟಿಯು ಪ್ರವೇಶಿಸುತ್ತದೆ.
- ನಿಷ್ಪತ್ತಪಟಿ :** ಪಿರಿಯ ಮಿತ್ರೀ, ಕುಟೀಷ್ಟಾತೇ! ಈ ಕರ್ತಕದೊಳಗೆ ನಿಸಗೊಬ್ಬಳಿಗೆ ಮಾತ್ರ ಚೋರಿ ಬಿಸುತ್ತದೆ? ನಿನ್ನಂತೆ ಸೌಖ್ಯವು ಮಾನ ಮರ್ಯಾದದೆಗಳೂ ಯಾರಿಗೂ ದೂರಕುವದಿಲ್ಲ ಕಂಡಿಯಾ?— (ಮೋಹಿಸಿಯ ಕಡೆಗೆ ನೋಡಿ) ಅಹಹ, ನಿಮ್ಮ ಸ್ವಾರೀಯು ದೂರ ಬಂದಿರುತ್ತದೆ? (ಅವಳ ಸಮಾಪಕ್ಕೆ ಹೋಗಿ) ಏನೇ ಮೋಹಿನಿ, ಎತ್ತ ನೋಡಿದೂ ನಿನ್ನ ಭಾವಿ ಪತಿಯಾದ ವಿಲಾಸರಾಯನ ದುಂಡುತನದ ದುಂಡುಭಿಯು ನಡಿದಿರುತ್ತದೆ.
- ಮೋಹಿನೀ :** (ಸಿಟ್ಟಿನಿಂದ) ಉರವರಿಗೆ ಈ ಉಸಾಬರಿ ಯಾತ್ಕೆ ಬೇಕಾಗಿರುತ್ತದೆ?
- ನಿಷ್ಪತ್ತಪಟಿ :** ಹೌದು. ಇನರ ಬಾಯಿ ಯಾರು ಹಿಡಿಯುವವರು? ನನಗಂತೂ ನಿನ್ನ ವರ್ತನಾನ ಕೇಳಿ ಮನಸ್ಸಿಗೆ ಬಹಳ ವ್ಯಸನವಾಗಿರುತ್ತದೆ. ಅದರಲ್ಲಿ ನಿಮ್ಮ ಮುಸ್ತಿನ ತಂದೆಯಾದ ಶ್ರೀವರ್ತರಾಮುದೂ ಚಿಕ್ಕ ತಾಯಿಯಾದ ಲಾನಣ್ಯವಕಿಯೂ ತಾಳಮೇಳ ಕೂಡಿ ಜಗ್ಗಾಡು ತಾರೆಂದು ಕೇಳಿ ನನ್ನ ದುಃಖವು ಕಾಡಗಿಚ್ಚಿಸಂತೆ ಹೆಚ್ಚು ಗಿರುತ್ತದೆ!!
- ಮೋಹಿನೀ :** ಇನರು ಇಂಥ ಕೆಲ್ಲೇ ಮಾಡುವದು ಸರಿಯಾದ್ದಲ್ಲ.
- ನಿಷ್ಪತ್ತಪಟಿ :** ಇದೆಲ್ಲ ನಿಜವು. ಯಾರೇನು ಮಾಡತಕ್ಕದ್ದು? ಇನರು ಮಾತಾದುವದನ್ನು ಹ್ಯಾಗೆ ಬಿಡಿಸಬೇಕು?

- ಮೋಹಿನೀ :** ಇಂಥ ಸುದ್ದಿಗಳು ಬಹಳ ನಿಂದಾತ್ಮಕವಿರುತ್ತವೆ.
- ನಿಷ್ಪತ್ತಿ :** ಹೌದು. ಅದರಲ್ಲಿ ಸಂಶಯವಿಲ್ಲ; ಬಹಳ ಶೇಂದನಾದದ್ದು. ಜಗತ್ತೀಲ್ಲ ದೊಡ್ಡಂಥುಯಾದ ಬಳಿಕ ಜನರ ಬಾಯಿಗೆ ಸಿಗದವರು ಯಾರು? ಸೀತಾ, ದೋಪದಿ, ಮಂಡೋದರಿಯಂಥ ಮಹಾ ಪತಿವೃತ್ತೀಯರಿಗೆ ಸಹ ಜನರು ದೂಷಿಸಲಿಕ್ಕೆ ಹೇದರಲಿಲ್ಲ. ಅಂದ ಮೇಲೆ ಮಿಕ್ಕವರ ಪಾಡೇನು?
- ಮನೋಹರರಾವ :** ಕೆಲವರು ಸುದ್ದಿಗಳನ್ನು ಕಲ್ಪಿಸುತ್ತಾರೆ. ಇದು ಮಾತ್ರ ಬಹಳ ಭಯಂಕರವಾದದ್ದು.
- ಮೋಹಿನೀ :** ಅಂಥ ಸುದ್ದಿಗಳನ್ನು ಹಬ್ಬಿಸುವವರು ಹುಟ್ಟಿಸುವವರಷ್ಟೇ ದೋಷಕ್ಕೆ ಗುರಿಯಾಗುತ್ತಾರೆ.
- ನಿಷ್ಪತ್ತಿ :** ಹೌದೊದು, ಸುದ್ದಿ ಸೂರುವವರು ಸುದ್ದಿ ಹುಟ್ಟಿಸುವವರಷ್ಟೇ ಕೆಳ್ಳಿನರು. ಅದರಿ ನಾನು ಮೋಹಿನೀ ನಿನಗೆ ಜನರ ಬಾಯಿಯಾರೂ ಮುಖ್ಯಲಾರಿಂದು ಹೇಳಿದ್ದೇನೆ.
- ವಂಚಕರಾಯನೂ ಕ್ಷುದ್ರಕರಾಯನೂ ಪ್ರ ವೇ ಈ ಸು ತ್ವಾ ರೆ.
ಕುಚೇಷ್ಟಿತೆಯೂ ನಿಷ್ಪತ್ತಿಯೂ ಮೋಹಿನಿಯೂ ಒಂದು ಮಗ್ಗಲಿಗೆ
ಸಂದು ಕೂತುಕೂಳುತ್ತಾರೆ. ಕ್ಷುದ್ರಕರಾಯನೂ ವಂಚಕರಾಯನೂ
ಮನೋಹರರಾಯನಿಗೆ ನಮ್ಮಾನ್ಮಾರ ಮಾಡಿ ಅವನ ಹತ್ತಿರ ಹೋಗಿ
ಕುಳಿತುಕೂಳುತ್ತಾರೆ.
- ವಂಚಕರಾವ :** ತಂಗಿ, ಇದೇನು? ಇವತ್ತಿನ ದಿನಸ ನಿಷ್ಪತ್ತಿಯಿ ಮತ್ತು ಮೋಹಿನಿಯ ಕೂಡ ಏನು ಆಲೋಚನೆ ಮಾಡುತ್ತ ಕುಳಿತಿರುವಿ? ಮನೋಹರರಾವ, ನೀವು ಬಂದು ಎನ್ನೋತ್ತಾಯಿತು?
- ಕುಚೇಷ್ಟಿತಾ :** ಹೊತ್ತು ಹೋಗಲಾರದ ಮಾತು. ಅದರಿಂದ ಒಬ್ಬರಿಗೂ ಹಿತ ವಾಗಲಿ ಅಹಿತವಾಗಲಿ ಇಲ್ಲ.
- ಮನೋಹರ :** ಈಗಿಗ ಬಂದೆನು. ನಿಮ್ಮ ಭೆಟ್ಟಿಯಾಗದೆ ಎರಡು ದಿನಸಗಳಾದ್ದಿರಿ ರಿಂದ ನಿಮ್ಮ ಭೆಟ್ಟಿಯ ಲಾಭಕ್ಕಾಗಿ ಕಾದುಕೊಂಡು ಕುಳಿತಿದ್ದೇನೆ.
- ವಂಚಕರಾವ :** (ಮಂಗಳುನಗೆಯಿಂದ) ಹಾ. ಒಳತೇ ಸರಿ. (ನಿಷ್ಪತ್ತಿಯನ್ನು ದೀರ್ಘಿಸಿ)
ನಿಷ್ಪತ್ತಿಯೇ! ಕ್ಷುದ್ರಕರಾಯನ ಪರಿಚಯವು ನಿನಗಿರಲಿಕ್ಕೆಲ್ಲ. ಇವನು ಪ್ರಾಸಾದಿಕ ಕವಿಯು. ಇವನು ಹಾಡಲಿಕ್ಕೆ ಹತ್ತಿದ ನೇಂದರೆ ಎಲ್ಲರು ತಲೆಮಾಗುತ್ತಾರೆ. ಮಾತಾಡಲಿಕ್ಕೆ ಹತ್ತಿದನೇಂದರೆ ನಗದವರು ಸಹ ಸಂಗ್ರಹಿತಾರೆ.

- ಕ್ರಾಸ್‌ಕರಾವ** : ಮಿತರು, ನನ್ನ ಪರ್ಫಾನ್ ನೇ ಮಾಡುವದನ್ನು ಸಾಕು ಮಾಡು.
- ವಂಚಕರಾವ** : ಇವನು ಹಿಂದಿನ ಜನ್ಮದಲ್ಲಿ ಒಬ್ಬ ನಾವಾಗಿಕೆ ಕವಿಯಾಗಿ ಹಾಷ್ಟಿ ನವರಸಭರಿತವಾದ ನಾಟಿಕಗಳನ್ನು ರಚಿಸಿದನು. ಆ ನಾಟಕ ಗಳಿಂದ ರಸಿಕ ಜನರ ತ್ವರಿತ ಶಾಂತವಾಗದೆ ದಿನೇ ದಿನೇ ಹೆಚ್ಚಾಗಹತ್ತಿತು. ಅದ್ದರಿಂದ ಅವನು ಈ ಜನ್ಮದಲ್ಲಿ ಕ್ಷುದ್ರಕ ನೇಂದು ಅವಶರಿಸಿ ಸಮಾಜದೊಳಗಿನ ಯಾವತ್ತು ಸಣ್ಣ ಪುಟ್ಟ ವಿವರಗಳ ಮೇಲೆ ಪಡ್ಡಗಳನ್ನು ರಚಿಸಲಾರಿಬಿಸಿರುತ್ತಾನೆ. ಮಿತರು, ಮೌನ್ಯ ಕುಸಮನಾವತಿಯು ಉಟ್ಟಿ ಜರದ ಹಿರೀಗೆ ಬೆಂಕೆ ಹತ್ತಿದಾಗ ಅವಳ ಚಿತ್ರವು ಹಾಗಿತ್ತು ಎಂಬದನ್ನು ಬಣ್ಣಿಸಿದ ಹಾಡನ್ನು ಅನ್ನು. ಇವರೆಲ್ಲರೂ ಕೇಳಲಿ. ಅಥವಾ ಮೌನ್ಯ ಕೂತ ಕೂತಾಗೆ ನೀನು ನಿದ್ರೇಯ ಮೇಲೆ ರಚಿಸಿದ ಪದವನ್ನು ಅನ್ನು. ಅದಂತೂ ಬಹಳ ಹಾಸ್ಯ ಕರವಾದ್ದು ! (ನಾಂತರಾನೆ.)
- ಕ್ಷುದ್ರಕರಾವ** : ವಂಚಕರಾವ, ಕೈ ಮುಗಿಯುತ್ತೇನೇ. ಈಗ ನನಗೆ ಹೀಡಿಸಬೇಡ.
- ವಂಚಕರಾವ** : ಇಷ್ಟೇ ಅಲ್ಲ, ಇವನು ಜನರ ಹೆಸರುಗಳ ಮೇಲೆ ಸುಂದರವಾದ ಒಗಟುಗಳನ್ನು ಕೂಡಿಸುತ್ತಾನೆ.
- ಕಾಚೇಷ್ಟಿತಾ** : ಕವಿಶ್ರೇಷ್ಟನೇ, ನಿನ್ನ ಜಾಹ್ನಾವು ಅಗಾಧವದೆ ! ನೀನು ನಿನ್ನ ಪಡ್ಡಗಳನ್ನೂ ಒಗಟುಗಳನ್ನೂ ಆಗಾಗೆ ಉದ್ಯುಸುವ ರಂಜನಿ, ವಿನೋದಿನಿ, ಸುವಾಸಿನಿ ಪತ್ರಕೆಗಳಲ್ಲಿ ಯಾಕೆ ಮುದ್ರಿಸುವದಿಲ್ಲ ?
- ಕ್ಷುದ್ರಕರಾವ** : ದೇವಿ, ಅವುಗಳನ್ನು ಮುದ್ರಿಸುವದು ನನ್ನ ಗೌರವಕ್ಕೆ ತಕ್ಷದಲ್ಲ ಹೆಂದು ನನ್ನ ಅಭಿಪ್ರಾಯವದೆ. ಯಾಕಂದರೆ ನಾನು ರಚಿಸಿದ ಪಡ್ಡಗಳು ವ್ಯಕ್ತಿವಾಚಕವಿರುತ್ತವೆ. ಅವು ಕೇವಲ ಪ್ರಹಸನ ಪಡ್ಡಗಳು. ಆಯಾಯ ವ್ಯಕ್ತಿಗಳ ಮಿಶ್ರ ಮತ್ತು ಮುಂದೆ ಅವುಗಳನ್ನು ಹಾಡಿ ಅವರ ಕೈಯಲ್ಲಿ ಒಂದಿಂದು ಪ್ರತಿಯನ್ನು ಬರೆದು ಕೊಟ್ಟರೆ ತೀರಿತು. ಅವು ಮುದ್ರಿಸುವದಕ್ಕಿಂತ ಹೆಚ್ಚು ಬೇಗನೆ ಪ್ರಸಾರವಾಗುತ್ತವೆ.
- ವಂಚಕರಾವ** : ಹೌದು. ಕ್ಷುದ್ರಕರಾಯನು ಹೇಳುವ ಮಾತು ಸರಿಯಾದದ್ದು. (ಫೇಸಿದಂತೆ ಮಾಡಿ) ನೀವು ಇನ್ನೊಂದು ವರ್ಕಮಾನವನ್ನು ಕೇಳಿದಿರಾ ?
- ನಿಷ್ಪತ್ತಿ** : ಅ – ಅದು ಹೌದಲ್ಲೋ ?

- ವಂಚಕರಾವ** : ನಿನಗೆ ಅದು ಗೊತ್ತಿಲ್ಲ. ಹೇಳಲಿಕ್ಕೆ ಸುಮ್ಮನೆ ಶ್ರಮಹಡಬೇಡ. ಲಕ್ಷ್ಯಾಧಿಕಾರಿ ಮಗಳಾದ ಪುಪ್ಪನೂಲಿಕೆಯು ಮನೆಯ ಆಚಾರ್ಯನ ಬೆನ್ನುಹತ್ತಿ ಓಡಿ ಹೋದಳು.
- ನಿಷ್ಪತ್ತಿ** : ಇದು ಅಸಂಭವವಾದ ಮಾತು, ಆಕೆಯು ಮಕಾ ಪಾಪಭೀರಳು. ಅನೀತಿಯ ಕೆಲಸವು ಅವಳ ಕೈಯಿಂದ ಎಂದಿಗೂ ಘಟಿಸಲಾರದು.
- ವಂಚಕರಾವ** : ಬೇಕಾದರೆ ಸ್ನೇಹಕರಾಯನನ್ನು ಕೇಳಿಕೊ.
- ನಿಷ್ಪತ್ತಿ** : ನಿಯೋಗಿಯಾದ ಮನುಷ್ಯನಿಗೆ ಜ್ಞರವು ಬಂದರೆ ಅವನ ಜೀವಕ್ಕೆ ಹೆಚ್ಚು ಭಯ ಉಂಟಾಗುವಂತೆ ಯಾವಾಗಲೂ ವಿಚಾರದಿಂದ ನಡೆಯುವವರು ಒಮ್ಮೆ ಅವಿಚಾರದ ಕೆಲಸ ಮಾಡಿದರೆ ಅವರ ಮಂಹಾದಿಗೆ ಹೆಚ್ಚು ಕೊರತೆಯುಂಟಾಗುತ್ತದೆ.
- ಕ್ಷುದ್ರಕರಾವ** : ಹುಟ್ಟಿದಾರಭ್ಯ ಬೇನೆಯಿಂದ ನೆರಳುವವರು ತಮಗೆ ಗಾಳಿಯು ತಗೆಲಬಾರದಿಂದು ಎಚ್ಚರಿಕೆಯಿಂದ ನಡೆಯುವರು. ಹಾಗೂ ಹುಟ್ಟಿದಾರಭ್ಯ ಕೆಟ್ಟಿ ರೀತಿಯಿಂದ ನಡೆಯುವವರು ಜನರ ದೂಷಣೆಗಳು ತಮ್ಮ ಕಿವಿಗೆ ಬೀಳಬಾರದಿಂದು ಜನರಿಂದ ದೂರಿಸುವರು. ಈ ಎರಡೂ ಪ್ರಕಾರದ ಜನರಿಗೆ ತಮ್ಮ ದೌಬಳ್ಳವು ಗೊತ್ತಿರುವದರಿಂದ ಅವರಿಬ್ಬರೂ ಅದನ್ನು ಮುಚ್ಚಿಕೊಳ್ಳುವದಕ್ಕೆ ಯಾವಾಗಲೂ ಪ್ರಯತ್ನ ಮಾಡುವರು.
- ಕುಚೀಸ್ಟಿತಾ** : (ನಕ್ಕು) ಸ್ನೇಹಕರಾವ, ನಿನ್ನ ಮಾತಿನ ಗೂಡಾರ್ಥವು ತಿಳಿಯುವದು ಕರಿಣವೇ ಸಂ.
- ವಂಚಕರಾವ** : ಅದರಲ್ಲಿ ಗೂಡಾರ್ಥವೇನೂ ಇಲ್ಲ. ಬೇಕಾದವರು ಬೇಕಾದಂತೆ ತಿಳಿದುಕೊಳ್ಳಬಹುದು.
- ಕುಚೀಸ್ಟಿತಾ** : ಮನೋಹರರಾವ ನಿಮ್ಮ ಕಕ್ಷನಾದ ಸುಶೀಲರಾಯನು ವಿಜಯ ಸುಗರಿದಿಂದ ಬರತಕ್ಕವನಿದ್ದಾಗೆನೆಂದು ವರ್ತಮಾನವಿರುತ್ತದೆ. ಇದು ನಿಜವೋ?
- ಮನೋಹರರಾವ** : (ಕಿವಿಯ ಮೇಲೆ ಕೈಯಿಟ್ಟುಕೊಂಡು) ನಾನಂತರ ಕೇಳಿಲ್ಲ!
- ವಂಚಕರಾವ** : ನಿಮ್ಮ ಕಕ್ಷನು ಬರುವದರೊಳಗಾಗಿ ವಿಲಾಸರಾಯನ ಸ್ಥಿತಿಯು ಸುಧಾರಿಸಿದರೆ ನೆಟ್ಟಿಗಾಗುವದು. ಇಲ್ಲವಿದ್ದರೆ ಪಾಪ! ಆ ಮುದುಕ ನಿಗೆ ಅವನನ್ನು ನೋಡಿ ಬಹಳ ಅದೆನಿಸಿದೆ ಇರಲಾರದು.
- ಕ್ಷುದ್ರಕರಾವ** : ವಿಲಾಸರಾಯನು ನಿಶ್ಚಯವಾಗಿ ಸುಧಾರಿಸುವನು. ಜನರು ಬೇಕಾದ್ದು ಅನ್ನಲಿ, ಅವನು ಸರಳವಾದ ರೀತಿಯನ್ನು ಬಿಟ್ಟು

ಎಂದೂ ನಡೆಯುವದಿಲ್ಲ. ಅವನು ಸ್ನೇಹಿತರ ನಂಬಿಗೆಯನ್ನು ಕಳೆದುಕೊಂಡಿದ್ದರೂ ಸಾಪುಕಾರರ ನಂಬಿಗೆಯನ್ನು ಚೆನ್ನಾಗಿ ಕಾದುಕೊಂಡಿದ್ದಾನೆ!

- ವಂಚಕರಾವ : ಹೌದು. ಬಡ್ಡೀ ವ್ಯವಹಾರ ಮಾಡುವ ಸಾಪುಕಾರರಿಗೆ ಅವನು ಜೊಜ್ಜು ಲಂಗನಾಗಿರುತ್ತಾನೆ. ಅವನು ಪ್ರತಿವರ್ಷ ಸಾಪುಕಾರ ರಿಗೆ ಬಡ್ಡೀ ಕೊಡುವವಸ್ತು ಉಗಮೋಳಿಗಿನ ಇನಾಮದಾರರು ಸರಕಾರಕ್ಕೆ ಜೂಡಿಯನ್ನು ಸಹ ಕೊಡುವದಿಲ್ಲ!
- ಕುಚೇಷ್ಟಿತಾ : ಮೈಶುಂಬ ಸಾಲಪಿದ್ದರೂ ಅವನ ವೈಭವವೇನ್ನದೆ! ಅವನ ಮನೆ ಯೋಳಗೆ ಹಾಡುವದು ಬಾರಿಸುವದು ಸದಾಸರ್ವಕಾಲ ಸಡೆದಿರುತ್ತದೆ. ಮೇಜವಾನಿಗಳಿಗಂತೂ ತೆರಪೇ ಇಲ್ಲ.
- ವಂಚಕರಾವ : ಆದರೆ ಅವನ ಹತ್ತರ ಇದ್ದಂಥ ಯಾವತ್ತು ಅಸ್ತಿಯು ಸಾಪುಕಾರರ ಸಾಲಕ್ಕೂಸ್ತೇಸ್ತರ ವೊರಾಟಿವಾಯಿತು.
- ಕ್ಷಮಪ್ರಕರಾವ : ಹಾಗಲ್ಲ. ಇನ್ನೂ ಒಂದಿರೆಡು ಸಾಮಾನುಗಳು ಉಳಿದಿರುತ್ತದೆ. ಬಾದರಾಯಣನ ಕಾಲದ ಚಿತ್ರಗಳು ಮತ್ತು ಬರಿದಾದ ಸಿರೆಗಳು!
- ಮೋಹಿನಿ : (ಒಟ್ಟಿಂದ) ಕುಚೇಷ್ಟಿತೇ, ಹೊತ್ತಾಯಿತು; ಹೋಗಿಬರುತ್ತೇನೆ.
- ಕುಚೇಷ್ಟಿತಾ : ನಿಷ್ಪತ್ತಿ! ಮೋಹಿನಿಯು ಸಿಟ್ಟಾಗಿ ಹೋದಳು. ಅವಳಿಗೆ ಸಮಾಧಾನ ಹೇಳಿಹೋಗು. (ನಿಷ್ಪತ್ತಿಯು ಹೋಗುತ್ತಾಗೆ.)
- ಕ್ಷಮಪ್ರಕರಾವ : ಮನೋಹರರಾವ, ಒಟ್ಟಿಗೆ ಬರಬೇಡ. ನಿನ್ನ ತಮ್ಮನಿಗೆ ನಿಂದೊಳತ್ತಿಗಳನ್ನಾಡಿ ನಿನ್ನ ಮನಸ್ಸಿಗೆ ಶೇದವನ್ನುಂಟು ಮಾಡಬೇಕೆಂಬಾಗಿ ನನ್ನ ಮನಸಿನಲ್ಲಿ ಎಲ್ಲಾವ್ಯಾದರೂ ಇಲ್ಲ.
- ವಂಚಕರಾವ : ಮನೋಹರರಾಯನು ಹಾಗೆಂದಿಗೂ ತಿಳಂತಲಿಕ್ಕೆಲ್ಲ.
- ಕ್ಷಮಪ್ರಕರಾವ : ಇನ್ನು ಹೋಗಿಬರುತ್ತೇನೆ. ಅಪ್ಪಣಿ ಕೊಡರಿ.
- ಕುಚೇಷ್ಟಿತಾ } : ಹುಣ್ಣಿ ಅಗಲಿ, ನಿಮಗೂ ಹೊತ್ತಾಯಿತು. ಮತ್ತೊಮ್ಮೆ ಭೆಟ್ಟಿ
ವಂಚಕರಾವ } : ಯಾಗೋಣ.

ಕ್ಷಮಪ್ರಕರಾಯನೂ ಮನೋಹರರಾಯನೂ ಹೋಗುತ್ತಾರೆ.
ನೇರಥ್ಯಾಪ್ತಿ ಬೇಳುತ್ತದೆ.

ಪ್ರವೇಶ - ೨

ತೀವ್ರತರಾವ ಜಹಾಗೀರದಾರನ ಮನೆ

ತೀವ್ರತರಾವ

: (ವ್ಯಾಸನಬಡುತ್ತ) ನನ್ನಂಥ ವ್ಯಧಿಮನುಷ್ಯನು ತರುಣ ಹೆಂಡತಿಯನ್ನು ಮನು ಮನು ವೆಯಾದ ಬಳಿಕ ಅವನಿಗೆ ಯಾವ ತರದ ಸೌಖ್ಯವು ದೊರಕೇತು? ನಮ್ಮ ಹೊಸ ಸಂಸಾರದ ನಾಟಕವು ಆರಂಭವಾಗಿ ಈಗ ಈ ತಿಂಗಳುಗಳು ಮನಿದವು. ಇಷ್ಟ ಆಲ್ಯಾನಾಥಿಯಲ್ಲಿ ನನ್ನ ರಾಧು ಎನಾಗಿರುತ್ತದೆಂಬುವದಕ್ಕೆ ನನ್ನ ಆತ್ಮವೇ ಸಾಕ್ಷಿ! ಹಿಟ್ಟಿನ ಬೀಲನನ್ನು ನಾಯಿ ಹರಿದಂತೆ ನನ್ನ ತರುಣ ಹೆಂಡತಿಯು ನನ್ನನ್ನು ಹಣ್ಣು ಹಣ್ಣು ಮಾಡಿಟ್ಟಿರುತ್ತಾಳೆ! ತರುಣರಿಗೆ ಮಾತ್ರ ಸಂಸಾರವು ಸುಖಕರವಾಗುವದು ಸತ್ಯ. ಆದರೆ ಮನು ಕರು ಸಂಸಾರ ಮಾಡುವದೆಂದರೆ ರಾತ್ರಿ ಹಗಲು ಬ್ರಹ್ಮ ರಾತ್ರಿ ಸನ್ನು ಬೆನ್ನಿಗೆ ಕಟ್ಟಿಕೊಂಡಂತೆ ಆಗುತ್ತದೆ! ಇದನ್ನು ನಾನು ನನ್ನ ಅನುಭವದ ಮೇಲಿಂದ ಸಾರಿ ಸಾರಿ ಹೇಳುತ್ತೇನೆ. ತರುಣ ರನ್ನು ಲಗ್ನವಾದಪರಿಗೆ ಹೆಂಡಂದಿರೆಂದೂ ಜರಳರನ್ನು ಲಗ್ನವಾದವರಿಗೆ ಸ್ವಾಮಿನಿಯರಿಂದೂ ಹೇಳಬಹುದು. ಯಾಕಂದರೆ ನಾವು ಜರಳಪತಿಗಳು ಭಾಯ್ರಾರಿಗೆ ಕ್ಷೇತ್ರಕ್ಷೇತ್ರಕ್ಕೆ ಅಂಜಿ ನಡೆಯ ಬೇಕಾಗುತ್ತದೆ. ಅವರ ಮನಸ್ಸು ಕೆಡಬಾರದೆಂದು ಅವರ ಬಾಯಿಂದ ಹೊರಡುವ ಯಾವತ್ತು ಮಾತುಗಳನ್ನು ವಿಧೇಯತ್ವ ದಿಂದ ನಡಿಸಬೇಕಾಗುತ್ತದೆ. ಅಧ್ಯಂದ ಅವರು ನಮ್ಮ ಸ್ವಾಮಿನಿಯಿಂದೇ ಹೋದು. ನಾವು ಹಣಿ ಕೊಯ್ದು ಮಣಿ ಮಾಡಿರೂ, ನಮ್ಮ ಕೂಡ ಅವರು ಜಗ್ಗಾಡದೆ ಇರು. ಕ್ಷುಧಿತ ಜನರಿಗೆ ಸ್ವೀರಾಮ್ಯತವು ಸೌಖ್ಯದಾಯಕವಾದಾಗ್ಯಾ ವಾಧಿಕ್ಕೆಂದ ಹೈದರಿಯನ್ನು ಕಳಕೊಂಡ ನಮ್ಮಂಥ ಮನುಕರು ಅದನ್ನು ಕುಡಿದರೆ ಅದು ನಮಗೆ ಹ್ಯಾಗೆ ಪಚನವಾದಿತು? ಸೂತನ ಭಾಯ್ರಾಯನ್ನು ಮನುವೆ ಮಾಡಿಕೊಂಡು ತರುಣರಿಗೆ ನಟಿಸಲಿಕ್ಕೆ ಪ್ರಯತ್ನ ಮಾಡುವ ನಮ್ಮಂಥ ಜರಳಪತಿಗಳ ರಾಧು ಎಷ್ಟು ದುಸ್ಪರವಾದ್ದು! ನಾವು ಹಣವನ್ನು ಹಾಳು ಮಾಡಿ ಕೊಂಡು ಗುಣವನ್ನು ಸಹಾ ಕಳಕೊಳ್ಳುವದು ಎಂಥಾ ದುರಘ್ಯವು! ನಾನು ಮನುವೆ ಮಾಡಿಕೊಳ್ಳುವಾಗ ಬೇಕಂತೇ ನಿಜಾರ ನೂಡಿ ಸಾಧಾರಣ ಸ್ಥಿತಿಯು, ಸಾಧಾರಣ ಕಲಿತಂಥ, ಹಳ್ಳಿಯ ಉರಲ್ಲಿ ಹಂಟಿ ಬೇಕಿದ ಮುಡಿಗೆಯನ್ನು ಮನುವೆ

ಮಾಡಿಕೊಂಡೆ. ಆಕೆಗೆ ಮುಂಚೆ ತವರ ಮನೆಯಲ್ಲಿ ಉಡಲಿಕ್ಕೆ ಒಂದು ಹೆಚ್ಚಿನ ಸೀರಿಯು ಸಕಾ ಇದ್ದಿಲ್ಲ. ಇಡಲಿಕ್ಕೆ ದಾಗಿನೆ ಗಳಂತೂ ಕೇಳಲೇ ಬೇಡಿ. ಆದರೆ ಅವಳು ನನ್ನ ಮನೆಗೆ ಬಂದ ಬಳಿಕ ಅವಳ ಹೊಗಸು ಶೃಂಗಾರಗಳು ಎಪ್ಪು ಹೆಚ್ಚಾಗಿ ರುತ್ತನೇ! ಅವಳ ಯಾವಾಗಲು ನಾಟಿಕಕ್ಕೆ ಹೊಗುತ್ತಾಳೆ. ಉಂಟಾಗಲ್ಲಿ ಸಂಗಿತ ನಾಟಿಕದವರು ಬಂದರಂತೂ ನನ್ನ ತಲೆ ನಬ್ಬಿ ಸುತ್ತಾಳೆ. ಆಕೆಯ ಸಮಾಧಾನ ಮಾಡುವನಕ್ಕೆ ನಾನು ಆಕೆಯನ್ನು ನಾಟಿಕಗ್ರಹಕ್ಕೆ ಕರಕೊಂಡು ಹೋಗಲೇಬೇಕಾಗುತ್ತದೆ. ರಾಗೆ ವಾಡಿದ್ದರೆ, ಆಕೆಯು ನನ್ನ ಕಾಡ ಎಂಟಿಂಬು ದಿವಸ ಮಾತಾಡುವಂತಿ. ಆಕೆಗೆ ಉಡಲಿಕ್ಕು ತೊಡಲಿಕ್ಕು ಜರದ ಸೀರಿ ಚುಪ್ಪಿಸಗಳು ಬೇಕು. ಮೈಮೇಲೆ ಭಂಗಾರದ ಹಾಗು ಮುತ್ತಿನ ದಾಗಿನೆಗಳು ಸದಾಸರ್ವಕಾಲ ಇರ್ಲೇಬೇಕು. ಅವನ್ನು ಹಬ್ಬಿ ಹುಣ್ಣಿ ಮೇ ಬಂಡಾಗ್ಗೆ ಆಧಿನಾ ವಿಶೇಷ ಪ್ರಸಂಗವಿದ್ದಾಗ್ಗೆ ವಾತ್ರ ಇಟ್ಟಿಕೊಳ್ಳಿ ಎಂದು ನಾನು ಎಷ್ಟೋ ಸಾರೆ ಅವಳಿಗೆ ಹೇಳಿ ಸೇರಿದಿದೆ. ಆದರೆ ಆಕೆಯು ಕೇಳಲೊಬ್ಬಳು. “ನಾನು ಜರಾಗೀರಿದಾರರ ಸೋನೆಯು” ಎಂಬ ಆಹಾಕಾರವು ಆಕೆಯಲ್ಲಿ ತುಂಬಿರುತ್ತನೆ. ನನ್ನ ಹೆಡತಿಯು ಮಾಡುವ ಆಟ್ಟ ರಾಸವನ್ನು ಕಂಡು ನನ್ನ ಸ್ಥಿರತ್ವ ಸನಗೆ ಹಾಸ್ಯ ಮಾಡುತ್ತಾರೆ. ಒಂದೆರಡು ಕುಶಿತ ವರ್ತಮಾನ ಪತ್ರಗಳಲ್ಲಿ “ವಿನೋದ” ವೆಂಬ ಶಿರೋಲೇಖದ ಕೆಳಗೆ ಬರಹಗಳು ಪ್ರಸಿದ್ಧವಾದವು. ಅವಕು ನನ್ನ ಎಲ್ಲ ದುಡ್ಡ ಹಾಳು ಮಾಡುತ್ತಾಳೆ. ಯಾವಾಗಲು ಕಲಹ ಮಾಡಿ ನನ್ನ ಆಸಂದವನ್ನು ಭಂಗವಡಿಸುತ್ತಾಳೆ. ನನ್ನ ಮೊದಲಿನ ಹೆಡತಿಯನ್ನು ದುಷ್ಪಾಂದ ಕಾಲನು ಎರಡು ವರ್ಷಗಳ ಹಿಂದೆ ಕರೆಮೊಯ್ದುನ್ನು. ಆಕೆಯು ಎಷ್ಟು ಶಾಂತಳು! ಎಷ್ಟು ವಿವೇಕಿಯು! ಅವಳಿದ್ದರೆ ನನಗೆ ಈ ಭವಣಿಯು ಯಾಕೆ ಬರುತ್ತಿತ್ತು? (ಕಣ್ಣೀರು ಸುರಿಸುತ್ತಾನೆ.) ನನ್ನ ಹೊಟ್ಟಿಯಿಂದ ಮುಕ್ಕಳಾಗಿಲ್ಲೋಂಬ ಕಾರಣದಿಂದ ನನ್ನ ಆಪ್ತರಿಷ್ಟರು ಆಗ್ರಹಿಸುತ್ತಾಳೆಯೇ ಈ ಸೂತನೆ ಸಂಸಾರವನ್ನು ನನ್ನ ಕೆರಳಿಗೆ ಕಟ್ಟಿದರು! ನಾಧಿಕ್ಯದಲ್ಲಿ ನಾನು ಇದನ್ನು ಹಾಗೆ ನಿಸ್ತುರಿಸಿಕೊಳ್ಳಬೇಕು? ಇಷ್ಟಾದರೂ ಆಗಲಿ; ಅವಳ ಪ್ರೀತಿಯು ನನ್ನ ಮೇಲೆ ಆದೆಂಬೇ ಇಲ್ಲವೇ ಎಂಬ ಬಗ್ಗೆ ನನಗೆ ಮೇಲಿಂದ ಮೇಲೆ ಸಂಶಯ ಪುಂಬಾಗುತ್ತದೆ. ಈ ರೀತಿಯಿಂದ ದಿನದಿನಕ್ಕೆ ನನ್ನ ದುಃಖವು

ಹೆಚ್ಚುಗುತ್ತ ನಡೆದಿರುತ್ತದೆ. ಅದನ್ನು ನಾನು ಎನ್ನೊಂದು ತೋಡಿಕೊಳ್ಳಲಿ? (ಉಸಿರು ಹಾಕುತ್ತಾನೆ.)

ರಾಮನು ಪ್ರವೇಶಿಸುತ್ತಾನೆ.

- ರಾಮ : ನಮ್ಮಾರು ಧನಿಯರೇ! ಎಲ್ಲ ಹೈಮವಣ್ಣೀ?
- ಶ್ರೀಪತರಾವ : ಬಾ, ರಾಮಾ; ನೀನು ಬಹಳ ದಿವಸದ ಸೇವಕನು. ನಿನ್ನ ಮುಂದೆ ಮುಚ್ಚಿದುವರೆನದೆ? ಹೈಮು ಕುಶಲವಂತೂ ವಿಚಾರಿಸುವ ಗೊಡವಿಗೆ ಹೋಗಬೇಡ. ದಿನಾಲು ನನ್ನ ಹೊಸ ಹೆಂಡಿಯ ಕಿರಿಕಿರಿಯೂ ಉಪದ್ರವೂ ಹೆಚ್ಚುಗುತ್ತ ನಡೆದಿರುತ್ತವೆ.
- ರಾಮ : ನೀವು ನಿನ್ನ ಯಿಂದ ಯಾಕೆ ಚಿಂತಿಯಲ್ಲಿರುತ್ತಾರಿ?
- ಶ್ರೀಪತರಾವ : ವೃದಾಧ್ಯಾದಲ್ಲಿ ವಿವಾಹ ಮಾಡಿಕೊಂಡ ಮನುಷ್ಯನಿಗೆ ಒಳ್ಳೀ ಪ್ರಶ್ನೆ ಮಾಡಿದಿ?
- ರಾಮ : ಹೊಸ ಅಮೃತವರು ನಿಮ್ಮಿಂದಿಂದಿಂದ ಬಹುಶಃ ಕಾರಣವಾಗಿರುತ್ತಾರು.
- ಶ್ರೀಪತರಾವ : ಯಾಕೆ? ಅವಳು ಸತ್ತಿಳಿಂಬ ವರ್ತಮಾನವನ್ನು ನಿನಗೆ ಯಾರಾ ದರೂ ಹೇಳಿದರೇನು?
- ರಾಮ : ರಾಯರೇ, ಜೀನ್ನೆಯನ್ನು ಸಾಕು ಮಾಡಿರಿ. ನಿಮಿಷಭ್ರಂಷ ಸ್ವಭಾವ ಗಳಲ್ಲಿ ಸ್ವಲ್ಪ ಭೇದವುಂಟು. ಆದಾಗ್ಯ ನೀವು ಹೊಸ ಅಮೃತ ನವರ ಮೇಲೆ ಬಹಳ ಸ್ವರ್ಚಿತ ಮಾಡುತ್ತಿರೆಂಬುವದು ನಮ್ಮೆಲ್ಲಿರಿಗೆ ಗೊತ್ತೇ ಅದೆ.
- ಶ್ರೀಪತರಾವ : ರಾಮಾ, ಸರ್ವ ಅಪರಾಧವೂ ಆಕೆಯದೇ ಇರುತ್ತದೆ. ನಾನಂತೂ ಎಷ್ಟು ಪ್ರೇಮಾಸ್ತಕಸೆಂಬುವದು ನಿಮ್ಮೆಲ್ಲಿರಿಗೆ ಗೊತ್ತೇ ಅದೆ. ನನಗೆ ಕಿರಿಕಿರಿಯು ಸೇರುವದಿಲ್ಲ. ಇದನ್ನು ನಾನು ಮಾರಾವರ್ತಿ ಆಕೆಗೆ ತಿಳಿಸಿರುತ್ತೇನೆ. ಅದರೂ ದಿನಾಲು ಅವಳು ನನಗೆ ತಾರ್ಟಿಕೆಯಂತೆ ಉಪದ್ರವ ಕೊಡುತ್ತಾಳೆ.
- ರಾಮ : ಹೀಗೋ?
- ಶ್ರೀಪತರಾವ : ಇನ್ನೊಂದು ಚಮತ್ವಾರವೇನಂದರೆ— ಯಾವಾಗ್ಗೆ ನೋಡಿದೂ, ಯಾವಡೆ ಪ್ರಸಂಗದಲ್ಲಿಯಾದರೂ, ಆಕೆಯ ಕಡೆಗೇ ತಪ್ಪು ಇರುತ್ತದೆ. ಕುದೊಷಿತ್ಯಾದ್ಯಾಸ ಅವಳ ಪ್ರಧಾನ ಮುಂಡಳಿಯೂ ಆಕೆಗೆ ದುರುಳತನವನ್ನು ಕಲಿಸುತ್ತಾರೆ. ನನ್ನ ಪಾಲಕ ಪುತ್ರಿಯಾದ ಮೋಹಿನಿಯು ಸಹಾ ನಾನು ಹೇಳಿದ್ದು ಕೇಳಬಾರದೆಂದು ನಿಶ್ಚಯಿ

ಸಿದಂತೆ ಕಾಣುತ್ತದೆ. ಮೋಹಿನಿಯನ್ನು ಮನೋಹರರಾಯ ನಿಗೆ ಮದುವೆ ಮಾಡಿಕೊಡಬೇಕೆಂಬದು ನನ್ನ ಮನಸ್ಸಿನಲ್ಲಿ ಆದೆ. ಅದರೆ ಅನನ ತಮ್ಮನಾದ ವಿಷಯಾಸಕ್ತ ವಿಲಾಸರಾಯನನ್ನು ಮದುವೆ ಮಾಡಿಕೊಳ್ಳಬೇಕೆಂಬದು ಅವಳ ಮನಸ್ಸಿನಲ್ಲಿ ಆದೆ. ಸಾರಾಂಶ, ನನ್ನ ಕಾಲಚಕ್ರವು ತಿರುಗಿರುತ್ತದೆ. ನನ್ನ ಗ್ರಹಗಳು ಅನಿಷ್ಟವನ್ನು ಸೂಚಿಸುತ್ತವೆ. ನಾನು ಒಳ್ಳೇಂದು ಮಾಡಬೇಕೆಂದು ಹವಣಿಸುವಾಗ ಕೆಡಕು ತಾನಾಗಿ ಬರುತ್ತದೆ. ಅದಕ್ಕೆ ನನ್ನ ಉಪಾಯವೇನದಿ? ಅದ್ದು ಆಗಲಿ, ಬಂದಧ್ದು ಬರಲಿ! ಶ್ರೀಹರಿಯ ದಯಪ್ರೇಂದಿರಲಿ!

ರಾಮ

: ಜಾಗಾಗೀರಿದಾರ ಸಾಹೇಬರೇ! ವಿಲಾಸರಾವ ಮತ್ತು ಮನೋಹರ ರಾವ ಇವರ ಬಗ್ಗೆ ನಮ್ಮಿಬ್ಬಿರ ಮತವು ಮೊದಲಿನಿಂದಲೇ ಭಿನ್ನ ನದೆ. ಹಿರಿಯನಾದ ಮನೋಹರರಾಯನ ಯೋಗ್ಯತೆಯ ಬಗ್ಗೆ ನಿಮ್ಮ ಅಭಿವಾರುಯವು ತೀರ ತಪ್ಪಿರುತ್ತದೆ. ಯಾಕಂದರೆ ವಿಲಾಸ ರಾಯನಲ್ಲಿ ಎಷ್ಟ ತಪ್ಪಿಗಳು ಕಂಡರೂ ಅವು ಹೈನ್ಯಾವಿರುತ್ತವೆ. ಅಪ್ಪಗಳನ್ನು ಅವನು ಸ್ವಲ್ಪ ದಿವಸಗಳು ಹೇಳಿದ ತೆರುವಾಯ ಸುಧಾರಿಸಿಕೊಳ್ಳಬೇಕಿ ಬಿಡನು. ಅವರ ತಂಡೆಯು ಸಹಾ ತನ್ನ ತಾರುಣ್ಯದಲ್ಲಿ ಅವನುತ್ತೆ ಅಲ್ಪದೃಷ್ಟಿಯವನಿದ್ದನು. ಅದರೆ ಮುಂದೆ ಅವನು ಬಹಳ ವಿಚಾರದಿಂದ ನಡೆದು ಸದ್ಗುಣ ಸತ್ಯೇತಿಗಳನ್ನು ಹೊಂದಿದನು. ಅವನು ಸತ್ಯಾಗ್ರಹಿ ಉರೆಳ್ಳ ಅವನ ಪರೋಪಕಾರ ಗುಣವನ್ನು ನೇನಿಸಿಕೊಂಡು ಮರಮರನೆ ಮರುಗಿತು.

ಶ್ರೀಪತರಾವ

: ರಾಮಾ, ಆ ಹುಡುಗರ ತಂಡಿ ತಾಯಿಗಳು ಸತ್ಯ ಬಳಿಕ ನಾನೇ ಅವರನ್ನು ತಂದು ಸಂರಕ್ಷಣೆ ಮಾಡಿದೆ. ಮುಂದೆ ಅವರ ಕಕ್ಷ ನಾದ ಸುಶೀಲರಾಯನು ಅವರಿಗೆ ಸ್ವತಂತ್ರವಾಗಿ ಹಣವನ್ನು ಕಳೆಸಿ ಸಹಾಯನೂಡತ್ತಿದನು. ಅವರಿಬ್ಬ ಸ್ವಭಾವದ ಪರಿಕ್ಷೇಯನ್ನು ನಾನು ಜನಾಗಿ ಮಾಡಿರುತ್ತೇನೆ. ನನಗೆ ಗೊತ್ತಿದ್ದಪ್ಪ ಯಾರಿಗೂ ಗೊತ್ತಿರಲಿಕ್ಕಿಲ್ಲ. ಮನೋಹರರಾಯನಂಥ ಕೊಮುಲ ಸ್ವಭಾವದ ಮನುಷ್ಯನೂ ಉತ್ತಮ ವಿಚಾರಗಳಿಂದ ಪರಿಪ್ರಾಯಾದ ಮನಸ್ಸುಳ್ಳವನೂ ಬೇರೆ ಯಾವನೂ ಇಲ್ಲ. ನುಡಿಯಂತೆ ನಡಿ ಯುದರಲ್ಲಿ ಅವನು ಎಂದಿಗೂ ತಪ್ಪಿನದಿಲ್ಲ. ಬಹಳ ಹೇಳುವ ದೇನು? ಎಲ್ಲ ಶರುಳರು ಅವನನ್ನೇ ಅನುಕರಣ ಮಾಡತಕ್ಕದ್ದು. ಅದರೆ ವಿಲಾಸರಾಯನಲ್ಲಿ ಸದ್ಗುಣವೆಂಬ ಪದಾರ್ಥವು ಹುಡುಕಿ

ದರೂ ದೊರೆಯಲಾರಮು. ಅವನು ಹುಟ್ಟಿನಾಗ ಲವಲೇಶ ವಾದರೂ ಸಮುದ್ರನನ್ನು ತಂಡಿದ್ದರೆ, ಆ ಸದ್ಗಂಪು ಉವನು ಹಂಟಿದ ಬಳಿಕ ಅವನ ಉಳಿದ ಆಸ್ತಿಯಂತೆ ಅವ್ಯವಸ್ಥೆಯಾಯಿ ತೆಂದು ತಿಳಿ! ಆದ್ದರಿಂದ ನನ್ನ ಸ್ವೇಚ್ಛಿತನಾದ ಸುಶೀಲರಾಯನು ದೇಶಕ್ಕೆ ಮರಳಿ ಬಂದ ತರುವಾಯ ತನ್ನ ಜೀದಾಯವು ಪಾರಿಯಂತೆ ದುರುಪಯೋಗನಾಯಿತೆಂದು ನೋಡಿ ದುಃಖವಾದ ಬಹುದು.

- ರಾಮ** : ರಾಯರೇ! ಈದು ರಾಘವ ಇರಲಿ, ಸೇವಂತೂ ಆ ತರುಣ ವಿಲಾಸನ ಮೇಲೆ ಬಹಳ ನಿರ್ದಿಷ್ಟಿಗೂತ್ತಿರಿ. ಈಗಂತೂ ಅವನ ದೈವಪರೀಕ್ಷೆಯು ಶಾಲವು ಸಮಾಧಿಸಿರುತ್ತದೆ. ಕೇಳಿ, ಸೇವು ಆಶ್ಚರ್ಯಾಚಕ್ಕಿರಾಗವಂಥ ವರ್ತಮಾನವನ್ನು ಹೇಳುತ್ತೇನೆ.
- ಶ್ರೀಪತರಾವ** : ಅದೇನು? ಬೇಗ ಹೇಳು, ಹೇಳು. ಕೇಳಬೇಕೆಂದು ನನ್ನ ಮನಸ್ಸು ರಾತ್ಮಾರೆಯುತ್ತದೆ.
- ರಾಮ** : ಉಂಕಾ ದ್ವೀಪಕ್ಕೆ ಹೋಗಿದ್ದ ಸುಶೀಲರಾಯರು ತಿರುಗಿ ಬಾದರು.
- ಶ್ರೀಪತರಾವ** : ಎಂಥಾ ಆಶ್ಚರ್ಯಾವಿದು! ಅವನು ಇಷ್ಟಾ ಬೇಗನೆ ಬರುವಸೆಂದು ನಾನಂತೂ ಕನಸು ಮನಸ್ಸಿನಲ್ಲಿ ಸಹ ನೆನಿಸಿದ್ದಿಲ್ಲ.
- ರಾಮ** : ಯಾರಿಗೂ ಗೊತ್ತಿದ್ದಿಲ್ಲ. ಅವರು ಆಕಸ್ಮಾತ್ತಾಗಿ ಬಂದರು.
- ಶ್ರೀಪತರಾವ** : ನನ್ನ ಬಾಲಸ್ನೇಹಿತನು ಬಹಳ ವರ್ಷಗಳ ತರುವಾಯ ಸ್ವದೇಶಕ್ಕೆ ಬಂದನು. ಅವನ ಭಿಟ್ಟಿಯು ನನಗಾಗದಿ ಈಗ ಏನಿಲ್ಲಿಂದರೂ ಹದಿನ್ಯೇದು ವರ್ಷಗಳು ಅಗಿ ಹೋದವು. ನಾವಿಬ್ಜರೂ ಚಿಕ್ಕೆಂದಿನಲ್ಲಿ ಕೂಡಿ ಕಲಿತು, ಕೂಡಿ ಆಡಿ, ಕೂಡಿ ನೇಳಿಗಳಿದೆವು. ಅವ ನನ್ನ ನೋಡಲಿಕ್ಕೆ ನನ್ನ ಮನಸ್ಸು ಎಷ್ಟು ಹವಣಿಸುತ್ತದೆ! ಆದರೆ ರಾಮಾ, ಅವನು ಬಂದಿರುವ ವರ್ತಮಾನವು ಇಷ್ಟಾ ಗುಪ್ತ ವಾಗಿಗೆ ಕಾರಣವೇನು?
- ರಾಮ** : ಸ್ವಾಮಿ! ಅವರು ಇಲ್ಲಿಗೆ ಗುಪ್ತವಾಗಿ ಬಂದು ತನ್ನ ಮಕ್ಕಳ ಗುಣವನ್ನು ಪರೀಕ್ಷಿಸಬೇಕೆಂದು ಆರೋಚಿಸಿರುತ್ತಾರೆ.
- ಶ್ರೀಪತರಾವ** : ಅವರ ಗುಣಗಳನ್ನು ಪರೀಕ್ಷಿಸಲಿಕ್ಕೆ ಇಷ್ಟೋಂದು ತಂತ್ರೋಪಾಯವು ಅಗತ್ಯವಿಲ್ಲ! ಬೇಕಾದಾಗ ಬೇಕಾದಂತೆ ಬಂದು ನೋಡಿಕೊಳ್ಳಲಿ! ಆದರೆ ರಾಮಾ, ನಾನು ದ್ವಿತೀಯ ವಿವಾಹ ಮಾಡಿಕೊಂಡಿರುತ್ತೇನೆಂಬ ವರ್ತಮಾನವು ಅವನ ಕಿವಿಗೆ ಮುಕ್ಕಿರುತ್ತದೀರ್ ?

- రాను** : అదు ఆనరిగి మొదలే తిలిదిద్దు సిమగి ఆభిసందన మాడ లిక్కె జల్లిగి బరతక్షువరిచ్చారె.
- శ్రీపతరావ** : క్షేయ దోగదింద సిడితనాదవనిగి క్షీరవు విషవాగువంతి దినాలు కలక మాడి దుఃఖాగ్నియింద బెందు బెండాగిరువ దంపతిగళ ఆభిసందన మాడలిక్కె బరువ మిత్రన ఆగమనపు ఆస్పియవాగువదు. సుశీలరాయను ఈ నన్న స్తి తిరున్ను సోడిద తరువాయ ననగి ఆపరూస్య మాడదే ఎందిగూ ఇరలారను. నావిచ్చిరూ జరఁబాలికా వివాహిక్కే ప్రతి కూల మటవ్వెళ్ల సుతీష్మిత సుధారచరు. ఆవన హేండెంయు మక్కల్లిదే ఈగ గం వస్టగళ ఖిందే తిరికోండఱు. ఆ కాలక్కే ఆవను ఇఖ వస్ట పారుయదవనిద్దను. ఆవనిగి ద్వాతీయ వివాహవన్ను మాడికొళ్లబేడెందు నాను సహ నన్న మతవన్ను కేంట్చిద్దేను. ముందుకరు చిక్క రుగియరన్న లగ్గ మాడికొండు ఆవర కుత్తిగి వత్తి ఆవర సంసార సుఖుదల్లి మణ్ణు బేరిసబారదేంబదు ఆవన ఎందిత వాద ఆభిపారుయవరిక్కదే. ఆవను తన్న ఆభిపారుయక్కే ఆనుసరిగి ఈగనవరిగి స్తురనాగి నడిందు సౌఖ్యదిందిరుత్తానే. నాను మాత్ర గాళిగి తెరిదిట్టు దీపదంతి జోయ్యాడి నన్న మనస్సిన సిబలత్కమన్న సంపూర్ణవాగి సాథిపిసిరుత్తేనే. ఇదెన్న కండు ఆవను ననగి ఎమ్మ పరి జరియువనో శ్రీహరియే బల్ల ! హ్యాగాదరూ ఆగలి, నన్న మిత్రన సుఖాగమనక్కే నాను నన్న మనేయల్ల సిద్ధతేయన్న మాడువేను. ఆదరి రామా, నానో నన్న హేండెంయూ కలక మాడుత్తే వేంబువదన్న ఆవన ముందే సవఫా ఉసురబారదు, కండియా?
- రాను** : ఆదక్కే స్తిపు చింతిసబేడిరి. ఘనియర మయాదేయన్న కాసాడలిక్కె ఆవర ఉప్పుండ పారుమాణిక సేవకను తలే బోగ్గ సిద్ధనాగిరుత్తానే.
- శ్రీపతరావ** : సుశీలరాయనిగి నెమ్మ గండహెండర కలకవు గొత్తాదరి ఆవను నన్న జీవవన్న అరెదు బిడువను. ఆద్దరింద నావు

ಸುಖವಾಗಿರುತ್ತೇ ಹೆಂದು ಅವನಿಗೆ ತೋರಿಸಲಿಕ್ಕೆ ಸರ್ವ ರೀತಿ
ಯಿಂದಲೂ ಪ್ರಯತ್ನ ಮಾಡುವೇನು. ನನ್ನ ಪ್ರಯತ್ನಕ್ಕೆ ಫಲ
ವನ್ನು ಕೊಡುವ ಭಾರವು ಶ್ರೀಹರಿಯ ಕಡೆಗೆ ಉಂಟಿ!

- ರಾಮ** : ನಿಮ್ಮ ಯುಕ್ತಿಯು ಬಹಳ ಚನ್ನಾಗಿರುತ್ತದೆ. ಆದರೆ ಅವರು
ನಿಮ್ಮ ಮನೆಯಾಳಿಗಿರುವಾಗ ನೀವು ಅನ್ನವರ ಕೂಡ ಜಗ್ಗಾಡ
ದಂತೆ ಬಹಳ ಎಚ್ಚರಿಕೆಯಿಂದಿರಬೇಕಾಗುವದು, ಕಂಡಿರಾ? ಇದು
ಲಪ್ಪಿದಲ್ಲಿರಲಿ.
- ಶ್ರೀಪತ್ರಾನ** : ಹೋದ್ದಾದು; ಹಾಗೆ ಮಾಡಬೇಕು. ಆದರೆ ಆದು ನನಗೆ ಅಸಂಭವ
ವಾಗಿ ಕಾಣುತ್ತದೆ. ನನ್ನ ಭಂಡು ಹೆಂಡತಿಯು ಜಗ್ಗ ಮಾಡ
ಲಿಕ್ಕೆ ಯಾವಾಗಲೂ ಹಾತೊರಿಯುತ್ತಾಳೆ! ಜನರು ಮನೆಗೆ
ಬಂದಾಗಂತೂ ಅನಳ ಜಗ್ಗ ತೆಗೆಯುವ ಅಪೇಕ್ಷೆಯು ಇಕ್ಕೇರು
ತ್ತದೆ! ಉಪಾಯವಿಲ್ಲ. ದ್ವಿತೀಯ ವಿವಾಹ ಮಾಡಿಕೊಂಡ
ನನ್ನ ಅಪರಾಧಕ್ಕೆ ಶಿಕ್ಷೆಯು ಆಗದೆ ಹಾಗೆ ಉಳಿದೀತು?
ಬಂದದ್ದು ಅನುಭೂತಿಗಿಸಬೇಕು.
ಹೋಗುತ್ತಾರೆ.

○ ○ ○

ಅಂಕ - ೨

ಪ್ರವೇಶ - ೧

ಶ್ರೀಪತ್ರಾನ ಜಹಾಗೀರದಾರನ ಮನಿ

ಶ್ರೀಪತ್ರಾನ ಜಹಾಗೀರದಾರನೂ ಅವನ ಒಕ್ಕ ಹೆಂಡತಿಯಾದ
ಉಪಾಯವಿರುತ್ತಾನೆ.

- ಶ್ರೀಪತ್ರಾನ** : ಲಾವಣ್ಯವತ್ತಿ, ನಿನ್ನ ಜಗ್ಗ ಕೇಳಿ ಮನಸ್ಸಿಗೆ ಬಹಳ ಬೇಸರ
ವಾಯಿತು!! ನಿನ್ನ ದುಷ್ಪ ಶಬ್ದಗಳನ್ನು ಕಿವಿಯಿಂದ
ಕೇಳಲಾರೆ.
- ಲಾವಣ್ಯವತ್ತಿ** : ಕೇಳಿ; ಅಥವಾ ಬಿಡಿ; ನಿಮ್ಮ ಮನಸ್ಸಿಗೆ ಬಂದಂತೆ ಮಾಡಿ
ಕೊಳ್ಳಿ. ನನ್ನ ಮನ ಬಂದಂತೆ ನಾನು ನಡೆಯುವಾಕೆ. ನನ್ನ

ಮಾತೇ ನಾನು ನಡಿಸುವೆನು. ನಾನು ಹಳ್ಳಿಯ ಉರ್ಲಲ್ಲಿ ಬೆಳೆದಾಗ್ಯಾ ಸೊಗಸುಗಾರರಾದ ಶಹರದ ಹೆಂಗಸರು ಲಗ್ನವಾದ ನಂತರ ಯಾರಿಗೂ ಅಧಿನವಾಗಿ ನಡೆಯುವದಿಲ್ಲೆಂಬು ನನಗಿಚನ್ನಾಗಿ ಗೊಳ್ಳುಂಟು.

- ಶ್ರೀಪತರಾವ** : ಹಾಗಾದರೆ ಹೆಂಗಸರ ಮೇಲೆ ಗಂಡಂದಿರ ಅಧಿಕಾರವು ಏನೂ ಇರುವದಿಲ್ಲವೇ?
- ಖಾವಣಿವತ್ತಿ** : ಅವ್ಯಾಯಾ, ಅಧಿಕಾರದ ಅಭ್ಯರವೆಷ್ಟು! ನಾನಂತೂ ನನ್ನ ಮೇಲೆ ಅದರ ಗಾಳಿಯನ್ನು ಸಹಾ ಬಡಿಯಗೊಡಲಾರೆ. ನಾನೇನು ಕೊಂಡು ತಂದ ತೊಕ್ಕು ಅಲ್ಲ! ಮಂದುವೆಯಾದ ಹೆಂಡತಿ ಇರುತ್ತೇನೇ! ಅಧಿಕಾರಕ್ಕೆ ಅಧಿನವಾಗಿ ನಡೆಯಬೇಕಾಗಿದ್ದರೆ ಇಂಥಮುಸ್ಪಿನ ಗಂಡನನ್ನು ಯಾರು ಮಂದುವೆಯಾಗುತ್ತಿದ್ದರು?
- ಶ್ರೀಪತರಾವ** : ಬಾಯಿ ಮುಜ್ಜು. ಮುಸ್ಪಿನವಸೆಂದು ನನ್ನನ್ನು ವ್ಯಧವಾಗಿ ಜರಿಯಬೇಡ. ಸಿಟ್ಟು ಬಂದರೆ ನಾನು ಕೃತಾಂತ ಕಾಲನು. ನಿನ್ನ ದುಷ್ಪ ಸ್ವಫ್ಫಾವವು ನನ್ನನ್ನು ದುಃಖಕ್ಕೆ ಗುರಿ ಮಾಡಿರೂ, ನಿನ್ನ ಅವಿಜಾರದ ದುಂದುಗಾರಿಕೆಯಿಂದ ನನ್ನ ಮನಮಾರು ಹಳೆಯ ಮಾಡಿಕೊಳ್ಳಲಾರೆ.
- ಖಾವಣಿವತ್ತಿ** : ನಾನು ದುಂದುತನದಿಂದ ಹಣವನ್ನು ಹಾಳು ಮಾಡುವವಳಿ? ನೀವು ನನ್ನನ್ನು ಮುಕ್ತು ಭಂಗಾರಗಳ ನೀರಿಸಿಂದ ಕೈ ತೊಳಿಸುವ ಶ್ರೀಮಂತಿಕೆಯಲ್ಲಿ ಇಟ್ಟಿರುವದು ಅಸ್ವೇ ಅದೆ! ಉರೋಳಿಗೆ ಯಾರೂ ಮಂದದ ಅಟ್ಟಿಹಾಸವನ್ನು ನಾನೇನು ಮಾಡಿಲ್ಲ.
- ಶ್ರೀಪತರಾವ** : ನೀನು ಸೊಗಸು ಕೃಂಗಾರಗಳಲ್ಲಿ ನಿರಘರವಾಗಿ ಹಣವನ್ನು ಹಳೆಯ ಮಾಡಬೇಡ. ನಿನಗೆ ದಿನಾಳು ಹೊಸ ಹೊಸ ವಸ್ತು ಭೂಷಣಗಳೂ ಅಲಂಕಾರಗಳೂ ಯಾತಕ್ಕೆ ಬೇಕು? ಶಯಾಯ್ಯ ಗೃಹದ ಅಲಂಕಾರಕ್ಕೆ ಇಮ್ಮೋಂದು ಹೂವುಗಳು ಯಾತಕ್ಕೆ ಬೇಕು? ದಿನದಿನಕ್ಕೆ ಎರಡಿರದು ಮೂರುಗ್ಯಾವತ್ತಿ ತುರುಬಿಗೆ ಹೂವುಗಳನ್ನು ಯಾಕೆ ಮುಡಿಯುತ್ತೀ?
- ಖಾವಣಿವತ್ತಿ** : ಚೇಗಾಲದಲ್ಲಿ ಹೂವುಗಳಿಗೆ ಹೆಚ್ಚು ಕ್ರಯವು ಬೀಳುತ್ತದೆಂದು ನೀವು ಇಮ್ಮೋಂದು ಜೀನತನವನ್ನು ಅರಂಭ ಮಾಡಿದೆ ತೊರುತ್ತದೆ! ಬೇಕಾದರೆ ಹೂವುಗಳನ್ನು ತುಟ್ಟಿ ಮಾಡಿ ಹಿಮಂತ ರುತುವಿಗೆ ದೋಷ ಕೊಡಿರಿ. ನನಗಿ ದೋಷ ಕೊಡುವ ಕಾರಣವಿಲ್ಲ. ನಾನಂತೂ ಸದಾಸರ್ವಕಾಲ ವಸಂತರುತ್ತವು

ಇರಬೇಕೆಂತಲೂ ಮಲ್ಲಿಗೆ, ಸೇವಂತಿಗೆ, ಬಕುಲಿ, ಸಂಪಿಗಿ, ಗುಲಾಬಿ ಹೂವುಗಳು ನಾನು ಕೂತಲ್ಲಿ ನಿಂತಲ್ಲಿ ಸಹಾ ವಿಪುಲವಾಗಿ ಬೆಳೆಯ ಬೇಕೆಂತಲೂ ಅನೇಕ್ಕಿಸುತ್ತೇನೆ.

- ಶ್ರೀಪತರಾವ** : ನಿನು ಇವ್ವು ಶ್ರಂಗಾರದಲ್ಲಿ ಹಟ್ಟಿ ಬೆಳೆದಿದ್ದರೆ, ಹೀಗೆ ಮಾತಾ ದುವದರಿಂದ ನನಗೆ ಆಷ್ಟ್ರೋಫಿವಾಗುತ್ತಿದ್ದಿಲ್ಲ. ನಾನು ನಿನ್ನನ್ನು ಮದುವೆ ನಾಡಿಕೊಳ್ಳುವ ನುಂಚೆ ನಿನ್ನ ಸ್ಥಿತಿಯು ಹಾಗ್ಗಿತ್ತೇಂಬ ದನ್ನು ನಿನು ಮರಿತುಬಿಟ್ಟುಂತೆ ಕಾಣುತ್ತದೆ.
- ಲಾವಣ್ಯವತಿ** : ಹೌದೂದು, ಅಗ ನಾನು ಬಹಳ ದರಿದ್ರ ಸ್ಥಿತಿಯಲ್ಲಿದ್ದೆ. ಆದರೆ ಮುಂದೆ ಅನ್ನನದೇನು? ಆ ಪ್ರಕಾರ ನನ್ನ ಸ್ಥಿತಿಯು ಇದ್ದದ ರಿಂದಲೇ ನಾನು ನಿಮ್ಮನ್ನು ಮದುವೆ ನಾಡಿಕೊಂಡೆ. ಇಲ್ಲಿದಿದ್ದರೆ ನಿಮ್ಮಂಥ ಮುದುಕರಿಗೆ ನನ್ನ ಕಾಲ ಬೆರಳನ್ನು ಸಹಾ ತೋರಿಗೊಡುತ್ತಿದ್ದಿಲ್ಲ. ಮುದುವೆಯ ಮಾತಂತೂ ದೂರೇ ಉಳಿಯುತ್ತಿತ್ತು.
- ಶ್ರೀಪತರಾವ** : ಲಾವಣ್ಯವತಿ, ನಾನು ನಿನ್ನನ್ನು ಲಗ್ನ ನಾಡಿಕೊಳ್ಳುವ ಪೂರ್ವ ದಲ್ಲಿ ನಿಮ್ಮ ಮನೆಗೆ ಬಂದಾಗ್ಗೆ, ತಲೆಯ ಮುಂಗುರುಳುಗಳನ್ನು ಬಿಟ್ಟುಕೊಂಡು, ಉರಟಿ ಸೀರಿಯನ್ನು ಟೈಪ್, ಕೊರಳಲ್ಲಿ ಪದಕದ ಸರವನ್ನು ಹಾಕಿಕೊಂಡು, ಹಣಗೆ ಧಾರವಾದ ಕುಂಕುಮ ಚೊಟ್ಟನ್ನು ಹಂಚಿಕ್ಕು, ಅರ ಹುಣ್ಣಿಯಂತೆ ಮಾತಾಡುತ್ತಿದ್ದಿ. ಬಾಯಿಂದ ಒಂದೂ ಸ್ವಷ್ಟಿವಾದ ಮತ್ತು ಶುಧ್ಧಿವಾದ ಮಾತು ಹೊರಬೇಳುತ್ತಿದ್ದಿಲ್ಲ. ಎಂಥಾ ನಿನ್ನನ್ನು ನಾನು ಮದುವೆ ನಾಡಿ ಕೊಂಡು ಇವ್ವು ಉನ್ನತ ಸ್ಥಿತಿಗೆ ತಂದ ಉಪಕಾರವನ್ನು ಜನ್ಮಾಗಿತ್ತಿರಿಸಿದಿ ! !
- ಲಾವಣ್ಯವತಿ** : ಅದೆಲ್ಲ ನಿಜವು. ಆದರೆ ನಿಮ್ಮಿಂದ ಆಗತಕ್ಕ ಇನ್ನೊಂದು ಮಹ ತ್ವದ ಉಪಕಾರವನ್ನು ಹೇಳುವದು ಉಳಿಯಿತು. ಅದನ್ನು ಮರೆತಿರಾ?
- ಶ್ರೀಪತರಾವ** : ಅದೇನು? ನನ್ನ ಪಶ್ಚಿಮ ನಿನ್ನನ್ನು ಬಾಲ ವಿಧವೆಯಾಗಿ ಮಾಡುವದೇನು?
- ಲಾವಣ್ಯವತಿ** : ಭೇ! ಭೇ! ಎಂಥಾ ಅಮಂಗಲವನ್ನು ನುಡಿಯುತ್ತೀರಿ?
- ಶ್ರೀಪತರಾವ** : ಅದು ಹ್ಯಾಗೇ ಇರಲಿ. ನಿನ್ನ ದುಷ್ಪ ಶಬ್ದಗಳು ನನ್ನ ಮನಸ್ಸಿನ ಕಾಂತೆಯನ್ನು ಓಡಿಸಿದರೂ ನನ್ನ ಘೈರುವನ್ನು ಮಾತ್ರ ಓಡಿಸಲಾರವು.

- లావళ్ళవతి** : హాగాదఁ సణ్ణ పణ్ణ మాతిగి జీనతపవన్ను మాడి యాకి ననగి ఆపై చూగుత్తీరి?
- శ్రీపత్రరావ** : నాను మానవ మాడికొళ్పువ ముంచి నీను ఇంథా శృంగారక్కె జెబవన్ను వ్యాయ మాడుత్తెద్దియా? ఈ ప్రత్యేగి నాంచి ఖత్తర కొడు.
- లావళ్ళవతి** : హాగాదరి సన్న సరి గేళ్తియరు మాడువ శృంగారగళన్ను నాను మాజబారిదే?
- శ్రీపత్రరావ** : నీను ప్రమాణియాగువ ముంచి యావ శృంగారగళన్ను మాడుత్తీ?
- లావళ్ళవతి** : మదువేయాగువాగ ఎల్లరూ బెక్కవరిరుత్తారే. ఆగ యారిగూ శృంగారవు గొత్తిరువదిల్ల. మదువేయాద సంతర బట్టిన్ను కండు ఇన్నోబ్బరు శృంగారవన్ను కలి యువదు తెంగసమోళగి వాడికేయాగిరుత్తదే. సిమ్మ మన స్మిగే బారద్దిరే ఆ శృంగారవు సుట్టు హోగలి! ఆదన్ను బిట్టు బిడుత్తేనే. (సిట్టాగుత్తాళ.) దినాలు ఇదే జగభ! దినాలు ఇదే రాడు! జగభాడి జగభాడి నన్న బాయి సోయహత్తితు. ననగి కుచేష్టియు కడిగి కేలసమ్మి. హోగుత్తేనే. (శోఇగలిక్కి అరంభిసుత్తాఁ.)
- శ్రీపత్రరావ** : సుందరి, తడి; సిట్టాగబేడ. కుచేష్టియు బహచ సంపన్న లిధ్దుళి! ఆవళ గురుకు నినగి ఆదమ్మ గుణ వాగల్లు!
- లావళ్ళవతి** : ఆకేయు కులిన హింగసు ఇద్దు బహచ ఒళ్ళియవళిరుత్తాఁ.
- శ్రీపత్రరావ** : ఆకేయ ఒళ్ళితనక్కె బెండి హబ్బు. ఆకేగి తన్న హొరతాగి యారూ సుఖదింద ఇరబారదింబ ఆపోక్కేయదే. నమ్మ సంసారదల్ల ఒన్నిట్లొమ్మె మఱ్ల బెరిసువవళ్ల ఆవళే ఎందు నిశ్శయవాగి తిల! సుళ్లు సుద్దిగళన్ను హట్టిసువవరు, సిందాస్పదవాద మాకుగళన్ను ప్రసార మాడువవరు, అన్యర మయాదేయన్ను హరణ మాడువవరు, కుచేష్టి తెయ మత్తు ఆవళ గేళ్తియర హొరతాగి ఇన్నాయ్ రు ఇరువరు?

- ಲಾವಣ್ಯವತಿ** : ನಾನು ಯಾರೆ ಕೂಡಾಗಲಿ ಮಾತಾಡಬಾರದೇನು ?
- ಶ್ರೀಪತರಾವ** : ಕುಜೆಷ್ಟಿಯು ಹಾಗೂ ಅವಳ ಗೆಳತಿಯರು ನಿನ್ನಲ್ಲಿ ಕುವಿಚಾರ ಗಳನ್ನು ತುಂಬಾ ಹುಟ್ಟಿಸಿ ದುಮಾರ್ಗಕ್ಕೆ ಹಜ್ಜುವರು.
- ಲಾವಣ್ಯವತಿ** : ನಾನು ಸನ್ಯಾಸವನ್ನು ಎಂದೂ ಬಿಡುವವಳಿಲ್ಲ. ನಾನು ಯಾರಿಗೆ ಸಿಂದಿಸಿದರೂ ದ್ವೈಷ ಬುದ್ಧಿಯಿಂದ ಸಿಂದಿಸುವದಿಲ್ಲ. ಕೇವಲ ನಗೆ ಮಾಡುವದಕ್ಕೆ ಸಿಂದಿಸುತ್ತೇನೆ. ಕುಜೆಷ್ಟಿಯು ರಾಗೂ ಅವಳ ಗೆಳತಿಯರು ನನಗೆ ಸಿಂದಿಸಿದರೂ ನಗೆ ಮಾಡುವದಕ್ಕೆ ಸಿಂದಿಸುತ್ತಾರೆಂದು ನಾನು ತಿಳಿದುಕೊಳ್ಳುತ್ತೇನೆ. ರಾಯರೇ ! ನಿವೃ ಸಹಾ ಕುಜೆಷ್ಟಿಯ ಮನಿಗೆ ಬರುತ್ತೇವೆಂದು ಹೇಳಿದ್ದಿರಿ; ಯಾವಾಗೆ ಬರುವರಿ ?
- ಶ್ರೀಪತರಾವ** : ನನ್ನ ಸಮ್ಮಾನಾಗಿ ಆ ಸಂಪನ್ಮೈಯರು ಎನ್ನ ಮಾತಾಡುತ್ತಾರೆಂಬದನ್ನು ಕೇಳಲಿಕ್ಕೆ ಚೇಗನೇ ಒಮ್ಮೆ ಬರಬೇಕಾಗಿರುತ್ತದೆ.
- ಲಾವಣ್ಯವತಿ** : ಹಾಗಾದರೆ ಈಗಲೇ ಬರಿ. (ಹೋಗುತ್ತಾಳೆ.)
- ಶ್ರೀಪತರಾವ** : ನಾನು ನನ್ನ ಸುಂದರಾಂಗಿಗೆ ಉಪದೇಶವನ್ನು ಹೇಳಬೇಕೆಂದು ಬಹಳ ದಿವಸಗಳಾರಘ್ಯ ಹಂಬಲಿಸುತ್ತಿದ್ದೇನು. ಅದರಂತೆ ಈವ್ಯಾತ್ಮು ಮಾಡಿ ಒಮ್ಮೆ ಕೃತಕೃತ್ಯನಾದೆನು ! ನನ್ನ ಉಪದೇಶವು ಆವಳ ಮನಸ್ಸಿನ ಮೇಲೆ ಎಷ್ಟು ಪರಿಣಾಮವನ್ನು ಮಾಡುವದೇ ನೋಡೋಣ. ನಾನು ಹೇಳಿದ್ದನ್ನೆಲ್ಲಾ ನನ್ನ ಸುಂದರಾಂಗಿಯು ಎಷ್ಟು ಮಾಧುರ್ಯದಿಂದ ಪ್ರತಿಕಾರ ಮಾಡಿದಳು ! ರಾಗೂ ನನ್ನ ಅಧಿಕಾರವನ್ನು ಎಷ್ಟು ಮನೋಹರವಾಗಿ ಥಿಃಕ್ಕಿರಿಸಿದಳು ! ನನ್ನ ಮೇಲೆ ಸಿತೀಯನ್ನು ಮಾಡಲಿಕ್ಕೆ ನಾನು ಅವಳಿಗೆ ಆಗ್ರಹ ಮಾಡುವದು ದುಸ್ತರವು. ಆದರೂ ಅವಳ ಸ್ವೀಮೆ ಕಲಕದಿಂದ ನನಗೆ ದುಃಖವಾಗುವ ಬದಲಾಗಿ ಸಂತೋಷವಾಗಹಕ್ತಿರುತ್ತದೆ. ನನ್ನನ್ನು ಸಿಟ್ಟಿಗೆಬಿ ಮಾಡಕ್ಕೆ ಅವಳು ಮಾತಾಡುವಾಗ ಆವಳ ಮುದ್ರಿಯು ಎಷ್ಟು ಮನೋಹರವಾಗಿತ್ತು ? ಅಹಹ ! ಎವ್ವಾಟ್ ದರೂ ಅವಳು ನನ್ನ ಅಧಾರಂಗಿಯು !! (ನಗುತ್ತ ಹೋಗುತ್ತಾನೆ.)

ಪ್ರವೇಶ - ೨

ಕುಚೇಷ್ಟು ತೆಯೆ ಮನೆ

ಕುಚೇಷ್ಟುತ್ತಾ, ವಂಚಕರಾವ, ಸಿಷ್ಟುಪಟಿ, ಕ್ಷುದ್ರಕರಾವ ಮತ್ತು
ಮನೋಹರರಾವ ಇವರೆಲ್ಲರು ಕುಳಿತ್ತಿರುವರು.

ಕುಚೇಷ್ಟುತ್ತಾ : ಅದನ್ನು ಇವತ್ತಿನ ದಿನಸ ಅನಶ್ಯಕವಾಗಿ ಕೇಳತಕ್ಕುದ್ದು.

ಮನೋಹರರಾವ : ಆ ವಿನೋದ ಪದವನ್ನು ಕ್ಷುದ್ರಕರಾಯನ ಬಾಯಿಂದ ಇವತ್ತಿನ ದಿನಸ ಕೇಳಿದೆ ಬಿಡಬಾರದು.

ಕ್ಷುದ್ರಕರಾವ : ಮಿತ್ರ, ವಂಚಕಾ, ಆ ಪದದಲ್ಲಿ ಅಷ್ಟು ಮಹತ್ವವೇನುಂಟು?

ವಂಚಕರಾವ : ಪ್ರಾರ್ಥಿಸಿದಲ್ಲಿ ಯೋಚಿಸಿದ ರಚಿಸಿದ ಪದವು ಇಷ್ಟು ಮನೋಹರ ವಾದ್ದು ಆಶ್ಚರ್ಯ! ಅದನ್ನು ಎಲ್ಲರೂ ಕೇಳಲಿಕ್ಕೆ ಸ್ವಾಭಾವಿಕವಾಗಿ ಕೊಳ್ಳುವುದುತ್ತಾರೆ. ಅದ್ದರಿಂದ ನೀನು ಆವರ ಮನಸ್ಸನ್ನು ಯಾಕೆ ಆನುದವಡಿಸಬಾರದು?

ಕ್ಷುದ್ರಕರಾವ : ನಿಮ್ಮ ಅವೇಕ್ಷೆ ಇದ್ದರೆ ಕೇಳಿ. ಒಂದಾನೊಂದು ದಿನಸ ಕಾಮಲತೆಯು ತನ್ನ ಸುವರ್ಣದ ಗಾಡಿಗೆ ತೇಜೋನುಯಂತಾದ ಅಶ್ವಗಳನ್ನು ಹೂಡಿಕೊಂಡು ತನ್ನ ಉದ್ದ್ಯಾನವನಕ್ಕೆ ಹೋಗುತ್ತಿದ್ದಳು. ಅವಳ ಕೂಡ ಗಾಡಿಯಲ್ಲಿ ಅವಳ ಇಬ್ಬರು ಸಮಿಯರೂ ನಾನೂ ಕುಳಿತುಕೊಂಡಿದ್ದೀವು. ಆಗ ಮಾರ್ಗದಲ್ಲಿ ನೇಗಂಿಂದ ಹೋಗುವ ತನ್ನ ಕುದುರೆಗಳನ್ನು ಕಂಡು ಒಂದು ಪದವನ್ನು ರಚಿಸಲಿಕ್ಕೆ ಅವಳು ನನಗೆ ಸೂಚಿಸಿದಳು. ಆ ಸೂಚನೆಯು ಆಕೆಯ ಬಾಯಿಂದ ಬರಬರುವಷ್ಟು ರಲ್ಲಿ ನಾನು ಕೇಳಿ ಬರಿದ ಪದವನ್ನು ರಚಿಸಿದೆನು. ಅದೇನಂದರೆ:-

ಧಾಟಿ : “ ಕಿಂಗುಂದರಕಂಣಾತರೀರೆ | ಆರೆವಾಹವ್ಯಾರೆನಾ ” ಎಂಬ
ಮಾರ್ಗಿ ಪದದಂತೆ.

ಅಹಂ ! ಎಂಥ ತುರಗಂಗಳಿವು |

ಮನಕತಿ ಸಂತೋಷವನೀಯುವವು || ಪಳ್ಳ ||

ಕಿರಿಗಿವಿಗಳುಕೊರಳಾ | ಸರಳ್ಳೂ ದಲುಗಳು |

ಮೇರೆವ ಮಿಸುನಿಮೈಬಣ್ಣ ವಪ್ಪುವವು || ೧ ||

ಇವಡೊಳುಗೆಲೇವವು | ರವಿತುರಗಂಗಳು |

ಭುವನದಿ ಸರಿಮಿಗಿಲಶ್ವಗಳ್ಲವು || ೨ ||

ಮರುತನೋಲ್ಲಿ ಚಾ | ಮರಬಿಸುವನೇನೆ | .

ಕೊರಳ್ಳೂದಲ ಬೀಳ್ಳೇಳ್ಳೇಯುವವು || ೨ ||

- ವಂಚಕರಾವ** : ಕ್ಷುದ್ರಕರಾಯನು ಗಾಡಿಯ ಓಟದಲ್ಲಿ ಈ ಪಡವನ್ನು ರಚಿಸಿದ್ದು ಎನ್ನು ಹೊತುಕವಾಡ್ದು !
- ಮನೋಹರರಾವ** : ಇದು ಪ್ರಾಸಾದಿಕರ ಪ್ರಭಾವವು ! ಈ ಕವಿತಿಲಕನನ್ನು ಎನ್ನು ಕೊಂಡಾಡಿದರೂ ಕಡಿಮೆ.
- ಕ್ಷುದ್ರಕರಾವ** : ನೀವೆಂಬು ಹೊಗಳುವಂಥ ಮುಹಕ್ಕೆವು ಇದರಲ್ಲಿ ಏನುಂಟು ? ನಿಮ್ಮ ದಯದಿಂದ ಇದಕ್ಕಿಂತಲು ಫೆನವಾದ ಕೃತಿಗಳನ್ನು ಅಡಾಡುವೆನು.
- ನಿರ್ಭಯರಾವ** : ನಿಮ್ಮ ಪದವನ್ನು ನನಗೆ ಬರೆದು ಕೊಡಿರಿ.
- ಕ್ಷುದ್ರಕರಾವ** : ಒಳ್ಳೇದು. ನಿನ್ನ ಮನಸ್ಸಿನ್ನಿಧಿ ಇನ್ನೊಮ್ಮೆ ಬರುವಾಗ ಬರೆದು ತರುತ್ತೇನೇ.
- ಉವಣಿ ವಕಿಯೂ ಮೋಹಿನಿಯೂ ಬರುತ್ತಾರೆ.
- ಕುಚೇಷ್ಟಾ** : ಉವಣಿಯತ್ತಿ, ಬಾ. ತಾಯಿನಕ್ಕೂ ಕೂಡಿಯೇ ಬಂದಿರಿ. ಈ ಹೊತ್ತು ನೀವಿಬ್ಬರೂ ಏನೋ ವಿಶೇಷ ಕೆಲಸದಲ್ಲಿ ತೊಡಗಿದಂತೆ ಕಾಣುತ್ತದೆ. ಸುಶೀಲರಾಯರು ಉಂಗಿ ಬರತಕ್ಕವರಿದ್ದ ರಂತೆ. ಬಂದರೇನೇ ?
- ಉವಣಿಯತ್ತಿ** : ಬರತಕ್ಕವರಿದ್ದಾರೆಂದು ಮನೆಯಲ್ಲಿ ಮಾತಾಡುತ್ತಿದ್ದರು. ಆದರೆ ಬಂದ ವರ್ತಮಾನವು ಮಾತ್ರ ಇನ್ನೂ ಇಲ್ಲ.
- ಕುಚೇಷ್ಟಾ** : ಮೋಹಿನೀ, ಇವತ್ತಿನ ದಿನಸ ನಿನ್ನ ಮುಖಲಾವಣ್ಯವು ಜಂದ್ರ ನನ್ನ ಸಹ ನಾಚಿಸುತ್ತದೆ ! ಬಾ, ನಾವೆಂಬರೂ ಹಗಡಿ ಆದೆವಾ.
- ಮೋಹನರಾವ** : ನನಗೆ ಇಂಥ ಆಟದಿಂದ ಆನಂದವಾಗುವದಿಲ್ಲ. ಬೇಕಾದರೆ ನೀವೇ ಆದಿರಿ.
- ಉವಣಿಯತ್ತಿ** : (ತನ್ನಪ್ರಕ್ಕ) ಮನೋಹರರಾಯನು ಸಹ ಆಟವನ್ನು ನೋಡಲಿಕ್ಕೆ ಹೊಗುತ್ತಾನೆಂದು ಕಾಣುತ್ತದೆ. ಇದು ಎಂಥಾ ಆಶ್ಚರ್ಯಕರ ವಾದದ್ದು. ಸುಶೀಲರಾಯರು ಉಂಗಿ ಬರುವ ಮುಂಚೆ ಮನೋಹರರಾಯನ ಸಂಗಡ ಕೆಲವು ಸಂಗತಿಗಳನ್ನು ಮಾತಾಡಬೇಕೆಂದು ನನ್ನ ಅಪೇಕ್ಷೆ ಇತ್ತು. ಆದರೆ ಏಕಾಂತವಾಗಿ ಮಾತಾಡಲಿಕ್ಕೆ ಸಂಧಿಯೇ ದೀರ್ಘಕ್ಷೇತ್ರದು.

- ನಿಷ್ಪತ್ತಿ** : ನೀವೆಲ್ಲರು ದಿನದಿನಕ್ಕೆ ಬಹಳ ನಿಂದಾತ್ಮಕರು ಆಗುತ್ತೇ ಸಡೆದಿರು ತ್ತೀರಿ. ನನ್ನಾಜ್ಞೆಯೆಂದರೂ ನಿಮ್ಮ ಮಂಡಳಿಯಲ್ಲಿ ಇನ್ನು ಮೇಲೆ ನಾನು ಬರುವದಿಲ್ಲ.
- ಉಂಟಾವತಿ** : ಅದ್ಯಾಕೆ? ಈಗ ಏನಾಯಿತು?
- ನಿಷ್ಪತ್ತಿ** : ಅದಿರಲಿ ಬಿಡು. ನಮ್ಮ ಗೆಳತಿಯಾದ ಗೌರಿಯು ಎಷ್ಟು ಸುಂದ ರಿಯು! ಆಕೆಯ ಸೌಂದರ್ಯರ್ಕೆ ರತ್ನದೇವಿಯು ಸಹಾ ನಾಚಿಕೊಳ್ಳುವಳು.
- ಕುಜೀಷ್ಟಿತಾ** : ಹೌದು ಆಕೆಯು ಅಂಥಾ ಸುಂದರಿಯೆಂಬ ನೂತನಲ್ಲಿ ಸಂದೇಹ ವಾಯಿತ್ತೇ?
- ವಂಚಕರಾವ** : ನೀನು ಯಥಾಸ್ಥಿತವನ್ನು ನುಡಿದದ್ದು ಕೇಳಿ ನನಗೆ ಆನಂದ ವಾಯಿತು!
- ನಿಷ್ಪತ್ತಿ** : ಈಗಲೇ ಅರಳಿದ ಕವಲದಂತೆ ಆಕೆಯ ಮುಖಕಾಂತಿಯು ಹೊಳೆ ಯುತ್ತದೆ!
- ಉಂಟಾವತಿ** : ಆಕೆಯು ಶೃಂಗಾರಾದಳಿಂದರೆ ಆಕೆಯ ಮೋರೆಗೆ ಅಂಥ ಕಾಂತಿಯು ಬರುತ್ತದೆ!
- ನಿಷ್ಪತ್ತಿ** : ಆಕೆಯ ಸಾಫಾವಿಕ ಮೈಬಣಿ ಹೇ ಅಂಥಾದ್ದು!
- ಉಂಟಾವತಿ** : ಹೌದೋದು. ರಾತ್ರಿಯಾಗುತ್ತಲೇ ಒಣಿ ಪು ಆಡಗಿ, ಬೆಳಗಾಗುತ್ತಲೇ ಪುನಃ ಬರುತ್ತದೆ!
- ಕ್ಷಮಾದ್ರಕರಾವ** : ಅಷ್ಟೇ ಅಲ್ಲ. ಆಕೆಯ ಒಕ್ಕುಲಗಿತ್ತಿಯು ಕುಂಕುಮ ಮತ್ತು ಕಾಡಿಗೆಗಳ ಕರಡಿಗೆಯನ್ನು ತಂದಿಟ್ಟಿ ತರುವಾಯ ಆಕೆಯು ತಲೆಗೆ ಸುವಾಸಿತ ಎಣ್ಣೆಯನ್ನು ಹಚ್ಚಿ, ಹಿಕ್ಕೆಕೊಂಡು, ಕುಂಕುಮದ ತಿಲಕವನ್ನು ಹಕ್ಕೆಯಲ್ಲಿ ಇಟ್ಟು, ಕಣ್ಣಿಗೆ ಸ್ವಲ್ಪ ಕಾಡಿಗೆಯನ್ನು ಹಚ್ಚಿದ ಕೂಡಲೇ ಆಕೆಯ ಮೋರೆಗೆ ಅಪ್ರತಿಮ ಶೋಭಿಯು ಬರುತ್ತದೆ! ಅಥಾತ್ ಆಕೆಯ ಒಕ್ಕುಲಗಿತ್ತಿಯು ಆಕೆಗೆ ಬೇಕಾ ದಾಗ ಈ ಜೋಭಿಯನ್ನು ತಂದುಕೊಡುವಳು, ಹಾಗೂ ಕಳದು ಕೊಳ್ಳುವಳು.
- ನಿಷ್ಪತ್ತಿ** : (ನಗುತ್ತಾಳೆ) ಹಾ! ಹಾ! ಅವಳಿಗೆ ಇಷ್ಟು ಅಪಹಾಸ್ಯ ಮಾಡು ವದು ತಕ್ಕುದ್ದಳಿ. ಗೌರಿಯ ಉಕ್ಕನಂತೂ ಅಪ್ರತಿಮ ಸುಂದರಿ ಇರುತ್ತಾಳೆ!

- ಕ್ರಿಂದಕರಾವ** : ಆ ಚಂಪಾವತಿಯು ಹೌದಲ್ಲಿ !? ಅವಳು ಅರವತ್ತು ವರುವದ ಮಂಡಿಯಾದರೂ, ಏನು ಅವಳ ದೇಹದ ಕಾಲಿಣಿವು ! ಏನು ಅವಳ ಮುರಕು ಮುರವತ್ತು !
- ನಿಷ್ಟಪಟಿ** : ಆಕೆಗೆ ಅರವತ್ತು ವರುವಂದು ಅನ್ಯಾಯದಿಂದ ಮಾತ್ರಾಡುತ್ತಿರಿ. ಬಹಳ ಮಾಡಿ ಆಕೆಯ ನಂಬಸ್ತು ನಾಲ್ಕಿತ್ತು ಮಿಾರಿಲ್ಲ ! ಇದ್ದಿಲ್ಲ ಆಕೆಯು ಅನ್ಯ ವರ್ಷ ಅದವಳಂತೆ ಯಾರಿಗೂ ಕಾಣಿಸುವದಿಲ್ಲ.
- ಕ್ರಿಂದಕರಾವ** : ಅವಳನ್ನು ಡೂರದಿಂದ ಸೋಡಿ ಪ್ರಯೋಜನವಿಲ್ಲ. ಸಮಿಃಪಕ್ಷೈ ಹೋಗಿ ನಿಂತರೆ ಅವಳ ಸೋರಿಯ ಮೇಲೆ ಬಿದ್ದ ನಿರಗಗಳು ತಾನಾಗಿ ಕಾಣಿತ್ತೇವೆ.
- ಕುಚೀಷ್ಟಿತಾ** : ಚಂಪಾವತಿಯು ದಿನ ಹೋದನಿಂದ್ದರೂ, ಸೊಬಗಿನಿಂದಲೂ ಅಲಂಕಾರಗಳಿಂದಲೂ ಈನ್ನ ಮುಪ್ಪನ್ನು ಮುಂಚ್ಚಿಕೊಳ್ಳುತ್ತಾಳೆ ! ಅವಳ ಜಾಣ್ಯಿಯು ಯಾರಿಗೂ ಬಾರದು ! ಆ ಮುದುಕ ವಿಧವೇ ಯಾದ ರೇಣುವನ್ನೆ ಕಣ್ಣ ನಲ್ಲಿ ಸಿಚ್ಚು ಇಟ್ಟು ಬಾಯಿಯಲ್ಲಿ ಜೊಲ್ಲಿ ಸೋರಿಸುವದಿಲ್ಲ. ಇದು ಕಡಿಮೆಯ ಗುಣವಿಲ್ಲ !
- ಕ್ರಿಂದಕರಾವ** : ಕುಚೀಷ್ಟಿತೇ, ಆ ಬಡವಿಯಾದ ರೇಣುವನ್ನ ಸುತ್ತ ಕೈ ತಕ್ಕೊಂಡು ಯಾಕೆ ಬೆನ್ನು ಹತ್ತುವಿ ? ಹಾಸಿಗೆಯಿಂದ ಆದೇ ಎದ್ದ ಕೂತಾಗ ಅವಳನ್ನು ನೀನು ಸೋಡಿರಬಹುದು. ಆ ರೇಣುವನ ಶೃಂಗಾರವಾದರೂ ಒಮ್ಮೆಯ್ದಿನ್ನು ಪ್ರೇಕ್ಷಣೀಯವಾಗಿರುವದು ! ಶೃಂಗಾರವಾಗಿ ಆಕೆಯು ಹೊರಗೆ ಹೊರಟಿಂದರೆ ದೂರಿನ ಸೋಟಿ ದಿಂದ ಎಂಥವರಾದರೂ ಬೆರಗಾಗುವರು ! ಆಕೆಯನ್ನು ದೃಷ್ಟಿಸಿ ಸೋದುವವರು ಮಾತ್ರ “ಸೋರಿಯು ಎಳೇದು ಕಂಡರೂ ಮೈ ಹಳೆದು ” ಎಂದು ಹೇಳುವರು.
- ವಂಚಕರಾವ** : (ನಗುತ್ತ) ಕ್ರಿಂದಕರಾವ ! ಎಂಥಾ ಉತ್ಸಿಷ್ಟ ಮಾತಾದಿದಿ !! ನಿನ್ನ ಈ ಮಾತಿನಲ್ಲಿ ಕವಿಶಾಖೆಯವು ವಿಶೇಷನಿರುತ್ತದೆ !!
- ನಿಷ್ಟಪಟಿ** : (ನಗುತ್ತ) ಕ್ರಿಂದಕರಾವ ! ನೀನು ಬಹಳ ನಗಿಸುತ್ತಿ. ನನ ಗಂತೂ ನಕ್ಕು ನಕ್ಕು ಹೊಟ್ಟಿ ಕುಟ್ಟಿ ಹಿಡಿಯಿತು. ನಿನ್ನ ಕುಚೀಷ್ಟಿಯು ನನ್ನ ಮನಸ್ಸಿಗೆ ಎಳ್ಳಿಸ್ತು ಸಹಾ ಬರುವದಿಲ್ಲ. ಆಕೆಯ ಮಾತು ಒಂದು ಬದಿಗಿರಲಿ, ಆ ಬಕುಲೆಯ ಬಗ್ಗೆ ನಿನ್ನ ಅಂಚೋಣವೇನದೆ ?

- ಕ್ಷಮ್ಮಪರಾವ** : ಬಹುತೆಯ ಬಗ್ಗೆ ಏನು ಹೇಳುವದು ! ಆಕೆಯ ಹಲ್ಲುಗಳು ಕೊಂಡಿಲ್ಲ ಯಂತೆ ಇಂಥಾಗಿದ್ದು, ಆನೆಯ ಕೋರೆಗಳಂತೆ ಮುಂದೆ ಬಾದಿರುತ್ತವೆ !
- ಉಪಣಿಸತ್ತಿ** : ಅಂತೇ ಆಕೆಯು ಎಂದೂ ಮಾತಾಡುವದಿಲ್ಲ ಅಥವಾ ನಗುವ ದಿಲ್ಲ. ಕಸಿಲಾವಣಿಯ ಯೋಗ ಬಾಂತೆ, ಒಮ್ಮೆ ಮಾತಾಡಲಿಕ್ಕೆ ಅಥವಾ ಸಗಲಿಕ್ಕೆ ಹತ್ತಿದೆಲೆಂದರೆ ಬಾಯಿಯನ್ನು ಮುಚ್ಚಿ ವದೇ ಇಲ್ಲ ! ಅಗಸಿಯ ಬಾಗಿಲಂತೆ ಬಾಯಿ ತೆರಿದು ಕೂಡುರುತ್ತಾಳೆ. (ಬಾಯಿ ತೆರಿದು ಅಣಿಸುತ್ತಾಳೆ.)
- ಸಿಷ್ಟಪಟೀ** : ಮಂದಿಯ ಸಿಂದಿಯನ್ನು ಮಾಡಲಿಕ್ಕೆ ನೀನು ಇಷ್ಟ್ವಾಂದು ರಾಜ್ಯಗೆ ಕಲಿತಿ ?
- ಉಪಣಿಸತ್ತಿ** : ನಿಮ್ಮ ಸುಶಿಕ್ಕಣದ ಫಲವು. (ಸುಮೃಂಗಾಗುತ್ತಾಳೆ; ಹಾಗೂ ಗದಬಡಿಯಿಂದ ನೋಡುತ್ತಾಳೆ.) ಅವಷಾ ! ರಾಯರು ನಮ್ಮೆಲ್ಲರ ವಿನೋದವನ್ನು ಭಂಗಪಡಿಸಲಿಕ್ಕೆ ಇತ್ತರುತ್ತಿರುತ್ತಿರುತ್ತಾರೆ !
- ಶ್ರೀಪತರಾವ ಜಾಗೀರದಾರನು ಪ್ರವೇಶಿಸುತ್ತಾನೆ.
- ಶ್ರೀಪತರಾವ** : (ತನ್ನಷ್ಟಕ್ಕೆ) ಕುಚೀಷ್ಟೆ ಬಡಿಯುವ ಮಂಡಳಿಯು ಒಂದೇ ಕಡೆಗೆ ಕೂಡಿರುತ್ತದೆ. ಅಂದ ಮೇಲೆ ಇವರು ತಮ್ಮ ಕುಟುಂಬ ಪ್ರಾರ್ಥಿಂದ ಈ ಹೊತ್ತಿನ ದಿನಸ ಎಷ್ಟು ಸಂಭಾವಿತ ಇನರ ಕುಲೋದ್ವಾರ ವಾಡುತ್ತಾರೋ ನೋಡಬೇಕು !
- ಸಿಷ್ಟಪಟೀ** : (ತನು ಮಂದಕ್ಕೆ ಹೋಗಿ) ರಾಯರೇ ಬರಿ. ಬಡವರದರ್ಕನಕ್ಕೆ ಭಾಗಿರ್ಥಿಯು ಬಂದಂತಾಯಿತು. ನಮ್ಮ ಮಂಡಳಿಯು ಸುಮುಕೂರ್ತದಿಂದ ನಿಂದಾ ಹಾರ್ಧಾನ್ಯ ನಾಟಕವನ್ನು ಆರಂಭ ಮಾಡಿರುತ್ತದೆ. ತಮ್ಮ ಪತ್ತಿಯವರಾದರೂ ಈ ನಾಟಕದಲ್ಲಿ ಮುಖ್ಯ ವಾತ್ರವನ್ನು ಕೈಕೊಂಡಿರುತ್ತಾರೆ. ತಮಗೆ ಇಂಥಾ ನಾಟಕವನ್ನು ನೋಡುವ ಸುಪ್ರಸಂಗವು ಹಿಂದೆಯೂ ಬಂದಿರಲಿಕ್ಕಿಲ್ಲ !
- ಉಪಣಿಸತ್ತಿ** : (ಸಿಂಧಾಗುತ್ತಾಳೆ.) ಯಾಕೆ ಇಷ್ಟ್ವಾಂದು ಬಡಬಡಿಸಹತ್ತಿದಿ ? ನಿನಗೆ ಸನ್ನಿಹಾತವು ಆಗಿಲ್ಲವನ್ನೀ? ಬೇಕಾದರೆ ನಿನಗೆ ಬೆಷಧವನ್ನು ತರಿಸಿ ಕೊಡುತ್ತೀನೆ !
- ಶ್ರೀಪತರಾವ** : ಸಿಷ್ಟಪಟಿಯೇ, ಇನರ ಕೃತಿಯು ನಿನ್ನ ಮನಸ್ಸಿಗೆ ಬಂದಿರಲಿಕ್ಕಿಲ್ಲ. ಆದರಿಂದ ನಿನಗೆ ದುಃಖವನ್ನಿಸಿರಬಹುದು.

- ನಿಷ್ಪತ್ತಿ** : ರಾಯರೇ, ಇವರು ಯಾರಿಗೂ ಸಂಭಾವಿತರಿಂದು ಒಡಂಬಡುವದಿಲ್ಲ. ರಾಮಚಂದ್ರನಿಗೂ, ಹರಿಷ್ಠಂದ್ರನಿಗೂ, ಧರ್ಮರಾಯನಿಗೂ ಸಹ ಹೆಸರಿಡುತ್ತಾರೆ!
- ಶ್ರೀಪತರಾವ** : ಹಾಗಾದರೆ ಇವರ ಗುಣಕ್ಕೆ ಜೊಡೆ ನಮಸ್ಕಾರಗಳು (ಎರಡೂ ಕ್ಷೇತ್ರಾದಿಸಿ ನಮಸ್ಕಾರ ಮಾಡುತ್ತಾನೆ.)
- ಕುಚೇಷ್ಟಿತಾ** : ನಿಷ್ಪತ್ತಿಯ ಮಾತು ನಂಬಬೇಡಿರಿ, ಕಂಡಿರಾ! ನಾವು ಮಾಡುವ ವಿನೋದಕ್ಕೆ ಅವಳು ಮನಸ್ಸಿನಲ್ಲಿ ಹಿರಿ ಹಿರಿ ಹಿಗ್ಗಿ ಹೊರಗೆ ಮಾತ್ರ ನಿಮ್ಮ ಮುಂದೆ ನೀತಿ ಸ್ನೇಪುಣಿಗಳ ಮೇಲೆಯನ್ನು ಸುರಿಸುತ್ತಾರೆ.
- ಶ್ರೀಪತರಾವ** : ಹಾಗಾದರೆ ಅವಳು ಸಹಾ ನಿಮ್ಮ ಸರದೊಳಗಿನ ಮಣಿಯು.
- ನಿಷ್ಪತ್ತಿ** : ಇವರೆಲ್ಲರು ತಾರಾಬಾಯಿಯನ್ನು ಈಗೇಗ ನಿಷ್ಘಾರಣವಾಗಿ ಆಡಿ ಕೊಂಡರು.
- ಕುಚೇಷ್ಟಿತಾ** : ಯಾವ ತಾರಾಬಾಯಿಯೇ ಅವಳು? ಗುಳ್ಳಗಳ್ಲಿ ಮತ್ತು ಡೊಟ್ಟಿ ಮೂಗು ಇರುವವರೆಂದು? ಮೋರೆಯಂತೂ ಹಬಸಿಯ ಮೋರೆ ಯಂತೆ ಎಷ್ಟು ಚಂದ ಕಾಣತ್ತುದೆ! ತಲೆಯ ಕೂದಲುಗಳಂತೂ ಡಬ್ಬಣ ಗಡುತ್ತರ ಆಗಿರುತ್ತವೆ!
- ಲಾವಣ್ಯವತಿ** : ಹೌದು, ಈ ನಿಮ್ಮ ಅತ್ಯಿಗೆಯವರು ಅಂಥಾ ಸುಂದರರು! ಅವರು ಉಟ್ಟಿಕ್ಕೆ ಕೂತರಿಂದರೆ ಅವರ ಚಮತ್ವಾರ ಎಷ್ಟು ಹೇಳಬೇಕು! “ಅದಿಲ್, ಇದಿಲ್, ಅದನ್ನು ತಾ, ಇದನ್ನು ತಾ” ಎಂದು ನನ್ನನ್ನು ಗೋಳಾಡಿಸಿ ಬಿಡುತ್ತಾರೆ! ನಾವು ಅಶಕ್ತ ಪ್ರಕೃತಿಯವರಿಂದು ಬಾಯಿಂದ ಅನ್ನುತ್ತಾ ಒಂದು ತಪ್ಪೇಲಿ ಅನ್ನವನ್ನು ಬಕ್ಕಿರಿಸುತ್ತಾರೆ!
- ವಂಚಕರಾವ** : (ನಗುತ್ತಾನೆ) ಆಕೆಯು ತಿದಿ ಉಬ್ಬಿದಂತೆ ಉಬ್ಬಿರುತ್ತಾರೆ! ನಡೆಯಲಿಕ್ಕೆ ಹತ್ತಿದರೆ ಆಕೆಯ ಏರಡೂ ತೊಡಗಳು ಮಸೆಯುತ್ತವೆ! ಆಕೆಯ ಮಾತಂತೂ ಎಷ್ಟು ಸೊಕ್ಕಿನವು! “ಸಂತೇಯಲ್ಲಿ ಮುಂದಿಯನ್ನು ಕಾಣದವರಂತೆ” ಜನರ ಮೈಮೇಲಿ ಕವಕ್ಕನೇಹೋಗುತ್ತಾರೆ. ಮೋರೆಯು ಕುರೂಪವಿದ್ದಂತೆ ಆಕೆಯ ಸಡತೆಗಳು ಸಹಾ ಇರುತ್ತವೆ.
- ಶ್ರೀಪತರಾವ** : ಆ ಬಡವಿಯು ನಿಮ್ಮ ಉಸಾಬಿಗೆ ಬಂದಿಲ್ಲ. ತನ್ನ ಮನೆಯಾಯಿತು, ತಾನಾಯಿತು. ಸುಮಣಿನೇ ಕುಳತಿರುತ್ತಾರೆ. ಅಂಥ ವಳನ್ನು ಯಾಕೆ ಜರಿಯುತ್ತೀರಿ?

- లావణ్యవతి** : రాయరే, ఆచేయ వేలుగప్పికొండు బరబేదిరి. నిమ్మ వుండేల్ల ఆచేయు ఉరియద మళ్ళయంతే సుమ్మనే కూడు త్తాళే. నీవు కోరగి కోండ కూడలే ననగే ఆత్తైయిగింత కెజ్చ్చు కిట కిటి చూడుత్తాళే. ఆచేయ గుణగళన్న సిహేను బల్లిరి?
- శ్రీపత్రరావ** : యంత్రచ్చే ఒమ్మే కీలి కొట్టు బళిక ఆదు నిల్లువ సంభవ విల్ల. ఆద్దరింద నన్న ఉపదేశపు “డబ్బగోదద మేలే నిరు సురువిదంతే” ఆగుత్తదే! ఉపాయవిల్ల. (సిట్టుగుత్తానే.)
- కుచేస్తుతా** : (నగుత్తాళే) కీగి సిట్టుగబారదు. సిప్పున క్షేయల్లి బుద్ధి కొట్టువర గతియు ఎండెందిగూ సేట్టుగే ఆగలారదు. నావెల్లరు సుమ్మనే వినోదవన్న మాడుత్త కుఱితిద్దే ఏవే. వినోదచ్చే నిమ్మంథ సుజ్ఞరు మశ్వర పదబారదు.
- శ్రీపత్రరావ** : శిష్టతనవన్న బిట్టు వినోదపు సజ్ఞనరింద యానాగలూ త్వాచ్ఛవాగిరువదు.
- లావణ్యవతి** : సౌజన్య వినోదగఱు కూడిరువదు ఆసాధ్య. యాకందరే ఆవుగఱ నడువే యానాగలూ సవతి నుత్సరపు కండు బరుత్తదే.
- క్షుద్రకరావ** : భే, తప్పిది! సౌజన్యచ్చే జరడపతియింకలూ వినోదచ్చే తరుణవత్తి యెంకలూ ఉపమేయన్న కొడతక్కుద్దిత్తు!
- శ్రీపత్రరాయన హోరతంగి ఎల్లరూ నగుత్తారే.**
- లావణ్యవతి** : నమ్మ రాయరిగే నిమ్మ నిందాగోణిస్తుగఱు తడియువదిల్ల. క్షేయల్లి అధికారవిద్దరి కాయదే మాడి నిమ్మిల్లరిగే యోగ్య శాసన మాడిసుత్తద్దరు.
- శ్రీపత్రరావ** : ఆప్సనీ పడకొళ్ళదే ఆడపియల్లి హలి-సింహగఱ బేచీ ఆడున దన్న కాయిదియింద ప్రతిబంథ మాడిద మేరిగి జనర మయాఫే కాయిదియంథ నిందాగోణిస్తుగఱన్న కాయిదియింద ప్రతిబంథ మాడిదరి సరకారద ఉపకారవన్న సంఖావిత జనరు ఎష్ట సేనిసికొండారు?

- ಕುಚೇಷ್ಟಿತಾ** : ಸಮ್ಮು ಸ್ವತಂತ್ರವನ್ನು ಸರಕಾರದವರು ಹಡಣ ಮಾಡಬೇಕೆಂಬ ನಿಮ್ಮ ಅಪೇಕ್ಷೆಯು ಸ್ವತಂತ್ರ್ಯಪ್ರಿಯರಾದ ಬುದ್ಧಿ ವಾತರಗೆ ಮಾನ್ಯವಾಗಲಾರದು.
- ಶ್ರೀಪತರಾವ** : ಹಾಗಲಹಣ್ಣು ಆಗಿರುವ ಮುದುಕೆಯರಿಗೆ ಮತ್ತು ಸಿರಾಕೆಯಾದ ವಿಧನೆಯರಿಗೆ ಮಾತ್ರ ಸಿಂದಾಗೋಷ್ಠಿಗಳನ್ನು ಆಡಲಿಕ್ಕೆ ಅಪ್ಪಣಿಯನ್ನು ಕೊಡಬಹುದು !
- ಕುಚೇಷ್ಟಿತಾ** : (ಸಿಟ್ಟಿಗೇಳುತ್ತಾಳಿ) ಹುಜ್ಜುನಾಯಿ ಕಡಿದವರಂತೆ ನೀವು ಒಡುಬಿಡಿರೆ ಯಾರು ಕಿನಿಗೊಡುತ್ತಾರೆ ?
- ನಿಷ್ಪತ್ತಿ** : ಕೇಳಿದ್ದನ್ನು ಎರಡನೆಯವರ ಮುಂದೆ ತಿಳಿದಿರೆ, ನಿಮ್ಮ “ಮನೋ ರಾಜ್ಯದ ಕಾಯಿದೆಯ” ಪ್ರಕಾರ ಅಪರಾಧವೆಸಿದ್ದುದ್ದೇ ಯಾಗೆ?
- ಶ್ರೀಪತರಾವ** : “ಹುಂಡಾವಳಿಯ ಕಾಯಿದೆ”ಯ ಪ್ರಕಾರ ಹುಂಡಿಯು ಪಟ್ಟಾಯಿಸಿದ್ದರೆ, ಮೂಲ ಹುಂಡಿಯನ್ನು ಕೊಟ್ಟಿವನು ಪುತ್ತು ಆವಾ ತರುವಾಯ ವ್ಯವಹಾರಿಸಿದ ಯಾವತ್ತರು ಹುಂಡಿಯ ವಣವನ್ನು ಕೊಡಲಿಕ್ಕೆ ಜವಾಬದಾರಿರುತ್ತಾರೆ. ಅದರಂತೆ “ಸಿಂದಾಪ್ರತಿ ಡಾರಕ ಕಾಯಿದೆ”ಯ ಪ್ರಕಾರ ನಿಂದಾ ಮಾಡುವವರು, ಕೇಳುವವರು ಮತ್ತು ಪ್ರಸಾರ ಮಾಡುವವರು ಯಾವತ್ತರೂ ಅಪರಾಧಿಗಳಿಂದು ಎಣಿಸಿಕ್ಕುಣ್ಣು. ಸಿಂದಾಗೋಷ್ಠಿಯನ್ನು ಅರಂಭ ಮಾಡಿದವರು ಸಿಗಿದ್ದರೆ ಪ್ರಸಾರ ಮಾಡಿದವರ ಮೇಲೆ ಬಟ್ಟಿ ಮಾಡಿ ಶೀಕ್ಕೆ ವಿಧಿಸಲಿಕ್ಕೆ ಅಡ್ಡಿ ಇಲ್ಲ !!
- ವಂಚಕರಾವ** : ಶ್ರೀಪತರಾವ ! ನಿಮ್ಮ ಕಾಯಿದೆ ಚಾತುಯರ್ಕೆ ನಾಃಪ್ರಯೋಭಿರೂ ಬೆರಗಾದಿವು. ಅದರೆ ನಿಮಗೆ ಎರಡೇ ಮಾತುಗಳನ್ನು ಕೇಳುತ್ತೇನೆ. ಅವುಗಳಿಗೆ ಮುಂಚೆ ಉತ್ತರ ಕೊಡಿರಿ. ಆ ಮೇಲೆ ನಿಮ್ಮ ಕಾಯಿದೆಗಳ ವಿಚಾರ ಮಾಡೋಣ. ಬೆಂಕೆ ಇಲ್ಲದೆ ಹೊಗೆಯು ಜೂರಡುತ್ತಿದ್ದೀ ಹ್ಯಾಗೆ ? ಸ್ವಲ್ಪದರೂ ಅಥಾರವಿಲ್ಲದೆ ಸುಧಿಗಳು ಹಂಟ್ಯುತ್ತಿದ್ದೀ ಹ್ಯಾಗೆ ? ನೋಡಿರಿ, ಕಾಯಿದೆಯ ವಿದ್ವತ್ತಿಕೆಯನ್ನು ಉಪಯೋಗಿಸಿರಿ.
- ಶ್ರೀಪತರಾವ** : ಭೀ, ಹಾಗಲ್ಲ. ನೂರರಲ್ಲಿ ತೊಂಬತ್ತು ಸುದ್ದಿಗಳು ಸುಳ್ಳು ತಿಳುವಳಿಕೆಯಿಂದ ಹುಟ್ಟಿತ್ತವೆ.
- ಕುಚೇಷ್ಟಿತಾ** : ಸ್ವಿಯ ಗೆಳತಿಯರೇ ಸಾಕು; ಬರಿ. ಇನ್ನು ನಾವೇಲ್ಲಂಜಾ ಇದಕ್ಕೆ ಹೊಂದಿದ ಎರಡನೇ ಕೊಣಿಯಲ್ಲಿ ಪಗಡಿ ಅಡ್ಡೋಣ.

ಸೇವಕನು ಶ್ರವೇಶಿಸುತ್ತಾನೆ.

- ಸೇವಕ :** (ಶ್ರೀಪತರಾಯಸಗೆ) ಧನಿಯರೇ ! ಬೇಗನೇ ನಡೆಯೆರಿ. ನಿಮ್ಮನ್ನು ಯಾರೇ ಒಬ್ಬ ಗೃಹಸ್ಥರು ಕರೆಯುತ್ತಾರೆ.
- ಶ್ರೀಪತರಾವ :** ಬಂದೆ, ನಡಿ. ಹೋಗೋಣ.
- ಕುಚೀಷ್ಟಿತಾ :** ಯಾಕೆ ರಾಯರೇ ! ಬೇಗನೆ ಹೊರಟಿರಿ.
- ಶ್ರೀಪತರಾವ :** ನನಗೆ ಬಹಳ ಅವಸರವುಂಟು. ನಾನು ಇಲ್ಲಿಂದ ಬೇಗನೆ ಹೋದರೆ ಸಿಮ್ಮೆಲ್ಲಿರಿಗೆ ನನ್ನ ಬಗ್ಗೆ ಬೇಕಾದಂತೆ ಮಾತ್ರಾದಿ ಆಸಂದ ಪಡಲಿಕ್ಕೆ ಹೆಚ್ಚು ಅನುಕೂಲವಾಗುವದು. ನಾನು ಸಿಮ್ಮೆ ಅನಂದಕ್ಕೆ ಯಾಕೆ ಆತಂಕ ಮಾಡಲಿ? (ಸೇವಕನೂ ಶ್ರೀಪತರಾಯನೂ ಹೋಗುತ್ತಾರೆ.)
- ಹೃದ್ರಕರಾವ :** ಉಂಟಾವತ್ತೀ, ನಿಮ್ಮ ರಾಯರು ವಿಕ್ರಿಪ್ತರೆಂದು ಕಾಣುತ್ತದೆ ! ಅವರ ಬಗ್ಗೆ ಕೆಲವು ಕಥೆಗಳನ್ನು ಹೇಳತಕ್ಕುದ್ದದೆ. ಅವುಗಳನ್ನು ತೇಳಿದರೆ ನೀನು ಸರಾ ಬಿಡ್ಡು ಬಿಡ್ಡು ನಕ್ಕೀ.
- ಲಾವಣ್ಯವತಿ :** ಸಮ್ಮನರಾದರೇನಾಲ್ಲಿಯು ? ಈಗಿಲೂ ನನಗೆ ಆಡಲಿಕ್ಕೆ ಹೋಗುತ್ತದೆ. ಕೇಳಲಿಕ್ಕೆ ವೇಳಿ ಇಲ್ಲ. (ಹೀಗೆಂದು ಎಲ್ಲಿರೂ ಹೋಗುತ್ತಾರೆ. ಮೋಹಿನಿಯೂ ಮನೋಜರರಾಯನೂ ಹಿಂದೆ ಉಳಿಯುತ್ತಾರೆ.)
- ಮನೋಹರರಾವ :** ಮೋಹಿನಿ, ಈ ಜನರ ಸಡತೆಯಂದ ನಿನಗೆ ಬಹುಶಃ ಸಂಶೋಧನಾಗಳಾರದು.
- ಮೋಹಿನಿ :** ಹ್ಯಾಗೆ ಸಂಶೋಧನಾದಿತ್ಯ ? ನಿರುಪದ್ರವಿ ಜನರ ದೋಷಭಲ್ಯ ವನ್ನೂ ದುವ್ಯಾಸನವನ್ನೂ ನೋಡಿ ಕಂಸ್ಯ ನೂಡುವದೇ ಬುದ್ಧಿ ಚಾತುಯಾವೆಂದು ಅಧವಾ ವಿನೋದವೆಂದು ತೀಡುಕೊಳ್ಳುವ ದಾದರೆ ದೀವರು ನನ್ನಲ್ಲಿ ಈಗಿನ ಮೂಳೆತನವನ್ನೇ ಇಡಲಿ ! ನನ್ನ ಮೂಳೆತನದಿಂದಲೇ ನಾನು ಅತ್ಯಂತ ಶ್ವಪ್ತಿಭಾಗಿರುವೆನು.
- ಮನೋಹರರಾವ :** ನೋಡಲಿಕ್ಕೆ ಇವರು ದುವ್ಯ ಸ್ವಭಾವದವರಾಗಿ ಕಾಣುತ್ತಾರೆ. ಆದರೆ ಇವರಲ್ಲಿ ದುವ್ಯಬುದ್ಧಿಯು ಎಷ್ಟು ಮಾತ್ರಕ್ಕೂ ಇಲ್ಲ; ಕಂಡಿಯಾ !
- ಮೋಹಿನಿ :** ಆದ ಮೇಲೆ ಅವರ ಸಡತೆಯು ಹೆಚ್ಚು ತಿರಸ್ಯಾರ್ಥಿಯವಾದ್ದು. ಮನಸ್ಸಿನೆಳಿಕಿ ವಿಷವು ಇರಿದ್ದರೆ ಸಾಲಿಗೆಯಲ್ಲಿ ಎಂದಿಗೂ ಇರಬಾರದು.

ಮನೋಹರರಾವ : ಅದು ಸಿಕ್ಕುಯ. ದುಷ್ಪ ಬುದ್ಧಿಯಿಂದ ಸುಳ್ಳು ಸುದ್ದಿಗಳನ್ನು ಹಬ್ಬಿಸುವದಕ್ಕಿಂತ ಹೆಚ್ಚು ನಿಂದಾಸ್ಪದವಾದದ್ದು. ಮೋಹಿನೀ, ನನ್ನ ಮೇಲೆ ದರ್ಯಾದೃಷ್ಟಿಯಿಂದ ನೋಡಿ ನನ್ನ ಆಶೆ ಎಂಬ ಅಂಶಕ್ಕೆ ನಿನ್ನ ಪ್ರೀತಿಯೆಂಬ ನಿರನ್ನ ಏರಯಬಾರದೇ ?

ಮೋಹಿನೀ : ಅದೇ ವಿಷಯದ ಮೇಲೆ ಶುನಿಃ ಮಾತಾಡಿ ನನ್ನ ಮನಸ್ಸಿಗೆ ಯಾಕೆ ದುಃಖ ಕೊಡುತ್ತಿರಿ ?

ಮನೋಹರರಾವ : ಮೋಹಿನೀ ! ನನ್ನ ಮೇಲೆ ನಿನ್ನ ಕೃನೆ ಜಡರೆ ಸಾಕು. ಶ್ರೀಪತರಾಯರು ನಮ್ಮ ನಿವ್ಯಾ ಪ್ರೀತಿಯ ಸಮಾಗಮವು ಜೀಕೆಯಲ್ಲಿಂದು ಅವೇಕ್ಷಿಸುತ್ತಾರೆ. ನಿನ್ನ ಮನಸ್ಸು ಮಾತ್ರ ಆದುರ್ವಸ್ನಿಯಾದ ವಿಲಾಸರಾಯನ ಮೇಲೆ ಒಲಿದಂತೆ ಕಾಣುತ್ತದೆ. ಜೀಡೆ, ಬೇಡೆ, ಚನ್ನಾಗಿ ವಿಜಾರ ಮಾಡು.

ಮೋಹಿನೀ : (ಸಿಟ್ಟಿಸಿಂದ) ಈ ಪ್ರಕಾರ ಹೇಳಲಿಕ್ಕೆ ನಿಮಗೆ ಹ್ಯಾಗೆ ಮನಸ್ಸು ಯಿತು ? ಹತಭಾಗ್ಯನಾದ ವಿಲಾಸರಾಯನ ಬಗ್ಗೆ ನನ್ನ ಅಧಿಕಾರಿಯವು ಹ್ಯಾಗಿದ್ದರೂ ಇರಲಿ. ಅವನ ಮೇಲೆ ಬಂದ ವಿಹತ್ತು ಗಳ ಸಲುವಾಗಿ ಅವನ ಆಷ್ಟಬಾಂಧವರೆಲ್ಲರು ಅವನನ್ನು ನಿರ್ವೇಧಿಸಿ ದರೂ ಅವನನ್ನು ಕಂಡು ನಾನು ವಿಷಾದ ಪದದೆ ಇರಲಾರೆನು.

ಮನೋಹರರಾವ : ಮೋಹಿನೀ, ಈ ಪ್ರಕಾರ ಸಿಟ್ಟಾಗಬೇಡ. ಮಧ್ಯರಾತ್ರಿಯಲ್ಲಿ ನೀನು ಹುಲಿಯ ಹಾಲು ಬೇಡಿದರೂ ತಂದು ಕೊಡುತ್ತಿನೆ. ನಿನ್ನ ಗೋಸ್ಕರ ನನ್ನ ವಾರಣವು ಹೋಗಹತ್ತಿರುತ್ತದೆ. (ಹ್ಯಾಮೋಹಿತ ನಾಗಿ ಮಾತನಾಡುತ್ತಾನೆ. ಹಿಂದಕ್ಕೆ ನೋಡುತ್ತಾನೆ.) ಓಹೋ ! ಲಾವಣ್ಯವತಿಯು ಇತ್ತೆ ಕಡೆಗೆ ಬರುತ್ತಾಗೆ. ಆವಳ ಮುಂದೆ ಮಾತ್ರ ನಾನು ಇಷ್ಟ್ವಾತ್ತೆನಕ ಮಾತಾಡಿದ್ದನ್ನು ದಯಮಾಡಿ ಹೇಳಬೇಡ, ಕೈ ಮುಗಿಯುತ್ತಿನೆ.

ಮೋಹಿನೀ : ಏನು, ಲಾವಣ್ಯವತಿ ಮಾತುಶ್ರೀಯವರು ಇಲ್ಲಿಗೆ ಬಂದರೇ ?

ಮನೋಹರರಾವ : (ತನ್ನಷ್ಟಕ್ಕೆ) ಶ್ರೀಪತರಾಯರಿಗೆ ಸಂಶಯ ಬಂದರೆ ಇನ್ನೇನು ಗತಿ ? (ಭಯದಿಂದ ಆಥ ಮಾತಾಡುತ್ತಾನೆ; ಲಾವಣ್ಯವತಿಯು ಪ್ರವೇಶಿಸುತ್ತಾಗೆ.)

ಲಾವಣ್ಯವತಿ : ಏನಿದು, ಎಷ್ಟ್ವಾತ್ತೆನಕ ಗುಜು ಗುಜು ಮಾತಾಡುತ್ತಿರಿ ? ಮೋಹಿನೀ, ಮನೆಯೊಳಗಿನ ಕೆಲಸವನ್ನು ಮರಿತು ಬಿಟ್ಟು ಯಾ ?

ಬೇಗನೇ ಇಲ್ಲಿಂದ ಸಡಿ. (ಮೋಹಿನಿಯು ಹೊಗುತ್ತಣಿ.)
ಮನೋಹರರಾವು ! ಇಮ್ಮೆತ್ತುನಕ ನಿಮ್ಮ ನಿಮ್ಮೆಷಗೆ ಏನು
ಮಾತು ನಡೆದಿತ್ತು ?

ಮನೋಹರರಾವ : ಬಹಳ ದುರ್ದ್ರಿಷ್ಟವಾದ ಸಂಗತಿಯು ! ಹೇಳಲಿಕ್ಕೆ ನಾಲ್ಕಿಯು
ಎಳಲೊಲ್ಲದು. ನಿಮ್ಮ ನಿಮ್ಮ ಸೇವಾಲಾಪವನನ್ನು ಕುರಿತು
ಮೋಹಿನಿಗೆ ಸಂಶಯ ಬಂದಿರುತ್ತದೆ. ಆಕೆಯು ಶ್ರೀಪತರಾಯರ
ಮುಂದೆ ತಿಳಸುತ್ತೇನೇಂದು ನನಗೆ ಹೆಡರಿಸಿದಳು. ಆಗ ನಾನು
ಆವಳ ಸಂಶಯ ನಿವೃತ್ತಿ ಮಾಡಲಿಕ್ಕೆ ಉದ್ಯುಕ್ತನಾಗಿದ್ದೆ.
ಆಷ್ಟರಲ್ಲಿಯೇ ನೀನು ಬಂದಿ.

ಉಪಾಧ್ಯಾನತಿ : ಆದೆಲ್ಲ ಸರಿಯಾಯಿತು. ಆದರೆ ಆಕೆಯ ಸಂಶಯ ನಿವೃತ್ತಿ
ಮಾಡಲಿಕ್ಕೆ ಕೃಷಾಲು ಯಾಕೆ ಬಿದ್ದಿರಿ ? ಸಮಾಧಾನ ಮಾಡುವ
ಹಂಚಿಕೆಯು ನಿಮ್ಮಲ್ಲಿ ಸೆಟ್ಟಿಗೆ !!

ಮನೋಹರರಾವ : ಆಕೆಯು ಇನ್ನೂ ಚಿಕ್ಕವಳಿದ್ದಾಗೆ. ತಿಳುವಳಿಕೆ ಇಲ್ಲದವರಿಗೆ
ಯುಕ್ತಿ ಪ್ರಯುಕ್ತಿಗಳಿಂದ ಸಮಾಧಾನ ಮಾಡುವದು ಬುದ್ಧಿ
ವಂಶರಿಗೆ ಯೋಗ್ಯವಾದ್ದು. ಅದಿರಲೆ ಬಿಡು. ನೀನು ನನ್ನ
ವಾಚನ ಮಂದಿರವನ್ನು ನೋಡಲಿಕ್ಕೆ ಬರುತ್ತೇನೇಂದು ಹೇಳಬಹಳ
ವಿವಸ್ಗಳಾದವು. ನಿನಗೆ ಬರಲಿಕ್ಕೆ ಯಾವಾಗ್ಗೆ ಅನುಕೂಲವಾಗು
ವದು ? ನನ್ನ ಮಂದಿರದಲ್ಲಿ ಅನೇಕ ಸ್ತುತಿಕ ಗ್ರಂಥಗಳುಂಟು.
ಇದ್ದಿದೆ ನಾಟಕ, ಕಾಂಬರಿ ಮೇದಲಾದ ಮನೋರಂಜಕ ಗ್ರಂಥ
ಗಳು ಅವೆ. ಹಾಗೂ ನನ್ನ ವಾಚನ ಮಂದಿರಕ್ಕೆ ಕ್ರಿಂಗಾರವು
ಬರಬೇಕೆಂದು ಅಲ್ಲಿ ತರತರದ ಬಣಿ ದ ಮಣಿಗಳ ತೋರಣವನ್ನು
ತೂಗ ಹಾಕಿರುತ್ತೇನೇ ! ದೊಡ್ಡ ದೊಡ್ಡ ಕನ್ನಡಿಗಳನ್ನು
ಇಡಿಸಿರುತ್ತೇನೇ ! ಕೂಡುಲಿಕ್ಕೆ ರೇಶ್ಮೆಯ ಕುತ್ತಿಯ ಗಾದಿಗಳ
ಕುಬಿಗಳನ್ನೂ ಸೋಫಾ (ಮಂಟ) ಗಳನ್ನೂ ಇಡಿಸಿರುತ್ತೇನೇ !
ನನ್ನ ಮಂದಿರದಲ್ಲಿ ಮಂದ-ಸುಂಧ-ತೀತಲ ಗಾಳಿಯು ಬರುವ
ದಕ್ಕಾಗಿ ಕಿಡಕಿಗಳಗೂ ಬಾಗಿಲುಗಳಗೂ ಬಾಳದ ಬೇರಿನ ಪಡದೆ
ಗಳನ್ನು ಇಲಿ ಬಿಡಿಸಿರುತ್ತೇನೇ ! ಇಂಥಾ ನನ್ನ ಮನೋಲಾಜಿದ
ಕರವಾದ ಮಂದಿರವನ್ನು ನೀನು ಯಾವಾಗ್ಗೆ ನೋಡಲಿಕ್ಕೆ ಬರುವಿ?

ಉಪಾಧ್ಯಾನತಿ : ನಾನು ಸರ್ವಭಾ ಬರೆಶಾರೆ. ಜನರು ಏನು ತಿಳಿದುಕೊಂಡಾರೆಂದು
ಹೆಡರಿ ಸಡೆಯಬೇಕಾಗುತ್ತದೆ. ನಿಮ್ಮ ನೀಲಿ ನನ್ನ ಲೋಭ

ವಿದ್ವಂಡ್ಲ ಲೋಕರೂಧಿಯನ್ನು ಬಿಟ್ಟು ನಾನು ಎಂದಿಗೂ ನಡೆಯ
ಲಿಕ್ಕೆಲ್ಲ.

ಮನೋಹರರಾವ : ಮುತ್ತೈಗೃಹದೆಯರು ಮಂಗಲಸೂತ್ರದ ಪೂನವನ್ನು ಕಾಪಾಡಲೇ
ಚೇಕಾಗುತ್ತದೆ!

ಲಾವಣ್ಯವತಿ : ನಮ್ಮ ರಾಯರಿಗೂ ನನಗೂ ಅಷ್ಟುಮಿಯ ಚಂದ್ರನಂತೆ ಇದ್ದಾಗ್ಯಾ
ಅವರ ಮೇಲೆ ಸಿಟ್ಟಾಗಿ ಪ್ರಯೋಜನವಿಲ್ಲ.

ಮನೋಹರರಾವ : “ಬಡವರ ಸಿಟ್ಟು ದವಡಿಗೆ ಮೂಲ” ಎಂಬಂತೆ ಗಂಡನ ಮೇಲೆ
ಸಿಟ್ಟಿಗೆದ್ದು ಅಡವಿಯ ಪಾಲಾಗಿ ಹೋಗುವದು ಯಾರಿಗೂ
ಭೂವಳಿವಲ್ಲ.

ಲಾವಣ್ಯವತಿ : ನಿನ್ನ ಮಾತು ಕೇಳಿದರೆ ಎಂಥವರಾದರೂ ಮರುಖಾದಾರು!
ಮಾತು ಸಾಕಿನ್ನು. ಆಟದ ಸಲುವಾಗಿ ನನ್ನ ಸವಿಯರ್ಲೆಲ್ಲರು ನನ್ನ
ದಾರಿಯನ್ನು ನೋಡುತ್ತಿರಬಹುದು; ನಾನು ಹೋಗುತ್ತೇನೆ.
(ಹೋಗುತ್ತಾಳೆ.)

ಮನೋಹರರಾವ : (ತನ್ನ ಸ್ವಕ್ಷೇ) ನಾನು ಎಪ್ಪು ಎಚ್ಚರಿಕೆಯಿಂದ ನಡೆದಾಗ್ಯಾ ಎಂಥಾ
ಪೇಚಾಟೆದಲ್ಲಿ ಬೀಳಬೇಕಾಗಿರುತ್ತದೆ! ಮೋಹಿನಿಯನ್ನು ವಲಿಸ
ಲಿಕ್ಕೆ ನನಗೆ ಸಹಾಯ ದೊರೆಯಬೇಕೆಂದು ನಾನು ಲಾವಣ್ಯ
ವತಿಯ ಪ್ರತಿಯನ್ನು ಸಂಪಾದಿಸಿದೆನು. ಆದರೆ ಮುಂದೆ ಏನಾ
ಯಿತೋ, ನನಗೆ ತಿಳಿಯಲ್ಪಾಲದು! ಲಾವಣ್ಯವತಿಯು ತನ್ನ
ಸ್ವಂತದ ಪ್ರೇಮಜಾಲವನ್ನು ನನ್ನ ಮೇಲೆ ಹಾಕಿರುತ್ತಾಳೆ! ನನ್ನ
ಕೌರಳಾಣಿಯಿಂದರೂ ಅವಳ ಪ್ರೇಮ ಜಾಲದಲ್ಲಿ ಶಿಲ್ಪವದು ನನ್ನ
ಮನಸ್ಸಿನಲ್ಲಿ ಸರ್ವಥಾ ಇದ್ದಿಲ್ಲ. ಆಕೆಯ ಪ್ರೇಮಜಾಲವು ನನಗೆ
ಬೇಕಾಗಿಲ್ಲ. ಹಿಗಿದ್ದು ನಾನು ಅವಳಗೋಸ್ಕರ ಎಮೋ ಕಪಟ
ಕೃತ್ಯಗಳನ್ನು ಮಾಡುವ ಪ್ರಸಂಗವು ಬಂದಿರುತ್ತದೆ! ಮುಂದೆ
ನನ್ನ ಕಾಪಟ್ಟಿವೆಲ್ಲಾ ಹೋರಬಿದ್ದು, ನಾನು ಎಂಥಾ ಫಲವನ್ನು
ಅನುಭೋಗಿಸಬೇಕಾಗುವದೋ ಶ್ರೀಹರಿಯೇ ಬಲ್ಲ.

ಹೋಗುತ್ತಾನೆ.

ಪ್ರವೇಶ - ೫

ಶ್ರೀಪತರಾವ ಜಹಾಗೀರದಾರನ ಮನೆ

ರಾಮಾನೂ ಸುತ್ತಿಲರಾಯನೂ ಪ್ರವೇಶಿಸುತ್ತಾರೆ.

- ಸುತ್ತಿಲರಾವ : (ನಗುತ್ತಾ) ಅಹರಾ! ನನ್ನ ಜರಠ ಸ್ವೇಷಿತನಾದ ಶ್ರೀಪತ ರಾಯನು ಮಂದುವೆ ಮಾಡಿಕೊಂಡಿರುವನೋ? ಮುಸ್ಕಿನ ಕಾಲಕ್ಕೆ ಚಿಕ್ಕ ಹೆಂಡತಿಯ ಕೂಡ ಸಂಸಾರ ಮಾಡುವ ಅಕ್ಕರತೆಯು ಅವನ ತಲೆಯಲ್ಲಿ ಹಾಜ್ಯಗೆ ಸೇರಿತು?
- ರಾಮ : ಸಾಧ್ಯವಿಂದ, ಈ ವಿಷಯವು ಬಹಳ ಸೂಕ್ತವಾದ್ದು. ಅವರು ಮಂದುವೆ ಮಾಡಿಕೊಂಡು ಈಗಿಗ ಹತ್ತು ತಿಂಗಳುಗಳು ಮುಗಿಯುತ್ತವೆ. ನೀವು ಅವರ ಮುಂದೆ ಈ ವಿಷಯದ ಪ್ರಸ್ತಾಪವನ್ನು ತೆಗೆದು ಅವರಿಗೆ ಹಾಸ್ಯ ಮಾಡಬೇಡಿ.
- ಸುತ್ತಿಲರಾವ : ಹಾಗಾದರೆ ನನ್ನ ಮಿಶ್ರನಿಗೆ ಹೊಸ ಸಂಸಾರದ ಯಾತನೆಯು ಅರಂಭವಾಗಿರುತ್ತದೆ. ಅಯ್ಯೋ, ಬಡವಾರಣೆಯೇ! ನಿನ್ನ ಅವಸ್ಥೆಯು ಏನಾಗಿರಬಹುದು? (ಸ್ವಲ್ಪ ಕೂತ್ತು ತಡೆದು) ರಾಮಾ, ಅವನು ನನ್ನ ಜಿರಂಜೀವನಾದ ವಿಲಾಸನ ಕ್ಷೇಮಸಮಾಚಾರವನ್ನು ವಿಚಾರಿಸಲಿಕ್ಕೆ ಹೋಗುವದನ್ನು ಈಚೆಗೆ ಬಿಟ್ಟಿರುತ್ತಾನೆಂದು ನಿನ್ನ ಬಾಯಿಂದ ಕೇಳಿ ಅಷ್ಟುಯಾವಾಯಿತು. ಅವನು ಇಮ್ಮು ಪರಿ ವಿಲಾಸನ ಮೇಲೆ ನಿರ್ದಯನಾಗಲಿಕ್ಕೆ ಕಾರಣವೇನು? ಗೆತ್ತಿದ್ದರಿ ಹೇಳು. ಮುಂಚಿಡಬೇಡ.
- ರಾಮ : ಶ್ರೀಪತರಾಯರು ವಿಲಾಸರಾಯನ ಮೇಲೆ ಬಹಳ ಸಿಟ್ಟಿಗೆದ್ದಿರುತ್ತಾರೆ. ಅವರು ತಮ್ಮ ನೂತನ ಭಾಯ್ಕಾದ ಲಾವಣ್ಯವತಿ ಅಮೃತನವರ ಮೇಲೆ ವಿಲಾಸರಾಯನು ಪಾಪ ದೃಷ್ಟಿಯಿಂದ ನೋಡುತ್ತಾನೆಂದು ದುಷ್ಪ ಜನರ ಹರಲಿಯ ಮಾತನ್ನು ಕೇಳಿ ಸಂಶಯಗ್ರಸ್ತರಾಗಿದ್ದಾರೆ. ನಿಜವಾಗಿ ನುಡಿಯಬೇಕಾದರೆ, ಲಾವಣ್ಯವತಿಗೂ ವಿಲಾಸರಾಯನಿಗೂ ಒಂದೂರು ಆಗುವದಿಲ್ಲ. ಆಕೆಯ ಪ್ರೇಮವು ಕದಾಚಿತ್ತ ನಿಮ್ಮ ಜೀವ್ಯ ಜಿರಂಜೀವನಾದ ಮನೋಹರರಾಯನ ಮೇಲೆ ಇರಬಹುದೆಂದು ಕಾಣುತ್ತದೆ. ಆದರೂ ಹಾಜ್ಯಗೆ ನುಡಿಯಬೇಕು? “ಪ್ರತ್ಯೇಕ ಕಂಡರೂ ಪ್ರಮಾಣೀಷಿ ನೋಡಬೇಕು” ಎಂಬುದಾಗಿ ನೀತಿಯು ಹೇಳುತ್ತದೆ. ಅಂದ

ಮೇಲೆ ಮನೋಪರಾಯನ ಮೇಲೆ ಸಹ ಸಂಶಯ ತೆಗೆದುಕೊಳ್ಳುವದು ಯೋಗ್ಯವಾಗಿರಬಹುದು.

ಸುತೀಲರಾವ

: ಈ ಉರಳಿ “ದ್ವೀಪವ್ರಸಾರಕ ಮತ್ತು ನಿಂದಾ ಪ್ರಚಾರಕ ಸ್ಥಿರಪಡಿಸಿದ ಸಮಾಜವು” ಇರುತ್ತದೆಂದು ನನಗ ಒಹಳ ದಿನಸದಿಂದ ಗೊತ್ತದೆ. ನಿರಭರಕವಾದ ಹರಿಟಿಯನ್ನು ಕೊಳ್ಳಿ ಸಭ್ಯ ಜನರ ಹರಿಟಿಯನ್ನು ಮಾಡುವದು ಅವರ ಮುಖ್ಯವಾದ ಉದ್ದೇಶವು! ವೇಳಿಯನ್ನು ಕೊಲ್ಲುವದೂ ಜನರ ಮಯಾದಿಯನ್ನು ಹರಣ ಮಾಡುವದೂ ಅವರ ಆದ್ಯಕರ್ತವ್ಯವು! ಇಂಥಾ ಜನರು ನನ್ನ ಮತ್ತು ಮೇಲೆ ಹುಟ್ಟಿಸುವ ನಿಂದಾತ್ಮಕ ಸುದ್ದಿಗಳನ್ನು ಕೇಳಿ ನಾಸಿಂಗಿಂ ನನ್ನ ಮನಸ್ಸನ್ನು ಕಲುಷಿತ ಮಾಡಲಾರೆನು. ನನ್ನ ಮಗನಾದ ವಿಲಾಸನು ಸುಳ್ಳಿತನದ ಮತ್ತು ನೀಜತನದ ಬಂದೂ ಕೆಲಸವನ್ನು ಮಾಡಿದ್ದರೆ ಅವನ ದುಂಡಗಾರಿಕೆಯ ಬಗ್ಗೆ ನಾನು ಎಂದಿಗೂ ಕೊಷಿಸಲಿಕ್ಕುತ್ತಿರು. ಇದೇ ನನ್ನ ಅಭಿವಜನವೆಂದು ನಂಬು.

ರಾಮ

: ಧನಿಯರೇ! ಹಾಗಾದರೆ ನನ್ನ ಜೀವದಲ್ಲಿ ಆಶಿಯು ಅಂಕರಿಸಿತು. ನನ್ನ ಪೂರ್ವದ ಧನಿಯ ಚಿರಂಜೀವನಿಗೆ ಬುದ್ಧಿವಂತಿಕೆಯನ್ನು ಕಲಿಸಿ ವಶ್ವರ್ಯಾದ ವಾಳಿಗರಿಸುವ ಕಲ್ಪದ್ರಮನು ಅವಶರಿಸಿದನೆಂದು ನಾನು ಸಂತೋಷವನ್ನು ಪಡೆಯುವೆನು.

ಸುತೀಲರಾವ

: ರಾಮಾ, ನಾನು ಬಿಕ್ಕುವನಿದ್ದಾಗೀ ನನ್ನಲ್ಲಿ ಮಕರಾಟವು ಕಡಿಮೆ ಇದ್ದಿಲ್ಲ. ಆದನ್ನು ಹ್ಯಾಗೆ ಮರಿಯಲಿ? ಇದ್ದಿಲ್ಲದೆ. ಅವನ ತಂಡೆಯಾಗಲಿ ನಾನಾಗಲಿ ಬಿಕ್ಕುವರಿರುವಾಗೀ ಬಹಳ ತಿಳುವಳಿಕೆಯವರಿದ್ದಿಲ್ಲ. ಆದರೂ ಅವನ ತಂಡೆಯಂಥ ಸದ್ಗೃಣೆ ಮತ್ತು ಪರೋಪಕಾರಿ ಮನುಷ್ಯರು ಈ ಉರಳಿ ಎಷ್ಟು ಮಂದಿ ಹೊರಟಾರು? ಹೇಳಿ.

ರಾಮ

: ಒಡೆಯನೇ? ಈ ಮಾತ್ರ ನನ್ನ ಮನಸ್ಸಿನಲ್ಲಿ ಬರುತ್ತಲೇ ವಿಲಾಸರಾಯನಾದರೂ ಕುಲದಿವೇಕನಂತೆ ತನ್ನೆಲ್ಲ ಆಪ್ತಬಾಂಧವರಿಗೆ ಭೂಪಣವಾಗಿ ನಡೆಯುವನೆಂದು ನನ್ನ ಮನಸ್ಸ ಧೈಯಗೊಳ್ಳುತ್ತದೆ. (ಮಗ್ಗಲಿಗೆ ನೋಡಿ) ಅಕೋ! ಇತ್ತೆ ಕಡೆಗೆ ಜಹಗೀರಿದಾರ ಸಾಹೇಬರು ಬರುತ್ತಾರೆ.

ಸುತೀಲರಾವ

: ಹೌದೌದು. ಇತ್ತೆ ಕಡೆಗೇ ಬರುತ್ತಾರೆ! ನನ್ನ ಕಣ್ಣಗಳು ಎಷ್ಟು ಕುಕ್ಕಲಾರಿಭಿನ್ನವೇ! ಇವರ ಮೋರಿಯ ಪೇಲಿಂದ ಮತ್ತು

ವಸ್ತ್ರಲಂಕಾರದ ಮೇಲಿಂದ ಸೋಡಿದರೆ ಸಾಕು, ಹೊಸ ಹೆಂಡತಿಯನ್ನು ಮಂದುವೆ ಮಾಡಿಕೊಂಡ ವರದೀವರು ಬರುತ್ತಾರೆಂದು ಒಮ್ಮೆಲೆ ಕಾಣುತ್ತದೆ. ವೃದ್ಧಾಪ್ಯದಿಂದ ಇವರ ಟೊಂಕವು ಮಣಿದಿದ್ದರೂ ಇವರು ತಮ್ಮ ತಾರುಣ್ಯವನ್ನು ತೋರಿಸುವ ಭರದಿಂದ ಬಡಗಿಯನ್ನು ಉಂಟು ಎಷ್ಟು ಜಂಭೆದಿಂದ ಇತ್ತುಕಡಿಗೆ ಬರುತ್ತಾರೆ?

- ಶ್ರೀಪತರಾವ : ಅಹಹಾ! ನನ್ನ ಮಿತ್ರನ ಆಗಮನದಿಂದ ಧನ್ಯನಾದೆನು.
- ಸುಶೀಲರಾವ : “ಚಂದ್ರ ಚಕೋರೆನಾಯಾಯ” ದಂತ ಸಿನ್ನ ದರ್ಶನದಿಂದ ನಾನಾ ದರೂ ಧನ್ಯನಾದೆನು.
- ಶ್ರೀಪತರಾವ : ಪರಸ್ಪರ ದರ್ಶನವಾಗದೆ ಹಂಸ್ಯೆದು ಪರಿಗಳಾಗಿ ಹೋದವ್ಯ. ಈ ದೀರ್ಘಾಂವಧಿಯಲ್ಲಿ ಮಿತ್ರನ ಮೇಲೆ ಎಷ್ಟು ಕಷ್ಟಗಳು ಬಂದು ಹೋಗಿರಬಹುದು?
- ಸುಶೀಲರಾವ : ನನ್ನ ಮೇಲೆ ಬುದ್ಧಿ ಕಷ್ಟಗಳನ್ನೆಲ್ಲಾ ನಾನು ಸಿನ್ನ ಅನುಗ್ರಹ ದಿಂದ ಸಿಸ್ತರಿಸಿದೆನು. ಆದರೆ ಸಿನ್ನ ಮಾತ್ರ ಸೂತನ ದಾಂಪತ್ಯ ವೆಂಬ ಸುಖ ಮಂಜು ನದಲ್ಲಿ ಮುಖ್ಯದ್ದ ಸಿನಗೆ ಕಷ್ಟಗಳ ಉಧನಾ ಕ್ಲೀಶಗಳ ಪರಿಚಯವು ಲವಲೀಕನಾದರೂ ಇದ್ದಂತೆ ಕಂಡು ಬರುವದಿಲ್ಲ.
- ಶ್ರೀಪತರಾವ : ನನ್ನ ದಾಂಪತ್ಯ ಸುಖವನ್ನು ಕುರಿತು ಮತ್ತೊಮ್ಮೆ ಮಾತಾ ಡೋಣ. ಈಗಂತೂ ಆದರ ಸೆನಪು ಸಹ ಬೇಡ.
- ಸುಶೀಲರಾವ : ಹೊಸ ದಾಂಪತ್ಯದಿಂದ ಸಿನಗೆ ಹಣವಾಗದೆ ಇದ್ದಲ್ಲಿ ಆ ವಿವರು ವನ್ನು ಕುರಿತು ನಾನು ಮಾತಾದುವದಿಲ್ಲ. ಯಾಕಂದರೆ ಬಹಳ ದಿವಸಕ್ಕೆ ಕೂಡಿದ ಮಿತ್ರರು ತಮ್ಮ ದುಃಖಗಳನ್ನು ಕುರಿತು ಆರಂಭಿಸಿ ನಾತಾಡಬಾರದೆಂದು ನೀತಿಯುಂಟು.
- ರಾಮ : ಧನಿಯರೇ! ನಾನು ಹೇಳಿದ್ದನ್ನು ದಯವೂಡಿ ಮರೆಯಬೇಕಿರಿ. (ಕಷ್ಟಿನ ಸೋಧಿದಿಂದ ಸೂಕಿಸುತ್ತಾನೆ.)
- ಸುಶೀಲರಾವ : ಒಕ್ಕೇದು, ನಿನ್ನಂತೆ ಆಗಲಿ. (ಸ್ತುತಿ ಕಡೆದು) ನನ್ನೊಂಬ್ಬ ಮಗನು ಮಾರ್ಗ ಬಿಟ್ಟು ನಡೆಯುತ್ತಾನೋ?
- ಶ್ರೀಪತರಾವ : ಬರೆ ಮಾರ್ಗ ಬಿಟ್ಟು ನಡೆಯುವದಾಗೆ? ಮನುಷ್ಯನನ್ನೇ ಬಿಟ್ಟು ನಡಿಯುತ್ತಾಗೆಂದು ಹೇಳಿದರೆ ಅತಿಕಂತೋಕ್ತಿಯಾಗದು. ಅವನು ಸರ್ವಸ್ವಿನಾರ್ಥ ಹೊಂದಿರುತ್ತಾನೆ. ಆದರೆ ಹಿಂಂತಿನಾದ

- ಮನೋಹರರಾಯನು ಬಹಳ ವಿವೇಚಿ ಇದ್ದು ಲೋಕಪ್ರಿಯ ನಾಗಿರುತ್ತಾನೆ. ಅವನ ಬಗ್ಗೆ ಎಲ್ಲರು ಒಳತು ಮಾತಾಡುತ್ತಾರೆ.
- ಸುಶೀಲರಾವ :** ಅಂದ ಬಳಿಕ, ಮನೋಹರನು ಸದ್ಗುಣೀಗಳಿಗೂ ದುರ್ಗಂಧಿಗಳಿಗೂ ವಿದ್ವಾಂಸರಿಗೂ ಮೂಖ್ಯರಿಗೂ ಸಮವಾಗಿ ತೆಲೆಬೊಗ್ಗಿ ವಿನಯ ದಿಂದ ಸದೆಯುತ್ತಾನೆಂದು ಹಿಂದುವಾದಂತಾಯಿತು. ಇದು ಎಷ್ಟು ದುಃಖದ ಮಾತು?
- ಶ್ರೀಪತರಾವ :** ಅವನಿಗೆ ಶತ್ರುಗಳಲ್ಲಿಂದು ನೀನು ಶಾಫ್ತಿಸುವ ಬದಲು ದೂಷಿಸುವದು ಎಷ್ಟು ಅಶ್ವಯುರ್ವರಿಗಾಗಿದೆ?
- ಸುಶೀಲರಾವ :** ಶತ್ರುಗಳನ್ನು ಮಾಡಿಕೊಳ್ಳಲಿಕ್ಕೆ ಮೈಯಲ್ಲಿ ವೀರರ್ವ ಬೇಕಾಗುತ್ತದೆ. ಹೇಡಿಗಳು ಎರಡನೆಯವರನ್ನು ಯಾಕೆ ಕೆಳಕವರು?
- ಶ್ರೀಪತರಾವ :** ಹಾಗೇ ಆಗಲಿ. ಇಬ್ಬರನ್ನೂ ನೀನು ಕಣ್ಣಿಂದ ನೋಡಿದ ತರುವಾಯ ಅವರ ಗುಣಾವಂಗಗಳನ್ನು ಚೆನ್ನಾಗಿ ಮನಗಾಣಿ. ಮನೋಹರರಾಯನ ಭಾವಣವನ್ನು ಕೇಳಿದರೆ ಮನಸ್ಸಿಗೆ ಎಷ್ಟು ಅನಂದವಾಗುತ್ತದೆ! ಅವನ ವಿಚಾರಗಳು ಎಷ್ಟು ಉನ್ನತ ವಿರುತ್ತವೇ! ಅವನ ಮಾತುಗಳಲ್ಲಿ ನೀತಿಯು ಎಷ್ಟು ತುಂಬಿರುವದು!
- ಸುಶೀಲರಾವ :** ಅವನ ಉತ್ಸರ್ವ ವಿಚಾರಗಳಿಗೆ ಬೆಂಕೆಹಚ್ಚು. ಮಾತುಮಾತಿಗೆ ನೀತಿಯನ್ನು ನುಡಿಯುವವರು ಅತಿ ಕಷಟಿಗಳಿರುತ್ತಾರೆ. ಇದರಿಂದ ನಾನು ವಿಲಾಸನ ಅಪರಾಧಗಳನ್ನು ಬೆನ್ನುಟ್ಟಿ ವಾತಾಡುತ್ತೇ ನೆಂದು ಮಾತ್ರ ತಳದುಕೊಳ್ಳಬೇಡ. ಅವರಿಬ್ಬರೂ ಎಂಥವರೆಂಬು ದನ್ನು ಹೇಳುವದಕ್ಕಿಂತ ಮುಂಚೆ ಅವರ ಗುಣಗಳನ್ನು ನಡತೆಯನ್ನೂ ಪರೀಕ್ಷೆಸಬೇಕೆಂದು ನನ್ನ ಆರೋಪಿತುಂಟು. ಇದಕ್ಕಾಗಿ ರಾಮನೂ ನಾನೂ ಒಂದು ಹಂಚಿಕೆಯನ್ನು ಲೋಟಿಸಿದ್ದೇವೆ.
- ರಾಮ :** ಆ ನೇಲೆ ಶ್ರೀಪತರಾಯರಿಗೆ ತಮ್ಮ ಅಭಿಪ್ರಾಯವು ತಪ್ಪೆಂದು ಸಂಭಿಗೆಯಾಗುವದು.
- ಶ್ರೀಪತರಾವ :** ನಿಮ್ಮ ಪರೀಕ್ಷೆಯೊಳಗೆ ಮನೋಹರರಾಯನೇ ವಿಜಯವನ್ನು ಹೊಂದುವನು. ಇದರಲ್ಲಿ ಸಂದೇಹವಿಲ್ಲ.
- ಸುಶೀಲರಾವ :** ಏನಾದ್ದು ಆಗಲಿ. ಅವರವರ ಗುಣದ ಪರೀಕ್ಷೆಯನ್ನು ಮಾಡಿ ಬಿಡ್ಡೊಣ.
- ಎಲ್ಲರೂ ಹೋಗುತ್ತಾರೆ.

ಅಂಕ - ೩

ಪ್ರವೇಶ - ೧

ಶ್ರೀಪತರಾವ ಜಹಾಗೀರದಾರನ ಮನೆ

ಶ್ರೀಪತರಾವ ಜಹಾಗೀರದಾರನೂ ಸುಶೀಲರಾಯನೂ ಸೇವಕನಾದ ರಾಮನೂ ಶ್ರವೇಶಿಸುತ್ತಾರೆ.

- ಶ್ರೀಪತರಾವ :** ರಾಮಾ, ಏನು ವಿಚಾರವನ್ನು ನಡಿಸಿರುತ್ತಿ ? ನೀನು ಮಾಚಿಸಿದ ಹಂಟಕೆಯಿಂದ ವಿಲಾಸನ ಮತ್ತು ಮನೋಹರನ ಸಳ್ಳೆ ಪರೀಕ್ಷೆಯು ಸರಿಯಾಗಿ ಆಗಲಕ್ಷ್ಯಾಲ್ಪವೆಂದು ನನಗೆ ಸಂಭಯ ಬರುತ್ತದೆ.
- ರಾಮ :** ಸ್ವಾಮಿ, ದಯವಾಡಿ ಶಾಂತಪೃತಿಯಿಂದ ಚಿತ್ತೈಲ್ಪಣಿಕೆ. ನಿಧನರಾಯನು ವಿಲಾಸರಾಯನಿಗೂ ಮನೋಹರರಾಯನಿಗೂ ಸೋದರತ್ವಯ ಮಗನಾಗಬೇಕು. ಅವನ ಮೇಲೆ ಅನೇಕ ವಿಪತ್ತುಗಳು ಬಂದಂತೆ ರಿಂದ ಅವನು ಈ ಇಬ್ಬರಿಗೂ ತನಗೆ ಧನಸಚಾಯ ಮಾಡಬೇಕೆಂದು ಪತ್ರಮುಖದಿಂದ ಅಂಗಲಾಚಿ ಬೇಡಿ ಕೊಂಡಿದ್ದಾನೆ. ಮನೋಹರರಾಯನು “ಮುಂದೆ ಸೋಡೊಣ” ವೆಂದು ಅವನಿಗೆ ವ್ಯಧಿವಾಗಿ ಆಶಿ ಹಜ್ಜೆ ಸುಮೃಸೆ ಕೂತಿರುತ್ತಾನೆ. ಅದರೆ ವಿಲಾಸರಾಯನು ತನ್ನ ಕೈಯೊಳಗಿನ ಎಲ್ಲ ಗಂಟೆ ಹೊರಟೆ ಹೊಗಿದ್ದರೂ ಎರಡನೆಯವರ ಬಳಿಯಲ್ಲಿ ಸಾಲವನ್ನು ತಂದು ಅವನಿಗೆ ಉಪಕಾರವನ್ನು ಮಾಡುವ ಆಲೋಚನೆಯಲ್ಲಿ ರುತ್ತಾನೆ.
- ಸುಶೀಲರಾವ :** (ತನ್ನಷ್ಟಕ್ಕೆ) ವಿಲಾಸನು ಎಂಥ ಧರ್ಮಮೂರ್ತಿಯು ! ತಾನು ಸ್ವತಃ ಸಂಕಟಪಡ್ಲಿದ್ದರೂ ಎರಡನೆಯವರ ಮೇಲೆ ಉಪಕಾರವನ್ನು ಮಾಡಲಿಕ್ಕೆ ತವಕೆಸುತ್ತಾನೆ !
- ಶ್ರೀಪತರಾವ :** ಹಾಗಾದರೆ ಅದನ್ನೀಲ್ಲ ಸುಶೀಲರಾಯನ ನಿರ್ದಿಷ್ಟನಕ್ಕೆ ಹ್ಯಾಗೆ ತಂದು ಕೊಡುವ ?
- ರಾಮ :** ಅವರಿಬ್ಬರೂ ನಿಧನರಾಯನ ಮೋರೆಯ ಗುರುತು ಇಲ್ಲ. ಅದ್ದಿಂದ ಸುಶೀಲರಾಯರು ನಿಧನರಾಯನ ವೇಷದಿಂದ ನನ್ನ ಸಂಗಡ ಬಂದರೆ ಅವರಿಗೆ ಇಬ್ಬರ ಸ್ವಭಾವದ ಅಂತರವನ್ನು ಪ್ರತ್ಯೇಕ ವಾಗಿ ತೋರಿಸಿಕೊಡುತ್ತೇನೆ. ಆಮೇಲೆ ವಿಲಾಸರಾಯನು

ಚಿಕ್ಕವನಾದರೂ “ಬಡವರಿಗೆ ಕೊಡುವಲ್ಲಿ ಕೊಡುಗೈ ದೊರೆ” ಎಂಬುದು ಸಹಜವಾಗಿ ಅವರ ನಿರ್ದರ್ಶನಕ್ಕೆ ಬಂದಿತು.

- ಶ್ರೀಪತರಾವ** : ಭೀ, ಭೀ, ತಾನೇ ದರಿದ್ರನಾಗಿ ಜೀವಿಸುವವನು ಅನ್ಯರಿಗೆ ಎಲ್ಲಿಂದ ಧನವನ್ನು ಧನ್ಯ ಮಾಡುವನು? ಆಗಲಿ, ಸಿಮ್ಮು ಮನಸ್ಸಿಗೆ ಬಂದದ್ದನ್ನು ನೋಡಿ ಬಿಡಿರಿ. ವಿಲಾಸರಾಯನು ಸಾಲ ಡೊಳಗೆ ಎಷ್ಟು ಮುಳುಗಿರುತ್ತಾನೆಂದು ತೋರಿಸಲಿಕ್ಕೆ ಒಬ್ಬ ಮನುಷ್ಯನನ್ನು ಕರೆದುಕೊಂಡು ಬರುತ್ತೇನೆಂದು ಹೇಳಿಬ್ಬಿ. ಆದರೆ ಅವನೆಲ್ಲಿ?
- ರಾಮ** : ಮೋತೀಚಂದನು ಬಾಗಿಲದಲ್ಲಿ ಕಾಡುಕೊಂಡು ಕುಳಿತಿರುತ್ತಾನೆ. ಅವನು ವಿಲಾಸರಾಯನಿಗೆ ಕೆಲವು ಸಾಲ ಕೊಟ್ಟಿದ್ದು ಆದು ತಿರಿಗಿ ಬರುವ ಆಶೆ ಇಲ್ಲ. ಆದನ್ನು ಸುಶೀಲರಾಯರು ತೀರಿಸುತ್ತಾರೆಂದು ನಾನು ಅವನಿಗೆ ಧೈರ್ಯ ಹೇಳಿದ್ದೇನೇ. ಆದ್ದರಿಂದ ಅವನು ತನ್ನ ಸಾಲ ಬಂದರೆ ನಾನು ಹೇಳಿದ್ದನ್ನು ಮಾಡಲಿಕ್ಕೆ ಸಿದ್ಧಾಗಿ ಕುಳಿತಿರುತ್ತಾನೆ.
- ಶ್ರೀಪತರಾವ** : ಹಾಗಾದರೆ ಅವನನ್ನು ಒಳಗೆ ಕರೆದುಕೊಂಡು ಬಾ.
- ರಾಮನು ಹೋರಿಗೆ ಮೋತೀಚರದ ಮಾರವಾಡಿಯನ್ನು ಕರೆದು ಕೊಂಡು ಬರುತ್ತಾನೆ.
- ರಾಮ** : ಮೋತೀಚಂದ, ಇವರೇ ಸುಶೀಲರಾಯರು!
- ಮೋತೀಚಂದ** : ನಮಶ್ವಾರ್ಥ, ಪಾವಕಾರ್ಯ.
- ಸುಶೀಲರಾವ** : ಬಾ, ಮಾರವಾಡಿ, ಇಲ್ಲಿ ಕೂಡು. ವಿಲಾಸರಾಯನದೂ ನಿನ್ನದೂ ವ್ಯವಹಾರವು ಬಂಳಿರುತ್ತದೆಂದು ಹೇಳಿದ್ದೇನೆ.
- ಮೋತೀಚಂದ** : ಹೌದು ಪಾವಕಾರ್ಯ. ವಿಲಾಸರಾವಾಗ ನಾ ಬಹುತ್ವಾರೆ ರೂಪೇದೆ ವ್ಯಾಪ್ತಿ ಮಾಡ್ಯಾವಾ. ಈ ಸಾರೆ ನನ್ನ ಹಂತಾಕ ಅವಾ ಬರುವ ಮೌದಲೀ ನಾದಾರ್ ಆಗಿದಾವಾ.
- ಸುಶೀಲರಾವ** : ಬಹಳ ದುರ್ದೈವದ ಮಾತು. ನಿನ್ನ ಕಡೆಗೆ ಅವನು ಬಂದಿದ್ದರೆ ಅವನ ಹಾಡು ಹೀಗೆ ಆಗುತ್ತದ್ದಿಲ್ಲ.
- ಮೋತೀಚಂದ** : ಬೇಮಾಲೂವ್ ಮಾತ್ ಆಗಿದಾವ್. ಅವಾ ಎರಡನೇ ಹೇಟಿಜಿ ಹಂತೆಲ್ಲೇ ಐದು ಪಾವಿರ್ ರೂಪೇ ಸಾಲೂ ಮಾಡಿದಾವ್. ಆ ಹೇಟಿಜಿ ಜಾಸ್ತಿ ಬಡ್ಡೀ ತಗೋತ್ತಾನ್. ಆದಕ ವಿಲಾಸರಾವ ಬಡ್ಡಿ ಕೊಟ್ಟು ನಾದಾರ್ ಆಗಿದಾವ್. ನಾದಾರ ಆಗಿರುವ

ಮಾತ್ರ ಹಿಂದಗಡೆ ನಮಗ್ ತಿಳಿದಾನ್. ನಾವ್ ಸಿರಸ್ತೇ ಪ್ರಕಾರ ಬಡ್ಡೀ ತಗೋತಾನ್. ನಾವ್ ಸಚ್ಚಾ ಬೇವಾರ ಮಾಡತಾನ್. ಲಬಾಡಿ ಬಿಲಕುಲ್ ಕೇಳಬೇಡ್.

- ಸುಶೀಲರಾವ** : ದಾಗಾದರೆ ನೀನೇ ಅವನ ಮೇಲೆ ನೊದಲಿಸಿಂದ ಉಪಕಾರವನ್ನು ಮಾಡುತ್ತಾ ಬಂದಿರುತ್ತೀ. ನಿನ್ನ ಹೊರತಾಗಿ ಅವನು ಎರಡನೇ ಯಥರ್ಥೀ ಸಾಲ ತರದಿದ್ದರೆ ಅವನಿಗೆ ಇಂಥ ಪ್ರಸಂಗ ನಂದಿಗೂ ಬರುತ್ತಿದ್ದಿಲ್.
- ಮೋತೀಚುದ್** : ವಿಲಾಸರಾವಗ ಎಲ್ಲಾ ಮಾತ್ರ ಅದಾನ್. ಇವತ್ತೇ ಪ್ರಯೋಜನಕೂ ಮುಂಬಿಯಿಂದಾ ಹೊಸಾ ಹೇಣ್ಣ ಪ್ರೇಮಚಂದ ಬರುವನೂ ಅದಾನ್. ಅವಾ ಬೇಕಾದವರಿಗೆ ಬೇಕಾದವ್ಯು ರುನೇ ಪಾಲೂ ಕೊಡತಾನ್. ಏದು ಷಾವಿರ ಬಿಟ್ಟ ಹತ್ತು ಷಾವಿರ ಕೊಡತಾನ್. ವಿಲಾಸರಾವಗ ಆ ಹೇಣ್ಣಜೀ ಪಭಾನ್ತೆ ಇಲ್ಲ. ಅವನ ಕಡಿಂದಾ ನಾ ರುವೇ ಕೊಡಿಸತಾನ್.
- ಶ್ರೀಪತರಾವ** : ಪ್ರೇಮಚಂದನಿಗೆ ವಿಲಾಸರಾಯನ ಗುರುತು ಇಲ್ಲದೆ ಇದ್ದಾಗ್ಯೇ ಅವನ ಕಡೆಯಿಂದ ನೀನು ಸಾಲ ಕೊಡಿಸುತ್ತೀರು?
- ಮೋತೀಚುದ್** : ರಾವಷಾಹಿಭಾ, ನಾ ಹತ್ತೇ ದೇಳತಾನ್. ಮಾರವಾಡೀ ಮಂದಿಗೆ ಪಭಾನ್ತೆ ಯಾಕೆಕ್ಕಾ ಬೇಕ್? ವಂಭಾವಿತ ಮಂದಿ ದುದ್ದು ಯಾಕ ಮುಣಿಸತಾವ್?
- ರಾಮ** : ಸುಶೀಲರಾವ, ಮೋತೀಚಂದನ ಮಾತು ಕೇಳಿ ನನಗೊಂದು ವಿಚಾರವು ಬಂದಿರುತ್ತದೆ. ಅದೇನಂದೆ, ನಿಧನರಾಯನ ವೇವದಿಂದ ವಿಲಾಸರಾಯನ ಕಡೆಗೆ ಕೈ ಒಡ್ಡುತ್ತೆಕ್ಕೆ ಹೋಗುವದಕ್ಕಿಂತ ಸಧನ ನಾದ ಪ್ರೇಮಚಂದನ ವೇವದಿಂದ ನೀವು ಅವನ ಕಡೆಗೆ ಹೋದರೆ ಅವನ ಸ್ಥಿತಿಯು ನಿಮಗೆ ಚನ್ನಾಗಿ ತಿಳಿದು ಬರುವದು.
- ಸುಶೀಲರಾವ** : ಹಾಗೇ ಆಗಲಿ. ಪ್ರೇಮಚಂದನಾಗಿ ಹೋಗಿ ವಿಲಾಸನ ಸ್ಥಿತಿ ಮತ್ತು ಸ್ವಭಾವಗಳನ್ನು ಪರೀಕ್ಷಿಸುತ್ತೀನೆ. ನಿಧನರಾಯನಾಗಿ ಹೋಗಿ ಮನೋಹರನನ್ನು ಪರೀಕ್ಷಿಸುತ್ತೀನೆ. ಇಂಗಾಂದೂ ಇಬ್ಬರೂ ಗುರುತು ನನ್ನ ಮಕ್ಕಳಿಗೆ ಇಲ್ಲ.
- ಶ್ರೀಪತರಾವ** : ಹೌದು, ಈ ಯುಕ್ತಿಯು ಬಹಳ ಚನ್ನಾಗಿದೆ.
- ರಾಮ** : ಮೋತೀಚಂದ! ಇದನ್ನು ಯಾರ ಮುಂದೂ ಹೇಳಬಾರದು. ನಿನ್ನ ಮನಸ್ಸಿನಲ್ಲಿಯೇ ಇಡು. ನಿನ್ನ ಸಾಲವನ್ನು ತೀರಿಸಲಿಕ್ಕೆ ಸುಶೀಲ

ರಾಯರು ಗಿಡ್ ವಿರುತ್ತಾರೆ. ಅದಕ್ಕೊನ್ನೇಸ್ವರ ಚಿಂತೆ ಮಾಡಬೇಡ. ಇವರನ್ನೇ ಮುಂಬಳಿಯಂದ ಬಂದ ಸ್ರೇಮಚಂದ ಮಾರವಾಡಿ ಎಂದು ವಿಳಾಸರಾಯನ ಮನೆಗೆ ಕರೆದುಕೊಂಡು ಹೋಗು. ಅವನ ಅಂತಹಿತಿಯನ್ನು ಪರಿಕೀಕ್ಷಿಸಲಿಕ್ಕೆ ಅವರು ಅನೇಕೀಕ್ಷಣೆತ್ತಾರೆ.

- ಮೋತೀಚಂದ** : ರಿಕ್ರೋ. ರಿಕ್ರೋ.
- ಸುಶೀಲರಾವ** : ಮೋತೀಚಂದ, ನಾನು ಮಾರವಾಡಿ ವೇಷವನ್ನು ಹ್ಯಾಗೆ ಹಾಕಿ ಕೊಳ್ಳಬೇಕು? ಮತ್ತು ನಿನ್ನಂತೆ ಮಾತಾಡಲಿಕ್ಕೆ ನನಗೆ ಹ್ಯಾಗೆ ಬಂದಿರುತ್ತಾ?
- ಮೋತೀಚಂದ** : ಅದೇನ್ನ ದೊಡ್ಡ ಮಾತ್ರ? ರಾವಣಾಹಿಬ್. ನಮ್ಮ ಮನ್ಯಾಗಿನ ಅಂಗರಖ ನಿನುಗೆ ತೊಡಾಕ್ ಕೊಡತಾವ್; ಫೇಟಾ ಸುತ್ತಾಕ್ ಕೊಡತಾವ್. ಅದೇ ನಮ್ಮ ಮಾರವಾಡಿ ವೇಷರಾವ್. ಬಾಲಿಗೆ ಬಂದ್ದಾಂಗ ಕಾನಡಿ, ಆರೆ, ಮಾರವಾಡಿ, ಮುಸಲ್ಲಾನಿ, ಮಾತಾ ಡಿದರ ನಮ್ಮ ಮಾರವಾಡಿ ಭಾಷ್ಯಾ ಆಗತಾವ್. ಮಂದಿ ಕೇಳಿ ದರ್ಜ “ನಮ್ಮ ಸ್ರೇಮಚಂದ ಈಗಿಗೆ ಮಾರವಾಡಿ ಮುಲಬಿ ಬಿಟ್ಟು ಬಂದಾವ್. ಜಲೋ ಭಾಷ್ಯಾ ಬರೋದಿಲ್ಲಾ, ಅಂತ ನಾ ಹೇಳ ತಾವ್. ಅದರ ಕಾಳಜೀ ಬೇಡ್. ಬಡ್ಡೀ ಬಹಳ ಬೇಡಾಕ್ ಕಲಿ. ಅದನ್ನ ಮರತೀ ನೋಡ್. ನಮ್ಮ ಮಾರವಾಡಿ ಮಂದಿಗೆ ಜಾಸ್ತಿ ಬಡ್ಡೀ ಮೋದಲ್ಲಾ ಬೇಕ್.
- ಸುಶೀಲರಾವ** : ಬಡ್ಡಿಯನ್ನು ಹೆಚ್ಚು ಬೇಡುವ ಕೆಲಸವು ಅನ್ವೇನು ಕರಿಣವಲ್ಲ. ಅದನ್ನು ಬೇಕಾದಂತೆ ಮಾಡುತ್ತೇನೆ. ನೂರಕ್ಕೆ ಎಂಟು ರೂಪಾಯಿ ಬೇಡುವಲ್ಲಿ ಹತ್ತು ರೂಪಾಯಿ ಬೇಡುವನು.
- ಮೋತೀಚಂದ** : ಘಾವಕಾರ್, ಬೇವ ಮಾಡತೀ. ಹೀಂಗ ಮಾಡಿದರ್ ಮಾರವಾಡಿ ಮಂದಿ ತಮ್ಮ ದೇವಾಕ್ ಓಡಿ ಹೋದಾವ್. ನಮ್ಮ ಮಾರವಾಡಿ ಸಿರಸ್ತಾ ವೇಕಡಾ ಇಪ್ಪತ್ತು ರೂಪೆ, ಮೂವತ್ತು ರೂಪೆ ಬ್ಯಾಜ.
- ಸುಶೀಲರಾವ** : ಇದೆನು ಪೀಕಲಾಟ್ ಬಂತು? ಎನ್ನು ಬಡ್ಡಿಯನ್ನು ಬೇಡ ಬೇಕೆಂಬುದು ನಿನೇ ಒಮ್ಮೆ ಹೇಳಿ ಬಿಡು. ಅದರಂತೆ ಬೇಡು ತ್ತೇನೆ.
- ಮೋತೀಚಂದ** : ಘಾವಕಾರ್, ಹೀಂಗ ಹೇಳಲಿಕ್ ಹ್ಯಾಂಗ ಬಂದಿತ್? ನೇರುಗೆ ಮನಸ್ಸಾಗ ತಗೋ. ಸಾಲಾ ಬೇಡೋ ಮನುಷ್ಯಾಗ್ ಗಡ್ ಇದ್ದಾವ್ ವೇಕಡಾ ಇಂ ರೂಪ್ಯೇ ಬ್ಯಾಜ ಬೇಡಬೇಕ್. “ವಿಜಿ

- ఇద్దరీ తక్కొస్తే, భల్లదిద్దరీ బడ్; ఓండగడి బేదిదరే గింజ
లిక్కెల్ల” అంత అంజిసబేళ్.
- శ్రీపత్రావ** : మిత్రా, సుశీలా, నూరవాడియ వ్యాపారదల్లి ఎష్టు
సాత్మకతనపు ఇరుత్తదే నోడు! ఇంథా సాత్మకతనపన్ను
నీను కలియున కొత్తు బంతు! (నగుత్తానే.)
- సుశీలరావ** : హోదు. “అటక్కె తక్క వేష, వేషక్కె తక్క భాష” ఇరతక్కెద్దు.
- శ్రీపత్రావ** : సుశీలా! ఆల్లల్ల. మరితే ప్రేమచంద! నీను నూరవాడియ
విద్యేయన్ను జన్మాగి కలితుచోరి.
- సుశీలరావ** : మోతించండనంథ సంతోషియు దొరసిది మేలే కలియలిక్కె
ఆసాధ్యవేను?
- శ్రీపత్రావ** : అవధి ఉళయల్లి. బేగ కలితుకోరి. విలాసరాయను
ఇరతక్క మనేయు సమాపదల్లియే ఇదుత్తదే.
- సుశీలరావ** : బేకాడప్పు సమాపదల్లి ఇరలి. నప్పు పంతోజియు ఒడచ
జతురినుత్తానే. ఫిమ్మ మనేయు హోస్తు ల దాటి విలాసను
ఇరతక్క మనేగి ముట్టువ ముంచి నూరవాడియ మేస
గారికేయన్ను నాను ప్రాణవాగి కలియదిద్దరీ నన్నంథ
మూర్ఖును యూరూ ఇల్లెందు తిలి. హోత్తాయితు. హోగు
త్తేనే.
- సుశీలరాయనూ మోతించండనూ హోగుత్తారి.
- శ్రీపత్రావ** : రావా, ఇన్ను మేలే సుశీలరాయనిగి అనన మక్కల
గుణద పరిశ్శేయు జన్మాగి ఆదితు. నీను నూత్ర
విలాసన మయాఫదేయన్ను ఉళసలిక్కె అవనిగి అనుకూల
వాద యుక్తియన్ను దేలిచోట్టి. ఇదరిల్లి నిన్న ప్రాపంత
బుద్ధియు ప్రాణవాగి వ్యక్తవాగుత్తదే.
- రావు** : ఇల్ల స్వామి. ననగేను? విలాసరాయనూ మన్మాహర
రాయనూ ఆస్టే ప్రీతియవరు. పక్క పరపక్కపు నన్నల్లి
ఎళ్ళాశ్చాదమా ఇల్ల.
- శ్రీకృంజ** : ఒక్కోదు. ఏనాడ్ను నోడోణి. కుప్పిలేయన్ను కరిదు
కోండు బా. ఆశేయిడనే గుప్తాలోచనేయన్ను మాడ
తక్కుద్ది. (రావు హోగుత్తానే.) (తన్నస్వచ్ఛ) నన్న పత్తియాద

ಲಾವಣ್ಯವತಿಯ ಮೇಲೆ ನುತ್ತು ವಿಲಾಸನ ಮೇಲೆ ನಾನು ತೆಗೆದು ಕೊಂಡ ಸಂಶಯವು ನಿರಾಧಾರವಾದ್ದೋ ಏನೋ ನೋಡೋಣ. ಒಂದು ಹೇಳಿ ನಿರಾಧಾರವಾದ್ದೀಂದು ನಂಬಿಗೆಯಾದರೆ ನನಗೆ ಸಂಕೋಷವೇ ಆಗುವದು. ಈ ವಿಷಯದ ಸ್ತುತಿಪವನ್ನು ನಾನು ಮನೋಹರನ ಮುಂದೆ ತೆಗೆದು ಪರಿಕ್ಷೇಸುತ್ತೇನೇ. ಅಂದರೆ ಆವನು ತನಗೆ ಗೊತ್ತಿದ್ದ ಸಂಗತಿಯನ್ನು ನನ್ನ ಮುಂದೆ ಹೇಳಿದೆ ಬಿಡ ಉರನು. (ಸ್ವಲ್ಪ ದೂರಸೋಣಿ) ಓಹೋ ! ನನ್ನ ಪ್ರಿಯ ಮಗಳಾದ ಮೋಹಿನಿಯು ಇತ್ತುಕಡೆಗೆ ಬರುತ್ತಾಳೆ. ಮೋಹಲು ಆವಳ ಸಮಾಜಾರವನ್ನು ವಿಚಾರಿಸೋಣ. (ಇಷ್ಟರಲ್ಲಿ ಮೋಹಿನಿಯು ಬರುತ್ತಾಳೆ) ಮೋಹಿನೀ, ಬಾ ಕೂಡು (ಸ್ವಲ್ಪ ದೃಷ್ಟಿ ಸೋಣಿ) ನೀನು ಎಂಥಾ ಬೇಗನೆ ದೊಡ್ಡವಳಾದಿ ! ಮುಂದಿನ ವರ್ಷ ಈ ದಿವಸದೊಳಗಾಗಿ ನಿನ್ನ ಲಗ್ನಾಗಲಿಕ್ಕೇಬೇಕು. ಮನೋಹರನು ಸಹ ದೊಡ್ಡವಾಗಿರುವನು. ಅವನ ಪ್ರೇಮವು ನಿನ್ನ ಮೇಲೆ ಎಷ್ಟುದೇ ಎಂಬು ವದು ನಿನಗೆ ಗೊತ್ತೇ ಉಂಟು. ಆವನು ತನ್ನ ಹೆಸರಿನಂತೆ ಎಷ್ಟು ಮನೋಹರ ಸ್ವಭಾವದವನು ಇರುತ್ತಾನೆ ನೋಡು !

ಮೋಹಿನೀ

: ತಾತಾ ! ನಾನು ತೀರ ಸಣ್ಣ ಹಳ್ಳಿ. ನಿಮ್ಮ ಪುಣ್ಯದಿಂದ ನನ್ನ ಹಿತಾಹಿತವು ನನಗೆ ಸಾಕವ್ಯ ತಿಳಿಯಲಾರಂಭಿಸಿದೆ. ಹೀಗಿದ್ದ ನೀವು ಮೇಲಿಂದಮೇಲೆ ಮನೋಹರನ ಮೇಲೆ ನನ್ನ ಮನಸ್ಸನ್ನು ಒಲಿಸಲಿಕ್ಕೆ ಯಾಕೆ ಇಷ್ಟೇಂದು ಶ್ರಮ ತೆಗೆದುಕೊಳ್ಳುತ್ತಿರಿ ? ನೀವು ನನ್ನ ಮುಂದೆ ಅವನ ಗುಣವನ್ನು ಮೇಲಿಂದಮೇಲೆ ಬಣ್ಣಿಸಿ ಅವನಗಿಂತಲೂ ಹೆಚ್ಚು ಪ್ರೇಮ ಮಾಡುವರು ನನಗೆ ಯಾರೂ ಇಲ್ಲಿಂದು ಸುಳ್ಳಿ ಹೇಳಿಲಿಕ್ಕೆ ಕಲಿಸಿ ಕೊಟ್ಟಿಂತಾಗುವದು. ನೀವು ಹಿರಿಯರು, ಸುಜ್ಞರು; ನಿನೇ ಈ ವಿಷಯವನ್ನು ಕುರತು ಜಿನ್ನಾಗಿ ವಿಚಾರ ಮಾಡಿ.

ಶ್ರೀಪತರಾವ

: (ಗಿಟ್ಟಿಗೇಳುತ್ತಾನೆ) ಹುಡುಗೇ, ನೀನು ಎಷ್ಟು ಉದ್ದೇಶಿತವನ್ನು ಕಲಿತಿ ? ನಾನು ಹೇಳಿದ್ದನ್ನು ಕೇಳಬಾರದೆಂದು ನೀನು ನಿಶ್ಚಯ ಮಾಡಿದಂತೆ ಶಾಂತತ್ವದೆ. ಆ ದುರ್ವರ್ಶಾಸ್ತಿಯಾದ ನುತ್ತು ಮೂಳೆ ನಾದ ವಿಲಾಸನ ಮೇಲೆ ನಿನ್ನ ಮನಸ್ಸು ಇರುವಂತೆ ನನಗೆ ಸಂಕಯ ಬರುತ್ತದೆ. ಪೂರ್ಣ ವಿಚಾರದಿಂದ ನಡಿ. ಹಿರಿಯರ ಮಾತು ಉಕ್ಕಿಸದೆ ಅವಿಚಾರದಿಂದ ನಡಿಯುವವರು ಸಂಕಟಕ್ಕೆ ಗುರಿ ಯಾಗುವರು.

- మోహిసీ : రాయరే ! నీవు కట్టింద శబ్దగళింద సుమ్మనే నన్న మనస్సున్న దుఃఖపడిపచ్చేడిరి. నిమ్మ ఆజ్ఞెయన్న ఉల్లంఘిసి నాను ఎందిగూ నడియువవళల్ల. నీవు ననగే హేళదారభై విలాసనగూడ మాతాడువదన్న సహ బిట్టురుత్తేనే. ఆవన దుగుఁణగళన్న కేళి ఆవను నన్న స్త్రీగే ఆవాత్రనిందు ఆవనన్న శ్రేజిసిద్దేనే. ఆవన దుస్యసగులగే నన్న మనస్సు ప్రతికారవన్న మాడిదఱూ ఆవన సంకటగళన్న కండు ననగే కనికరవాగుత్తదే.
- శ్రీపత్రావ : ఆవన మేలి బేచాడవప్ప కనికరవస్సు మాజించేం. ఆడరీ ఆవశిగింక శ్రీష్టనాడవనిగి నిస్స కనుమనవస్సు ఆపించు.
- పోతీచంద : మనోహరరాయనన్న మాత్ర యావ జన్మక్కావ వరిస లాచిను.
- శ్రీపత్రావ : (సిట్టిపింద) ముడుగే ! నీను ఒకభ హటువారియు.. నన్న మాత్రన్న జన్మాగి లక్షదల్లి తా. నిస్సన్న జిక్కందినింద నాను సంరక్షణ మాడిరుత్తేనే. సంరక్షకరన్న పిత్యస్థానదల్లి తిఅదుకొళ్ళుతక్కుద్దేందు శాస్త్రవజనవడే. నన్న ఆధికారపు నిస్స మేలి ఎష్టు ఉంచించన్న నన్న బాయియింద ఆడిపచేడ.
- మోహిసీ : తాతా, నీవు హిదిద హపెపు యోగ్యవాడ్న లేందు స్ఫుర్చువాగి ఉత్కరవన్న కొడువ ప్రసంగవన్న తండి. నన్న తండియు తన్న మరణద సమయదల్లి నిమగే హేళద మేరిగి నీవు నన్నన్న ఇవత్తినవరిగి నిమ్మ కోట్టియ మగళంతి సంరక్షణ మాడిదిరి. ఆద్దరింద నిమ్మ ఉపకారవన్న నానెందిగూ మరియులారి. ఇడ్లుదే నిమ్మన్న నాను హడిద తండి యంతియే యావాగలూ భావిసుత్తేనే. ఆదరి నీవు మాత్ర దయమాడి నన్న సంసారపు దుఃఖమయువాగువంతి ప్రయుక్త మాడచేడిం. హాగే మాడిదరి నిమ్మ పిత్యస్థానద పవిత్ర వాద అధికారవన్న నీవాగి భ్రమ్మ మాడించంతి ఆగు వదు. (మోరియన్న తగ్గిసికుండు జోగుక్కాలి.)
- శ్రీసక్రమ : ననగే ఎంథా ప్రతికూల వేళియు ఒంతు ! యారిగి ఒళ్ళేడు మాడలికై హోదరూ నన్న పాల్గి కేడకు బరుత్తదే !

ಎಲ್ಲರೂ ಸನ್ನ ಮಾತನ್ನು ಖಾರಿ ನನಗೆ ದುಃಖ ಕೊಡಬೇಕೆಂದು
ಆಲೋಚಿಸಿರುತ್ತಾರೆ ! ನನ್ನ ಜೀವದ ಸ್ವೇಷಿತನು ಸಾಯುವಾಗ್ಗೆ
ಈನ್ನ ಮಗಳಾದ ಮೋಹಿಸಿಯನ್ನು ನನ್ನ ಉಡಿಯಲ್ಲಿ ಘಾಕಿದನು.
ಆಗಿನಿಂದ ನಾನು ನನ್ನ ಜೀವ ಸಣ್ಣ ಮಾಡಿಕೊಂಡು, ಸಣ್ಣ ವ
ಳದ್ದವಳನ್ನು ದೊಡ್ಡವಳಾಗಿ ಮಾಡಿದೆ. ಆಕೆಗೆ ವಿದ್ಯಾಭ್ಯಾಸ
ಮಾಡಿಸಿದೆ. ಆಕೆಯು ಸಹ ನನ್ನ ಮೇಲೆ ತಿರುಗಿ ಬಿದ್ದ ಇಲ್ಲಾ !
ದೇವರೇ ! ಏನು ಮಾಡಲಿ ? ಯಾರಿಗೆ ಹೇಳಲಿ ? (ಮುಂದಕ್ಕೆ
ಸೋಡ) ಓಹ್ಮೇ ! ಅಧಾರಂಗಿಯು ಇತ್ತು ಕಡೆಗೆ ಬರುತ್ತಾಳೆ !
ನನ್ನ ಸುಖದುಃಖದ ಹಾಲುಗಾರಳು ಬರುತ್ತಾಳೆ ! ಇವತ್ತಿನ
ದಿನಸ ಅವಳ ಸುಪ್ರಸನ್ನ ಮುದ್ರೆಯು ಸಂತೋಷವನ್ನು ಸೂಚಿ
ಸುತ್ತುದೆ ! ನನ್ನ ಮೇಲೆ ಶ್ರೀತಿಯನ್ನು ಮಾಡಲಿಕ್ಕೆ ಆವಳಿಗೆ
ಒತ್ತಾಯ ಮಾಡುವದಕ್ಕಾಗಿ ಅವಳಿಗೂಡ ತುಸು ಕಲಕವನ್ನು
ಮಾಡಿದರೆ ಸೆಟ್ಟಿಗಾಗಲಿಕ್ಕಿಲ್ಲವೇ? ಏನೋ ಸೋಡೋಣ. ಆಕೆಯು
ಇಲ್ಲಿಗೆ ಬರಲಿ.

ಉಂಟಾಗಿದ್ದ ಮಾಡಲಿಕ್ಕಿಲ್ಲ.

ಉಂಟಾಗಿದ್ದ ಮಾಡಲಿಕ್ಕಿಲ್ಲ

: ಪ್ರಾಣಸ್ಥಿಯಾ ! ನೀವು ನನಗೆ ಇವತ್ತಿನ ದಿನಸ ಮೋಹಿಸಿಯ
ಕೂಡ ಜಗತಾಡಿದಂತೆ ಕಾಣಿಸುತ್ತಾದೆ ! ಇದರಿಂದ ನೀವು ನಿಮ್ಮ
ನಿತ್ಯ ಕ್ರಮಕ್ಕೆ ವಿರುದ್ಧವಾಗಿ ನಡೆದಂತಾಯಿತು. ನಾನು ನಿಮ್ಮ
ಹತ್ತರ ಇಲ್ಲಾದಾಗೆ ನೀವು ಬೇರೆಯವರ ಕೂಡ ಜಗತಾಡುವದೆಂದರೆ
ನನ್ನ ಮೇಲೆ ತೀರ ಅನ್ಯಾಯ ಮಾಡಿದಂತೆ ಆಗುವದು !!

ಶ್ರೀಪತರಾವ

: ಶ್ರೀಯಾ ! ನೀನು ಈ ಹೊತ್ತಿನಂತೆ ಯಾವಾಗಲೂ ನಿನ್ನ ಮಧುರ
ನುಡಿಗಳಿಂದ ನನ್ನ ಮನಸ್ಸಿಗೆ ಆನಂದವನ್ನು ಪಡಿಸಿದರೆ ನಾನು
ಎಷ್ಟು ಧನ್ಯನಾಗುವೆನು !

ಉಂಟಾಗಿದ್ದ ಮಾಡಲಿಕ್ಕಿಲ್ಲ

: ನನ್ನದಾದರೂ ಅಪೇಕ್ಷೆಯು ಅದರಿಂತೇ ಉಂಟು. ಈಗಂತೂ
ನೀವು ಸಂತೋಷದಲ್ಲಿದ್ದಿರಿ. ಆದದರಿಂದ ಶಾಂತಿಯಾಯಿ
ರುಣಾರುಣ ಎಣಿಸಿರಿ. ಪುಣೆಯಿಂದ ಜರದ ಪಿತಾಂಬರಗಳು
ಬಂದಿರುತ್ತವೆ. ನನಗೊಂದು ಬೇಕೇಬೇಕು. ನೀವು ಏನು ಹೇಳಿ
ದರೂ ನಾನು ಕೇಳುವದಿಲ್ಲ.

ಶ್ರೀಪತರಾವ

: ಎರಡುನೂರು ರೂಪಾಯಿಗಳನ್ನು ಈಗ ಎಲ್ಲಿಂದ ತರಲಿ? ಸಂತೋಃ
ಷವೆಂಬ ಒಡವೆಯನ್ನು ನೀನು ನಿನ್ನ ಸಂತೆಯಲ್ಲಿ ಮಾರಾಟಕ್ಕೆ

ಇಟ್ಟುಂತೆ ಶಾಣುತ್ತದೆ! ಕರ್ಯ ಕೊಡದ ಹೊರತಾಗಿ ಗಿರಾಕಿಗಳಿಗೆ ಒಡನೆಗಳು ಸಿಗಂತೆ ರೂಪಾಯಿ ಕೊಡದ ಹೊರತಾಗಿ ನನಗೆ ಸಂತೋಷವು ಇರಬಾರದೆಂದು ಅನ್ನುತ್ತೀರು? ಇದು ನನಗೆ ತಿಳಿಯಲ್ಲಿಲ್ಲದು. (ಸ್ವಲ್ಪ ತಡೆದು) ನೀನು ಬೇಡಿದ್ದನ್ನು ನಾನು ಕೊಡಲಿಕ್ಕೆ ಸಿದ್ಧನಿರುತ್ತೀನೆ. ಆದರೆ ನನ್ನ ರೂಪಾಯಿಗಳಿಗೆ ಮೋಬದಲಿಯನ್ನು ಮುಟ್ಟಿಸುತ್ತೀನೆಂದು ಕಾಗದ ಬರಿದುಕೊಡು!

(ಎಂದು ನಗುತ್ತಾನೆ.)

- ಲಾವಣ್ಯವತಿ** : ನನ್ನ ವಚನವೇ ಕಾಗದವೆಂದು ಸಂಭಿರಿ. (ಹೀಗೆಂದು ಕೈಮೇಲೆ ಕೈಕಾಳಿ ನಗುತ್ತಾಳೆ.)
- ಶ್ರೀಪತರಾವ** : ಇನ್ನು ಮೇಲೆ ಸ್ಥಿರ ಮೇಲಿಂದ ಮೇಲೆ ರೂಪಾಯಿಗಳ ದೇಸೆಯಿಂದ ಕಾಡುತ್ತ ಕೂಡುಬೇಡ. ನಿನಗೆ ಒಂದು ಉಂಟಳಿಯನ್ನೇ ಹಾಕಿಕೊಡಬೇಕೆಂದು ನನ್ನ ಮನಸ್ಸಿನಲ್ಲಿ ಉಂಟು. ಆದರೆ ನೀನು ನನ್ನಗೂಡ ಜಗತ್ತಾಡುವದನ್ನು ಬಿಟ್ಟು ಸ್ತ್ರೀತಿಯಿಂದ ನಡೆಯುವಿಯಾ?
- ಲಾವಣ್ಯವತಿ** : ನಿಮ್ಮ ಮನಸ್ಸಿಗೆ ಬಂದರೆ ಹಾಗೇ ಮಾಡೋಣ! ದಿನಾಲು ಜಗತ್ತಾಡುತ್ತ ಕೂಡುವದು ಒಬ್ಬಿಗೂ ಭೂಪಣವಲ್ಲ. ಆದರೆ ಜಗತ್ತಾಡಿನ ನಿರ್ವಹಣೆ ಮೊದಲು ದಣಿದ್ದರೆ ಅದನ್ನು ಬಿಡಲಿಕ್ಕೆ ನನ್ನ ದೇಸು ಅಡ್ಡಿಯದೆ?
- ಶ್ರೀಪತರಾವ** : (ಮುಗಳುನಗೆಯಿಂದ) ಹಾಗಾದರೆ ಇನ್ನು ಮುಂದೆ ಒಬ್ಬಿಗೊಬ್ಬರು ಸಂಸಾರದಲ್ಲಿ ಸಂತೋಷವನ್ನು ಪಡೆಯಲಿಕ್ಕೆ ಈಸೆಯಿಂದ ಪ್ರಯತ್ನ ಮಾಡೋಣ.
- ಲಾವಣ್ಯವತಿ** : (ಮುಗಳುನಗೆಯಿಂದ) ಸ್ತ್ರೀಯಕರಾ, ಈ ಹೊತ್ತಿನ ದಿವಸ ನಿಮಗೆ ಸುಬುದ್ಧಿಯು ಬಂದಿರುತ್ತದೆ. ಇದೇ ಬುದ್ಧಿಯು ನಿರಂತರವಾಗಿ ಉಳಿದರೆ ನಾನು ನನ್ನ ಕುಲಸ್ವಾಮಿನಿಯಾದ ಅಂಬಾಭವಾನಿಯ ಕೊರಳಲ್ಲಿ ಭಂಗಾರದ ಪ್ರತ್ಯಾಗಳನ್ನು ಮಾಡಿಸಿ ದಾಕುತ್ತೀನೆ.
- ಶ್ರೀಪತರಾವ** : ಕೋಮಲಾಂಗೆ, ನಿನ್ನ ಸ್ತ್ರೀತಿಯೇ ನನ್ನ ಸುಬುದ್ಧಿಯ ಅಂಕುರವು. ಇದರ ಮೇಲಿಂದ ನೀನು ಎಲಾಲ್ ತಿಳಿದುಕೋಣಿ ಅಂದರಾಯಿತು.
- ಲಾವಣ್ಯವತಿ** : ಭ್ರಮಣ್ಣನೂ, ಕೋಪಿಷ್ಟಣ್ಣನೂ, ಸಂಶಯಗ್ರಸ್ತಣ್ಣನೂ ಆಗಿರುವಂಥ ಮುದುಕ ಗಂಡನನ್ನು ಯಾಕೆ ಮುದುವೆ ನಾಡಿಕೊಂಡೆಂದು ನನ್ನ ವಾರಿಗೆಯ ಗೇತಿಯರು ನನ್ನನ್ನು ಕಂಡು ನಗುತ್ತಾರೆ. ಆಗ ಆವರ

ಮುಂದೆ ನಾನು ನಿಮ್ಮ ಸೌಂದರ್ಯವನ್ನೂ ಸುಸ್ಥಿಫಾವವನ್ನೂ
ಪ್ರೇಮವನ್ನೂ ಕುರಿತು ಎಷ್ಟು ವರ್ಣಿಸುತ್ತೇನೆ! ನಿಮ್ಮಂಧ
ಪತಿಯು ದೊರಕಬೇಕಾದರೆ ಸುಕೃತವು ಬೇಕಾಗುತ್ತದೆಂದು ಅವರಿಗೆ
ಮೇಲಿಂದಪೇಶಿಲ್ಲ ಹೇಳುತ್ತಿರುತ್ತೇನೆ.

- ಶ್ರೀಪತರಾವ :** ವಿಹಿತವೇ ಸರಿ. ನಿನ್ನ ಪತಿಪ್ರತಾಧಿಮರ್ಕರ್ಯ ಸೌಜನ್ಯಕ್ರಾಂತಿ ಅನು
ಸರಿಗೆ ನಿನು ನಡೆಯುತ್ತೀರೆ ಎಂಬ ಮಾತಿನಲ್ಲಿ ಸಂಶಯವಿಲ್ಲ. ಆದ್ದರಿಂದ ನಾವಿಷ್ಟು ಇನ್ನು ಮುಂದೆ ಪ್ರೀತಿಯಂದ ನಡೆದು ಸೌಜನ್ಯ
ದಿಂದ ಇರ್ಬೋಣ.
- ಉಪಾಧಿಕಾರಿ :** ಹಾಗಾದರೆ ಇನ್ನು ಮುಂದೆ ಎಂದಿಗೂ ನಮ್ಮಪಿನ್ಯಾಕಗೆ ವೈಮನಮನ್ನ
ಬರಲಿಕ್ಕುತ್ತಿಲ್ಲವಲ್ಲಾ?
- ಶ್ರೀಪತರಾವ :** ಆದರ ಹೆಸರು ಸಹ ತೆಗೆಯಬೇಡ. ಇದು ನಿಶ್ಚಯವೆಂದು ನಂಬು.
ಆದರೂ ನಿನು ಮಾತ್ರ ಜಪ್ಪಿಸಿ ನಡೆಯತಕ್ಕದ್ದು. ಯಾಕಂಡರೆ,
ಪ್ರಿಯೇ! ಸಣ್ಣ ಸಣ್ಣ ಮಾತುಗಳಲ್ಲಿ ನಿನೇ ಜಗತ್ವನನ್ನು
ಅರಂಭ ಮಾಡುತ್ತೀರೆ. ಇದನ್ನು ಚನ್ನಾಗಿ ನೆನಪಿನಲ್ಲಿಡು.
- ಉಪಾಧಿಕಾರಿ :** ಪ್ರಿಯರಾ! ನಿವಾಡುವ ಮಾತು ಸರಿಯಿಲ್ಲ. ಯಾವಾಗಲು
ನಿವೇ ನನ್ನನ್ನು ಮೊದಲು ಸಿಟ್ಟಿಗೆಬ್ಬಿಸುತ್ತೀರಿ.
- ಶ್ರೀಪತರಾವ :** (ಸಿಟ್ಟಿಸಂದ) ನೋಡು. ನೋಡು. ವಿಚಾರದಿಂದ ಮಾತಾಡು.
ಮಾತಿಗೆ ಮಾತು ಬೆಳಿಸಿದರೆ ನಮ್ಮಪಿನ್ಮೈ ಪ್ರೀತಿಯು ಉಳಿಯ
ಉರದು. ನಿನು ನನಗೆ ಎದುರುತ್ತರ ಕೊಟ್ಟಿರೆ ನನ್ನ ಸಿತ್ತವು
ತಲೆಗೆರುತ್ತದೆ.
- ಉಪಾಧಿಕಾರಿ :** ಹಾಗಾದರೆ ಮುಂಚೆ ನಿವು ನನಗೆ ಎದುರುತ್ತರ ಕೊಡುವದನ್ನು
ಬಿಡಿ.
- ಶ್ರೀಪತರಾವ :** ವಿಚಾರ ಮಾಡು. ನಿನು ಪುನಃ ಅಡ್ಡದಾರಿಯನ್ನು ಹಿಡಿದಿ.
ನನಗೆ ಸಿಟ್ಟಿಗೆಬ್ಬಿಸಿದರೆ ಪರಿಣಾಮವು ಸೆಟ್ಟಿಗಾಗಲಿಕ್ಕಿಲ್ಲ.
- ಉಪಾಧಿಕಾರಿ :** ನಿಷ್ಠಾರಣವಾಗಿ ನಿವು ಸಿಟ್ಟಿಗೆದ್ದರೆ ನಾನು ಹೆದರುವವಳಿಲ್ಲವೆಂದು
ನಿಮಗೆ ಗೊತ್ತೀರೆ ಉಂಟು.
- ಶ್ರೀಪತರಾವ :** ನೋಡು, ಪುನಃ ಜಗತ್ವಾಡುವದು ನಿನ್ನ ಮುನ್ಸಿನಲ್ಲಿರುತ್ತದೆ.
- ಉಪಾಧಿಕಾರಿ :** ನನ್ನ ಮನಸ್ಸಿನೊಳಗಂತೂ ಇಲ್ಲ. ನಿವು ನಿಮ್ಮ ಸಿದುಕುತನ
ವನ್ನು ಬಿಟ್ಟಿರೆ ಎಂದಿಗೂ ಜಗತ್ವ ಬರಲಾರದು.

- శ్రీపత్రావ** : సోదు, సోదు, ఈగ జగళవన్ను యారు ఆరంభ మాడి దంతాయితు ?
- లావణ్యవతి** : సిశ్చయవాగి నీవే మాడిదంతాయితు. నావేనూ ఈగ ఆడలిల్ల, బిడలిల్ల. సిమ్ముగింపై తడకొళ్ళవదు నస్సిందంకూ ఆగదు.
- శ్రీపత్రావ** : సిన్న స్వభావదల్లియే మూలతః తప్ప ఇరుక్కదే. నాయించ బాలనన్ను లళగయల్లి హాకిదరూ అదర డొంకు ర్యాగే హోదిఱు ? అదరంతే సినగి ఎష్టు బుద్ధయన్న హేళదరూ సిన్నల్లి వివేచప్ప ర్యాగే హుట్టీఱు ?
- లావణ్యవతి** : (ఒప్పిసంద) నన్న గేళతియరు సిమగే అన్నున అస్ఫ్ఫక నామగళ్లిల్ల సాఫకవాగిరువనెందు ఈగ మాక్ర నాను అన్నచేకాయితు !
- శ్రీపత్రావ** : సిన్న గేళతియరు మూబిఫరు, లజ్జా హీనరు.
- లావణ్యవతి** : ఆవరన్న వ్యధవాగి బ్యైయబేదిరి. జనరన్న దుష్టతనదిండ సిందిసి ఆవరింద దూరిరువవరిగి కాగి ఎందు అన్నతారి.
- శ్రీపత్రావ** : నాను కాగియు ! నీను మాత్ర నవిలు ! కాగిగూ నవిలిగూ ర్యాగే స్నేహ లుఁదిఱు ? ఈ సంసారవు సుట్టు హోగలి ! ఇన్న మేలే నాసెందిగూ సిన్న స్నేహవన్న ఆహేస్తిసలిక్షేణి.
- లావణ్యవతి** : సేష్టగాయితు ! ఇదరల్నే కేడకొయితు ?
- శ్రీపత్రావ** : నీను ననగి మొదలిసింద హుల్లుకడ్డియంతే తిలిదు సదే యుక్క బంది. సిన్నన్న నాను మదువే మాడికొండద్దు దొడ్డ కెప్పాయితు. నాను మూబిఫనంతే సిన్నంథ జగళ గంటియన్న మదువే మాడికొండిను.
- లావణ్యవతి** : నమ్మ తాయికండేగళు మూబిఫరంతే సిమ్మంథ ముదుకంగి సిన్నన్న మదువే మాడికొట్టురు.
- శ్రీపత్రావ** : నాను సిన్నన్న మదువే మాడికొళ్ళదిద్ద రే నీను ఓణియల్లి తిరుక్కంతే తిరుగబేకాగుత్తిత్తు. ఆదన్న మరెతియా ?
- లావణ్యవతి** : యాకే ? మదువేయాగువ గండసరిగేను దుష్టాళ బిద్దిత్తు ? కరవిరపురద తాదానాథను ఎంథా తెరుణను ! శ్రీమంతను!

ಅವನು ನನ್ನ ಮನಸೆಗೆ ಪ್ರದರ್ಶಿಸೆ ಹಾಕಿ ರಾಕಿ ದಂಡನು. ನನ್ನ ಮೂಲ್ಯ ಶಾಯಿತಂದೆಗಳ ಮನಸ್ಸಿಗೆ ಅವನು ಬಾರದ್ದರಿಂದ ನನ್ನ ಹಣೆಬರಹವು ನಿಮ್ಮಲ್ಲಿಗೆ ನನ್ನನ್ನ ಎಳಕೊಂಡು ಬಂತು.

- ಶ್ರೀಪತರಾವ** : (ಸಿಟ್ಟಿಸಿಂದ) ಸಾಕು, ಸಾಕು. ನಿನ್ನ ಸ್ಥಿರವೂ ಬೇಡ. ಸ್ತ್ರೀಯೂ ಬೇಡ. ನೀನು ಕೃತಫ್ಝಲ್ಲಾ! ಚಂಡಾಲಿಯು! ದುರಾಚಾರಿಯು! ವಿಲಾಸನೋಡನೆ ನೀನು ವ್ಯಭಿಜಾರ ಮಾಡುತ್ತೀರ್ ಎಂದು ಉರೋಳಿಗೆ ಹಬ್ಬಿರುವ ಸುದ್ದಿಯು ನಿಜವೆಂದು ನನಗೆ ತಿಳಿದಂತಾಯಿತು.
- ಲಾವಣ್ಯವತಿ** : (ಸಿಟ್ಟಿಸಿಂದ, ಸುಳ್ಳು ಮಾತಾಡಲಿಕ್ಕೆ ನಾಟಕೆಯು ಘ್ರಾಗೆ ಬರುವ ದಿಲ್ಲಿ? ಎರಡನೆಯವರ ಹೆಣ್ಣು ಮಕ್ಕಳಿಗೆ ನಿಷ್ಣಾರಣವಾಗಿ ದೋಷಕೊಡುವದೂ ಒಭ್ಯತನವಲ್ಲ. ನನ್ನ ಪದರಿಗೆ ತಪ್ಪ ಹಣ್ಣಿ ಬೇಕಾದ್ದು ಮಾಡಿರಿ. ಹಾಗೆ ಮಾಡದೆ ಬಾಯಿಗೆ ಬಂದಂತೆ ಮಾತಾಡುವದು ವಿಹಿತವಲ್ಲ.
- ಶ್ರೀಪತರಾವ** : (ಗಿಟ್ಟಿಸಿಂದ) ಒಳ್ಳೆನು, ಒಳ್ಳೆದು. ನೀನು “ಸ್ವೇಚ್ಛಿಗೆ” ತೆಗೆದು ಕೊಂಡು ನಿನ್ನ ತರಮನೆಯಲ್ಲಿರು. ನನಗೆ ಸಂಸಾರವು ಸಾಕಿನ್ನು! ಬೇಕಾದರೆ ತ್ವಾಗಿಪತ್ರವನ್ನು ತೆಗೆದುಕೊಳ್ಳಿ! ಜರಳವಿನಾಶದಿಂದ ಆಗುವ ಕೆಟ್ಟಿಪರಿಣಾಮಗಳನ್ನು ಎಲ್ಲರ ದೃಷ್ಟಾಂತಕ್ಕೆ ತಂದು ಕೊಡಲಿಕ್ಕೆ ಇದೆ ಹಂಚಿಕೆಯು ನೆಟ್ಟಿಗಾದೆ. ನಾವೂ ನೀವೂ ಇನ್ನು ಆಗ ಲೋಳ, ನಿಮ್ಮ ಸಂಸಾರದಲ್ಲಿ ಇನ್ನು ಶೋಭಿಯು ಉಳಿಯಲ್ಲ.
- ಲಾವಣ್ಯವತಿ** : (ಸಂಗತ್ಯಾಗಿ) ಸಮೃತವು! ಸಮೃತವು!! ನಾವೂ ನೀವೂ ಈ ಮಾತಿನಲ್ಲಿ ಒಡಂಬಿಟ್ಟಿಂತಾಯಿತು. ಯಾವಾದೇ ವಿಷಯದಲ್ಲಿ ಆಗಲಿ ನಿಮ್ಮ ನಿಮ್ಮ ಅಭಿಪ್ರಾಯಗಳು ಕೂಡಿದವು! ಇನ್ನು ಮುಂದೆ ನಾವಿಷ್ಟಿರೂ ಬಹು ಸಂತೋಷದಿಂದ ಜೀವಿಸೋಣ! ನಿಮ್ಮ ನಿಮ್ಮಾಳಿಗೆ ವೈಮನಸ್ಸು ಎಂದೆಂದಿಗೂ ಬರಲಾರದು!! (ಸಂಗತ್ಯಾಗಿ) ಈ ನನ್ನ ಮಾತು ಕೇಳಿ ಪುನಃ ನಿಮ್ಮ ಪಿತ್ರವು ಹೆಚ್ಚಾಗ ಹತ್ತಿತು! ಅದ್ದರಿಂದ ನಿಮಗೆ ಜೋಡು ನಮಸ್ಕಾರ ಮಾಡಿ ನಿರೋಪ ತೆಗೆದುಕೊಳ್ಳತ್ತೇನೇ!! (ಹೋಗುತ್ತಾಗೇ.)
- ಶ್ರೀಪತರಾವ** : (ಹಣೆಬರಹಡಕೊಳ್ಳಬಾ) ಅಯ್ಯಾ! ನನ್ನ ಗತಿ ಏನಾಯಿತು? ನನಗೆ ಎನ್ನು ಕನ್ನವು ಬಂತು? ತಾಟಿಗತ್ತಿಯು ಹೋಗೆ ಹೋಗಿ ವಾಗೆ ನನ್ನ ಮನಸ್ಸಿಗೆ ಹತ್ತುವಂತೆ ನಾನು ಮುಂಚೆ ಸ್ವೇನುದಲ್ಲಿ ಅಡಿದ ಶಬ್ದಗಳನ್ನು ಮಾತಾಡಿ ನನ್ನನ್ನ ಹಂಗಿಸಿ ನಕ್ಕಳು. ಅವಳಿಗೆ ನನ್ನಂತೆ ಯಾಕೆ ಸಿಟ್ಟು, ಬಂದಿರಲಿಕ್ಕೆಲ್ಲ ? ಇದನ್ನು ತೊ

ನಾನು ಸೋಡಲಾರೆ. ಆಕೆಯ ಕಲ್ಪೋರೆ ಈಬ್ಬಗಳಿಂದ ನನ್ನ ಜೀವಕ್ಕೆ ಎಪ್ಪು ಕಷ್ಟವಾದರೂ ಅಗಲಿ. ಆಕೆಗೆ ಸಿಟ್ಟು ಬಂದದ್ದು ಸೋಡಿದರೆ ನನಗೆ ಹಾಲು ಕುಡಿದಂತೆ ಆದೀತು. ಏನಾಗುವದೇ ಸೋಡೊಣ. ಈ ಸೇಡು ತೀರಿಸಿಕೊಳ್ಳಿದ್ದರೆ ನಾನು ಗಂಡಪಲ್ಲ.

ಮಿಂದ ಹುಟಿ ಮಾಡುತ್ತ ಸಿಟ್ಟಿಸಿದ ಹೋಗುತ್ತಾನೆ.

○

ಪ್ರವೇಶ – ೨

ವಿಲಾಸರಾಯನ ಮನೆ

ಪ್ರೇಮಚಂದ ಮಾರವಾಡಿಯ ವೇಷ ಹಾಕಿದ ಸುತ್ತಿಲರಾಯನೂ ಮೋತೀಚಂದನೂ ಸೇವಕನಾಡ ಶಾಮನೂ ಬರುತ್ತಾರೆ.

- | | |
|--|--|
| ಶಾಮ | : ಮೋತೀಚಂದ ! ನೀವು ಸ್ವಲ್ಪ ಇಲ್ಲಿಯೇ ತಡೆಯಿರಿ. ನಾನು ಒಳಗೆ ಹೋಗಿ ನಮ್ಮ ಧನಿಯರು ಏನು ಮಾಡುತ್ತಾರೆಂದು ಸೋಡಿಕೊಂಡು ಬರುತ್ತೇನೆ. ಅದರೆ ನಿಮ್ಮ ಸಂಗಡ ಬಂದ ಗೃಹಸ್ಥರ ಹೇರುವ ಏನು ? ನಮ್ಮ ಧನಿಯರು ಕೇಳಿದರೆ ಹೇಳಬೇಕಾಗುತ್ತದೆ. |
| ಮೋತೀಚಂದ | : ಪ್ರೇಮಚಂದ ಮಾರವಾಡಿ. |
| ಶಾಮ: | : ಒಳ್ಳೆದು. ಪ್ರೇಮಚಂದ ಮಾರವಾಡಿ ಎಂಬವರು ಮೋತೀಚಂದ ದಲಾಲನಗೂಡ ಬಂದಿರುತ್ತಾರೆಂದು ಒಳಗೆ ತಿಳಿಸುತ್ತೇನೆ. |
| ಶಾಮನು ನಾಈಶ್ವರಿಯನ್ನು ಸರ್ ಸರ್ ಎಂದು ಪರಿಸುತ್ತಾ ಹೋರಿಟುಕೋಗುತ್ತಾನೆ. | |
| ಸುತ್ತಿಲರಾವ | : ಸೇವಕನ್ ಜಂಭದ ಮೇಲಿಂದ ಸೋಡಿಕಾದರೆ ಯಂಜಮಾನನು ಬಡವನೆಂದು ಕಾಣುವದಿಲ್ಲ ! ಅದರೆ ನಾವೇನು ಮನೆ ತಪ್ಪಿ ಬಂದೆವೋ ? ಇದು ನಮ್ಮ ಅಣ್ಣನ ಮನೆಯು ಹೋಡೋ ? |
| ಮೋತೀಚಂದ | : ಹೌದ ಷಾವಕಾರ್. ಮನೋಹರರಾವ ವಿಲಾಸರಾವಗ ಈ ಮನಿ ಪೂರ್ಣ ಮಾರಿದಾನ್. ಮನ್ಮಾಗಿನಾ ಷರ್ವಸಾಮಾನ್ ಬುಚ್ಚ, ಬಾಕ, ಮೇಜ, ನಕ್ಕೆ, ಚಿತಾರ ವಿಲಾಸರಾವ ಮಾರಾಕ |

ತಗೆಂಡಾನ್. ಸ್ತ್ರೀಪದರಾವಗ ಈ ಮಾತ್ರ ಪಸಂದ ಬಿಡ್ಡಿಲ್ಲ. ವಿಲಾಷರಾವ ವಿನೇಕಾರಣ ದುಡ್ಡ ಹಾಳ್ ಮಾಡತಾನ್ ಅಂತ ಸಿಟಿಗೆದಾನ್.

ಸುಶೀಲರಾವ : ಮನೋಹರನು ತನ್ನ ಪಾಲಿನ ಮನೆಯನ್ನು ಮಾರಿಕೊಂಡದ್ದು ಸರಿಯಾಗಲಿಲ್ಲ. ವಿಲಾಷನು ಹಿರಿಯರು ಗಳಿಗಿದ ಮನೆಯನ್ನು ಎರಡನೇಯವರಿಗೆ ಹೋಗಸೊಬಾರದೆಂದು ತಾನೇ ಮಾರಲಿಕ್ಕೆ ತೆಗೆದುಕೊಂಡದ್ದು ಬಹು ಗುಣವಾಯಿತು. ಇದರಿಂದ ಮನೋಹರನ ಅಲ್ಪದೃಷ್ಟಿಯೂ ವಿಲಾಷನ ಸಾರಾಸಾರ ವಿಚಾರವೂ ಚನಾಗ್ಗಿ ತಿಳಿಯುತ್ತವೆ.

ಶಾಮನು ತಿಂಗಿ ಬರುತ್ತಾನೆ.

ಶಾಮ : ಸಭ್ಯ ಗೃಹಸ್ಥರೇ, ನಮ್ಮ ಧನಿಯರು ಗೆಳೆಯರ ಕೂಡ ಮಾತಾ ದುತ್ತ ಕೂತಿದ್ದಾರೆ. ಅವರಿಗೆ ಈಗಲೇ ನಿಮ್ಮ ಭೇಟ್ಟೀ ತೆಗೆದು ಕೊಳ್ಳುವ ಅನುಕೂಲವಿಲ್ಲ. ನಿನ್ನ ಸ್ವಲ್ಪ ಹೊತ್ತು ಇಲ್ಲ ತಡೆಯಬೇಕು.

ಸುಶೀಲರಾವ : (ತನ್ನ ಸ್ವಕ್ಷೇತ್ರ) ತನ್ನ ಭೇಟ್ಟಿಯಗೋಸ್ಕರ ಯಾರು ಬಂದಿರುತ್ತಾರೆಂದು ಅವನಿಗೆ ತಿಳಿದಿದ್ದರೆ ಅವನು ಇಂಥ ನಿಮ್ಮ ರವಾದ ಉತ್ತರವನ್ನು ಎಂದಿಗೂ ಹೇಳಿ ಕಳಿಸುತ್ತಿದ್ದಿಲ್ಲ. (ಗಟ್ಟಿಯಾಗ) ರೀಕಾ. ನಿನ್ನ ಹೆಸರೇನು?

ಶಾಮ : ನನೆಗೆ ಶಾಮನೆಂದು ಅನ್ನತ್ವಾರೆ. ನಾನು ನಿಮ್ಮ ಆಜ್ಞಾ ಧಾರಕ ಸೇವಕನು.

ಸುಶೀಲರಾವ : ಖ್ಯಾಮ, ನಿನ್ನ ಕೆಲಣಾ ಇಲ್ಲಿ ಪವಂದ ಆದಾನ್ ! ಹೀಂಗ ನಮಗ್ ಕಾಣತಾನ್.

ಶಾಮ : ನಾನೆಬ್ಬೇ ಯಾಕೆ? ನಮ್ಮ ಯಜಮಾನನ ಹತ್ತಿರ ಮೂರು ನಾಲ್ಕು ಮಂದಿ ಚಾಕರರು ಇದ್ದೇವೆ. ನಮಗ್ಯಾರಿಗೂ ಕೆಲಸದ ಒತ್ತಾಯವ ಇಲ್ಲ. ನಾವು ಸುಖಿಯಾಗಿರುತ್ತೇವೆ! ಆದರೆ ನಮ್ಮ ಸಂಬಳವು ಹೊತ್ತುಹೊತ್ತಿಗೆ ಮುಟ್ಟುವದಿಲ್ಲಂದು ಮಾತ್ರ ನಾವು ಬೆಂತೆ ಮಾಡಬೇಕಾಗುತ್ತದೆ! ನಮ್ಮ ಸಂಬಳವು ವರ್ಷಕ್ಕೆ ನೂರರೂಪಾಯಿ ಇರುತ್ತದೆ. ಆದರೆ ಆ ಸಂಬಳವು ನಮ್ಮ ಕೈಗೆ ಬರಲಿಕ್ಕೆ ನಮ್ಮ ಪಾರುವ ಹೋಗುತ್ತದೆ! ನಮ್ಮ ನಮ್ಮ ಹೊಟ್ಟಿ ತುಂಬಿಕೊಳ್ಳಲಿಕ್ಕೆ ಹೆಂಡರ ಮೈಲಿನ ಸಣ್ಣ ಸಣ್ಣ ದಾಗಿನೆ ಗಳನ್ನು ಬೆಂಬಾಲರ ಕಡೆಗೆ ಒತ್ತಿ ಇಡಬೇಕಾಗುತ್ತದೆ!

- ಸುಶೀಲರಾವ** : (ತನ್ನಷ್ಟಕ್ಕೆ ನಕ್ಕು) ಧಾರ್ಗನೇಗಳನ್ನು ಒತ್ತಿ ಇಟ್ಟರೆ ಕೆಲಸವು ನಡೆಯುತ್ತದೆ! ಉಪನಾಸದಿಂದ ಕುತ್ತಿಗೆಗೆ ಉರಲು ಹಾಕಿಕೊಳ್ಳುವ ಪ್ರಸಂಗವು ಬರುವದಿಲ್ಲ! ಇದು ತಮ್ಮ ಸುದ್ಯೇವವೆಂದು ತಿಳಿದುಕೊಳ್ಳುವದನ್ನು ಇರುವುರಿತರು!!
- ಶಾಮು** : ಮೇರೆತೀಚಂದ! ಈ ಸಾರೆ ನಮ್ಮ ಖುಶಾಲು ಮುಟ್ಟಿಲಿಲ್ಲ. ಕಿಸೆಂಬಿಳಗೆ ಕೈಯಾಕಿ ಸೋಡಿರಿ. ಇದ್ದರಿಂದ ಕೊಟ್ಟುಬಿಡಿರಿ. (ಕೈ ಒಡ್ಡುತ್ತಾನೆ.)
- ಸುಶೀಲರಾವ** : (ತನ್ನಷ್ಟಕ್ಕೆ) ಸಾವುಕಾರರು ಸಾಲಗಾರರ ಮೇಲೆ ಜಪ್ತಿ ಕೂಡಿಸುವಂತೆ ಇವನು ಸಾವುಕಾರರ ಮೇಲೆ ತನ್ನ ಜಪ್ತಿಯನ್ನು ಕೂಡಿಸುತ್ತಾನೆ! ಇವನೆಂಥಾ ಗಟ್ಟಿಗನು!
- ಮೇರೆತೀಚಂದ** : ಘೃಣೂಲಾ, ನಮ್ಮ ದೋಸ್ತಿ ಮರತಾವಾ! ನಿಮ್ಮ ಖುಸಿ ಎಲ್ಲಿ ಮುಣಿ ಹೋಗತಾವಾ?
- ಶಾಮು** : ಸಾವುಕಾರರೇ, ನೀವೇನು ನಮಗೆ ಕೊಡಬಾರದ್ದು ಕೊಡುತ್ತಿರಿ? ವರ್ಷಕ್ಕೆ ಹತ್ತು ರೂಪಾಯಿ ಕೊಡಬೇಕಾದರೆ ವೆಳಿ ಬಿಡ್ಡ ಹೋಗುತ್ತದೆ.
- ಸುಶೀಲರಾವ** : (ತನ್ನಷ್ಟಕ್ಕೆ) ಈ ಸೇವಕನು ವಣಿಕನವನ್ನೇ ಗೊತ್ತುಹಾಡಿಕೊಂಡಿರುತ್ತಾನೆ! ಅಂದಮೇಲೆ ಸಾವುಕಾರರದೂ ವಿಲಾಸನಾಡಾ ದಿನಾಲು ಭೆಟ್ಟಿಯಾಗುವ ಪ್ರಸಂಗವು ತಪ್ಪವಬಿಲ್ಲೆಂದು ಕಾಣುತ್ತದೆ. ಇದರಿಂದ ವಿಲಾಸನು ತನ್ನ ಹೆಸರಿನಂತೆ ವಿಲಾಸ ಹಾಡುವಲ್ಲಿ ಹಣವನ್ನು ತೂರುತ್ತಾನೆಂಬ ಅನುಮಾನ ಬರುತ್ತದೆ. ಅವನ ಬಳಗೆ ಹೋದರೆ ಏನಿದ್ದದ್ದು ತಿಳಿದಿರು.
- ಮೇರೆತೀಚಂದ** : ದೋಸ್ತಿ! ವರ್ಷಕ ಇಷ್ಟ ರುನೇ ಬೇಡಾಕ್ ನೀ ಚಾಕರೀ ಮೇಲ್ ವಿನಾ ಇಳವಬೇಕ್.
- ಶಾಮು** : ಬರೇ ಚಾಕರಿಯ ಮೇಲೆ ಯಾತಕ್ಕೆ? ಬೇಕಾದರೆ ನನ್ನ ಜೀವದ ಮೇಲೆ ಸಹಾ ವಿಮೆಯನ್ನು ಇಳಿಸುತ್ತೀನೆ.
- ಸುಶೀಲರಾವ** : (ತನ್ನಷ್ಟಕ್ಕೆ) ಜೀವದ ದೆಸೆಯಿಂದ ವಿಮೆ ಇಳಿಸುವದಕ್ಕಿಂತ ಚಾಕರಿಯ ದೆಸೆಯಿಂದ ವಿಮೆ ಇಳಿಸುವದು ಹೆಚ್ಚು ಕಲಿಜಾವಾದ್ದು! ಹೀಗಿದ್ದು ಈ ಸೇವಕನ ಧ್ಯೇಯವೆಷ್ಟದೆ? ತಾನೇ ಸಾಯಂವ ತನಕ ಕೆಲಸದ ಮೇಲಿರುತ್ತೀಸೆಂಬ ನಂಬಿಗಿಯು ಇವನಿಗೆ ಉಂಟು.

- ಮೋತೀಚಂದ : ಖ್ಯಾಮಜ, ನಿನಗೆ ರುಪೇಡ ಅಡಚಣೆ ಅದ್ದಾವಾ? ದಾಗಿನೇ ಗಿರನಾ ಹಾಕತಾವಾ?
- ಶಾಮು : ಎಲ್ಲಿಂದ ತರಬೇಕು? ನಮ್ಮ ಹೆಂಡರ ಮೈಮೇಲಿನ ಯಾವತ್ತು ದಾಗಿನೇಗಳು ಮೊದಲೇ ನಿಮ್ಮ ಕ್ಯಾಸೇರಿರುತ್ತವೆ! ನಮ್ಮ ಸ್ವೀಕ್ಷಣೆ ಮೈಮೇಲೆ ಗಟ್ಟಿಯಾದ ಅರಿವೆಗಳು ಸಹ ಉಳಿದಿಲ್ಲ! ಯಜಮಾನರ ಅರಿವೆಗಳಿಂತೂ ನಿಮ್ಮ ಕಡಿಗೆ ಒತ್ತೀಚಿದ್ದು ಅನೇಕ ದಿವಸಗಳಾದವು! ಇನ್ನೇನು? ಭಾಯೆಳಗನ ಹಲ್ಲು ಉಳಿದ್ದೆ ನಿಮ್ಮಲ್ಲಿ ಒತ್ತೀ ಇಡುವದು ಮಾತ್ರ ಉಳಿರುತ್ತದೆ! (ಒಳಗೆ ಗಂಟೆಯ ಸಪ್ತಕವಾಗುತ್ತದೆ.)
- ಶಾಮು : ನಡೀರಿ. ಇನ್ನು ನಮ್ಮ ಧನಿಯರಿಗೆ ನಿಮ್ಮ ಭಟ್ಟೀ ಮಾಡಿಸುತ್ತೇನೆ. ಅದರಿಂದ ಮೋತೀಚಂದ! ನನ್ನ ಮುಶಾಲಿ ಮರೆಯಬೇಡ ನೋಡು. ಈ ದಾರಿಯಿಂದ ಬರಿ (ಕರಕೂಂಡು ಹೋಗುತ್ತಾನೆ.)
- ಸುತೀಲರಾವ : (ತನ್ನ ಸ್ವರ್ಕೆ) ಸೇವಕನಂತೆ ಯಜಮಾನನು ಇದ್ದಾದ್ದರಿ ಈ ದುರಾಜಾರದ ಗುಡಿಯಿಂದನ್ನು ಲಿಕ್ಕೆ ಅಡ್ಡಿ ಇಲ್ಲ!
- ಎಲ್ಲರೂ ಹೋಗುತ್ತಾರೆ.

○

ಪ್ರವೇಶ - ೬

ವಿಲಾಸರಾಯನು ಅಜಾಗೃತರಾವ ಹೊದಲಾದ ತನ್ನ ಸ್ವೀಕ್ಷಣಿಸುತ್ತು ಕರಕೂಂಡು ಮುದ್ದು ಶುದ್ಧಿಸಿದ್ದ ಕುಳಿತರುತ್ತಾನೆ.

- ವಿಲಾಸರಾವ : (ಅಮಲಿನಿಂದ ಮಾತಾಡುತ್ತಾನೆ) ಸುರೆಯ ಮಹಿಮೆಯನ್ನು ಬಲ್ಲ ವರೀ ಬಲ್ಲರು! ಸುರೆಯು ಸಾಧಾರಣ ನಿಸ್ತುವಳಿ! ಅದು ಭೂಲೋಕ ದೋಳಗಿನ ಅಮೃತವು! ಎನ್ನೋ ಜನರಿಗೆ ಗಾಯನ ಕೇಳುವದ ರಿಂದ ಅನಂದವಾಗುತ್ತದೆ! ಎನ್ನೋ ಜನರಿಗೆ ಶಂಭುವಾದ ನಿಸ್ತುಗಳನ್ನು ಹಾಕಿ ಪರಿಮಳ ದ್ರವ್ಯಗಳನ್ನು ಹಚ್ಚಿಕೊಳ್ಳುವದರಿಂದ ಅನಂದವಾಗುತ್ತದೆ! ಎನ್ನೋ ಜನರಿಗೆ ವಿಲಾಸವತೀಯರ ಕೂಡ ಅಪಿಗಳನ್ನು ಆಡುವದರಿಂದ ಹಾಗೂ ಮಾತಾಡುತ್ತ ಕೂಡುವದ ರಿಂದ ಅನಂದವಾಗುತ್ತದೆ! ಅದರಿಂದ ಸುರೆಯನ್ನು ಸೇವಿಸುವದರಿಂದ ಆಗುವ ಅನಂದವು ಎಲ್ಲ ಆನಂದಗಳಲ್ಲಿ ಹೆಚ್ಚಿನದು. ಆದ್ದರಿಂದ

ఆదర ఆనుభవవన్ను నోడది ఇరువవర జన్మక్కే ధిఃక్కార విరలి.

ఆజాగ్రత్రావ : విలాసరావ! సీను ఆడువ మాతు ఆశ్చర్యః ఖరి. ఎణ్ణో జనరిగి పక్కాన్నివన్ను ఉణ్ణివదరింద ఆనందవాగుత్తదే! సరాయ కుడియువదూ విసోదగళన్ను మాచువదూ ఇల్లద పక్కాన్నివన్ను ఏను సుబెచ్చే? నమ్మి సవాజక్కే సుధార జీయు ఆగబేసొదది సురాదేవియ సహాయవు ఆగత్యవాగి ఇరతక్కుడు. ఆకేయ ఆనుగ్రహిరదిద్దరి బాయియింద ర్యాగి సిస్పత్వనాద శభ్దగళు హోరదుత్తనే, నోడు! నన్న గంటలు ఓణితు. ఆమృత పూర్తస మాచుత్తేని. (ఖిగందు ఒండు బట్టల తుంబ సరాయ కుడియుత్తునే.)

గనే గృహస్థ : ఇంధూ ఆమోల్య సరాయియన్న బిట్టిష్ట జూజు ఆడువదర మేలి భక్తి ఇదువవరిగే సోఖ్యవు ర్యాగి సిక్కేకు?

ఆజాగ్రత్రావ : ఎందిగూ సిగలారదు. నమ్మి మిత్ర హరహరాంయనిగే జూజు ఆడువ వ్యసనవు సేరిద్దరింద ఆవన వునేమారు తోళెదు హోగిరుత్తదే. రాత్రి హగలు ఆవసిగే సిద్దేయే ఇల్ల! ముఖ్య ఆడుత్తునే; లేక్కి ముఖ్య ఆడుత్తునే; మూరు ఎలియు ఆటగళన్ను ఆడుత్తునే! ఒండోందు రాత్రిగే సూరు సూరు దూపాయిగళన్ను కథేదు బరుత్తునే! ఆద్దరింద యావాగలూ మేరేయన్న జోలుబిట్ట ఆడ్డుడుత్తునే!!

విలాసరావ : పాప! కీగే బిట్టరే ఆవన పరిషామవు సెట్టిగాగలిక్కిణి. ఆవనిగే బుద్ధి హేళ నమ్మోళగే కూడిసికొళ్ళోణ! కుదురియు సెట్టిగే ఆదే; ఆదర కాలు మాత్ర, కుంటుత్తదే! ఆద్దరింద ఆదక్కి నాలు బడిసి నమ్మి సక్షసౌమోళగే కూడిసి కొళ్ళోణ! నామా నన్న మిత్రరూ యావాగలు ఆనంద దింద తాబేశిందు నన్న ఆపేక్షేయదే. సరాయి కుడియువదరింద ఎష్టు దుడ్డు హోదిఱు? ఒకశవాదరి దినచ్చే ఎరదు—ఎరడూవరి రూపాయి! ఇదరింద నమగేను ఒడతన బాదిఱు? నన్న శాంపేనా బాటులి ఎల్లి ఆదే? ఒహశోత్రుయితు. ఆదర భీట్టి తచ్చోళ్ళోణ (ఖిగందు ఛాట్లిగే ముద్దు కేటిట్టు ఒండు బట్టలు తుంబ శుద్ధియుత్తునే.)

- ಅನೇ ಗೃಹಸ್ಥ :** ಹೊಡೊದು. ಎಲ್ಲರೂ ಆನಂದದಲ್ಲಿರಶಕ್ಕದ್ದು. (ಹೀಗಂದು ಶಾಸ್ತ್ರ ಕುಡಿಯುತ್ತಾನೆ.)
- ವಿಲಾಸರಾವ :** ಮುಂದ್ಯ ಕುಡಿಯದೆ ಇರುವವರು ಸ್ತ್ರೀಯರ ಮೇಲೆ ಪ್ರೀತಿ ವಾಡುವದು ಹಾಗ್ಯಗೆ? ಆದರೆ ಮೇಲಿಂದಲೇ ಪ್ರೀಯಕರವಾದ ಸ್ತ್ರೀ ಪುರುಷರ ಸ್ತ್ರೀತಿಯ ಪರೀಕ್ಷೆಯಾಗುತ್ತದೆ. ಹನ್ನೆರಡು ಮಂದಿ ಸುಂದರಾಗಿಯರಿಗೆ ಹನ್ನೆರಡು ಬಟ್ಟಲ ತುಂಬ ಸರಾಯಿ ಕೊಟ್ಟಿರುವುದು ಬಟ್ಟಲವನ್ನು ಗಟ್ಟಿಪ್ಪನೆ ಕುಡಿದು ಇನ್ನೊಂದು ದೇಡುವ ವಳೆ ಹೆಚ್ಚು ಸ್ತ್ರೀತಿಯವಲೆಂದು ತಿಳಿಯಕ್ಕದ್ದು!
- ಅಜಾಗ್ರತರಾವ :** ವಿಲಾಸರಾವ! ಯಾವಳ ಮೇಲೆ ನಿನ್ನ ಸ್ತ್ರೀತಿಯು ಅದೆ? ಹೇಳು ಹೇಳು! ಖರಿ ವಾತಾಡು.
- ವಿಲಾಸರಾವ :** ಆವಳ ಹೆಸರು ಹೇಳಿದರೆ ಅವಳ ಮಂಗಳ ಸ್ತುತಿಯನ್ನು ವಾಡುತ್ತ ನಿವೇದಿಯ ಕುಣಿಯಬೇಕಾದಿತ್ತು.
- ಅಜಾಗ್ರತರಾವ :** ಅದೇನು ದೊಡ್ಡ ವಾತು? ಇಹಲೋಕದ ಅಸ್ವರೆಯರನ್ನು ಕರಿಸೊಣ. ಅಂದರೆ ಅವರು ಸರಸಾಿ ಕುಣಿದು ಹಾಡುವರು.
- ವಿಲಾಸರಾವ :** ಹಾಗಾದರೆ ಇನ್ನೊಂದು ಬಟ್ಟಲ ತುಂಬ ಸರಾಯಿ ಕೊಡಿರಿ! ಕಳ್ಳಿರಾಯಿ? ಬಟ್ಟಲ ಕೊಡಿರಿ. ನನ್ನ ಮೋಹಿನಿಯ ಹೆಸರಿನಿಂದ ಇನ್ನೊಮ್ಮೆ ಕುಡಿಯತ್ತೇನೆ. ಮೋಹಿನಿ!!
- ಅಜಾಗ್ರತರಾವ :** ಈ ಆನಂದದ ಈ ಸಮಯದಲ್ಲಿ ಗುಲಾಬಸಾನಿಯ ಸ್ತ್ರೀಗಾಯನವು ಆಗಲಿಕ್ಕೇ ಬೇಕು.
- ವಿಲಾಸರಾವ :** ಆಗಲಿ. ಆಗಲಿ. ಆ ಸಾನಿಯನ್ನು ಬೇಗನೆ ಇಲ್ಲಿಗೆ ಕರಿಸು.
- ಅಜಾಗ್ರತರಾವ :** ಯಾರವರು ಬಾಗಿಲದಲ್ಲಿ? ಶಾಮುಂ, ಗೋಪ್ರಾ....
- ಗೋಪ್ರಾ :** ಯಾಕೆ ಸ್ವಾಮಿ, ನಾನು ಗೋಪನು.
- ಅಜಾಗ್ರತರಾವ :** ರಾನಸಾಹೆಬರು ಕರಿಯುತ್ತಾರೆಂದು ಗುಲಾಬಸಾನಿಯನ್ನು ಮೇಳ ಸಹಿತ ತಿವ್ರವಾಗಿ ಕರೆದುಕೊಂಡು ಬಾ.
- ಗೋಪ್ರಾ :** ಒಳ್ಳೆದು, ಅಪ್ಪಣಿಯಂತೆ ನಡೆಯುತ್ತೇನೆ.
- ಅವನು ಹೊರಟಿಹೋಗಿ ಮೇಳಸಹಿತ ಗುಲಾಬಸಾನಿಯನ್ನು ಕರೆದು ಕೊಂಡು ಬರುತ್ತಾನೆ. ಅವಳು ತಂಸು ಹೊತ್ತು ಗಾಯನ ನತ್ಯಸಮಾಧಿ ಹೊರಟಿ ಹೋಗುತ್ತಾರೆ. ತರುವಾಯ ಶಾಮನು ಬಂದು, ಮೋಹಿ ಚಂದನು ಸೇಮಂಜಸನೂ ಬಂದಿರುತ್ತಾರೆಂದು ತಿಳಿಸುತ್ತಾನೆ.

- ವಿಲಾಸರಾವ : ಮಿತ್ರರೇ, ನೀವು ಸ್ಪೃಲ್ಪ ಹೊತ್ತೆ ಸುಮೃದ್ಧಿ ಕೂತುಕೊಳ್ಳಿರಿ. ಅಜಾಗ್ರತರಾವ ! ಅತ್ಯಂದ ಇತ್ತು ಇತ್ತಂದ ಅತ್ತು ಓಡಾಡಬೇದ. ಒತ್ತೆಟಿಂಗ್ ಸ್ಪೃಸ್ ವಾಗಿ ಕೂತುಕೊಂಡೇ.
- ಅಜಾಗ್ರತರಾವ : ಮಿತ್ರಾರಿ, ವಿಲಾಸಾ, ಅದ್ಯಾಕೇ ? ನಿನ್ನ ಸಿರಿಯಕರಿಂದ ಮೋಹಿನಿಯು ಬರುತ್ತಾಳಿಯೇ ?
- ವಿಲಾಸರಾವ : ಅಳ್ಳಿಲ್ಲ. ಮೋತೀಚಂದ ದಲಾಲನು ಪ್ರೇಮಚಂದನೆಂಬ ಮುಂಬಯಿ ಸಾವುಕಾಡನನ್ನು ಕರೆದುಕೊಂಡು ಬಂದಿದ್ದಾನೆ.
- ಅಜಾಗ್ರತರಾವ : ದಲಾಲನ ಮೋರೆಗಿ ಚೆಂಕೀ ಹಚ್ಚು. ಬೇಕಾದರೆ ಸಾವುಕಾರ ನೋಬ್ಬನನ್ನೇ ಇಂಗಿ ಕರಿಸು.
- ಗನೇಶ ಕೃಷ್ಣ : ದಲಾಲನೂ ಬರಲಿ ! ಅತನಿಲ್ಲದೆ ಸಾವುಕಾರನ ವ್ಯವಹಾರವು ಹೊಂದಲಿಕ್ಕಿಳ್ಳ.
- ಶನೇಶ ಕೃಷ್ಣ : ಇಬ್ಬರೂ ಬರಲಿ. ಇಬ್ಬರೂ ಬರಲಿ.
- ವಿಲಾಸರಾವ : ಶಾಮಾ, ಹೋಗು. ಅವರಿಬ್ಬರನ್ನೂ ಕರೆದುಕೊಂಡು ಬಾ. (ಅಜಾಗ್ರತರಾವ ಮುಂತಾದವರಿಗೆ) ಮಿತ್ರರೇ, ಪ್ರೇಮಚಂದ ಸಾವುಕಾರನು ನಮ್ಮ ಪರಿಷಯದವನನ್ನು. ಅದ್ದರಿಂದ ಜಪ್ಪಿಸಿ ನಡಿಯಿರಿ. ತೇಲಗಳ್ಲೂ ಹಾಕುತ್ತಾ ಕೂಡಬೇಡರಿ.
- ಅಜಾಗ್ರತರಾವ : ಅವರಿಬ್ಬರಿಗೂ ತುಸು ಬ್ರಾಹ್ಮಂಡಿ ಆಥವಾ ಹ್ಯಾಸ್ಟಿಕ್ ಕುಡಿಯಲಿಕ್ಕೆ ಕೋಡೊಣ. ಅಂದರೆ ಅವರಿಗೂ ನಮ್ಮಂತೆ ಸಂತೋಷವಾದಿತ್ತೆ.
- ವಿಲಾಸರಾವ : ಮದ್ದ ಕುಡಿದರೆ ಬುದ್ಧಿಯು ತೀಕ್ಷೇಣವಾಗುತ್ತದೆ. ಆದ್ದರಿಂದ ಮಾರವಾಡಿಯರಿಗೆ ನಮದ್ದ ಕುಡಿದರೆ ಅವರು ಹೆಚ್ಚು ಮೋಸ ಮಾಡಲಿಕ್ಕೆ ಕಲಿತಾರು. ಅವರು ಕುಡಿಯದೆ ಇರುವದರಿಂದಲೇ ನಮಗೆ ಲಾಭವಂತಿ.
- ಶಾಮನೂ, ಪ್ರೇಮಚಂದನ ವೇಷ ಧರಿಸಿದ ಸುಶೀಲರಾಯನೂ,
ಮೋತೀಚಂದನೂ ಬರುತ್ತಾರೆ.
- ವಿಲಾಸರಾವ : ಬರಿ, ಬರಿ, ಮೋತೀಚಂದ ! ನಿಮ್ಮ ಸಂಗಡ ಬಂದವರು ಪ್ರೇಮಚಂದ ಸಾವುಕಾರಲ್ಲವೇ ? ಬರಿ, ಬರಿ, ಪ್ರೇಮಚಂದ ! ಇಬ್ಬರೂ ಇತ್ತು ಕಡೆಗೆ ಕೂತುಕೊಳ್ಳಿರಿ. (ಶಾಮನು ಕುಟುಂಬನ್ನು ಇಡುತ್ತಾನೆ. ಇಬ್ಬರೂ “ಜಯಗೋಪಾಲ” ಎಂದು ನಮಸ್ಕಾರ ಮಾಡಿ; ಅವುಗಳ ಮೇಲೆ ಕುಟುಕೊಳ್ಳಿರೆ.) ನಿಮಿಷ್ಬ್ರಂ ಮೋರೆಯ ಮೇಲಿಂದನೋಡಿದರೆ ನೀವು ದಾಢೆ ಬಂದಂತೆ ಕಾಣುತ್ತಿರಿ. ಸ್ಪೃಲ್ಪ ಮದ್ದ ಕುಡಿಯಿರಿ. ನಂತರ ಘಲಹಾರವನ್ನು ತರಿಸಿಕೊಡುತ್ತೇನೆ. ದಣುವಾರಿಸಿಕೊಳ್ಳಿರಿ.

- ಅಜಾಗ್ರತ್ತರಾವ** : ಮಂದ್ಯವು ಪವಿತ್ರನಾದ ಗಂಗೋದಕವು. ಅದನ್ನು ಸೇವಿಸಿದರೆ ಉದ್ದೋಗಕ್ಕೆ ಉತ್ತೇಜನನ್ನೂ, ಬುದ್ಧಿಗೆ ಕುರುಕಡನನ್ನೂ ಬರುತ್ತವೆ. ನಾಚಿಕೊಳ್ಳಬೇಡಿರಿ. ಸೈಮಂದ ! ಇದನ್ನು ನೀವು ಸೇವಿಸಿದರೆ ನಮ್ಮ ನಿಮ್ಮ ಸೈಮಂದವು ವೃದ್ಧಿಂಗತವಾಗುವದು.
- ಮೋತೀಚಂದ** : ರಾವಾಯಿಬ್ರ – ನಾವು ಬೌದ್ಧ ಧರ್ಮ ಲೋಕ್. ಪರಾಯಿ ಮುಟ್ಟುವದಿಲ್ಲಾ. ಪ್ರೇಮಂದ ಬಹಳ ಪಂಭಾವಿತ ಆದಾವ್. ಬಹಳ ಧರ್ಮಿಷ್ಟ ಅದಾವ್.
- ಅಜಾಗ್ರತ್ತರಾವ** : ಸಂಭಾವಿತರಂತೂ ಮುಂಚೆ ಸರಾಯಿ ಕುಡಿಯತಕ್ಕದ್ದು !
- ಅನೇ ಗೃಹಸ್ಥ** : ನಮ್ಮ ಭಿರ ಅಪೇಕ್ಷೆಗೆ ನೀವು ವಾನ ಕೊಡಿದ್ದರೆ ನಮಗೆ ಬಹಳ ದುಃಖವಾಗುವದು.
- ಅಜಾಗ್ರತ್ತರಾವ** : ಇದು ಸೋಡಿರಿ, ಈ ಬಾಟ್ಲಿಯೋಗೆ ಇನ್ನೂ ಮಂದ್ಯವು ಹಾಗೇ ಉಳಿದಿರುತ್ತದೆ. ಬಾಟ್ಲಿಯನ್ನೇ ಬಾಯಿಗೆ ಹಚ್ಚಿ ನಿಮ್ಮೆಲ್ಲರ ಮುಂದೆ ಗಟಿ ಗಟಿ ಕುಡಿಯತ್ತೇನೆ. (ಕುಡಿಯುತ್ತಾನೆ.)
- ಸೈಮಂದ** : ಇದು ಚಾಲಿ ನಿಮ್ಮ ಮುಲಖದಾಗ್ ಬಹುತಾ ಆದಾವ್. ನಮ್ಮ ವಾರವಾಡಿ ಮಂದಿಗೆ ಇದು ಪಸಂದ ಇಲ್ಲ. ನಿಮ್ಮ ಮಂದಿ ಅಂಗ್ರೇಜಿ ಕಲಿತು ಧರ್ಮ ಬಿಟ್ಟು ಸಡಿತಾವ್.
- ವಿಲಾಸರಾವ** : ಪ್ರೇಮಂದನು ಅವರಿಚಯನ್ನ ನಿದ್ದಾನೆ. ಮೋತೀಚಂದನಂತೂ ಧರ್ಮದಲ್ಲಿ ಬಹಳ ಶ್ರದ್ಧೆಯುಳ್ಳವನಿರುತ್ತಾನೆ. ಅದ್ದಿಂದ ಅಜಾಗ್ರತ್ತರಾವ ! ನೀವು ಅವರಿಗೆ ಆಗ್ರಹ ಮಾಡಬೇಡರಿ.
- ಸುಶಿಲರಾವ**
- ಅಧ್ವಾ**
- ಸೈಮಂದ**
- (ತನ್ನಷ್ಟಕ್ಕೆ) ನಾನು ಇವರ ಬಳಿಗೆ ಬರದಿದ್ದರೆ ಒಳಿತಾಗುತ್ತಿತ್ತು.
- ದೇವರೆ ಇಂಥ ಅಧರ್ಮದ ಆಚರಣೆಯನ್ನು ನಾನು ಕಟ್ಟಿನಿಂದ ಸೋಡಬೇಕಾಯಿತೇ ? (ಉಸುರು ಹಾಕುತ್ತಾನೆ.)
- ಅಜಾಗ್ರತ್ತರಾವ** : ಹಾಗಾದರೆ ಬಿಟ್ಟು ಬಿಡುತ್ತೇನೆ. ಅವರು ಇಷ್ಟ ಮುದಿವನೆಲ್ಲಿದ್ದರೆ ನಾನು ಅವರ ಹತ್ತರ ಕೂಡುವದಿಲ್ಲ. ಈ ಮಿತ್ರನನ್ನು ಕರೆದು ಕೊಂಡು ಎರಡನೇ ಕೋಣೆಯಲ್ಲಿ ಬಿರುಕ್ಕಾ ಆಡಲಿಕ್ಕೆ ಹೋಗುತ್ತೇನೆ. ವಿಲಾಸರಾವ ! ಇವರೊಡನೆ ನಿನ್ನ ಕೆಲಸವು ಮುಗಿದ ತರುವಾಯ ಬೇಗನೇ ಹೊರಟಿ ಬಾ.
- ಇಬ್ಬರೂ ಗೃಹಸ್ಥರು ಹೋಗುತ್ತಾರೆ; ಅಜಾಗ್ರತ್ತರಾಯನೂ ಸ್ವಲ್ಪ ಮುಂದಕ್ಕೆ ಹೋಗುತ್ತಾನೆ.
- ವಿಲಾಸರಾವ** : ಒಳ್ಳೆದು. ಹಾಗೇ ಅಗಲಿ. (ಸ್ವಲ್ಪ ತಡೆದು) ಅಜಾಗ್ರತ್ತರಾವ ! ಸ್ವಲ್ಪ ತಡಿ.

- ಅಜಾಗ್ರತ್ತರಾವ : (ಶಿಂಗ ಬಂದು) ಯಾಕೆ ಏನು ಸೇನಪಾಯಿತು !
- ವಿಲಾಸರಾವ : ನೀನು ಒಷಳ ಮಾಡಿ ಇಲ್ಲಿ ಬೇಕಾಗುವಿ.
- ಅಜಾಗ್ರತ್ತರಾವ : ನೀನು ಕರೀದಾಗ್ಗೆ ನಾನು ಬರಲಿಕ್ಕೆ ಸಿದ್ಧಿಸಿರುತ್ತೇನೆ. ಬೇಕಾದರೆ ಪಾರಮಿಸರಿ ನೋಟೆ ಬರಿದು ಕೊಡುತ್ತೇನೆ. ಅಥವಾ ಹೋಟೆ ದಸ್ತ್ರೀನಿಜು ಬರಿದು ಕೊಡುತ್ತೇನೆ. (ಮಾತಾಡುತ್ತ ಮಾತಾಡುತ್ತ ಹೊರಬುಮೋಗುತ್ತಾನೆ.)
- ಮೋತೀಚಂದ : ವಿಲಾಸರಾವೆ ! ಪ್ರೇಮಚಂದ ದೊಡ್ಡ ಮನುಷ್ಯ ಆದಾನ ! ಬಹಳ ಅಭ್ಯರ್ಥಾರ ಆದಾನ ! ಹೇಳಿದ ಕೆಲವಾ ಗಪ್ಪಣಿಪ್ಪ ಮಾಡತಾನೆ. ನಿನಗೆ ಬೇಕಾದಷ್ಟು ರುವೇದ ಮದ್ದತ್ತ ಮಾಡತಾನೆ.
- ವಿಲಾಸರಾವ : (ನಾಗುತ್ತ) ಕುರುಡನು ಬೇಡುವದೇನು ? ಎರಡು ಕಟ್ಟೆ ಅಲ್ಲವೇ ? ಪ್ರೇಮಚಂದ ಸಾಪುತ್ರಾರ್ಥಿ, ನಮ್ಮ ಮೋತೀಚಂದನಿಗೆ ಚನ್ನಾಗಿ ಮಾತಾಡಲಿಕ್ಕೆ ಬರುವದಿಲ್ಲ. ಅವನಿಗೆ ತನ್ನ ಮನಸ್ಸಿನ ಅಭಿ ಪಾರಂಪರನ್ನು ತಿಳಿಸುವದಕ್ಕೆ ವಿಲಂಂಘವು ಹಂತುತ್ತದೆ. ನಾನೇ ಹೇಳುತ್ತೇನೆ, ಕೇಳಿ. ನನಗೆ ರೂಪಾಯಿಗಳು ಬೇಕಾಗಿರುತ್ತವೆ. ನೀವು ಬಡ್ಡಿಯಿಂದ ಸಾಲ ಕೊಡುತ್ತೀರಿಂದು ಮೋತೀಚಂದನು ಹೇಳುತ್ತಾನೆ. ನಾನು ಬೇಕಾದಷ್ಟು ಬಡ್ಡೀ ಇಂದಿಕಾಂತಿಕಾಗಿ ಬರ ಕೊಡುತ್ತೇನೆ. ಬೇಕಾದಷ್ಟು ಬರಿಸಿಕೊಳ್ಳಲಿಕ್ಕೆ ನೀವು ಹಿಂದೆ ಮುಂದೆ ಸೋಡಿದರೆ ನಿಮ್ಮ ವ್ಯವಹಾರವು ಹ್ಯಾಗೆ ನಡೆದಿತು ? ನನಗೆ ಹೊತ್ತಿಗೆ ಹಣ ಕೊಟ್ಟಿ ಮೇಲೆ ನಿಮಗೆ ಆದಾಯವಾಗ ಬಾರದಿಂದು ಅನ್ನವದು ಯಾವ ದೇಕದ ಮಾತು ? ಅದ್ದರಿಂದ ನಮ್ಮ ವ್ಯವಹಾರವನ್ನು ಒಮ್ಮೆ ಹೊಂದಿಸಿ ಬಿಡಿರಿ. ಅನುಮಾನ ಮಾಡಬೇಡಿರಿ.
- ಪ್ರೇಮಚಂದ : ಶಿಕ್ಕ. ಶಿಕ್ಕ. ಒಹುತ ಸಾಕಾ ಬಾತ್.
- ವಿಲಾಸರಾವ : “ಹಿಸಾಬಕೊರತ್ತೀ, ಬಾಂಸಕೆರವತ್ತೀ” ಎಂದು ಮುಕ್ಕಾಟ್ಟೀ ಭಾವೇಯೋಳಗೆ ಒಂದು ಗಾದೆಯ ಮಾತುಂಟು. ಯಾರೇ ಆಗಲಿ, ಲೆಕ್ಕದಲ್ಲಿ ಚೊಕ್ಕನಿರತಕ್ಕದ್ದು.
- ಪ್ರೇಮಚಂದ : ಈ ಮಾತು ಕೇಳಿ ನಮ್ಮ ದಿಲ್ಲ ಬಹಾಳ ಇಂಷ ಅಗಿದಾನ್. ಹಣ ನನ್ನ ಸಂತ ರುವೇ ಮುಂಬಯಿದಾಗ ಇದಾನ್. ಈ ಖಾರಾಗ ಎರಡನೇಯವರ ಹಂತವೂ ಈ ತಂದ ಕೊಡತಾನ್.

- ವಿಲಾಸರಾವ : ಹಾಗೇ ಆಗಲಿ, ನನಗೇನು ? ಯಾರ ಕಡಿಯಂದಾದರೂ ರೂಪಾಯಿಗಳು ಬಂದರೆ ತೇರಿತು.
- ಪ್ರೇಮಚಂದ : ಬೇಕಾದನ್ಯು ತಂದು ಕೊಡತಾನಾ. ಮನಿ ಒತ್ತ್ರೀ ಹಾಕ್. ಹೊಲಾ ಒತ್ತ್ರೀ ಹಾಕ್. ಇಲ್ಲಿದ್ದರೆ ದಾಗೇನೇ ಗರವಾ ಇಡ್.
- ವಿಲಾಸರಾವ : ನನ್ನಲ್ಲಿ ದಾಗೇನೇ ಇಲ್ಲ; ಅಥವಾ ಹೊಲ ಇಲ್ಲ. ಮನೆಯನ್ನು ಒತ್ತ್ರೀ ಬರಕೊಡುವಂತೆ ಇಲ್ಲ. ಅದರೆ ದೊಖೀ ದಸ್ಯುವಿಷು ಬರ ಕೊಡುತ್ತೇನೇ. ಬೇಕಾದರೆ ಹಣವನ್ನು ಕೊಡರಿ. ಪ್ರೇಮಚಂದ ! ನಿಮ್ಮ ರೂಪಾಯಿ ತಕ್ಕೊಂಡು ನಾನು ಓಡಿ ಹೋಗುತ್ತೇನೇನು ? ನನ್ನ ಆಪ್ತರು ಎನ್ನು ಶ್ರೀಮಂತರಿದ್ವಾರೆಂಬುದು ನಿಮಗೆ ಗೊತ್ತು ಇದ್ದಂತಿ ಕಾಣವದಿಲ್ಲ.
- ಪ್ರೇಮಚಂದ : ನಮಗೆ ಮಾಲುವೂ ಅದಾವ್, ಅದರೆ ರುಹೇದೆ ಕೆಲವ್ !
- ವಿಲಾಸರಾವ : ಲಂಕಾ ದ್ವಿಸದಲ್ಲಿ ನಿಮ್ಮ ಕಕ್ಷೆ ಸುತ್ತಿಲರಾಯನು ಲಷ್ಟ್ರೀ ಸುಭೇದಾರನಿರುತ್ತಾನೆ. ಅವನ ಸಂಬಳವು ತಿಂಗಳಿಗೆ ೫೦೦ ರೂಪಾಯಿ ಇರುತ್ತದೆ. ಅವನಲ್ಲಿ ಏನಿಲ್ಲೆಂದರೂ ಉಲ್ಲೇಖ ರೂಪಾಯಿಗಳ ಗಂಟು ಇರುತ್ತದೆ. ಅವನ ಹೊಟ್ಟಿಯಿಂದ ಯಾರೂ ಮಕ್ಕಳಿಲ್ಲ. ನಾವೇ ಅವನಿಗೆ ವಾರಸದಾರರು. ಅವನು ತೀರಕೊಂಡನೆಂದರೆ ಅವನ ಎಲ್ಲ ಬದುಕು ನಮಗೇ ಬರುತ್ತದೆ. ಅಂದ ಮೇಲೆ ನಿಮ್ಮ ಸಾಲ ತೀರಿಸುವಕ್ಕೆ ಎವ್ವು ಅವಕಾಶ ಹತ್ತಿತ್ತು ? ನನಗೇನು ನಿವೃ ಕೊಡಬಾರದ್ದು ಕೊಡುತ್ತೀರಿ ? ಬಹಳವಾದರೆ ಮೂರು ನಾಲ್ಕು ಸಾವಿರ ರೂಪಾಯಿಗಳು ನನಗೆ ಬೇಕು. ಬೇಕಾದರೆ ನನ್ನ ಮಾತಿನ ಸತ್ಯತನದ ದೀಸೆಯಿಂದ ಮೋತ್ತಿಂದನನ್ನು ಕೇಳಬೇಕಿರಿ. ನಾನು ಮಳ್ಳು ಮಾತಾಡುವ ಮನುಷ್ಯನೆಲ್ಲ.
- ಪ್ರೇಮಚಂದ : ನಿಮ್ಮ ಕಾಕಾ ಯಾವಾಗ ಸಾಯಬೇಕ್ ? ಅವಾ ಬಹಳ ಗಟ್ಟಿ ಮುಟ್ಟು ಮನುಷ್ಯ ಅದಾನ ಅಂತಾ ಕೇಳತಾವ್. ಅವಾ ಸಾಯಬೇಕ್ ಯಾರ ವಿಷಾ ಹಾಕಬೇಕ್ ?
- ವಿಲಾಸರಾವ : ಯಾರೂ ವಿವ ಹಾಕುವ ಕಾರಣವಿಲ್ಲ. ಅಥವಾ ಶಸ್ತ್ರಗಳಿಂದ ಹೊಡಿ ಯುವ ಕಾರಣವಿಲ್ಲ. ಲಂಕಾ ದ್ವಿಸದ ಹನೆಯಿಂದ ಅವನು ತೀರ ಆಶಕ್ತನಾಗಿರುತ್ತಾನೆ. ಅವನು ಮೋದಲೇ ಮುಪ್ಪಿನವನು ಆಗಿರುತ್ತಿದ್ದು ಅದರಲ್ಲಿ ಅಶಕ್ತತೆಯು ಕೂಡಿರುತ್ತದೆ. ಅಂದ ಮೇಲೆ ಅವನು ಬಹಳ ದಿವಸ ಬದುಕಲಾರನು. ದೇವರ ದಯಿಂದ ನಿನ್ನ ಸಾಲವನ್ನು ಬಹಳ ದಿವಸ ಇಟ್ಟುಕೊಳ್ಳುವ ಪ್ರಸಂಗವು ನನಗೆ ಬರಲಿಕ್ಕುಲ್ಲ.

- ಪ್ರೇಮಚಂದ : (ತನ್ನ ಸ್ವರ್ಚ್ಛ) ನನ್ನ ಪರಕೃತಿಯು ಈಚಿಗೆ ಯಾಗೆ ಇರುತ್ತದೆಂದು ನನ್ನ ಮಕ್ಕಳಿಂಬುವವರಿಗೆ ಸಹಾ ಗೊತ್ತಿಲ್ಲವಲ್ಲ! (ಸಗುತ್ತಾನೆ.)
- ವಿಲಾಸರಾವ : ಪ್ರೇಮಚಂದ! ಯಾಕೆ ನಗುತ್ತೀರಿ? ಅವನು ಮುದುಕನಿದ್ದು ಅಶಕ್ತಿಸಿರುತ್ತಾನೆಂದು ಕೇಳಿ ನಿನ್ನಗೆ ಸಂತೋಷವಾದಂತೆ ಕಾಣುತ್ತದೆ.
- ಪ್ರೇಮಚಂದ : ರುಬ್ಬಾ ಬಾತ್ತಾ. ನಿಮ್ಮ ಮುದುಕಾ ಸತ್ತರೆ ಅದರಿಂದ ನಮಗೇನು ಫಾಯದೆ ಬರತಾವ?
- ವಿಲಾಸರಾವ : ನಿಮ್ಮ ಗಂಟು ಬಡ್ಡಿ ಸಹಿತ ನಿನ್ನಗೆ ಬೇಗನೆ ತಿರುಗಿ ಬರುತ್ತದೆಂಬುವಡೊಂದೇ ಲಾಭವು. ಇದರ ಹೊರಕು ಇನ್ನೇನಿದ್ದಿತು?
- ಪ್ರೇಮಚಂದ : ನಿಮ್ಮ ಮುದುಕಾ ಸುಷೀಲರಾವ ಉರಾಗ ಬರತಾವ ಅಂತಾ ಕೇಳತಾವ್. ಕೊಹಿ ಲೋಕ ಬಂದಾವಂತ ಮಾತಾಡತಾವ್. ಯಾರದು ಸಚ್ಚಾ?
- ವಿಲಾಸರಾವ : ಅವನು ಬಂದಿದ್ದರೆ ಎಳ್ಳರಗಿಂತ ಮೋದಲಿಗೆ ನನಗೆ ಗೊತ್ತಾಗುತ್ತತ್ತು. ಅವನು ಇಲ್ಲಿಗೆ ಇನ್ನೂ ಬಂದಿಲ್ಲವೆಂಬುವದು ನಿಜವೆಂದು ನಂಬಿರು.
- ಪ್ರೇಮಚಂದ : ನಿನಗೆ ಮುಂಚೆ ಗೊತ್ತಾಗಬೇಕ್ಕಾ ಇದು ಲೀಕ್. ಪಣ ನನಗೆ ಒಬ್ಬ ಮಂಭಾವಿತ ಮನುಷ್ಯ ನಿನ್ನ ಮುದುಕಾ ಉರಾಗ ಬಂದಾವಂತ ಹೇಳಿದಾವ್. ಈ ಮಾತ್ರ ನಮ್ಮ ಮೋತೀಚಂದರು ಗೊತ್ತಿದಾವ್.
- ಮೋತೀಚಂದ : ವಿಲಾವರಾವ! ಉರಾಗ ಹಿಂಗ ಮುದ್ದಿ ಅದಾವಾ. ಸಚ್ಚಾ ರುಬ್ಬಾ ಭಗವಾನ ಜಾನೋ!
- ಪ್ರೇಮಚಂದ : ವಿಲಾವರಾವ! ಮೂರು ಪಾವಿರ ಅಗರ ನಾಕ ಪಾನಿರ ರುಪೇದ ಮಾತ ಧೋಡಿ ಹೊತ್ತಾ ಬಿಡ್ಡಾ. ಈಗ ಕುಂಟ್ ಮಿಕಾಣಿದೆ ಮೇಲೆ ಎನ್ನು ರೂಪೇದ ಅಡಚಣೆ ಆದಾವಾ, ಹೇಳಾ!
- ವಿಲಾಸರಾವ : ನನಗೆ ಎನ್ನ ಕೊಟ್ಟಿರೂ ಬೇಕು. ಹೂವು ನಿಗದಿದ್ದರೂ ಹೂವಿನ ಎನಳು ಸಿಕ್ಕರೆ ಏನು ಕೆಡಕಾಗುತ್ತದೆ? ಎನ್ನು ರೂಪಾಯಿಗಳನ್ನು ಕೊಡುತ್ತೀರಿ? ನೀವೇ ಹೇಳಿರಿ.
- ಪ್ರೇಮಚಂದ : ಒಂದು ಪಾವಿರ ರುಪೇದ ತನಕಾ ಮದತ್ತಾ ಮಾಡತಾವ್. ಅದಕ್ಕೆ ಏನ್ ಜೀನಸಾ ಗೀನಾರ್ ಇಡತೀ? ಏನ್ ಬಡ್ಡೀ ಕೊಡತೀ? ನೀ ಹೇಳಾ.

- ವಿಲಾಸರಾವ** : (ಸಿರಾಕೆಯಿಂದ) ಅವನ್ನು ! ಎಷ್ಟು ಸಾರೆ ಹೇಳಲಿ ! ಅಡವು ಇಡೀ ಶೈಕ್ಷೆ ನನ್ನಲ್ಲಿ ಒಂದು ಒಡಕು ಭಾಂಡೆ ಸಹ ಖಾಲಿದಿಲ್ಲ ! ಸಮ್ಮನೆ ನನಗೆ ಉಪದ್ರವ ಕೊಡಬೇಡ. ನನಗೆ ಸರಾಯ ಮಾಡುವ ಮನಸ್ಸಿದ್ದರೆ ನಾನು ಮೊದಲು ಹೇಳಿದಂತೆ ಕಾಗದ ಬರಿಗಿಕೊಂಡು ಕೊಡು. ಇಲ್ಲಿದಿದ್ದರೆ ನಿನ್ನ ಅಪೇಕ್ಷೆ ಇದ್ದಂತೆ ಮಾಡು.
- ಸ್ತ್ರೀಮಚಂದ** : ದಾಗಿನೇ ಇಲ್ಲಿದಿದ್ದರೆ ಫೋರೋಡೋ. ಭಾಂಡೆ ಇಲ್ಲಿದಿದ್ದರೆ ಫೋರೋಡೋ. ಕವಡಾ, ಲತ್ತಾ, ಬುಕ್, ನಕ್ಕಣೆ, ಚಿತಾರ, ಏನ ಇಂಥಾನಿ ನಿಮ್ಮ ಮನಾಜ್ಞಗ ಅದಾವ್ ?
- ವಿಲಾಸರಾವ** : (ತನ್ನ ಸ್ವಾಕ್ಷರೆ) ಈ ಮಾರವಾಡಿಯು ನನಗೆ ಒಳ್ಳೀ ಗಂಟು ಬಿಡ್ಡನು ! ಕೈಬಿಳ್ಳಿ ಹಣವನ್ನು ತೆಗೆದು ಕೊಡುವಲ್ಲನು! ಅಥವಾ ಕೊಡುವದಿಲ್ಲಿಂದು ಹೇಳಲೊಳ್ಳಿಲ್ಲನು! ಸುಮ್ಮನೆ ಆಶಿ ತೋರಿಸಿ ರಿಷಿ ರಿಷಿ ಹಳ್ಳಿ ರುತ್ತಾನೇ! ನನಗೆ ಸಾಮಾನ್ಯ ಕಾಲ ಬಂದಿರುತ್ತದೆ. ಎರಡನೇಯ ವರಿಗೆ ಹೆಸರಿಟ್ಟಿರೆ ಅದರಿಂದ ಏನಾಗುವದು? ನನ್ನ ಹಣೆಬರಂತಷ್ಟು! (ಸ್ವಲ್ಪ ತಡೆದು) ಸಾಪ್ತಕಾರರೇ, ಏನಂದಿರಿ? ನನ್ನ ಮನೆಯೋಳಗೆ ಒತ್ತಿರು ಇಡುವಂಥ ಅಥವಾ ಮಾರುವಂಥ ಜರದ ಪೀಠಾಂಶರಗಳು, ಶಾಲುಗಳು, ಹೆಚ್ಚಿತ್ತು ಕೆನ್ನುತ್ತಿನ ಹಿರಿಗಳು, ಧೂತರಗಳು, ಯಾವಾಲುಗಳು ಎಂದೋ ಸಂತೆಯನ್ನು ಕಂಡವು ! ಇನ್ನು ಗ್ರಂಥ ಗಳಿನ್ನಿಂದೇ? ನಮ್ಮ ಹಿರಿಯರು, ಶಾಸ್ತ್ರಿಯ ಮತ್ತು ಸ್ನೇಹಿತ ಗ್ರಂಥಗಳನ್ನೂ, ನಾಟಕ, ಕಾವ್ಯ, ಕಾದಂಬರಿ, ಪುರಾಣ, ಇತಿಹಾಸ ಮುಂತಾದ ಗ್ರಂಥಗಳನ್ನೂ ಬೇಕಾದಷ್ಟು ಸಂಗ್ರಹಿಸಿದ್ದರು. ಆದರೆ ಅವನ್ನೆಲ್ಲ ನನ್ನ ಹತ್ತರ ಇಟ್ಟಿಕೊಂಡರೆ ನನಗೊಬ್ಬಿನಿಗೇ ಜ್ಞಾನ ಉಂಟಾಗಿ ಉಳಿದವರು ಅಜ್ಞಾನಾವಸ್ಥೆಯಲ್ಲಿ ಇರಬೇಕಾದಿತೆಂಬ ಕಾಳಜಿಯಂದ ನಾನು ಅವುಗಳನ್ನು ಎರಡನೇಯವರಿಗೆ ಮಾರಿ ಬಿಟ್ಟುನು! ನಕ್ಕೆಗಳೂ ಚಿತ್ರಗಳೂ ಮಾತ್ರ ಕೆಲವು ಉಂಟು. ನಕ್ಕೆಗಳಿಂದರೆ ಸೃಷ್ಟಿ ಸೌರಂದರ್ಯದ ರಮಣೀಯವಾದ ಸೋಂಟ ಗಳು ! ಚಿತ್ರಗಳಿಂದರೆ ನಮ್ಮ ಅಜ್ಞ ಮುಕ್ತೀಂದಿರ ಭಾವಪರಿಗಳು ! ಅವುಗಳಿಂದ ನಿಮಗೆ ಯಾವ ತರದ ಲಾಭವಾಗುವದು? ಬೆಳ್ಳಿ, ಭಂಗಾರ, ಮುತ್ತು, ವಟ್ಟ, ಹನಳ, ರತ್ನ, ವೈಘಾಯಿ ಇವುಗಳನ್ನು ಬಿಟ್ಟು, ನೀವು ಮಾತಾಡುವವರಲ್ಲ ! ಸುಮ್ಮನೆ ನನ್ನ ಸಂಕಟಗಳನ್ನು ನನಗೆ ಯಾಕೆ ನೆನಪು ಮಾಡಿ ಕೊಡುತ್ತಿರಿ ? ಮೇತ್ತೇಚಂದೆ! ಇದೇನು ? ಇವತ್ತಿನ ಪ್ರಕಾರವು ಚಮತ್ವಾರವಾಗಿ ಕಾಣಿಸುತ್ತದೆ !

- ಮೋತೀಚಂದ** : ನಮ್ಮ ಪ್ರೇಮಚಂದ ಬಹಳ ಹೋಸಿ ಆದಾವಾ. ನನ್ನೆ ಮತ್ತು ಚೀತಾರ ಅವನ ಅಂಗಡ್ಯಾಗ ಬರಾಳ್ ಒಪ್ಪೊಂದ್. ಆವಗ ಬೇಕಾದ್ದು ತೋರೆನ್. ಮನಸ್ಸಿಗೆ ಬಂದ್ರ ಸೀ ಹೇಳಿದೆ ಕಿಮ್ಮತು ಕೊಡತಾನ್. ನಿಂದು ಏನಾ ಹೋಗತಾನ್?
- ಪ್ರೇಮಚಂದ** : ನಿಮ್ಮ ಬಾಪ್, ಬಡಿ ಬಾಪ್. ಮಾರಾಕ ಕೊಡತಾನ್?
- ವಿಲಾಸರಾವ** : ಕಿಮ್ಮತ್ತು ಬಂದರೆ ಅನ್ನೆಂದು, ಅಜ್ಞಂದು ಇಷ್ಟೇ ಯಾಕೆ? ಅನ್ನೆನ್ದು, ಅನ್ನುನ್ದು ಸಹಾ ಮಾರಿ ಬಿಡುತ್ತೇನ್!
- ಪ್ರೇಮಚಂದ** : (ತನ್ನನ್ನಕ್ಕೆ) ಹುಡುಗನು ಬಹಳ ನಿರಾಶೆಯಾಗಿದ್ದಾನೆ. ಇವನನ್ನು ಇನ್ನಿಷ್ಟು ಹೀಡಿಸಿ ಪರೀಕ್ಷೆಸೋಣ. (ವಿಲಾಸರಾಯಿಸಿ) ಸಗಾಗ ಯಿತ ಮಂದಿ ಉಪ್ಪು ಸಿನ್ನು ಕಳ್ಳು ಹ್ಯಾಂಗ ಇಲ್ಲಾ! ಜೀವಾ ಒತ್ತಿ ಬರಿಸಿಕೊಂಡು ದುಡ್ಡಿನ ಕಾಲಾಗ ವೈಯಾಗಿನ ಖಂಡಾ ಬೇಡಾಕ್ ನಾ ಯಾಹುದೀ ಷಾಯಲಾಕ್‌ಅಲ್ಲಾ! ನಾ ಬೌದ್ಧ ಧರ್ಮದ ಮನಷ್ಯಾಗ ಆದಾವಾ! ಹಾಪದ ಕೆಲವಾ ನನ್ನ ಕೈಯಿಂದ ಹ್ಯಾಂಗ ಆದಾವಾ? ತೋಬಾ! ತೋಬಾ!
- ವಿಲಾಸರಾವ** : ಇದರಲ್ಲೇನು ಹಾಪದೆ? ಕ್ರಿಯ ಕೊಟ್ಟು ಜಿತ್ತುಗಳನ್ನು ತಕ್ಕೊಳ್ಳು ಭ್ಯಾವಂದು ನಿಸೇಧವೆಂದು ಯಾವ ಧರ್ಮ ಶಾಸ್ತ್ರದಲ್ಲಿ ಹೇಳಿರುತ್ತದೆ? ನಿಮ್ಮ ಮನಸ್ಸಿಗೆ ಆ ಜಿತ್ತುಗಳು ಇನ್ನಾಗಿ ಕಂಡರೆ ತೆಗೆದುಕೊಳ್ಳಿ. ಇದರಿಂದ ನಿಮಗೆ ವಾವ ಬರುವ ಬದಲಾಗಿ ನನ್ನ ಕಷ್ಟ ಕಾಲಕ್ಕೆ ಸರ್ಕಾರು ಮಾಡಿದ ಪುಣ್ಯವು ಬರುವದು.
- ಪ್ರೇಮಚಂದ** : ಹಾಂಗಾದರೆ ನಿಮ್ಮ ಮನಸ್ಸಿನ ಪ್ರಮಾಣೆ ಮಾಡಾಕ್ ನಮ್ಮದೇನ್ ಹೋಗತಾನ್? (ಅಜಾಗ್ರತ್ರಾಯನು ಬರುತ್ತಾನೆ.)
- ಅಜಾಗ್ರತ್ರಾವ** : ವಿಲಾಸರಾವ! ಯಾಕೆ ಇಂಘ್ಯಾತ್ತು ಕೂತಿ? ಅಟಕ್ಕೆ ಬರುವದಿಲ್ಲೇ?
- ವಿಲಾಸರಾವ** : ನಾನು ಇನ್ನೂ ಬರುವಂತೆ ಇಲ್ಲ. ಪ್ರೇಮಚಂದನು ನನ್ನ ವಿಶಿಷ್ಟ ಆಸ್ತರ ಭಾವಪರಿಗಳನ್ನು ಕ್ರಿಯಕ್ಕೆ ತೆಗೆದುಕೊಳ್ಳಲಿಕ್ಕೆ ಒಪ್ಪಿ ಕೊಂಡಿದ್ದಾನೆ ಆದ್ದರಿಂದ ಕ್ರಿಯ ಹೊಂದಿಸಿ ಅವುಗಳನ್ನು ಅವ ನಿಗ ಒಪ್ಪಿಸಬೇಕಾಗುತ್ತದೆ.
- ಅಜಾಗ್ರತ್ರಾವ** : ನಿನ್ನ ಅಸ್ತರು ಸುಟ್ಟಿಕ್ಕೆ ಹೋಗಲಿ. ಯಾಕೆ ನೃಧ್ವವಾಗಿ ವೇಳಿ ಯನ್ನು ಕಳೆಯುತ್ತೀ?
- ವಿಲಾಸರಾವ** : ಪ್ರೇಮಚಂದನು ನನಗೆ ಕ್ರಿಯ ಮುಟ್ಟಿಸಿದ ನಂತರ ಬೇಕಾದರೆ ಸುಟ್ಟಿಹೋಗಲಿ. ಸ್ವಲ್ಪ ತಡಿ. ಮುಂಚೆ ಕ್ರಿಯ ತಕ್ಕೊಂಡು ಅವರನ್ನು ಅವನಿಗೆ ಒಪ್ಪಿಸೋಣ!

- ಅಜಗ್ರತರಾವ : ರೂಪಾಯಿ ಎಣಿಕೊಳ್ಳುವ ಕೆಲವಿದ್ದರೆ ನನ್ನದೇನೂ ಅಡ್ಡಿ ಇಲ್ಲ. ಒಂದು ಕೈಯಿಂದ ಅದನ್ನು ಮಾಡಿ ಇನ್ನೊಂದು ಕೈಯಿಂದ ಬಿರುಕಾ ಅಟಿವನ್ನು ಆಡೇನು !
- ಪ್ರೇಮಚಂದ : (ತನ್ನ ಸ್ವರ್ಚ್ಚೇ) ಎಲ್ಲೆ ಫಟಿಂಗಿರಿಷ್ಟು ?
- ವಿಲಾಸರಾವ : ಮೋತೀಚಂದ ! ಯಾಕೆ ತಡವಾಡುತ್ತೀರಿ ? ನನ್ನ ಯಾವತ್ತು ಚಿತ್ರಗಳಿಗೆ ಕಿಮ್ಮತ್ತನ್ನು ಗೊತ್ತು ಮಾಡಿ ಪ್ರೇಮಚಂದನಿಗೆ ಒಪ್ಪಿಸಿ ಬಿಡಿರಿ. ಅವರು ಶಯ್ಯೆ ಹಮ್ಮಿಣಿಯೊಳಗಿಂದ ರೂಪಾಯಿ ಎಣಿಸಲಿ. ಆದರೆ ಅವರ ಮೋರೆಯ ಮೇಲಿಂದ ಸೋಡಿದರೆ ರೂಪಾಯಿ ಬಿಜ್ಞುವ ಲಕ್ಷ್ಯವು ಕಾಣುವುದಿಲ್ಲ. ಅರಪ್ಪಗೆಟ್ಟು ಕೂತಿರುತ್ತಾರೆ. (ಶೈಮಂಚಂಡಸಿಗೆ) ಯಾಕೆ ಪ್ರೇಮಚಂದ ! ಚಿತ್ರಗಳನ್ನು ಕೊಳ್ಳುವ ಮನಸ್ಸು ನಿಮಗೆ ಅದೆಯೋ ? ಇಲ್ಲೋ ? ಒಮ್ಮೆ ಹೇಳಬಿಡಿರಿ. ಅನುಮಾನ ಮಾಡುತ್ತ ಕೂತರೆ ವಾಪಾರ ಸಾಗಲಿಕ್ಕುಲ್ಲ.
- ಪ್ರೇಮಚಂದ : ವಿಲಾಸರಾವಾ, ನೀ ಯಾಕೆ ಗಡಬಡಿ ಮಾಡತಾನಾ ? ಖರೀದಿ ಮಾಡೊದು ನಮ್ಮ ಮನಷಿನಾಗ ಅದಾವಾ. (ತನ್ನ ಸ್ವರ್ಚ್ಚೇ) ತನ್ನ ಕುಟುಂಬದ ವಿಶ್ವ ಅಪ್ತರನ್ನು ಮಾರಲಿಕ್ಕೆ ಕೊಡುವದು ಎಷ್ಟು ಹಾಸ್ಯಕರವಾದದ್ದು ? ದುಂದುತನದಿಂದ ಹಣವನ್ನು ಹಾಕು ಮಾಡುವ ಪರಿಣಾಮವು ಎಷ್ಟು ಭಯಂಕರವದೆ ?
- ಮೋತೀಚಂದ : ನಿನ್ನ ಸರ್ವ ಚಿತಾರ ಪ್ರೇಮಚಂದ ತಗೊಂಡ ಹೋಗತಾವಾ. ನಿನ್ನ ಚಿತಾರ ಎಲ್ಲಿ ಅದಾವಾ ? ತೋರಿಸ ನಡಿ. ರುಪೇ ಅಲ್ಲಿ ಕೊಡತಾವಾ.
- ವಿಲಾಸರಾವ : (ತನ್ನ ಸ್ವರ್ಚ್ಚೇ) ಹಣವನ್ನು ಕಂಡರೆ ಹೊಣವು ಸರಕ ಬಾಯಿ ತೆಗೆಯುತ್ತದೆ. ಅಂದನೇಲೀ ನಮ್ಮಾಂಥ ಜೀವಂತ ಮನುಷ್ಯರ ಪಾಡೇನು ? ಹಣದ ಅಡಜಣೆ ಎಂಬುವದು ಕರಿಣವದೆ. ಅದು ಏನು ಮಾಡಲಿಕ್ಕೆ ಬುದ್ಧಿಯನ್ನು ಹುಟ್ಟಿಸಿತೆಂಬದರ ನಂಬಿಗೆಯನ್ನು ಯಾರೂ ಹಿಡಿಯಬಾರವು. (ಗಟ್ಟಿಸಿ) ಹಾಗಾದರೆ ನಡೆಯುರಿ. ನನ್ನ ಬಿತ್ರಾಲೆಗೆ ನಿಮ್ಮನ್ನು ಕರಕೊಂಡು ಹೋಗುತ್ತೀನೆ.
- ಹೀಗೆಂದು ಎಲ್ಲರು ಚತುರಾಲೆಯ ಕಡೆಗೆ ಹೂರಪಿಕೊಗುತ್ತಾರೆ.

అంక - 4

ప్రమేత - 1

స్థాల— విలాసరాయన చిత్రశాలీ

విలాసరాయనూ స్వేచ్ఛందన వేష కాకిద సుతీలరాయనూ మోతిందనూ బరుత్తునే.

- విలాసరావ** : బరి, సభ్యగృహస్థరీ, ఒళగే బరి. (కైమాది తోరిసి) ఇదే నన్న జిత్రుతాలేయు. ఇల్లి సమ్మ పూవుచర భావపడగఁ ఇరుత్తవే. బేకాదష్ట సేఎదిరి. ఇప్పగఁల్లి సిమ్మ మన స్నిగ్ధి బుద్ధుగళన్ను క్రయక్కే బేదిరి.
- ప్రేమచంద** : (ఆసందడింద) ఓ! భగవాన్, ఇల్లి ఎప్పెష్ట జల్లో జీతార ఆధానా!
- విలాసరావ** : కణ్ణు తుంబ సేఎది హిరించి హిగ్గిరి. ఇప్పగఁంథ సుందర వాడ చిత్రగళన్ను సిపు కాణపదు విరల. ఇప్పగఁన్ను తయారిసలిక్కే చిత్రగారన కోఇల్పుపు ఎష్ట వేళ్ళవాగిదు త్తుదే మనగాజీరి! ఇప్పగళగే ఆ చిత్రగారను ఎంథా మందర వాడ బణ్ణువన్ను లొట్టిరుత్తానే! ఇప్ప సాయి కిరణ గళ కడిగి సేఎదిదఱి, ఈ చిత్రగళిఁళగిన మకానుభావరు ఈగీగ ఎద్దు బదుత్తురీలే ఎన్నో ఎంబంతి కాణుత్తదే. భావగళుతూ మూతీఫుంతవాగిదుత్తనే. ఒందు అంగుష్ఠ సహ హేళ్ళుకదిమే ఇల్ల. బేకాద్దు ఆరికేశాల్చిరి. క్షేరజ్జీ సుమ్మ సే చిత్రగళ సౌందయివస్తు కెడిసబేడిరి. ముప్పు దరి మాసువపు.
- ప్రేమచంద** : విలాసరాన్, ఇంథా ఆచ్ఛా జీతార సమగే ఘాంగ సేఎడాకా షిగబేకా? ఒకట పనంద ఆధానా! పనంద ఆధానా!
- విలాసరావ** : సిపు ఇంథ చిత్రగళన్ను ఎల్లీయూ కాణలారిరి. ప్రేమచంద, (కైమాది తోరిసి) ఈ చిత్రద కడిగి సేఎదిరి. ఇల్లి నాను నన్న కుటుంబద జనరగూడ ఘాగే ఘాస్యముఖదింద కూతిద్దేనే. ఈ చిత్రవు ఎష్ట చండనది!

- ಪ್ರೇಮಚಂದ : ಇದಕ್ಕೆ ಏನು ಕಿಮ್ಮತ್ತು ಬೇಡತಾವಾ?
- ವಿಲಾಸರಾವ : ಇದಕ್ಕೆ ಇಪ್ಪತ್ತೆಗುದು ರೂಪಾಯಿ ಕೊಡಿರಿ.
- ಪ್ರೇಮಚಂದ : ಇಪ್ಪತ್ತು ರುಪೇ ಕೊಡತಾವಾ; ಈ ಮಾತ್ರ ನಿಮಗೆ ಕಬಳ್ಳಾ ಅದಾವ?
- ವಿಲಾಸರಾವ : ಹಾಗೇ ಮಾಡಿರಿ. (ಕೈಮಾಡಿ ತೋರಿ) ಇನ್ನು ಇತ್ತುಕಡೆಗೆ ಸೋಡಿರಿ. ಈ ಚಿತ್ರವು ನಮ್ಮ ಪ್ರಸಿತಾಮಹನಾದ ಬಹದ್ದೂರ ದೇಸಾಯಿಯದು. ಇವನು ಉದಯಗಿರಿಯಲ್ಲಿ ಮಹಾರಾಷ್ಟ್ರರಿಗೂ ಮುಸ್ಲಿಮನರಿಗೂ ಕಾಳಗ್ರ ನಡೆದಾಗ್ಗೆ, ಮಹಾರಾಷ್ಟ್ರರ ಪಕ್ಕದಿಂದ ಸಹಾಯ ನಾಡಲಿಕ್ಕೆ ಸೇನಾಧ್ಯಾಕ್ಷರ ಕೂಡ ಹೋಗಿದ್ದನು. ಆ ಕಾಲಕ್ಕೆ ಇವನು ಬಹಳ ಶೌರ್ಯದಿಂದ ಕಾದಾಡಿದನು. ಆ ಕಾಳಗದಲ್ಲಿ ಇವನ ಬಲಗಣ್ಣಿಗೆ ರಸ್ತೆಪು ತಾರಿತು; ಅಂದರೂ ರಣಭೂಮಿಯಿಂದ ಹಿಂದಿರುಗಳಿಗೆ ಬಹಳ ಫ್ಲೈರ್‌ದಿಂದ ಶತ್ರುಗಳೊಡನೆ ಕಾಢಾಡಿ, ಮಹಾರಾಷ್ಟ್ರರ ಪಕ್ಕಕ್ಕೆ ಜಂಯನನ್ನು ಒಟ್ಟು ಮಾಡಿದನು. ಪ್ರೇಮಚಂದ, ಇವನ ಲಷ್ಟರೀ ಪ್ರೋಣಾಕಿನ ಕಡೆಗೆ ಸೋಡಿರಿ. ಮೋರೀಯ ಮೇಲೆ ಉಕ್ಕತ್ತಿರುವ ವೀರಾವೇದವನ್ನು ಸೋಡಿರಿ. ಇವನ ಉದ್ದ್ವಾದ ಮೋಶಿಯ ಕಡೆಗೆ ಸೋಡಿರಿ. ಕೈಯೋಳಗನ ಕತ್ತಿ, ಧಾಲುಗಳನ್ನು ಸೋಡಿರಿ. ಆವು ಎಷ್ಟು ಸುಂದರವಾಗಿರುತ್ತವೆ! ಈ ಚಿತ್ರವನ್ನು ನೀವು ತಕ್ಕೊಳ್ಳುವಿರೀ?
- ಮೇತೀಚಂದ : (ಪ್ರೇಮಚಂದನ ಕಿವಿಯೋಳಗೆ ಮಾಡಿ) ನಮ್ಮ ಪ್ರೇಮಚಂದ ಇದನ್ನೂ ತಗೋರಿತಾವಾ. ಏನೂ ಕಿಮ್ಮತ್ತು ಕೊಡಬೇಕ್ಕಾ?
- ವಿಲಾಸರಾವ : ಇದಕ್ಕೆ ಏನತ್ತು ರೂಪಾಯಿ ಕೊಡಿರಿ. ಈ ಕಿಮ್ಮತ್ತು ತುಟ್ಟಿಯಲ್ಲ. ದಾರಿಯಿಂದ ಹೋಗುವ ಕಳ್ಳನು ಸಹ ಇಂಥಾ ಶಾರಸರದಾರನಿಗೆ ಇಪ್ಪು ಕಿಮ್ಮತ್ತು ನಗನಗುತ್ತಾ ಕೊಟ್ಟಾನು!
- ಪ್ರೇಮಚಂದ : (ತನ್ನಷ್ಟೇ) ಅಯ್ಯೋ! ವಿಧಿಯೇ, ಶಾರನಾದ ತನ್ನ ಮುತ್ತೆಜ್ಞನಿಗೆ ಇವನು ಏನತ್ತು ರೂಪಾಯಿ ಬೆಲೆ ಮಾಡಿದನೇ? ಅವೊಲ್ಯು ವಾದ ವೀರಾಗ್ರಹಿಗೆ ಇವನು ಇಷ್ಟ್ವಾದು ಅಲ್ಲ ಬೆಲೆಯನ್ನು ಗೊತ್ತು ಮಾಡಿದನಲ್ಲಾ! (ಗಟ್ಟಿಯಾಗಿ) ಅಪ್ಪು ಕಿಮ್ಮತ್ತು ನಾವಾ ಕೊಟ್ಟು ತಗೋರಿತಾವಾ. ಅದು ನಮಗೆ ಪರಂದೂ ಅದಾನ್ನ.
- ವಿಲಾಸರಾವ : ಈ ಚಿತ್ರದ ಕಡೆಗೆ ಸೋಡಿರಿ. ಇದು ನಮ್ಮ ಪ್ರಸಿತಾಮಹನ ತಂಗಿಯಾದ ಸಾವಿತ್ರಿಯದು. ಈಕೆ ಮಹಾ ಪತಿನ್ನತೆಯು,

ಮಹಾಸಾಧ್ಯಾರ್ಥ. ಈಕೆಯ ಯೋಗ್ಯತೆಯು ಸಿತಾ, ದೌರ್ವಾದಿ, ತಾರಾ, ಅಹಲಾಯ, ಮಂಡೋದರಿ ಇವರಷ್ಟೇ ಇರುತ್ತದೆ. ಈಕೆಯನ್ನು ಯಾವಶ್ತರು ಮಹಾ ಪತಿವೃತ್ಯೆಯಿಂದು ಹೃಜಿಸುತ್ತಾಗೆ.

ಈ ಚಿಕ್ಕಕ್ಕೆ ನೂರು ರೂಪಾಯಿ ಕೊಡಿರಿ.

ಪ್ರೇಮಚಂದ : (ತನ್ನಷ್ಟಕ್ಕೆ) ಅಹಂ ! ಮಹಾ ಪತಿವೃತ್ಯೆಯಾದ, ಮಹಾ ಸಾಧ್ಯಾರ್ಥ ಯಾದ, ಸಾವಿತ್ರೆಯು ಈ ದುಷ್ಪನ ಕೈಯಲ್ಲಿ ಎಷ್ಟು ಆಗ್ಗಾವಾಡಳು ! (ಗಟ್ಟಿಯಾಗಿ) ಆಕಿ ನಮ್ಮ ಬೇಕ್ಕೆ. ಬೇಲಾವಕ್ಕೆ ಸೀ ಹೇಳಿದ ಕಿಮ್ಮತ್ತು ಕೊಡತಾವು.

ವಿಲಾಸರಾವ : (ಕೈಮಾಡಿ ತೋರಿಸಿ) ಇನ್ನು ಈ ಚಿಕ್ಕತ್ವದ ಕಡೆಗೆ ಸೋಡಿರಿ. ಇದು ನನ್ನ ಸಿಕನ ಕಕ್ಷನಾದು. ಇವನು ಸ್ರವಿಧ್ಯನಾದ ಹಂಡಿತನು. ಸಕಲ ಶಾಸ್ತ್ರಗಳಲ್ಲಿ ವಾರಂಗತನು. ವಿದ್ಯಾರಣ್ಯ ಹಂಡಿತನ ಶರುವಾಯ ಇವನೇ ಎಂದು ಹೇಳಿದರೆ ಆಡ್ಡಿಯಿಲ್ಲ. ಇವನಿಗೆ ಸಾಫ್ತ್‌ಆರದೆಯು ಪ್ರತ್ಯೇಕ್ಕಾಗಿ ಇವನ ಕೂಡ ಸಂಭಾವಕೆ ಮಾಡುತ್ತಿದ್ದಳು. ಇವನಿಗೆ ಏನು ಕರು ಕೊಡುತ್ತಿರಿ ?

ಮೋಹಿಚಂದ : ಇವನಿಗೆ ಏವಶ್ತರು ರೂಪೇ ಕೊಡತಾನ್.

ವಿಲಾಸರಾವ : ಇವನು ಮೈಮೇಲೆ ಹೊತ್ತುಕೊಂಡಿರುವ ಜರದ ಶಾಲು ನೂರು ರೂಪಾಯಿ ಕೆನ್ನುತ್ತಿನಾದು. ಈಕನ ವಿನ್ಯಾಸ ಅಹಾಲ್ಯನಾದಾದ್ದು. ಇವನನ್ನು ಎರಡು ನೂರು ರೂಪಾಯಿಗಳಿಂತ ಕಡಿಮೆ ಕಿಮ್ಮತ್ತಿಗೆ ವಾರಳಿಸು.

ಪ್ರೇಮಚಂದ : ನೂರು ರುಪೇ ನಾ ಕೊಡತಾನ್, ಸೀ ಕಬೂಲ ಅದಾವು.

ವಿಲಾಸರಾವ : ಕಾಗೇ ಆಗಲಿ ತಕ್ಕೆನ್ನಂಡು ಬಿಡಿರಿ. (ಕೈಮಾಡಿ ತೋರಿಸಿ) ಈ ಚಿಕ್ಕತ್ವದ ಕಡೆಗೆ ಸೋಡಿರಿ. ಇದು ನಮ್ಮ ಪಿತಾಮಹನ ತಮ್ಮವನ್ನು. ಇವನು ಸೇಕ್ಕಿಯ ಆಷ್ಟು ಪ್ರಧಾನಮೋಳಗೆ ಒಬ್ಬನಿದ್ದಾನು. ಇವನಿಗೆ ನಾನಾ ಫಡನವೀಸನ್ನು ತನ್ನ ಒಡಹುಟ್ಟಿದ ತನ್ನನಂತೆ ಪ್ರೇಮ ಮಾಡುತ್ತಿದ್ದನು. ಇವನ ಬುದ್ಧಿ ಕೊಂಡಲ್ಲಿಕ್ಕೆ ಸೇಕ್ಕಿಯರು ನಾನಾ ಫಡನವೀಸನಷ್ಟೇ ಸನ್ನಾನ ಮಾಡುತ್ತಿದ್ದರು. ಇವನ ಚಿಕ್ಕವನ್ನು ಹಿಂದಕ್ಕೆ ಯಾರೂ ಮಾರಿಲ್ಲ, ಅಥವಾ ಕೊಂಡಿಲ್ಲ.

ಪ್ರೇಮಚಂದ : ಕಾಗಾದರೆ ಸೀ ತಿಳದ್ದಾ ಹೇಳಿ ಬಿಡ್ಡಾ. ನಾನ್ ವಾಜಮೊ ಕಿಮ್ಮತ್ತು ಕೊಡತಾವು.

ವಿಲಾಸರಾವ : ಕಾಗಾದರೆ ಎಪ್ಪತ್ತಿದು ರೂಪಾಯಿ ಕೊಡಿರಿ.

- ಪ್ರೇಮಚಂದ** : ವಿಕೋ. ವಿಕೋ. ನಮಗೆ ಆ ಮಾತ್ರ ಪವಂದ್ರ್ ಅದಾನ್.
- ವಿಲಾಸರಾವ** : ಇದರ್ತಿ ಇನ್ನೂ ಅನೇಕ ಚಿತ್ರಗಳು ಇರುತ್ತವೆ. ಒಂದೊಂದೇ ಚಿತ್ರವನ್ನು ಮಾರುತ್ತ ಕೂತರೆ ಸೆಟ್ಟಿಗ್ಲಿ; ಸುಮೃನೇ ನೇರೆ ಹೊಗುತ್ತದೆ. ಇಬ್ಬರಿಗೂ ವ್ಯಧ ಶ್ರಮವಾಗುತ್ತದೆ. ಅದ್ದಂದ ಇವುಗಳನ್ನೆಲ್ಲ ಒಮ್ಮೆಲೇ ಒಪ್ಪಿಸಿಕೊಂಡು ಬಿಡಿರಿ. (ಕೈ ಮಾಡಿ ತೋರಿಸುತ್ತಾನೆ.)
- ಮೋತೀಚಂದ** : ಪವಂದ್ರ್! ಪವಂದ್ರ್! ಇದರಿಂದ ಎಲ್ಲ ಕಿಟಕಿಟಿ ಹೋಗಿ ಬಿಡತಾನ್.
- ಪ್ರೇಮಚಂದ** : ವಿಲಾಸರಾವ್, ನಾ ಎಲ್ಲ ಒಪ್ಪಿಸಿಕೊತ್ತಾವ್. ಪಣ್ಣ ಇನ್ನೊಂದು ಜಿತಾರ ಆ ಮೂಲಿದಾಗ್ ಇದಾನ್. ಅದು ನಮಗೆ ಯಾಕ್ ತೋರಿಸ್ತೋದಿಲ್ಲ? ಅದು ತೋರಿಸ್. ನಮ್ಮ ಬೇಕಾಗಿದಾವ್. ಬಾಕಿ ಜಿತಾರ ಕೂಡಾ ಮಾರಾಕ್ ಕೊಟ್ಟು ಬೀಡ್.
- ವಿಲಾಸರಾವ** : ಅದು ನನ್ನ ಕಕ್ಷ ಸುಶೀಲರಾಯನದು. ಅವನು ಬಹಳ ಧರ್ಮಾರ್ಥನು, ಬಹಳ ಪರೋಪಕಾರಿಯು. ಅವನ ಚಿತ್ರವನ್ನು ನಾನೆಂದಿಗೂ ಮಾರಲಿಕ್ಕಿಲ್ಲ. ನನ್ನ ಮನೆಯಲ್ಲಿ ಆ ಚಿತ್ರವನ್ನು ಇಡಲಿಕ್ಕು ಸ್ಥಳವಿರುವತನಕ ನಾನು ಅದನ್ನು ಹೊರಗೆ ಹೊಗಗೆಂಡಲಾರಿನು.
- ಪ್ರೇಮಚಂದ** : (ಅನ್ನಪ್ಪುಕ್ಕೆ) ಅಹಹಾ, ಇವನು ಎಷ್ಟು ಕೆಟ್ಟು ಹೋಗಿದ್ದ ರೂ ನನ್ನ ಅಣ್ಣನ ಮಂಗನು. ಕರಳು ಎಲ್ಲಿ ಬಿಡುತ್ತದೆ? ನನಗೂಸ್ವರ ಇವನ ಸ್ತ್ರೀಯು ಎಷ್ಟಂಬಿ? (ಗಟ್ಟಿಯಾಗಿ) ವಿಲಾಸರಾವ್, ಆ ಜಿತಾರ ಜಲೋ ಅದಾನ್. ಹೇಳಿದ್ದ್ವಾಗಿ ಕೊಟ್ಟು ಕೊಡತಾನ್;
- ನೂರ ರುಪೇ ಬಿಟ್ಟು ಯಾಡಾನೂರ ರುಪೇ ಬೀಡ್.**
- ವಿಲಾಸರಾವ** : ನೀವು ನನಗೆ ಬೇಕಾದವನ್ನು ರೂಪಾಯಿ ಕೊಟ್ಟಿರೂ ಬೀಡ. ನಾನು ಉಸವಾಸದಿಂದ ಸತ್ತರೂ ಬಿಂತೆಯಿಲ್ಲ. ಆ ಚಿತ್ರವನ್ನು ಮಾರಲಿಕ್ಕಿಲ್ಲ.
- ಪ್ರೇಮಚಂದ** : ಇದನೂರ ರುಪೇ ತಕ್ಕೊಂಡ್ರೆ. ನಿನ್ನಗೆ ರುಪೇದ್ರೆ ಅಡಚಣೆ ಬಹಳ ಅದಾನ್, ಅದನ್ನು ಮಾರಿದ್ರೆ ನಿಂದು ಏನಾ ಹೋಗತಾವ್? ಅದರ ಮಾರ್ಯಲೆ ನಮ್ಮದು ಮನ್ಮಾ ಇದಾವ್. ನಮಗೆ ಕೊಟ್ಟು ಬೀಡ್.
- ವಿಲಾಸರಾವ** : ಎಷ್ಟು ಸಾರೆ ಹೇಳಬೇಕು? ರಿಪಿರಿ ಹಜ್ಜುಬೀಡರಿ. ನಾನು ಅದನ್ನು ಮಾರುವದಿಲ್ಲಿಂದು ಮೊದಲೇ ಹೇಳಿದ್ದೇನೆ. ಇನ್ನು ನನಗೆ ಕಾಡುತ್ತ ಕೂಡಬೀಡರಿ.

- ಸೈಮಂಚಂದ :** (ತನ್ನಷ್ಟಕ್ಕೆ) ಇವನು ತನ್ನ ತಂದೆಯುಂತೆ ಒಂಪೆಯ ಹಿಡಿತದವನ್ನಿದ್ದಾನೆ. ಅದಿದ ಮಾತು ತಪ್ಪವದಿಲ್ಲ. ಅದನ್ನೇ ಕಡೆತನಕೆ ಸಾಧಿಸುತ್ತಾನೆ.
- ಮೋತೀಚಂದ :** (ಸೈಮಂಚಂದನ ಕಿವಿಯಲ್ಲಿ ಮಾತಾಡಿ) ಸೈಮಂಚಂದ ಬಂಕಿ ಚಿತಾರೆ ಒಲ್ಲೆ ಅಂತಾವು.
- ವಿಲಾಸರಾವ :** ಬೇಕಾದರೆ ತಕ್ಕೊಂಬಳ್ಳಿ ಅಥವಾ ಬಿಡಿರಿ. ತಕ್ಕೊಂಬಳ ಜಿತ್ರಗಳ ರೂಪಾಯಿ ಎಣಿಸಿರಿ.
- ಮೋತೀಚಂದ :** ನಾ ಉಂಗಡಿ ಮಾತ್ತಿ ಹೋಗಿ ರುಹೇ ಕಳಸತಾವು. ಸೈಮಂಚಂದ ನಮ್ಮ ಅಂಗಡ್ಯಾಗ ಇಳಕೊಂಡಾವು. ನೀ ರುಹೇದ ಕಾಳಜಿ ಬೀದ್ರೆ.
- ವಿಲಾಸರಾವ :** ಯಾಕಾಗಪ್ಪೆಳ್ಳದು. ಹಾಗೇ ಮಾಡಿರಿ. ನೀವು ಕ್ರಯಕ್ಕೆ ತೆಗೆದು ಕೊಂಡ ಮಾತಾನುಭಾವರನ್ನು ಒಯ್ಯಲಿಕ್ಕೆ ಒಂದು ಸುಂದರವಾದ ರಥವನ್ನು ಕಳಿಸಿರಿ. ಅವರು ನಮ್ಮಂಥ ಪಾದಚಾರಿಗಳಿಲ್ಲ.
- ಸೈಮಂಚಂದ :** ಮಾರವಾಡಿ ಮಂದಿಗೆ ಅದೆಲ್ಲ ಯಾತರ್ಕು ಬೇಕ್? ನಾನು ಚಿತಾರ ಕೈಯಾಗ ಹಿಡಕೊಂಡ್ ಹೋಗತಾವು; ಹೋಷ್ಟ್ ಬೀದ್ರೆ. ನಿನ್ನ ರುಹೇ ನಮ್ಮ ಮೋತೀಚಂದ ಕಳಸತಾವು. ಆದರ ಆ ಮುದಕಾ ಸುಸೀಲರಾಯನ ಚಿತಾರ ನವರಾಗೆ ಒಹಳ ಪವಂದ್ ಅದಾವು. ಅದನ್ನು ನೀ ವಾರಾಕ್ ಹೋಡೊಡಿಲ್? ನಿನ್ಗೆ ಅಖೀರ ಮಾತ್ರ ಕೇಳತಾವು.
- ವಿಲಾಸರಾವ :** ಎಂದಿಗೂ ಕೊಡುವದಿಲ್ಲ. ತಿರಿತಿರಿಗಿ ಆ ಮಾತು ತೆಗೆಯಬೇಡಿರಿ. ನೀವು ಕೊಂಡ ಜಿತ್ರಗಳನ್ನು ಕೈಯಲ್ಲಿ ತೆಗೆದುಕೊಂಡು ಹೋಗ ಲಿಕ್ಕೆ ನನ್ನ ಅಡ್ಡ ಇಲ್ಲ. ಆದರೆ ಮಾಸಿಯಾವು, ಕೆಷ್ಟಾವು, ಜೋಕೆಯಿಂದ ಒಯ್ಯಿರಿ.
- ಸೈಮಂಚಂದ :** ನಮ್ಮ ಸಾಮಾನ್ಯ ನಾನ್ ಬೇಲಾವಕ್ ಕಾಳಜೀ ತೆಗೊತ್ತಾವು. (ತನ್ನಷ್ಟಕ್ಕೆ) ಸಾಲದಲ್ಲಿ ಮುಳುಗಿದ್ದರೂ ಇವನು ಎಂಥಾ ಹಟಿ ನಡಿಸುತ್ತಾನೆ! ನನ್ನ ಜಿತ್ರವನ್ನು ಮಾರಲಿಕ್ಕೆ ಕೊಡುವದಿಲ್ಲಂದು ನಿಮ್ಮರವಾಗಿ ಹೇಳುತ್ತಾನೆ. (ಮೋತೀಚಂದಸಿಗೆ) ಮೋತೀಚಂದ, ನಡಿ. ನಮ್ಮ ಕೆಲಸವು ಅದಂತಾಯಿತು. (ಹೀಗೆಂದು ಸುತ್ತಿಲ ರಾಯನು ಜಿತ್ರಗಳನ್ನು ಕೈಯಲ್ಲಿ ತೆಗೆದುಕೊಂಡು ಜೋಗೆತ್ತಾನೆ. ಮೋತೀಚಂದನೂ ಅವನ ಬಿಸ್ತು ಹತ್ತಿ ಹೋಗುತ್ತಾನೆ. ಅಜಂಗ್ರತ ರಾಯನು ಬರುತ್ತಾನೆ.)

- ಅಜಾಗ್ರತ್ರಾವ :** ವಿಲಾಸರಾವ, ಎಷ್ಟು ಹೊತ್ತು ಇಲ್ಲಿ ಕೂತುಕೊಂಡಿ ? ಮಾರೆ ವಾದಿಯರ ಕೂಡ ನಿನ್ನ ವ್ಯವಹಾರವು ಇನ್ನೂ ಮುಗಿಯುತ್ತೋ ? ಇಲ್ಲೋ ? ಚದುವಂಗದ ತಟಪ್ಪ ಎಂಥಾ ಬಹಾರ ನಡೆದಿರುತ್ತದೆ ! ನಿನಗೆ ಈ ಹೊತ್ತು ಬರಲಿಕ್ಕೆ ಮನಸ್ಸಿಗೆ ಹೇ ?
- ವಿಲಾಸರಾವ :** ಬಂದೆ, ಬಂದೆ. ಹೈಮೆಚಂದ ಮಾರವಾಡಿಯು ಎಂಥಾ ದೊಡ್ಡ ಮನಸ್ಯನು ! ನನ್ನ ಕೆಲವು ಚಕ್ಕರಳನ್ನು ಮಾರಲಿಕ್ಕೆ ತೆಗೆದು ಕೊಂಡನು. ಕೆನ್ನತ್ತಿನಲ್ಲಿ ವಿಶೇಷ ಚಿಕಿತ್ಸೆ ಮಾಡಲಿಲ್ಲ. ನನಗೆ ಈ ಹೊತ್ತಿನ ದಿನಸ್ಥಿತಿಯ ಮಾರಾಟಿಗಳ ವ್ಯವಹಾರವಾದಂತಾಯಿತು. (ಸೇವಧ್ಯದ ಮಗ್ಗಳಿಗೆ ಸೋಡ) ಇತ್ತು ಕಡೆಗೆ ನಮ್ಮ ಮುಂಚಿನ ಸೇವಕನಾದ ರಾಮನು ಲಗುಬಗೆಯಂದ ಬರುತ್ತಾನೆ. ಅವನ ಸಮಾಜಾರವನನ್ನು ತಕ್ಕೊಂಡು ಈಗಲೇ ಬರುತ್ತೇನೆ. ನಿನು ಮುಂದೆ ನಡಿ.
- ಅಜಾಗ್ರತ್ರಾವ :** ಹಾಗೇ ಮಾಡುವೆನು. ಆದರೆ ಆ ಮೂರ್ಚಿ ಸೇವಕನು ಈಗ ನಿನಗೆ ಬರುವ ಎಲ್ಲ ಹಣದಿಂದ ಸಾವುಕಾರರ ಸಾಲ ತೀರಿಸಲಿಕ್ಕೆ ಹೇಳಿಯಾನು. ಅವನ ಮಾತು ನಿನು ಕೇಳಬೇಡ. ಆದೇ ಹಣ ವಿದ್ದರೆ ಮತ್ತೆ ನಮ್ಮ ವಿಲಾಸಕ್ಕೆ ಅಪಯೋಗವಾದಿತು.
- ವಿಲಾಸರಾವ :** ಹೌದೊದು. ಸಾವುಕಾರರಿಗೆ ಸಾಲವನ್ನು ತಿರುಗಿ ಕೊಡಲಿಕ್ಕೆ ಹತ್ತಿದರೆ ಮತ್ತೊಲ್ಲು ಕೊಡಿರಿಂದ ಕಾಡುತ್ತ ಕೂತಾರು.
- ಅಜಾಗ್ರತ್ರಾವ :** ಅಸ್ಯೇ ಸರಿ. ಹುಲಿಗೆ ಮನಸ್ಯನ ಮಾಂಸದ ರುಚಿಯು ಒಮ್ಮೆ ಹತ್ತಿತೆಂದರೆ ಆದು ತಿರಿತಿರಿಗಿ ಅನನ್ನೇ ಅಸೇಕ್ಕಿಸುತ್ತದೆ.
- ವಿಲಾಸರಾವ :** ಆದರ ಚಿಂತೆ ಬಿಟ್ಟು ಹೋಗು. ನಿನಗೆ ಆದೆಲ್ಲಾ ಜನಾಗಿ ಗೊತ್ತಿದೆ. (ಅಜಾಗ್ರತ್ರಾಯನು ಹೋಗುತ್ತಾನೆ; ರಾಮನು ಪ್ರವೇಶಿಸುತ್ತಾನೆ.) ರಾಮಾ, ಬಾ. ನಿನಗೆ ಬಹಳ ದಿವಸಕ್ಕೆ ನನ್ನ ನೇನವು ಆದಂತೆ ಕಾಣುತ್ತದೆ.
- ರಾಮ :** ರಾಯರೇ, ಬಂದೆ. ನೀವು ಹಣದ ಆಡಬೆಳೆಯಲ್ಲಿದ್ದ ರೂ ಈ ಹೊತ್ತು ಬಹಳ ಸಂತೋಷದಲ್ಲಿದ್ದೀರಿ. ಇದರ ಕಾರಣವೇನು ?
- ವಿಲಾಸರಾವ :** ಆದೇ ಎಲ್ಲಿಗೂ ಅಶ್ವಯರ್ವಾಗುವ ಮಾತು. ನಾನು ಆಡಬೆಳೆಯಲ್ಲಿ ಮುಳುಗಿರುತ್ತೇನೆಂಬುನು ನಿಜ. ಆದರೆ ಆದಕಾಗಿ ವ್ಯಾಸನವಹುತ್ತ ಕೂಡುವದರಿಂದ ಪ್ರಯೋಜನವಾಗುವದಿಲ್ಲಿಂದು ತಿಳಿದು ಸಂತೋಷದಲ್ಲಿದ್ದೇನೆ.

- ರಾಮ** : ಸೀನು ಹೆಚ್ಚಿಯೋಳಿಗೆ ದುಃಖವನ್ನು ತುಂಬಿಕೊಂಡು ಸನ್ನ ಮುಂದೆ ಧೈರ್ಯದ ಮಾತನ್ನು ಮಾತ್ರ ಆಡುತ್ತೀರಿ.
- ವಿಲಾಸರಾವ** : ಹಾಗೇನೂ ಇಲ್ಲ. ಹುಟ್ಟಿಸಿದ ದೇವರು ಸಮ್ಮನ್ನು ಉಪವಾಸ ಕೆಡವಲಾರನು. ಈ ಹೊತ್ತು ಸನ್ನ ಆಪ್ತರ ಕೆಲವು ಭಾವ ಚಿಕ್ಕ ಗಳನ್ನು ಮುಂಬಡಿಯ ಮಾರವಾಡಿಗೆ ಮಾರಿದೆನು. ಸೀನು ಸನ್ನ ಪತ್ರ ತೆಗೆದುಕೊಂಡು ಮೋತೀಚಂದನ ಅಂಗಡಿಗೆ ಹೊಗಿ ಇಳ್ಳಿ ರೂಪಾಯಿಗಳನ್ನು ವಸೂಲು ಮಾಡು; ಮತ್ತು ಆದರ ಲೀಯ ಶಂಂ ರೂಪಾಯಿಗಳನ್ನು ನಿರ್ಧನರಾಯನ ಕಡೆಗೆ ಕಳಿಸಿ ಕೊಡು. ಪಾನ! ಆ ಬಡವನು ಉಪವಾಸದಿಂದ ಸಂಕೀರ್ಣದು ತ್ವರಿತವಹುದು.
- ರಾಮ** : ಕೊಡುವವರಿಗೆ ಕೊಟ್ಟಿ ಪರೋಪಕಾರ ಮಾಡಬೇಕು. ಸಾಲ ಗಾರರ ತಗಾಡಿಯನ್ನು ಮೈಮೇಲೆ ಇಟ್ಟುಕೊಂಡು ದಾಸ ಘರ್ಮ ಮಾಡುವದು ವಿನೇಕವಲ್ಲ.
- ವಿಲಾಸರಾವ** : ರಾಮಾ, ಸಿನ್ನ ಸೇಲೆ ಸನ್ನ ಸೇನವದೆ. ಸಿನ್ನ ಮಾತನ್ನು ನಾನು ಯಾವಾಗಲು ಭಕ್ತಿಯಿಂದ ಕೇಳುತ್ತೇನೆ. ಆದರೆ ಈಗ ನನಗೆ ಸಿನ್ನ ವೇದಾಂತ ಬೇಡ. ದೇವರು ದಯವಾಡಿ ದಾಗ್ಗಿ ಬಡವರಿಗೆ ಸಹಾಯ ಮಾಡತಕ್ಕದ್ದು ಇಂಗ್ರಿಡೆ. ಸಿನಗೆ ಆ ಮಾರವಾಡಿಯ ಕಡೆಗೆ ಪತ್ರವನ್ನು ಬರೆದು ಕೊಡುತ್ತೇನೆ. (ಪತ್ರ ಬರಯುತ್ತಾನೆ.) ಇದನ್ನು ತೆಗೆದುಕೊಂಡು ಹೊಗು; ಅಂದರೆ ನನಗೆ ಆಸಂದವಾಗುವದು.
- ರಾಮ** : (ತನ್ನಷ್ಟಕ್ಕೆ) ಸೋಡಿರಿ, ಇವನು ತನ್ನ ಶಂದೆಯಂತೆ ಎಷ್ಟು ದೊಡ್ಡ ಮನಸಿನವನಿದ್ದಾನೆ! ಇವನ ಮೇಲೆ ಸಾಲಗಳ ಹೊರಿಯು ಎಷ್ಟು ತುಂಬಿರುತ್ತದೆ! ಹೀಗಿದ್ದೂ ಪರೋಪಕಾರಕ್ಕೆ ಎಷ್ಟು ಮುಂದರಿಯುತ್ತಾನೆ! ದುಷ್ಪರಾದ ಮತ್ತು ದುರಾಶಾರಿಗಳಾದ ಆಜಾಗ್ರತ್ರಾವ ಹೊದಲಾದದರೆ ಸಂಗತಿಯಿಂದ ಇವನು ದುರ್ವಾಸನವನ್ನು ಕಲಿತು ವಾರಾಂಗನೆಯರ ಕೂಡ ವಿಷಯ ಭೋಗಿದಲ್ಲಿ ಶಲ್ಲಿನನಾಗಿರದಿದ್ದರೆ ಇವನು ಎಂಥಾ ಸದ್ಗಣಯಾಗುತ್ತಿದ್ದನು? ಆದರೆ ಇವನು ತಾರುಣ್ಯದ ಆವಿಜಾರದಿಂದ ದುಷ್ಟ ಸಂಗತಿಯ ಪರಿಣಾಮವನ್ನು ಅನುಭವಿಸುತ್ತ ಕೂಡು ಬೇಕಾಗಿದೆ. ನಿಧಿಯ ಮುಂದೆ ಓಡುವವರ್ಽಾರು? (ಗಟ್ಟಿಯಾಗಿ)

ಯಾಕಾಗಲೊಳ್ಳದು. ನೀವು ಹೇಳಿದಂತೆ ಮಾಡುತ್ತೇನೆ. ಪತ್ರ
ವನ್ನು ಕೊಡಿರಿ. (ಹೇಗೆಂದು ಪತ್ರವನ್ನು ತೆಗೆದುಕೊಂಡು ಜೋಗು
ತ್ವಾನೆ.)

ವಿಲಾಸರಾವ : ರಾಮನು ಬುದ್ಧಿವಂತನು; ಬಹಳ ಪ್ರಾರ್ಥನಾಲೀಕನು. ಇವನು
ನಮ್ಮ ಮನೆಯಲ್ಲಿ ಹಿಂದಕ್ಕೆ ಬಹಳ ವರ್ಷಗಳ ವರಿಗೆ ಇದ್ದಿಸು.
ಆಗ ಶ್ರೀಪತರಾಯರಲ್ಲಿ ಇರುತ್ತಾನೆ. ಇವನಿಗೆ ನಮ್ಮ ಮನೆ
ತನದ ಅಭಿಮಾನ ಬಹಳ. ಇವನು ನನ್ನ ಮುಂದಿ ನಮ್ಮ ಪ್ರೇರಣ
ಜರ ಚರಿತ್ರೆಗಳನ್ನು ಮೇಲಿಂದ ಮೇಲೆ ಹೇಳುತ್ತಿರುತ್ತಾನೆ.
ಇವನು ಮಾಡುವ ಉಪದೇಶವು ನನಗೆ ಒಮ್ಮೊಮ್ಮೆ ಸೆಟ್ಟಿಗೆ
ಕಾಣಿಸುತ್ತದೆ. ಒಮ್ಮೊಮ್ಮೆ ಅದು ನನ್ನ ವಿಲಾಸವೃತ್ತಿಗೆ ಪ್ರತಿ
ಕೂಲವಾಗಿ ಕಾಣಿಸುತ್ತದೆ. ಮುದುಕನ ಉಪದೇಶದ ಗ್ರಾಹಣಂತರ
ವನ್ನು ಸ್ವೀಕರಿಸಲಿಕ್ಕೆ ನನ್ನದೇಖಾ ಅಡ್ಡಿ ಇಲ್ಲ. ಆದರೆ ಅವನ
ವಿಚಾರಗಳು ಹಳೇ ಕಾಲದವು. ಹ್ಯಾಗಿದ್ದರೂ ಅವನನ್ನು
ಕಂಡರೆ ನನಗೆ ಬಹಳ ಸಂತೋಷವಾಗುತ್ತದೆ.

ಹೇಗೆಂದು ಜೋರಬಿಂ ಹೋಗುತ್ತಾನೆ.

○

ಪ್ರವೇಶ - ೭

ವಿಲಾಸರಾಯನ ಪಡಸಾಲೆ

ಮಾರವಾಡಿಯ ನೇಷ ಹಾಕಿದ ಸುತ್ತಿಲರಾಯನು ಟಗಲೊಳಗೆ
ಕನ್ನು ದಿಂಡಿಸುತ್ತಾನೆ; ಆವ ಸಂಗಡ ಹೋತ್ತೆ
ಜರಂಡನ್ನು ಬರುತ್ತಾನೆ.

ಮೋತೀಚೆಂದ : ರಾವಣಾಭ, ವಿಲಾಸರಾವನ ಭೀಟ್ಟಿ, ನಿಮಗೆ ಆಗಿದಾವಾ. ಅವ
ಹ್ಯಾಗ್ಯಾ ಡೌಲ್ ಮಿಜಾಜ್ ಮಾಡಿತಾವಾ? ಹ್ಯಾಗ್ಯಾ ರುವೇ
ಹಾಳ್ ಮಾಡಿತಾವಾ? ಇದ್ದು ನಿವ್ವ ನಷರಿನ್ಹ್ಯಾಗ್ಯಾ ನೀಟ್ಟಿಗೆ
ಬಂದಾವಾ?

ಸುತ್ತಿಲರಾವ : ಅದೆಲ್ಲಾ ನಿಜ. ಅವನು ನನ್ನ ಚಿತ್ರವನ್ನು ಮಾರಲಿಕ್ಕೆ ಕೊಡ
ಲಿಲ್ಲ ನೋಡು! ಅವನಿಗೆ ರೂಪಾಯಿಗಳ ಆಶೀರ್ಯನ್ನು ಎಮ್ಮು
ತೋರಿಸಿದರೂ ತನ್ನ ಮಾತೇ ನಡಿಸಿದವು.

- ಮೋತೀಚೆದ** : ಅದ್ದ ಮಾತ್ರ ಸಚಯ್ಯಾ; ಪಣ ವಿಲಾಷರಾವ್ ರಾಂಡಬೆಜಿ ಮಾಡ ತಾವ್. ಚೈನಬಾಜಿ ಮಾಡತಾವ್.
- ಸುಶೀಲರಾವ್** : ನನ್ನ ಚಿತ್ರವನ್ನು ನಿದನೂರು ರೂಪಾಯಿಗಳ ಶಂಕ ಬೇಡಿದೆನು; ಆದೂ ಕೊಡಲಿಲ್ಲ. ಹಣದ ಆಡಬಣಿಯುಳ್ಳರುವಾಗ ಇಂಂ ರೂಪಾಯಿಗೆ ಕಾಲಿನಿಂದ ಒಮ್ಮೆ ಆ ಚಿತ್ರವೇ ನನಗೆ ಬೇಕೆಂದು ಇಟ್ಟುಕೊಂಡದ್ದು ಎಷ್ಟು ಆಶ್ಚರ್ಯವು? ಹಣವನ್ನು ಕಂಡರೆ ಹೆಣವು ಬಾಯ್ದಿರುತ್ತದೆಂದು ಹೇಳುತ್ತಾರೆ. ಆದೆ ಆವನ ಮನಸ್ಸು ಎಷ್ಟು ಗಟ್ಟಿರೂಗಿರುತ್ತದೆ! ನೋಡಿದೆಯಾ?
- ಮೋತೀಚೆದ** : ಈ ಬಾತ್ ರೀಕ್, ಅವಾ ಜುವಾ ಆಡತಾವ್.
- ಸುಶೀಲರಾವ್** : ಆವನು ನನ್ನ ಚಿತ್ರವನ್ನು ಮಾರಲಿಲ್ಲ. ಇದಕ್ಕೆ ಏನೆನ್ನುತ್ತೀ? ಹಳೇ ಸೇವಕನಾದ ರಾಮನು ಪ್ರವೇಶಿಸುತ್ತಾನೆ.
- ರಾಮು** : ಧನಿಯರೇ, ಬಗಲೊಳಗೆ ಏನು ಹಿಡಿದರುತ್ತೀರಿ? ಚಿತ್ರಗಳೇನು? ಇವುಗಳನ್ನೇನು ವಿಲಾಸರಾಯನ ಕಡಿಯಿಂದ ಕೊಂಡಿರಾ?
- ಸುಶೀಲರಾವ್** : ಹೌದೂದು. ವಿವರ್ಯಾಸಕ್ತ ವಿಲಾಸನು ಮಾಡಿಸುಭಾವಿಗಳಾದ ತನ್ನ ಪೂರ್ವಜರ ಚಿತ್ರಗಳನ್ನು ಹಲ್ಲಿಪುಡಿಯು ಚೀಟುಗಳಿಂತೆ ಆಗ್ಗ ವಾಗಿ ಮಾರಬಿಟ್ಟಿನು! (ಹೀಗೆದು ತೋರುತ್ತಾನೆ.)
- ರಾಮು** : ಇವುಗಳ ವಿಕ್ರಯದಿಂದ ಬಂದ ಹಣದಲ್ಲಿ ೨೦೦ ರೂಪಾಯಿ ಗಳನ್ನು ನಿರ್ಧನರಾಯನಿಗೆ ಮುಟ್ಟಿಸಲಿಕ್ಕೆ ನನಗೆ ನಿರೂಪಿ ಹಿಡ್ಡಿನೆ.
- ಸುಶೀಲರಾವ್** : ಅಜೂ! ಆವನಲ್ಲಿ ಇಷ್ಟು ಪರೋವಕಾರ ಗುಣವಿರುತ್ತದೆಯೋ?
- ರಾಮು** : ಆವನ ಮನೆಯಲ್ಲಿ ಇವಳಿ ಅಂಗಡಿಯವರು, ಸಿಂಹಿಗರು ಸಾಲ ಕೇಳಲಿಕ್ಕೆ ಬುದು ಕೂತಿರುತ್ತಾರೆ. ಆವರಿಗೆ ಏನಿಲ್ಲೆಂದೂ ೨೦೦ ರೂಪಾಯಿ ಮುಟ್ಟಿಕ್ಕೆದ್ದಿದೆ. ನಿರ್ಧನರಾಯನ ಪೇಸಫಾರಿಂಬಾದ ಸಿಮಗೆ ಮುಟ್ಟಿಸುವದಕ್ಕಿಂತ ಆವರ ಸಾಲವನ್ನು ಮುಟ್ಟಿಸಿದರೆ ಒಳತಾಗಲಿಕ್ಕೆಲ್ಲವೇ?
- ಸುಶೀಲರಾವ್** : ಒಟ್ಟೀದು, ಆವನ ಸಾಲದ ಚಿಂತೆ ಮಾಡಬೇಡ. ನಾನು ಆದನ್ನು ನೋಡಿಕೊಳ್ಳುತ್ತೀನೆ. ರಾಗೂ ನನ್ನ ಚಿಕ್ಕ ಮಗನ ಪರೋವ ಕಾರದ ಬಗ್ಗೆ ಯೆಗ್ಗಿವಾದ ಇನಾಮನ್ನು ಮುಟ್ಟಿಸುತ್ತೀನೆ. ಪ್ರೇಮಚಾದ ಮಾರವಾಡಿಯ ಕೆಲಸವು ತೀರಿತು. ಇನ್ನು ಮಾಡುಕ

ನಾದ ನಿರ್ಧರಣಾಯನ ವೇವಡಿಂದ ಹೋಗಿ ಕೀರಿಯ ಮಗನಾಡ ಮನೋಹರನ ಸತ್ಯವನ್ನು ಪರೀಕ್ಷೆಸುತ್ತೇನೆ.

ಶಾಮನು ಬರುತ್ತಾನೆ.

- | | |
|----------|--|
| ಶಾಮನ | : ಸಾವುಕಾರರೇ, ನೀವು ಇತ್ತೆ ಕಡಿಯಿಂದ ಹೋಗಬೇಕು. ಇದೇ ನಮ್ಮ ಮನೆಯ ಹೋರಿಗೆ ಹೋಗುವ ಮಾರ್ಗವು. ಮೋತೀಚಂಡ, ನಾನು ಹೇಳಿದ ಮಾತು ನಿನ್ನ ಲಕ್ಷದಲ್ಲಿ ಇರಲಿ. (ರೂಪಾಯಿ ಭಾರಿಸಿದಂತೆ ಕೈಸನ್ನೆ ಮಾಡುತ್ತಾನೆ. ಹೀಗಂದು ಶಾಮನೂ ಮೋತೀ ಚಂಡನೂ ಹೋಗುತ್ತಾರೆ.) |
| ಸುತೀಲರಾವ | : ರಾಮಾ, ಈಗ ನಮಗೆ ದಾರೀ ತೊರಿಸಿ ಹೋದ ಸೇವಕನ ಚಾಪಲ್ಯವು ಬಳಳುತ್ತದೆಂದು ಕಾಣತ್ತದೆ. ನಾವು ಮನೆಗೆ ಬಂದ ಕೂಡಲೇ ನಮಗೆ ತನ್ನ ಯಜಮಾನನ ಭೆಟ್ಟೀ ಮಾಡಿಸಲಿಕ್ಕೆ ಇವನು ಮೋತೀಚಂಡನ ಬಳಿಯಲ್ಲಿ “ಖುಶಾಲಿ” ಬೇಡಿದನು. |
| ರಾಮನು | : ಹೀಗೋ ! |
| ಸುತೀಲರಾವ | : ಇಸ್ಟೀ ಅಲ್ಲ. ವಿಲಾಸನ ಸೇವಕರಿಲ್ಲರು ಅವನ ಮನೆಗೆ ಬರುವ ಸಾವುಕಾರರ ಕಡೆಯಿಂದ ಖುಶಾಲಿಯ ವಾಸ್ತವ ವೇತನವನ್ನು ಗೊತ್ತು ಮಾಡಿಕೊಳ್ಳುವ ಯಂತ್ರದಲ್ಲಿದ್ದಾರೆ! ಮೊದಲಿನ ಸೇವಕರು ತಮ್ಮ ಯಜಮಾನರು ಕೊಟ್ಟಿಂಥಾ ಹಳೇ ಹರಕು ಬಟ್ಟೀಗಳನ್ನು ಹಾಕಿಕೊಂಡು ಪ್ರಮಾಣಿಕತನಿದಿಂದ ಕೆಲಸ ಮಾಡುತ್ತಿದ್ದರು. ತಮ್ಮ ಯಜಮಾನರು ಹೆಚ್ಚುತನ ಬಡಿದರೆ ಅವರಿಗೆ ಸೇರು ಶ್ರದ್ಧಿಲ್ಲ. ಅದರೆ ಈಗಿನ ಸೇವಕರು ಇಸ್ಟೀ ಮಾಡಿದ ಸುಂದರವಾದ ಬಿಳೆ ವಸ್ತ್ರಗಳನ್ನು ಹಾಕಿಕೊಂಡು ಯಜಮಾನರಿಗೆ ದುರ್ವಾಸನ ಗಳನ್ನು ಕಲಿಸುತ್ತ ತಾವೂ ಅನ್ಯಾಯದ ಗಳಕೆಯನ್ನು ಮಾಡುತ್ತಾರೆ! ರಾಮಾ, ನೀನೂ ನಮ್ಮಲ್ಲಿ ಹಿಂದಕ್ಕೆ ಅನೇಕ ವರ್ಷ ಕೆಲಸ ಮಾಡಿದಿ. ಅದರೆ ಇವರು ಈಗ ವಿಲಾಸರಾಯನ ಹತ್ತರ ಕೆಲಸ ಮಾಡುತ್ತಾರೆ. ನಿನಗೂ ಅವರಿಗೂ ಎಷ್ಟು ಹೆಚ್ಚು ಕಡಿಮೆ ಯಾದಿ ನೋಡು! |
| ರಾಮನು | : ಧನಿ ಸಾಹೇಬರೇ, ನಾನೇನು ಹೇಳಲಿ ? ದೇವರು ಅವರವರ ಗುಣ ದಂತಿ ಅವರವರ ಯೋಗ್ಯತೆಯನ್ನು ಇಟ್ಟಿರುತ್ತಾನೆ. ಹೀಗಂದು ಹೋರಿಟೆ ಹೋಗುತ್ತಾರೆ. |

ಪ್ರವೇಶ - ೩

ಸ್ಥಳ— ಮನೋಹರರಾಯನ ವಾಚನ ಮಂದಿರ

ಮನೋಹರ : (ಪುಕ್ಕತವನ್ನು ಕೃಷ್ಣಲ್ಲಿ ತಗಿದುಕೊಂಡು ಸ್ವಲ್ಪ ಓದುವನಂತೆ ಮಾಡಿ) ನನಗೆ ಲಾವಣ್ಯವತ್ತಿಯ ಭೇಟ್ಟಿಯಾಗದೆ ಇಂದಿಗೆ ೮-೧೦ ದಿನಸ ಗಳು ಆಗಿ ಹೋದವು. ಅವಳ ಕಡೆಯಿಂದ ಯಾವಾದೂ ವರ್ತಮಾನ ವಿಳಿ. ಅವೇಗೆ ನನ್ನ ಮುಕ್ಕೊಳಿವಾದ ಮತ್ತು ಮನೋಲಾಘದ ಕರವಾದ ವಾಚನ ಮಂದಿರವನ್ನು ನೋಡಲಿಕ್ಕೆ ಬಾ ಎಂದು ನಾನು ೨-೩ ಸಾರೆ ಕರಿದಿ. ಆದರೆ ಅವಳು ಲೋಕರೂಪಿಯನ್ನು ಬಿಟ್ಟು ತಾನೆಂದಿಗೂ ನಡೆಯುವದಿಲ್ಲಿಂದು ನನಗೆ ಹೆಡರಿಸಿದಳು. ಆದ್ದರಿಂದ ನಾನು ಅವಳಿಗೆ ಒಹಳ ಪರಿಯಿಂದ ತಿಳಿಸಿ ಹೇಳಿದ್ದರಿಂದ ಆಕೆಯು ಬರುತ್ತೇನೇಂದು ಒಡಂಬಿಟ್ಟಿರುತ್ತಾಗೆ. ಶ್ರೀಪತರಾಯರದೆಂತೂ ನನ್ನ ಮೇಲೆ ಯಾವ ತರದ ಸಂಭಯವಿಳಿ. ಆದ್ದರಿಂದ ಲಾವಣ್ಯವತ್ತಿಯ ಸಂಗಡ ನಾನು ಹೆಚ್ಚಿಗೆ ಸ್ವೇಹವನ್ನು ಬಳಸಿದರೆ ಅವಳ ಮೇಲಿನ ಸಿಕ್ಕಿಸಿದ ನನಗೆ ಮೋಹಿಸಿಯಂತೆ ಲಗ್ನಮಾಡಿ ಕೊಡಲಿಕ್ಕೆ ಶ್ರೀಪತರಾಯರು ಒಲ್ಲೆನ್ನುವರೋ ಪನ್ನೋ ಎಂದು ಆನು ಮಾನವು ಬರುತ್ತಾದೆ. ಹಾಗೆ ಆದಲ್ಲಿ ನನ್ನ ಕಾಲ ಮೇಲೆ ನಾನೇ ಕಳ್ಳಿ ಚಕ್ಕಿಕೊಂಡಂತಾಗುವದು. ಈಗಿನ ಸ್ಥಿತಿಯು ಮೇಲಿಂದಂತೂ ಹಾಗೆ ಆಗುವ ಸಂಭವವಿಳಿ. ನನ್ನ ತಮ್ಮನಾದ ವಿಲಾಸನು ದುರ್ವ್ಯಾಸನಿಯಾಗಿರುವದರಿಂದ ಅವರ ಮನಸ್ಸು ಅವನ ಮೇಲಿಂದಂತೂ ಇಲ್ಲೇ ಇಳ್ಳಿ! ಇದು ನನಗೆ ಹಿತಕರವಾಗಿರುತ್ತದೆ. (ಹೊರಗೆ ಬಾಗಿಲಿಬಡಿಯುವ ಸಕ್ಕಳವು ಕೇಳಿಸತ್ತದೆ.) ಓಹೋ! ಹೊರಗೆ ಯಾರೋ ಬಾಗಿಲವನ್ನು ಬಡಿಯುತ್ತಾರೆ. ಇಂಥಾ ಹೊತ್ತಿನಲ್ಲಿ ನನ್ನ ಸಿತ್ತರು ಯಾರೂ ಬರುವ ಸಂಭವವಿಳಿ. (ಕೊಯೋಳಿಗನ ಗಜಿಯಾಲವನ್ನು ತೆಗೆದು ಸೋಡುತ್ತಾನೆ.) ಈಗ ಸಾಯಂಕಾಲದ ಏ ಗಂಭೀರ್ಯಾಗಿರುತ್ತದೆ. ಈ ಮೇಲೆಯು ಮಿತ್ತರು ಅಡ್ಡಾಡಲಿಕ್ಕೆ ಇಧವಾ ಸಮಾಜಕ್ಕೆ ವರ್ತಮಾನ ಪತ್ರಗಳನ್ನು ಓದಲಿಕ್ಕೆ ಹೋಗು ಪಂಥಾದ್ದು. ಅಂದ ಮೇಲೆ ಅಧಾರತ ಶ್ರೀಪತರಾಯರು ತಮ್ಮ ನಿತ್ಯ ಸೇವೆದ ಪ್ರಕಾರ ಸಮಾಜಕ್ಕೆ ಹೊರಟು ಹೋದ ಸಂಧಿಯನ್ನು ಸಾಧಿಸಿ ಲಾವಣ್ಯವತ್ತಿಯು ಇಲ್ಲಿಗೆ ಬಂದಿರಬಹುದು.

ತಾನೇ ಹೋಗಿ ಬಾಗಿಲವನ್ನು ತರಿಯುತ್ತಾನೆ.

ಬಾವಣಿವತ್ತಿ : ಬಾಗಿಲವನ್ನು ತೆರಿಯಲಿಕ್ಕೆ ಇವ್ವಾಗಿಕೆ ತದವಾಯಿತು?

ಮನೋಹರರಾವ : ಹಿಂದಗಡೆ ಮಾಡಾಡೋಣ. ಒಳಗೆ ಬೇಗನೇ ಬಾ. ಎದುರಿಗಿನ ಮನೆಯವರು ಬಹಳ ಕುತ್ತಿತರು ಇದ್ದಾರೆ. ಅವರು ನೋಡಿ ಯಾರು. ಬಾಗಿಲವನ್ನೂ ಕಿಟಕಿಯನ್ನೂ ಮುಂಚೆ ಮುಚ್ಚುತ್ತೇನೆ. ಮುಂಚ್ಚುತ್ತಾನೆ.

ಲಾವಣ್ಯವತಿ : ನಿಮ್ಮ ಮನಸ್ಸಿಗೆ ಬಂದರೆ ಹಾಗೇ ಮಾಡಿರಿ. ಆದರೆ ಜನರಿಗೆ ಇಷ್ಟ ಅಂಜಿ ನಡೆಯುವದು ಯಾತಕ್ಕೆ? ಒಬ್ಬರ ಮನೆಗೆ ಇನ್ನೊಂದು ಬ್ಯಾರು ಬರಬಾರಿದೆ?

ಮನೋಹರರಾವ : ನಮ್ಮ ಎಚ್ಚೆರಿಕೆಯಲ್ಲಿ ನಾವು ಇರತಕ್ಕದ್ದು ಒಳ್ಳೇದು.

ಲಾವಣ್ಯವತಿ : ನನ್ನ ಮೇಲೆ ದುಷ್ಪರು ಹಿಟ್ಟಿಸುವ ಸುದ್ದಿಗಳನ್ನು ನಂಬಿ ಮನೆ ಯೋಜಿಗೆ ಅವರು (ರಾಯರು) ದಿನದಿನಕ್ಕೆ ಬಹಳ ಸಂಶಯ-ಗ್ರಸ್ತ ರಾಗುತ್ತೇ ನಡೆದಿರುತ್ತಾರೆ. ನನ್ನನ್ನು ಕಂಡರೆ “ಮುಂಗಲಿಯು ಹಾವು ಕಂಡಂತೆ” ಮಾಡುತ್ತಾರೆ. ವಿಲಾಸರಾಯನ ಮೇಲಂತೂ ಬಹಳ ಸಿಟ್ಟಿಗೆದ್ದಿರುತ್ತಾರೆ.

ಮನೋಹರರಾವ : (ತನ್ನಷ್ಟಕ್ಕೆ) ನಿಂದಾಪ್ರಸಾರಕ ಮಂಡಳಿಯ ನನ್ನ ಸ್ವೀಕಿತರು ನನ್ನ ಮೇಲೆ ಉಪಕಾರಪನ್ನೇ ಮಾಡುತ್ತಾರೆ. ಯಾಕಂದರೆ ಅವರು ಹಾಗೆ ಮಾಡುವದರಿಂದ ನನಗೆ ಒಂದಿಬೊಂದು ಶರದಿಂದ ಹಿತವಾಗುವ ಸಂಭವವಿರುತ್ತದೆ. ಶ್ರೀಪತರಾಯರು ವಿಲಾಸನ ಮೇಲೆ ಸಿಟ್ಟಾದರೆ ಮೋಹಿನಿಯನ್ನು ನನಗೆ ಲಗ್ನ ಮಾಡಿ ಕೊಡುವರು. ಲಾವಣ್ಯವತಿಯ ಮೇಲೆ ಸಿಟ್ಟಾದರೆ ಅವಳು ನನ್ನ ಕಡೆಗೆ ಓಡಿ ಬಂದು ಭೇಟ್ಟಿಯ ಲಾಭವನ್ನು ಕೊಡುವಳು. ಯಾವ ರೀತಿಯಿಂದ ನೋಡಿದೂ ನನಗೆ ಲಾಭವಾದೆ!

ಲಾವಣ್ಯವತಿ : ಅವರು (ರಾಯರು) ಮೋಹಿನಿಯನ್ನು ವಿಲಾಸರಾಯನಿಗೆ ಲಗ್ನ ಮಾಡಿಕೊಡಬೇಕೆಂದು ನನ್ನ ಅವೇಕ್ಷೆಯುಂಟು. ಅಂದರೆ ನನ್ನ ಮೇಲೆ ಬಂದ ಅರಿಷ್ಟದಿಂದ ನಾನು ಒಮ್ಮೆ ಪಾರು ಬಿದ್ದಂತೆ ಆಗುವದು. ಸುಮ್ಮ ಸುಮ್ಮನೇ ಅವರು ನನ್ನ ತಲೆಯನ್ನು ಕಾಗಿಕುಕ್ಕಿದಂತೆ ಮಾಡುತ್ತಾರೆ.

ಮನೋಹರರಾವ : (ತನ್ನಷ್ಟಕ್ಕೆ) ಹಾಗೆ ಅಗಬೇಕೆಂದು ನನ್ನ ಮನಸ್ಸಿನೋಳಗಂತೂ ಇಲ್ಲ. ನನ್ನ ಮುಂದೆ ಬಡಿಸಿಟ್ಟಿ ಮೃಷ್ಣಾನ್ನವು ಏರಡನೆಯವರಿಗೆ ಹೋಗಲಿಂದು ನಾನು ಅವೇಕ್ಷೆ ಮಾಡುವದು ಹ್ಯಾಗೆ? (ಗಟ್ಟಿಯಾಗಿ) ಲಾವಣ್ಯವತಿ, ನಿನ್ನ ಮಾತು ಸತ್ಯ. ಹಾಗಾದಲ್ಲಿ ನನ್ನ ಮನಸ್ಸು

ಮೋಹಿನಿಯ ಮೇಲೆ ಉಂಟಿಂದು ನೀನು ಮಾಡುವ ದೋಷ
ರೋಪದಿಂದ ನಾನೂ ಮುಕ್ತನಾಮೇನು.

ಉವಟ್ಟಿನತಿ : ಆದರೆ ನಿನಗೊಂದು ಮಾತು ಕೇಳುತ್ತೇನೆ. ಏರಡನೆಯವರಿಗೆ
ಸುಳ್ಳು ಸುಳ್ಳೇ ಹೆಸರಿಂದು ಚಿನ್ನಿಯಂಥ ಮನಸ್ಸು ಸಹ
ಕಲಾ ಗಲಾರದೇ? ಕುಜೆಷ್ಟಿಯು ಸುಮೃಸುಮೃನೆ ನನ್ನ ಹರಲಿ
ಮಾಡುತ್ತಾಳೆ. ಆಕೆಯ ಕುತ್ತಿಗೆಯನ್ನು ನಾನೇನು ಒತ್ತಿರು
ವೇನೋ ತಿಳಿಯುದು!

ಮನೋಹರರಾವು : ಸುಮೃ ಸುಮೃನೆ ಹರಲಿ ಮಾಡುವದು ಬಹಳ ಕೆಡಕು. ಸ್ವಲ್ಪ
ದರೂ ಅಧಾರವಿಲ್ಲದೆ ಸುದ್ದಿಯನ್ನು ಹುಟ್ಟಿಸಿದರೆ ಎಂಥರಿಗಾದರೂ
ಸಿಟ್ಟು ಬಂದಿತು. ಸುಳ್ಳು ಇರುವ ಮಾತು ಮನಸ್ಸಿಗೆ ಬಹಳ
ಹತ್ತುತ್ತದೆ. ನಿಜವಿದ್ದರೆ-ನಿಜವಿದ್ದದೇ ಆಡಿದರು; ಇದರಲ್ಲಿ ಆವರ
ದೇನು ಅವರಾಧಣದೆ? ಎಂದು ಸಮಾಧಾನ ಮಾಡಿಕೊಳ್ಳಬಹುದು.

ಉವಟ್ಟಿನತಿ : ನಿಜವಿದ್ದರೆ ಅವರು ದೈವದಿಂದ ಆಡಿದರೂ ಕ್ಕಮೆ ಮಾಡಬಹುದು.
ನಾನು ಇನ್ನು ಸಂಭಾವಿತತಿನಿಂದ ನಡೆದರೂ ನನ್ನ ಬಗ್ಗೆ ಸುದ್ದಿ
ಹುಟ್ಟಿಸುವವರು ಎಷ್ಟು ದುಷ್ಪಿರಿಂದಬೇಕು? ದೇವರು ಅರಿಯದ
ಸಾವು ಇಲ್ಲ. ಮನಸ್ಸು ಅರಿಯದ ಪಾವವಿಲ್ಲ! ಅಂದ ಮೇಲೆ
ಮನೆಯೋಳಿಗೆ ಅವರು (ರಾಯರು) ಸುಮೃಸುಮೃನೆ ನನ್ನ ಮೇಲೆ
ಸಂಶಯ ತೀಗೆದುಕೊಂಡು ಸಿಟ್ಟಾದರೆ ಯಾವ ಶಿಷ್ಟ ಜನರು
ಮೆಚ್ಚುವರು?

ಮನೋಹರರಾವು : ಉವಟ್ಟಿನತೀ, ಇದರ ತಪ್ಪ ನಿನ್ನ ಕಡೆಗೇ ಆದೆ. ಮನೆಯೋಳಿಗೆ
ಗಂಡಂದಿರು ನಿಷ್ಪಾರಣವಾಗಿ ಸಂಶಯ ಮಾಡಿ ತಮ್ಮ ಪ್ರೀತಿ
ಯನ್ನು ಕಳೆದು ಬಿಟ್ಟು ಲಗ್ಗಿದ ಸ್ವಾರಸ್ಯವು ಏನು ಉಳಿದಂತಾ
ಯಿತು? ಅಂಥಾ ಪ್ರಸಾಗದಲ್ಲಿ ಒಮ್ಮೆಲೋ ದೆಂಡಂದಿರು ತಮ್ಮ
ಮನಸ್ಸಿಗೆ ಬಂದಂತೆ ನಡೆಯುವದು ಯುಕ್ತವು.

ಉವಟ್ಟಿನತಿ : ಹೌದು, ಇದು ಯುಕ್ತವು.

ಮನೋಹರರಾವು : ಗಂಡಂದಿರು ಕಾರಣವಿಲ್ಲದೆ ಸಂಶಯ ತೀಗೆದುಕೊಂಡರೆ ಅದನ್ನು
ನಿಜ ಮಾಡಿ ತೋರಿಸುವದೇ ಹೆಂಡಂದಿರಿಗೆ ಉತ್ತಮ ಮಾರ್ಗವು.

ಉವಟ್ಟಿನತಿ : ನೀನು ಹೇಳುವ ಮಾತು ನಿಜವೆಂದು ಕಾಣುತ್ತದೆ. ನಾನು
ನಿಷ್ಪಾಪ ಬುದ್ಧಿಯಿಂದ ನಡೆದರೂ ಆವರು ನನ್ನ ಮೇಲೆ ಸಂಶಯ
ತೀಗೆದುಕೊಳ್ಳುವದೆಂದರೆ ನನ್ನ ಕರ್ಮವೇ ಸರಿ. (ಹಜೆಗೆ ಕೈ
ಇಚ್ಚುತ್ತಾಳೆ.)

ಮನೋಹರರಾವ : ಸೀನು ನಿಷ್ಪಾತ ಬುದ್ಧಿಯಿಂದ ನಡೆಯುವದೇ ಮೆದಲು ತಪ್ಪು. ಅದೇ ನಿನ್ನ ಕೇಡಿಗೆ ಕಾರಣವು. ಇದು ಇರುವದರಿಂದಲೇ ಸೀನು ಲೋಕರಾಧಿಯನ್ನು ಬಿಟ್ಟು ಲೋಕಮತಕ್ಕ ಹೆದರದೆ ನಡೆಯ ಬೇಕಾಗುವದು. ಇದೇ ನಿನ್ನ ವಿಚಾರವನ್ನು ಬಿಡಿಸಿ ನಿನ್ನ ಕೈಗೆ ಯಿಂದ ಸಣ್ಣ ಸಣ್ಣ ಅವಿಚಾರದ ಕೆಲಸಗಳನ್ನು ಮಾಡಿಸುವದು. ಸೀನೇ ಹೇಳಿ; ಇದು ನಿನ್ನಲ್ಲಿ ಇಲ್ಲಿದ್ದರೆ ನಿನ್ನ ಗಂಡನ ಮೇಲೆ ಸಿಪ್ಪಾಗಿ ಅವನ ಸಂಶಯಗ್ರಸ್ತ ನಡತಗೆ ಸೇರು ತೀರಿಸುವ ಬುದ್ಧಿಯು ಹ್ಯಾಗೆ ಹುಟ್ಟಿತ್ತು?

ಉಪಾಧಿನತಿ : ನಿನಾಡುವ ಮಾತು ಅಗದೀ ಸತ್ಯ.

ಮನೋಹರರಾವ : ಮನೋಹರಳೇ, ಸೀನು ಕಿಂಚಿತ್ತು ಕಾಲು ಜಾರಿ ಒಮ್ಮೆಯಾದೂ ಪರಿಸ್ಥಿತಿ. ಅಂದರೆ ವ್ಯುತ್ಪಂಬ ಕಣ್ಣ ಇಟ್ಟು ಹ್ಯಾಗೇ ನಡೆಯ ಬೇಕಾಗುತ್ತದೆಂಬುವದು ನಿನೀಗೆ ಗೊತ್ತಾಗುವದು. ಆ ಮೇಲೆ ನಿನ್ನ ಗಂಡವಿಗೆ ಸಂತೋಷವಾಗಬೇಕೆಂದು ಸೀನು ಯಾವಾಗಲಂ ಯತ್ತ್ವಾಗುವಿ. ಎಂದೆಂದಿಗೂ ನಿನ್ನ ಗಂಡನದೂ ನಿನ್ನದೂ ಜಗತ್ ಬರಲಾರದು.

ಉಪಾಧಿನತಿ : ಇದು ನಿಶ್ಚಯವೇ?

ಮನೋಹರರಾವ : ಇದರಲ್ಲಿ ಸಂದೇಹ? ಆ ಮೇಲೆ ಜನರು ನಿನಗೆ ನಿಂದಿಸುವ ದನ್ನು ತಾವಾಗಿ ಬಿಡುವರು. ಈಗ ನಿನ್ನ ಸ್ಥಿತಿಯು ಅತಿ ಅರೋಗ್ಯ ದಿಂದ ವಾತ ಬಂದವರಂತೆ ಆಗಿರುತ್ತದೆ!

ಉಪಾಧಿನತಿ : ಸ್ಯ. ಸ್ಯ. ಹಾಗಾದರೆ ನಾನು ನನ್ನ ರಕ್ತಕ್ಕೆ ಮಾಡಿಕೊಳ್ಳಲಿಕ್ಕೆ ವಾವನನ್ನು ಮಾಡಬೇಕೇ? ಜನರ ನಿಂದೆಯನ್ನು ತಪ್ಪಿಸಲಿಕ್ಕೆ ಸದಾಚರಣವನ್ನು ಬಿಡಬೇಕೇ?

ಮನೋಹರರಾವ : ಹೌದ್ದಾದು.

ಉಪಾಧಿನತಿ : ಜನರ ನಿಂದೆಯನ್ನು ತಪ್ಪಿಸಿಕೊಳ್ಳಲಿಕ್ಕೆ ನಿನ್ನ ಬಾಯಿಂದ ಮಾತನ ವಾದ ಯುಕ್ತಿಯನ್ನು ಇಂದಿಗೆ ಕಲಿತಂತಾಯಿತು?

ಮನೋಹರರಾವ : ಈ ಯುಕ್ತಿಗೆ ಜೋಡಿಲ್ಲ. ಅನುಭವ ಬರಬೇಕಾದರೆ ತಲೆ ಬಡೆಯಬೇಕಾಗುತ್ತದೆ. ವಿವೇಕವು ಬರಬೇಕಾದರೆ ಜೀವಕ್ಕೆ ಸ್ವಲ್ಪ ತೊಂದರೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಅವು ಕೂತಲ್ಲೇ ಹ್ಯಾಗೆ ಬಂದಾವು.

లావణ్యవతి : ఈ మాతు నన్న ఆనుభవక్షే బరువ హేరతు నాను నంబ లారేను.

మనోహరరావ : ఆనుభవక్షే తెందుకోఇ. కణ్ణ ముచ్చి భావి హారలిక్షే నానొదిగి నిసగి హేళేను ?

లావణ్యవతి : నీను హేళిదంతి మాడబేకాదరే మయాచియన్న మరేకు బిడబేఁకే ?

మనోహరరావ : ఎష్ట్వదరూ నీను హళ్ళిగాడినవళు. హళ్ళియు ఉండ విచారగళిఁ నిన్న తలేయల్లి తుంబిరుత్తువే. (సగంతానే.)

లావణ్యవతి : నన్న హళ్ళిగాడిన విచారగళిఁ ననగి ఇరలి ! కాంబజారి నడియబేఁబి అపేఁక్కేయు నన్నల్లి ఎందాదచూ ఉంటాదరే ఆదు నమ్మవర దుష్ట నడతెయి మేలింద ఉంటాదికు. నిన్న అద్వితీయు తక్షశిష్టవన్న కేళిద్దరింద మాత్ర ఉంటాగలారదు.

మనోహరరావ : సుకుమార స్త్రీయళిఁ, నిన్నంథ యన్నసఫరిత సుందర సుకుమార స్త్రీయలిగి ముదుక శ్రీపతరాయను గండనంతి శోభిసువదిల్ల. నీనే విచార మాడు. (ఎదు ఆఁయ క్షే కిడియుత్తానే. ఆపళు తప్పిసికొళ్ళుత్తాఁ. సేవకను బాగిల బడియుత్తానే.) యారవరు ? సేవకా.

సేవక : స్వామిా, ఆవనే నాను.

మనోహరరావ : ముఖాఫ, ఏను బేకారియత్తుదే ? యాకే సంప్రాసే బాగిల బడియుత్తీ ? స్వాఫనాగి ఒత్తుప్పిగే కూతుకోఇ.

సేవక : శ్రీపతరాయరు బందు నింతిచ్చారే. బాగిలవన్న తేరయ హేళుత్తారే.

మనోహరరావ : (తన్నష్టకే) శ్రీపతరాయరు బందిరుత్తాడేఁ ? ఆగలి నన్న పరీక్షేయు హోమ్పు బంకు. (జణేజణే బడిదుకొళ్ళుత్తానే.)

లావణ్యవతి : (కొన్నిపిక్కయాగి) ఫూతవాయితు ! ఫూతవాయితు ! ఆవరు నన్నన్న ఇంధా వేళేయల్లి ఇల్లి సోడిదరే నన్న గతి ఏనాదికు ?

మనోహరరావ : (మెల్లిగే) ఒదరి మాతాదబేడ. నిన్న ధృసియ గురుతు ఆవ రిగే హత్తీము. ఆవరు ఇల్లి బంద్దుక్కుగి తిలమాట్రవాదరూ

ಚಿಂತೆ ವಾಡಬೇಡ. ಆ ಪರದೆಯ ಹಿಂದೆ ಸ್ವಲ್ಪ ಹೊತ್ತು ಅಡಗಿಕೊಂಡಿ. ಏನಾದರೂ ಯುತ್ತಿಯನ್ನು ತೆಗೆದು ಅವರನ್ನು ಈಗಲೇ ಕಳಿಸುತ್ತೇನೆ. (ಉಂಟಾಗಿ ಮತ್ತು ಯಾರು “ಸ್ವರೀನ್” ಎಂದೆಯ ಹಿಂದೆ ಅಡಗುತ್ತಾಳೆ. ಮನೋಹರರಾಯನು ಓದುತ್ತೆ ಕೂತುವನಂತೆ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡು ಮುಂದಕ್ಕೆ ಜೂಗಿ ಬಾಗಿಲ ವನ್ನು ತೆಗೆಯುತ್ತಾನೆ.) ಬರಿ. ಬರಿ. ಕೂಳತುಕೊಳ್ಳಿ. (ಇಬ್ಬರೂ ಕೂಡುತ್ತಾರೆ.)

ಶ್ರೀಪತರಾವ : ಮನೋಹರರಾವ ? ವಿದ್ಯಾವಾಯಾಸಂಗದಲ್ಲಿ ಸೀನು ಯಾವಾಗೆಂಬ ನಿಮಗ್ನನಾಗಿರುತ್ತೀ ? ನಿನ್ನ ಕೈಯೊಳಗಿನ ಪುಸ್ತಕವು ಒಂದು ಅರಳಿಗೆ ಸಹ ತಪ್ಪಿವದಿಂದ.

ಮನೋಹರರಾವ : ರಾಯರೆ, ಏನು ವಾಡಬೇಕು ? ನನಗೆ ಓದುವ ಚಟುವು ಬಹಳ ಹತ್ತಿರುವದರಿಂದ ಆಕಾರ ನಿದ್ರೆಗಳ ಪರಿನೆ ಸಹ ನನಗೆ ಒಮ್ಮೆಯೆಂ್ಮೆ ಇರುವದಿಲ್ಲ. (ಆಕಾಶಕೂನೆ.) ಮಹಾಭಾರತದ ಉದ್ಘಾರಣ ಪರವನ್ನು ಓದುತ್ತೆ ಕೂತಿದ್ದೆ. ಇದರಲ್ಲಿ ವಿದುರನು ಹೇಳಿರುವ ರಾಜನೀತಿಯು ಎಷ್ಟು ಮಹತ್ವ ಉಳಿದ್ದದೆ ! ನನಗೆ ಬೇಸಿರಿಕೆ ಬಂದರೂ ಕೈಯೊಳಗಿನ ಪುಸ್ತಕವನ್ನು ಕೆಳಗೆ ಇಡಲಿಕ್ಕೆ ನಿನ್ನ ಮನಸ್ಸು ಆಗಲೊಳ್ಳಿದು. ನೀವು ಬಂದದ್ದು ನೆಟ್ಟಿಗಾಯಿತು. ಸ್ವಲ್ಪ ಹೊತ್ತು ಪುಸ್ತಕವನ್ನು ಚಲ್ಲಿಕೊಟ್ಟು ನಿಮ್ಮ ಕೂಡ ಮಾತಾಡುತ್ತೆ ಕೂಡುವೆನೆನು. ಅಂದರೆ ಸ್ವಲ್ಪ ವಿಶಾಂಕಿ ದೊರಕಿ ದಂತೆ ಆಗುವದು. (ಪುಸ್ತಕವನ್ನು ಕೆಳಗೆ ಬರಿಯುತ್ತಾನೆ.) ವಾಚನ ಮಂದಿರವೇ ನಿನ್ನ ಮೈಭವವು ! ವಾಚನವೇ ನಿನ್ನ ವಿಲಾಸವು !

ಶ್ರೀಪತರಾವ : ನಿನ್ನಂಥ ತರುಣಿಗೆ ಇದು ಒಳ್ಳೆದೇ ಸರಿ. (ಸ್ವರೀನದ ಕಡೆಗೆ ಕೈ ತೊಂಬಿ) ಈ ಪರದೆಯ ಮೇಲೆ ನಕಾಶಗಳನ್ನು ತೂಗ ಹಾಕಿ ಅದನ್ನು ಸಹಾ ಜ್ಞಾನ ಕೌಶಲವ ಸಾಧನವಾಗಿ ಮಾಡಿರುತ್ತೀ ?

ಮನೋಹರರಾವ : ಹೌದೌದು. ಆ ಪರದೆಯ ಉಪಯೋಗವು ನನಗೆ ಬಹಳ ವಿರುತ್ತದೆ.

ಶ್ರೀಪತರಾವ : ಅವಸರದೊಳಗೆ ಏನಾದರೂ ಹುಡುಕವಾಗ್ಗೆ ಅಥವಾ ಮೈಮರಿತು ನಿಂತಾಗ್ಗೆ ಬಳಗಿನ ಅವ್ಯವಸ್ಥೆ ತ ಸ್ಥಿತಿಯು ಹೊರಗೆ ಬಂದ ಜನರ ಕಣಿಗೆ ಬೀಳಬಾರದಿಂದು ಇಡರ ಯೋಚನೆಯನ್ನು ಮಾಡಿದ್ದು ವಿಹಿತವೇ ಸರಿ.

ಮನೋಹರರಾವ : (ತನ್ನ ಸ್ವರ್ಚ್ಛ) ಅಥವಾ ಅವಸರದೊಳಗೆ ಯಾರನ್ನಾದರೂ ಅಡಿಗಿಸಿಡಲಿಕ್ಕೆ ಸಹ ಇದು ಬಹಳ ಉಪಯೋಗ ಬೀಳುತ್ತದೆ !

ಶ್ರೀಪತರಾವ : ಒಳ್ಳೇದು ನಿನ್ನ ಕೂಡ ನಸಗೆ ಸ್ವಲ್ಪ ಏಕಾಂತ ಮಾರ್ಗನಾಡುವದದ್ದೆ.

ಮನೋಹರರಾವ : ಅದೇನು ? ಅದೇನು ?

ಶ್ರೀಪತರಾವ : ಇಲ್ಲೋಕೂ ನಾವಿಷ್ಯರೇ ಇದ್ದೇವೆ. ನಿನ್ನ ಮುಂದೆ ಮಾತಾಡಲಿಕ್ಕೆ ಅಡ್ಡೀ ಇಲ್ಲ. ಈಗ ಬರಂ ದಿನಸಣಿದ ನನ್ನ ಮನಸ್ಸಿಗೆ ದುಗಡು ಹತ್ತಿರುತ್ತದೆ. ನನ್ನ ಹೆಂಡಿಯಾದ ಲಾವಣ್ಯವತೀಯ ನಡತೆಯ ಮೇಲೆ ನನಗೆ ಸಂಕಾಯ ಬಂದಿರುತ್ತದೆ.

ಮನೋಹರರಾವ : ಇದು ಬಹಳ ದುಃಖದಾಯಕವಾದ್ದು.

ಶ್ರೀಪತರಾವ : ನನ್ನ ಬಗ್ಗೆ ಅವಳಿಗೆ ಏನೂ ಆದರವಿಲ್ಲ. ಇಷ್ಟೇ ಇಲ್ಲ; ಅವಳು ಒಬ್ಬ ಸೊಬ್ಬು ತರುಣಿಗೆ ಪೋಹಿಸಿರುತ್ತಾ ಹೇಂದು ನಾನು ಕೇಳಿದ್ದೇನೆ.

ಮನೋಹರರಾವ : ಎಂಥಾ ಆಶ್ಚರ್ಯವಿದು ?

ಶ್ರೀಪತರಾವ : ಆ ದುಷ್ಪನು ಯಾರಿಂಬುದು ನನಗೆ ಗೊತ್ತಾಗಿರುತ್ತದೆ. ಈ ಮಾತು ನಮ್ಮ ನಿಮ್ಮೋಕ್ಷಗೇ ಇರಲಿ.

ಮನೋಹರರಾವ : ಇದನ್ನು ಕೇಳಿದರೆ ಭಯ ಬರುತ್ತದೆ.

ಶ್ರೀಪತರಾವ : ನೀನು ನನ್ನ ಪಂಚನುಭಾತಿಯ ಮನುಷ್ಯನೆಂದು ನಿನ್ನ ಮುಂದೆ ಕಡನ್ನೀಲ್ಲ ಹೇಳುತ್ತೇನೆ.

ಮನೋಹರರಾವ : ಸ್ಯಾ. ಸ್ಯಾ. ಆ ಮನುಷ್ಯನು ಯಾರೀಬುವದು ತಿಳಿದರೆ ಶಿಮ್ಮಣ್ಣೇ ನನಗೂ ದುಃಖವಾಗುವದೊಂದು ತಿಳಿಯಿರಿ.

ಶ್ರೀಪತರಾವ : ಆ ಮಾತಿನ ಬಗ್ಗೆ ನನಗೆ ಸಂಪೂರ್ಣ ನಂಬಿಗೆಯದೆ. ಆದ್ದರಿಂದಲೇ ಗ್ರಹ ಭಿಂದುಗಳನ್ನು ಸಹ ನಿನ್ನ ಮುಂದೆ ಆಡುತ್ತೇನೆ. ಆದರೆ ನಾನು ಯಾವನ ಬಗ್ಗೆ ಹೇಳಿನೆಂಬುವದು ನಿನಗೆ ತಿಳಿಯಿತೋ ?

ಮನೋಹರರಾವ : ನನಗೆ ಏನೂ ತಿಳಿಯಲ್ಪಾಡು. ಆಡವಿಡೊಳಗೆ ಕಣ್ಣ ಕಟ್ಟಿ ಬಿಟ್ಟಿವನಂತೆ ನನ್ನ ಅವಸ್ಥೆಯಾಗಿರುತ್ತದೆ. ಆ ಹೃದ್ರಕಣ ಮೇಲೆ ಶಿಮ್ಮ ಸಂಕರ್ಯವು ಇರುತ್ತದೋ ಹಾಗೆಗೆ ?

ಶ್ರೀಪತರಾವ : ಭೀ ! ಅಲ್ಲ. ವಿಲಾಸನ ಬಗ್ಗೆ ನಿನ್ನ ಅಂಖೋಳವೇನ್ನದೆ ?

ಮನೋಹರರಾವ : ನಮ್ಮ ತಮ್ಮನೇ ? ಅವನೆಂದಿಗೂ ಇಂಥ ಕೆಲಸ ಮಾಡಲಿಕ್ಕೆಲ್ಲ.

ಶ್ರೀಪತರಾವ : ನಿನ್ನ ಒಳ್ಳೇತನವು ನಿನಗೆ ಮರುಳುಗೊಳಿಸುತ್ತದೆ. ನಿನ್ನಂತೆ ಏರಡನೆಯವರು ಇರಬಹುದೆಂದು ನೀನು ತಿಳಿದುಕೊಳ್ಳುತ್ತೀ.

ಮನೋಹರರಾವ : ಇದು ನಿಜವು. ಪಾರ್ಮಾಣಿಕರು ಎರಡನೆಯವರ ವಿಶಾಪ್ತಿ ಫಾತಕತನವನ್ನು ನಂಬಲಿಕ್ಕೆ ಸಂಚೇದಪಡುತ್ತಾರೆ.

ಶ್ರೀಪತರಾವ : ನಿನ್ನ ತಮ್ಮನಿಗೆ ಸಾರಾಸಾರ ವಿಚಾರವೇ ಇಲ್ಲ. ಅವನಿಗೆ ನನ್ನುತ್ತೇ ನೀತಿ ನಡ್ಡಾವಳಿಗಳು ಗೊತ್ತಿಲ್ಲ.

ಮನೋಹರರಾವ : ಲಾಂಘಣಿವತ್ತಿಯು ಎಂದಿಗೂ ವಿಚಾರ ಬಿಟ್ಟು ನಡೆಯುವವಳಿಲ್ಲ.

ಶ್ರೀಪತರಾವ : ಅವಳ ವಿಚಾರದ ಜಂಭವ ಯಾತ್ಕ್ಷೇ ? ಸುಂದರನಾದ ರಸಿಕ ತರುಣ ಪುರುಷನ ಮಥುರ ಭಾಷಣವನ್ನು ಕೇಳಿದ ಮೇಲೆ ಅವಳ ವಿಚಾರವು ಹ್ಯಾಗೆ ಉಳಿದಿತು ?

ಮನೋಹರರಾವ : ಈ ಮಾತು ಸತ್ಯ.

ಶ್ರೀಪತರಾವ : ನೀನೇ ನೋಡು, ನನಗೆ ಮತ್ತು ಅವಳಿಗೆ ಎಷ್ಟು ವರುಸ್ಪಾ ಹೆಚ್ಚು ಕಡಿಮೆಯದೇ ! ಅಂದ ಬಳಿಕ ನನ್ನ ಮೇಲೆ ಅವಳು ಪ್ರೀತಿ ಮಾಡ ಬಹುದೆಂದು ನಾನು ತಿಳಿಯನ್ನೇ ಹುಚ್ಚುತನವು. ಆಕೆಯು ಈಗ ಏನಾದರೂ ಕೆಟ್ಟ ಕೆಲಸ ಮಾಡಿದಳೆಂದು ಜನರಿಗೆ ತಿಳಿಯಲಿ, ಅಂದರೆ ಜಮುತ್ತಾರ ನೋಡು ! ಜನರೆಲ್ಲರು “ಈ ಮುದಿ ಹುಚ್ಚು ನಿಗೆ ಮುದುವೆ ನಾಡಿಕೊಳ್ಳಲಿಕ್ಕೆ ಬುದ್ಧಿ ಇದ್ದಿಲ್ಲನೇ ?” ಎಂದು ಹಾಸ್ಯ ಮಾಡಿ ನನಗೇ ಬೈರುಮಾಡುತ್ತಾರೆ.

ಮನೋಹರರಾವ : ಹೌದ್ದಾದು, ಜನರು ಸಗುವರು.

ಶ್ರೀಪತರಾವ : ಬರೇ ನಗುವರಂತಲ್ಲ. ನನ್ನ ಮೇಲೆ ಪದಗಳನ್ನು ರಚಿಸಿ ಹಾಡುವರು. ಹಾಗೂ ವರ್ತಮಾನ ಪತ್ರಗಳಲ್ಲಿ ಬೇಕಬೇಕಾದದ್ದು ಬರೆದು ನನ್ನ ಮಾನ ಹಾಣಿ ಮಾಡುವರು.

ಮನೋಹರರಾವ : ನೀವು ಜನರ ಮುಂದೆ ಹೇಳಬಾರದು. ಅಂದರೆ ಆಯಿತು. ನಿಮ್ಮ ಕೃಯಲ್ಲಿರುವ ಮಾತಿಗೆ ನೀವು ಇವ್ವಾಯಿಕೆ ವ್ಯಸನ ಪಡುತ್ತಿರಿ ?

ಶ್ರೀಪತರಾವ : ನನ್ನ ಬಹುಕಾಲದ ಸ್ವೇಹಿತನಾದ ಸುಶೀಲರಾಯನ ಅಣ್ಣನ ಮಗನು ನನ್ನ ಮನೆಯಲ್ಲಿ ಇಂಥ ದುಷ್ಟ ಕೆಲಸವನ್ನು ಮಾಡಿದ್ದ ರಿಂದ ನನ್ನ ಮನಸ್ಸಿಗೆ ಬಹಳ ವ್ಯಸನವಾಗಿರುತ್ತದೆ.

ಮನೋಹರರಾವ : ಉಪಕಾರ ಹೊಂದಿದ ಜನರು ಆಪಕಾರ ಮಾಡಿದರೆ “ಫಾಯಕ್ಕೆ ಮುಳ್ಳು ಮುಳ್ಳಿದಂತೆ” ದುಃಖವಾಗುತ್ತದೆ.

ಶ್ರೀಪತರಾವ : ಅಂತೇ ನಾನು ಅವನಿಗೆ ಎಂದೂ ಮಾತಾಡಿಸುವದಿಲ್ಲ. ನನ್ನ ಮನೆಯೊಳಗೆ ಅವನು ಬೇಕಾದಪ್ಪು ದಿವಸ ಉಂಡು ತಿಂದು ಇದ್ದನು.

ಅವಸ್ಥೆಗೆ ಬೇಕಬೇಕಾದ್ದು ನಾನು ಮಾಡಿದೆ. ಅನನ್ತ ಬೇಡಿದ್ದನ್ನು ಕೈಯಲ್ಲಿ ಹಿಡಿರುತ್ತಿದ್ದನು. ಇಂಥ ನನಗೆ ಅನನ್ತ ಉಪಕಾರ ತೀರಿ ಬಿಟ್ಟುನು. ನನ್ನ ಕೈಗುಣವು ಕೆಟ್ಟಿದೆ. ಅದಕ್ಕೆ ಯಾರು ಮಾಡುವದೇನೆಂದೆ?

ಮನೋಹರಾವ : ಜನರ ಮಾತಿನ ಮೇಲೆ ಒಮ್ಮೆಲೇ ವಿಶ್ವಾಸವಿಡಬಾರದು. ನೀವು ಹೋದಂತೆ ವಿಲಾಸನು ಕೆಟ್ಟಿ ಕೃತಿಯನ್ನು ಮಾಡುವವನು ನಿಜ. ಅದರೆ ಪ್ರತ್ಯಕ್ಷ ನೋಡಿದೆ ನಾನಂತೂ ನಂಬಿಲಾರೆ; ಪ್ರತ್ಯಕ್ಷ ಕೆಂಡ ಬಳಿಕ ಅವನನ್ನು ತಮ್ಮನೆಂದು ನಾನೆಂದಿಗೂ ಕರೆಯಲಿಕ್ಕಿಲ್ಲ. ಉಂದ ಮನಿಯ ಗಳ ಎಣಿಸುವವನೂ ಮಿಶ್ರನ ಹೆಂಡತಿಯ ಪಾತಿ ಪ್ರಕೃತಿಯನ್ನು ಭಂಗ ಮಾಡುವವನೂ ನೀಚರು, ಅಥವಾ. ಅವರು ಮೈಗೆ ಹತ್ತಿಡ ಖಜ್ಜ ಯಂತೆ ಸಮಾಜಕ್ಕೆ ಶಿಷ್ಟವನ್ನು ಕೊಡುತ್ತಿರೆ.

ಶ್ರೀಪತರಾವ : ನಿನ್ನ ಸ್ವಭಾವದಲ್ಲಿಯೂ ಅವನ ಸ್ವಭಾವದಲ್ಲಿಯೂ ಎಷ್ಟು ಅಂತರವಿದೆ, ನೋಧು! ನಿನ್ನ ವಿಚಾರಗಳನ್ನು ಕೇಳಿದರೆ ಮನಸ್ಸಿಗೆ ಬಹಳ ಆನಂದವಾಗುತ್ತದೆ.

ಮನೋಹರಾವ : ಆದ್ದರಿಂದ ನಾನು ಲಾವಣ್ಯವತಿಯ ಮೇಲೆ ಸಂಂಯವನ್ನು ತೆಗೆದು ಕೊಳ್ಳಲಾರೆ.

ಶ್ರೀಪತರಾವ : ನನಗಾದರೂ ನನ್ನ ಹೆಂಡತಿಯು ಸುಗುಣೆಯೆಂದು ನಂಬಬೇಕೆಂಬ ಅಂಶವ್ಯೇಮುಂಬಿ. ಹಾಗೆ ಅದಲ್ಲಿ ನಮೋಳಿಗಿನ ಜಗತ್ವ ಒಮ್ಮೆ ಮುಗಿದು ಹೋದಿರುತ್ತಾರೆ! ಅವಳಿಗೆ ಸ್ವತಂತ್ರವಾಗಿ ಇರುವ ಮನಸ್ಸು ಹಂಟಿರುತ್ತದೆ. ನಾನೂ ಅವಳೂ ಹಿಂದಿನ ಸಾರೆ ಜಗತ್ತಾದುವಾಗೆ ನಾನು ಸತ್ತರೂ ತಾನು ಒಂದು ಹಸಿ ಸಹ ಕಣ್ಣಿ ರೂ ಉದಿನ ಲಿಕ್ಕಿಲ್ಲವೆಂದು ಹೋದಳು! ಅಕೆಯು ತನ್ನ ಮನಸ್ಸಿಗೆ ಬಂದಂತೆ ಮಾಡಲಿ. ಬೇಕಾದರೆ ತವರ ಮನೆಗೆ ಹೋಗಲಿ! ಅಥವಾ ಬಾಗಿಗೆ ಹಿಡಿದು ಬೇರೆ ಮನೆಮೋಳಿಗೆ ಇದ್ದು ಹೊಳ್ಳಲಿ! ನಾನು ಜಿವ ದಿಂದಿರುವ ತನಕ ಅವಳಿಗೆ ವರ್ಷಕ್ಕೆ ೪೦೦ ರೂಪಾಯಿಗಳನ್ನು ಮುಟ್ಟಿಸುವೇನು. ಇಷ್ಟ ಹಣವನ್ನು ತೆಗೆದುಕೊಂಡು ತನ್ನ ಯೋಗ್ಯತೆಗೂ ಮಾನಕ್ಕೂ ತಕ್ಕಂತೆ ಸೌಖ್ಯದಿಂದ ಇರಲಿ. ನನ್ನ ಅಧಾರಂಗಿಯು ನಾನು ಇರುವಾಗೆ ಯಾಕೆ ದುಃಖವನ್ನು ಭೋಗಿಸಬೇಕು? ನಾನು ಬಿದ್ದ ಹೋದ ತರುವಾಯ ನನ್ನ ಎಲ್ಲ ಜಿಂದಿಗೆಯು ಅವಳಿದೆ ಇರುತ್ತದೆ. ಇದರಂತೆ ನಾನು ಕರಾರು

ಪತ್ರಣನ್ನು ಬರೆದು ನೊಂದಣಿ ಮಾಡಿಸಿ ಕೊಡುತ್ತೇನೆ. ಆ ಕರಾ ಪತ್ರದ ಪ್ರತಿಯು ಸಹ ನನ್ನ ಸಂಗಡವೇ ಉಂಟು, ಈ ಯುಕ್ತಿಯ ನಿನಗೆ ಹ್ಯಾಗೆ ಕಾಣುತ್ತದೆ ?

ಮನೋಹರರಾವ : ಇದು ಬಹಳ ಜನ್ಮಾಗಿರುತ್ತದೆ. (ತನ್ನಷ್ಟಕ್ಕೆ) ಆದರೆ ನನ್ನ ಶಿಕ್ಷೆ ಹೊಂದಿದ ವಿದ್ಯಾರ್ಥಿನಿಯ ಮನಸ್ಸು ಇದನ್ನು ಕೇಳಿ ತಿರಾತ್ತದೊಂದೇ ಎನ್ನೋ ಎಂಬ ಸಂಶಯವು ಬರುತ್ತದೆ.

ಶ್ರೀಪತರಾವ : ಅವಳ ಹಿತಕ್ಕಾಗಿ ಈ ಅಲೋಚನೆಯನ್ನು ಮಾಡಿರುತ್ತೇನೆ ಆದರೆ ಇದನ್ನು ಅವಳ ಮುಂದೆ ಮಾತ್ರ ಇನ್ನೂ ತಿಳಿಲ್ಲ.

ಮನೋಹರರಾವ : ನಾನೂ ತಿಳಿಸಲಿಕ್ಕಿಲ್ಲ.

ಶ್ರೀಪತರಾವ : ಮನೋಹರಾ, ಇನ್ನು ಬೇಕಾದರೆ ನಿನ್ನ ಪ್ರತಿಯು ವಿಷಯಕ್ಕೆ ತೆರಳೋಣ. ಮೋಹಿನಿಯು ನಿನ್ನ ಕೂಡ ಹ್ಯಾಗೆ ನಡಿಯುತ್ತಾಳೆ?

ಮನೋಹರರಾವ : (ಹೆಲ್ಲಿಗೆ) ರಾಯರೇ, ಆ ವಿವರವನ್ನು ಈಗಂತೂ ತೆಗೆಯಬೇಡಿರಿ. ಮತ್ತೊಮ್ಮೆ ಯಾವಾಗಾದರೂ ಮಾತಾಡೋಣ.

ಶ್ರೀಪತರಾವ : ಅವಳ ಪ್ರತಿಯು ನಿನ್ನ ಮೇಲೆ ಸಾಕಷ್ಟು ಬೇಕೆಂದಂತೆ ತೋರುವ ದಿಲ್ಲಿ. ಇದರಿಂದ ನನಗೆ ಮೋಹಿನಿಯ ಮೇಲೆ ಬಹಳ ಸಿಟ್ಟು ಬಂದಿರುತ್ತದೆ.

ಮನೋಹರರಾವ : (ಹೆಲ್ಲಿಗೆ) ಆ ವಿವರವನ್ನು ತೆಗೆದು ನಿಮ್ಮ ಮನಸ್ಸಿಗೆ ಯಾಕೆ ವ್ಯಧಿ ಮಾಡಿಕೊಳ್ಳುತ್ತೀರಿ? ನಿಮ್ಮ ದುಃಖವೇ ನಿಮಗೆ ಹೊರ ಲಾರದನ್ನು ಆಗಿರುತ್ತದೆ. ಅಂದ ಮೇಲೆ ಇಂಥಾ ಹೊತ್ತಿಗೆ ಎರಡ ಸೆಯವರ ಸೌಖ್ಯದ ಚಿಂತೆಯನ್ನು ನೀವು ಯಾಕೆ ಮಾಡುತ್ತೀರಿ? (ತನ್ನಷ್ಟಕ್ಕೆ) ನನ್ನ ಜೀವ ಹೋಗುವ ಹೊತ್ತು ಬಂತು. ನಾನು ಸರ್ವಸ್ವ ನಾಶ ಹೊಂದುವೇನು.

ಶ್ರೀಪತರಾವ : ಮೋಹಿನಿಯ ಮೇಲೆ ನಿನ್ನ ಪ್ರತಿ ಇರುವದನ್ನು ಲಾವಣ್ಯವಿಗೆ ತಿಳಿಸಲಿಕ್ಕೆ ನೀನು ಹಿಂಜರಿಯುತ್ತೀರ್ಣು. ಆದರೆ ಅವಳಿಗೆ ಈ ವರ್ತ ಮಾನವು ತಿಳಿದರೆ ಸಂತೋಷವೇ ಆದಿತ್ಯಂಬಿವದು ನನಗೆ ಪುರಣವಾಗಿ ಗೂತ್ತಿರುತ್ತದೆ.

ಮನೋಹರರಾವ : ಆ ವಿವರದ ಪ್ರಸ್ತಾಪವನ್ನು ತೆಗೆಯಬೇಡಿ. ನೀವು ಲಾವಣ್ಯವಿಯನ್ನು ಕುರಿತು ಹೇಳಿದ ವರ್ತಮಾನವು ನನ್ನ ಕಿವಿಯೊಳಗೆ ಉಕ್ಕು ಕಾಸಿ ಸುರುವಿದಂತೆ ಆಗಿರುತ್ತದೆ. ನನ್ನ ಸ್ವಂತ ಸೌಖ್ಯ

వన్న కురితు విచార మాడలిక్కే ఈగ నన్నింద సమాధా ఆగదు.

సేవకను ప్రపాఠిసుక్కునే.

సేవక : ధనియే, నిన్ను తమ్మిదిరాద విలాసరాయరు ఇళ్లగే బరువంతి కాణుత్తదే. ఆవరు నన్ను మనేయ ముందే ఒబ్బు సొబ్బ గృహస్థున కూడ మాతాదుత్త నింతిరుత్తారే. నీవు ఒళగే ఇద్దిర్చింబువదు గొల్తుడే ఎందు అన్నాత్తారే. ఆవరు ఒళగే బరలిక్కే అపేష్టిసిదరే నానేను ఉత్తర హేళలి ?

మనోహరరావ : మూహిఫ, ఇప్పు తిళయువదిల్లవే ? శ్రీపత్రరాయరిగూ ఆవనిగూ ఆష్టవీయ జంద్రనంతే ఇరుత్తదే. రాయరు ఇళ్లయే కూతుకొండిద్దారే. ఆవను ఒండసేందరే నాను కొరగి హోగినుత్తే సేందు హేళి కళిసి బిడు.

శ్రీపత్రరావ : (ఆవసరదింద) తడి, హాగి హేళి కళిసబేడ, ననగొందు యుక్కియు నేనపాగిదే. నీను మనేయలులుత్తే ఎందు హేళి ఆవనన్ను ఒళగే కారిసు.

మనోహరరావ : ఒళ్లేదు. ఆవనన్ను ఒళగే బిడు. (సేవకను హోగుక్కాసే.) (తన్ష్టవ్యక్తి) ఆవరు మనేయన్ను బిట్టు హోరచీళువ ముందే ఒహళ మాడి ఇబ్బరదూ భిట్టియాగబండు.

శ్రీపత్రరావ : మనోహరా, నినగొందు మాతు హేళుత్తేనే. దయమాడి కేళు. విలాసను ఒళగే బరువ ముంచే నాను ఎల్లియాదడూ ఆడగికొళ్లునేను. ఆవను ఒండసేందరే ఈ మాతు తెగి. అందరే ఆవను ఏను ఉత్తర కొడుత్తానోఎ కేళోణ. ఉత్తరవు ననుగే గుణవాదరే ఎష్టు సంతోషవాదిసు.

మనోహరరావ : ఓఇ, నన్నిందంకూ ఆగదు. ఇంథ కుయుక్కియన్ను నాను డ్యూగి మాడలి? నన్న తమ్మినిగి ఈ మోసద బలేయన్ను కూడిదేరి ఆవను ననగే ఎనందాను?

శ్రీపత్రరావ : హాగల్ల. స్టోల్ప విచార మాడు. ఆవన కడిగే ఏనూ తప్పిల్ల వేందు నీను హేళుత్తే, అంద మేలి ఆవను ఆదరంతి తన్న బాయింద హేళిచిట్టునేందరే, ఆవన మేలిన నన్న సంకయవు హోరటు హోదిము. దయమాడి నన్న మాతు కేళు.

ಸಿನ್ನ ಉಪಕಾರವನ್ನು ನಾನೆಂದಿಗೂ ಮರೆಯಲಿಕ್ಕುಲ್ಲ. ಈ ಪರ ದೆಯ ಹೀಂದೆ ಅಡಗಿಕೊಳ್ಳುತ್ತೇನೆ. (ಅದರ ಸಮಾಪಕ್ಕೆ ಹೋಗಿ ತಿರುಗುತ್ತಾನೆ.) ಓಹೋ, ಇಲ್ಲಿ ಬಂದು ದೆವ್ಯ ಕೂತಿರುತ್ತದೆ! ಅದು ನಮ್ಮ ನಿಮ್ಮ ಮಾತು ಕೇಳಿಕೊಂಡಿತು! ನನಗೆ ಇರಿಯ ಸೆರಗು ಮಾತ್ರ ಕಾಣಿಸಿತು; ಮೋರಿ ಕಾಣಿಸಲಿಲ್ಲ! ಬಹಳ ಮಾಡಿ ಒಬ್ಬ ಸ್ತ್ರೀಯಳು ಇರಬಹುದು.

ಮನೋಹರರಾವ : (ನಗುತ್ತಾನೆ) ಹಾ. ಹಾ. ಹಾ. ಈದು ಬಹಳ ನಗೀಗೇಡು! ನನಗೆ ಕಪಟಿ ಕೃತ್ಯವು ಎಂದೆಂದಿಗೂ ಸೇರುವದಿಲ್ಲ. ಒಬ್ಬ ತಂಚಾವರದ ಕುಲೀನ ಹೆಂಗಸು ಕೆಲಸದ ನಿಮಿಶ್ವರಿಂದ ನನ್ನ ಬಳಗೆ ಬಂದು ಕೂತಿದ್ದಳು. ನಾನು ಓಡುವದರಲ್ಲಿಯೇ ತೊಡಗಿದ್ದೆ. ಆಕೆಯ ಕೂಡ ಮಾತಾಡಲಿಕ್ಕೆ ಸಹ ನನಗೆ ವೇಳೆಯು ಸಿಗಲಿಲ್ಲ. ಅವ್ಯವ ರೊಳಗೆ ನೀವು ಬಂದದ್ದನ್ನು ಸೋಡಿ ಅವಳು ನಾಟಿಕೊಂಡು ಒಳಗೆ ಹೋಗಿ ಕೂತಿರುತ್ತಾಳೆ. ನಿಷ್ವಾಪ ಬುದ್ಧಿಯವರಿಗೆ ಹೋರಗೆ ಕೂಡಲಿಕ್ಕೆ ಹೆಡರಿಕೆ ಇರತಕ್ಕದ್ದಲ್ಲ. ಹೀಗದ್ದು ಲೋಕರೂಢಿಗೆ ಅನುಸರಿಸಿ ನಡೆಯಬೇಕಂಬಿವ ಹುಚ್ಚು ಇನ್ನೂ ನಮ್ಮ ಹೆಂಗಸರ ತಲೆಯೇಕಿಂದ ಹೋಗಿಲ್ಲ.

ಶ್ರೀಪತರಾವ : ಎಲ್ಲ ಕಪಟಿಯೇ! ನಾನು ಮಾತಾಡಿದ್ದ ನ್ನೆಲ್ಲ ಕೇಳಬಿಟ್ಟಿಯಾ?

ಮನೋಹರರಾವ : ಅವಳು ಯಾರ ಮುಂದೂ ಉಸುರುವವಳಿಲ್ಲ. ಇದು ನಿಜವೆಂದು ತಿಳಿಯಿರಿ.

ಶ್ರೀಪತರಾವ : ಹಾಗಾದರಿ ಅವಳು ಅಲ್ಲಿಯೇ ಕೂತು ಪೂರ್ವವಾಗಿ ಕೇಳಿಕೊಳ್ಳಲಿ. ಇಲ್ಲಿ ಬಂದು ಸಣ್ಣ ಕೋಟಿಯು ಕಾಣುತ್ತದೆ. ಅಲ್ಲಿಗೆ ಹೋಗಿ ನಾನು ಅಡಗಿಕೊಳ್ಳುತ್ತೇನೆ.

ಮನೋಹರರಾವ : ಹಾಗಾದರಿ ಬೇಗನೇ ಹೋಗಿರಿ. ವಿಲಾಸನು ಬರುವ ಹೊತ್ತು ಆಗಿರುತ್ತದೆ.

ಶ್ರೀಪತರಾವ : ಕಪಟಿಯೇ! ಅಥವಳೇ! (ಹೀಗಂದು ಕೋಟಿಯೋಳಗೆ ಹೋಗುತ್ತಾನೆ.)

ಮನೋಹರರಾವ : (ತನ್ನ ಸ್ವರ್ಕ) ಸ್ವಲ್ಪದರಲ್ಲಿಯೇ ತಪ್ಪಿತು! ನನ್ನ ಅವಸ್ಥೆಯು ಬಹಳ ಚಮತ್ವಾರವುಳ್ಳದ್ದಾಗಿದೆ! ಗಂಡಹೆಂಡರನ್ನು ಈ ಪ್ರಕಾರ ಬೇರೆ ಬೇರೆ ಸ್ಥಳಕ್ಕೆ ಕಳಿಸಬೇಕಾಯಿತು!

ಉವಣಿನತಿ : (ಪರದೆಯು ಹೋರಗೆ ಹಣಕ ಹಾಕ ವೆಲ್ಲಾಗೆ) ನಾನು ಇಲ್ಲಿಂದ ಹೊರ ಬಿದ್ದರೆ ನೆಟ್ಟಾಗಳಿಕ್ಕುಲವೇ?

ಮನೋಹರಾವ : (ಹೊರಗೆ) ಸುಕುಮಾರ ಸ್ತ್ರೀಯಳೇ ! ಅಲ್ಲಿಯೇ ಕೂತುಕೋ. ಹೊರಗೆ ಬರಬೇಡ.

ಶ್ರೀಪತ್ರಾವ : (ಹೊಸೆಯ ಹೊರಗೆ ಹಣಕ ಹಾಕ ಮೆಲ್ಲಗೆ) ಮನೋಹರಾ, ವಿಲಾಸ ನನ್ನ ಬೇಗನ್ನೆ ಒಳಗೆ ಕರಿಸು.

ಮನೋಹರಾವ : (ಹೊರಗೆ) ರಾಯರೇ, ಹಿಂದಕ್ಕೆ ಸರಿಯಿರಿ.

ಲಾವಣ್ಯವತೀ : (ಹಣಕ ಹಾಕ ಮೆಲ್ಲಗೆ) ಅವರು ಕೂತಿರುವ ಕೋಟಿಗೆ ಕೇಲೀ ಹಾಕಬಾರದೇ ?

ಮನೋಹರಾವ : (ಮೆಲ್ಲಗೆ) ಹಿಂದಕ್ಕೆ ಸರಿ.

ಶ್ರೀಪತ್ರಾವ : (ಹಣಕ ಹಾಕ ಮೆಲ್ಲಗೆ) ಆ ತಂಚಾವರದ ಚುಲೀನ ಸ್ತ್ರೀಯಳು ತಾನು ಕೇಲಿಳ್ಳದ್ದನ್ನು ಎರಡನೆಯವರಿಗೆ ತಿಳಿಸುವದಿಲ್ಲಿಂದು ನಂಬಿಗೆ ಯುಂಟಿಸ್ತೇ ?

ಮನೋಹರಾವ : ರಾಯರೇ ! ಒಳಗೆ ಹೋಗಿರಿ; ಒಳಗೆ ಹೋಗಿರಿ. ಕೇಳಣೆಯು ಬಾಗಿಲಿಗೆ ಹಾಕಲಿಕ್ಕೆ ನನ್ನ ಹತ್ತರ ಕೇಲಿ ಕಳ್ಳ; ಇದ್ದರೆ ನಟ್ಟ ಗಾಗುತ್ತಿತ್ತು.

ವಿಲಾಸರಾಯನು ಶ್ರವೇಶಿಸುತ್ತಾನೆ.

ವಿಲಾಸರಾವ : ಬಂಧುರಾಯನೇ ! ಏನು ಮಾಡುತ್ತ ಕೂತಿರುವಿ ? ನುಂಬಿ ನಿನ್ನ ಸೇವಕನು ನನಗೆ ಒಳಗೆ ಬರಲಿಕ್ಕೆ ಪ್ರತಿಬಂಧ ಮಾಡಿದ್ದನು. ನಿನ್ನ ಹತ್ತರ ಮಾತಾಡಲಿಕ್ಕೆ ಯಾವಽಳಾದರೂ ಸುಂದರಿಯು ಬಂದು ಕೂತಿದ್ದಳೋ ? ಅಥವಾ ಸಾಲ ಕೇಳಲಿಕ್ಕೆ ಯಾವನಾದರೂ ಮಾರವಾಡಿಯು ಬಂದು ಕೂತಿದ್ದನೋ ?

ಮನೋಹರಾವ : (ನಗತ್ತ) ಅಂಥವರಾರು ಬಂದಿಲ್ಲ !

ವಿಲಾಸರಾವ : ಶ್ರೀಪತ್ರಾಯರು ನಿನ್ನ ಹತ್ತರ ಬಂದು ಕೂತಿದ್ದ ರೆಂದು ಕಾಣುತ್ತೇದೆ. ನಾನು ಇಲ್ಲಿಗೆ ಬರುವ ಮುಂಬಿ ಅವರು ಯಾಕೆ ಓಡಿಹೋದರು ?

ಮನೋಹರಾವ : ಹೌದು. ಅವರು ಇಷ್ಟೋತ್ತಿನ ತನಕ ಇಲ್ಲಿಯೇ ಇದ್ದರು. ಆದರೆ ನೀನು ಬರತಕ್ಕವಸಿದ್ದಿಂದೇ ಎಂದು ಕೇಳಿದ ಕೂಡಲೇ ಇಲ್ಲ ನಿಂತು ಕೊಳ್ಳಲಿಲ್ಲ.

ವಿಲಾಸರಾವ : ನಾನು ಅವರ ಬಳಯಲ್ಲಿ ರೂಪಾಯಿಗಳನ್ನು ಸಾಲ ಬೇಡುವೆನೆಂದು ಹೇದರಿದರೋ ?

ಮನೋಹರಾವ : ಅದೇನೂ ಅಲ್ಲ. ಈಚೆಗೆ ನೀನು ಅವರ ಮನಸ್ಸಿಗೆ ಬಹಳ ಮಿಳಿ ಕೊಟ್ಟಿರುತ್ತೀರು.

ವಿಲಾಸರಾವ : ಅವರು ಬಹಳ ಜನರ ಮುಂದಿ ಈ ಪ್ರಕಾರ ಹೇಳಿರುತ್ತಾರೆ. ಅವರ ಈ ನಡತೆಯು ಸರಿಯಾದದ್ದೀಂದು ನಿನಗೆ ಕಾಣುತ್ತದೇನೇ?

ಮನೋಹರರಾವ : ನಿನ್ನ ಮುಂದಿ ನಿಜವಾಗಿ ಹೇಳುತ್ತೇನೆ. ಅವರ ಪಕ್ಕಿಯಾದ ಲಾವಣ್ಯವತ್ತಿಗೆ ವೇಳೆಸದಿಂದ ಮರುಳಗೊಳಿಸಿ ಗುಡಕೆಡರಲ್ಲಿ ಕಲಾಪವನ್ನು ಹುಟ್ಟಿಸಲಿಕ್ಕೆ ನೀನು ಯತ್ನ ಮಾಡುತ್ತೀ ಎಂದು ಅನರ ಸಂಶಯವದೆ.

ವಿಲಾಸರಾವ : ಎಂದಿಗೂ ಇಂಥಾ ಕೆಲವನ್ನು ನನ್ನಿಂದಾಗಿರು. ನಾನು ದೇವರ ಸಾಕ್ಷೀಯಿಂದ ಹೇಳುತ್ತೇನೆ. ಹಾ. ಹಾ. ಹಾ. (ನಸುತ್ತಾನೆ.) ಮುದುಕನಿಗೆ ತನ್ನ ಹೆಂಡತಿಯು ಟಿಕ್ಕನ್ನಿಂದ ಅವಳ ಮೇಲೆ ತರುಣ ಜನರಿಂದ ಅಥವಾ ತರುಣ ಜನರ ಮೇಲೆ ಅವಳಿನ ದೃಷ್ಟಿ, ಇರಬಹುದೆಂದು ತನ್ನ ಅಶ್ಕತ್ತಿಗೆ ತಾನೇ ಹೆದರಿಕೊಂಡು ಸಂಶಯ ತಿಗಿದುಕೊಂಡಿರುತ್ತಾನೆ.

ಮನೋಹರರಾವ : ವಿಲಾಸಾ, ಇದು ಸಗವಂಧ ವಿಷಯವಲ್ಲ. ಬಹಳ ಸೂಕ್ಷ್ಮ ವಾದದ್ದಿದೆ. ತಿಳಿದು ನೇಡು.

ವಿಲಾಸರಾವ : ಹೌದೊನು. ಅವರು ನನಗೆ ಈ ಪ್ರಕಾರ ದೋಷ ಕೊಡುತ್ತಾರೆಂಬ ಮಾತು ಈಗಲೇ ನಿನ್ನ ಬಾಯಿಂದ ಗೊತ್ತಾಯಿತು. ಆದ್ದರಿಂದ ನನದೆ ನಗಿಯು ತಡೆಯದೆ ಬಂತು. ಸನ್ನಾಣಿಯಂದರೂ ನಾನು ಈ ದೋಷದೊಳಗಿಲ್ಲ.

ಮನೋಹರರಾವ : (ಗಟ್ಟಿಯಾಗಿ) ಈ ಮಾತನ್ನು ಕೇಳಿದರೆ ಶ್ರೀಪತರಾಯರು ಆನಂದ ಭರಿತರಾಗಿದೆ ಇಲ್ಲಾರಂ.

ವಿಲಾಸರಾವ : ನಿಜವಾಗಿ ಹೇಳುತ್ತೇನೆ. ಅವಳ ನೇತ್ರಕಟ್ಟಾಕ್ಕವು ನನ್ನ ಮೇಲೆ ಇರುತ್ತೇದೆಂದು ನನಗೆ ಹಿಂದಕೊಳ್ಳುತ್ತೇನೆ ಸಂಶಯ ಉಂಟಾಗಿತ್ತು. ಆದರೆ ಅವಳಿಗೆ ನಾನು ಎನ್ನು ಮಾತ್ರಕೊಳ್ಳುತ್ತೇಜನ ಕೊಡು ಲಿಲ್ಲ. ಇದಲ್ಲದೆ ನಾನು ಮೋಹಿನಿಯ ಪ್ರೇಮಜಾಲದೊಳಗೆ ಬಿಡ್ಡ ರುತ್ತೇನೆಂದು ನಿನಗೆ ಗೊತ್ತೀ ಆದೆ.

ಮನೋಹರರಾವ : ಲಾವಣ್ಯವತಿಯು ನಿನ್ನ ಮೇಲೆ ತಾನು ಮೋಹಿತಾಗಿದ್ದೇ ಸೆಂದು ಹೇಳಿದ್ದರೆ ನೀನು ಏನು ಮಾಡುತ್ತಿದ್ದಿ?

ವಿಲಾಸರಾವ : ನಾನೆಂದಿಗೆ ಇಂಥಾ ವಾಸದ ಕೆಲವನ್ನು ಮಾಡಿ ಅರಕೆತ್ತಿರು ಯನ್ನು ಹೊಂದಿನ್ನು? ಪೂರ್ವ ಚಂದ್ರನರಭಾ ಮುಖವುಳ್ಳ ಮತ್ತು ಯಾವನದಿಂದ ಉನ್ನತ್ತಾಗಿರುವ ಸುಂದರಿಯು ತನ್ನ

ತಂದೆಯಂತೆ ಶೋಭಿಸುವಂಥ ಮುದುಕ ಗಂಡನನ್ನು ಲಗ್ಗು ಮಾಡಿ
ಕೊಂಡು ನನ್ನ ವಾರ್ಗವನನ್ನು ಅಡ್ಡಗಟ್ಟಿ ಮೈನೇಲೇ ಬೀಳುವ
ಕುತ್ತಾಹಲವನ್ನು ತೋರಿಸಿ ನನಗೆ ಮದನನ ಕರಿಣ ಬಾಳಗಳನ್ನು
ಎಪ್ಪು ಕಸುವಿನಿಂದ ಎಸೆದಾಗ್ನೂ ನಾನು ಅವಳ ಪಾತಿಪ್ರಕ್ಷೇ
ವನ್ನು ಎಂದಿಗೂ ಭಂಗ ಪಡಿಸಲಾರೆನು. ಅಂದ ಮೇಲೇ ಇಂಥಾ
ಲಾವಣ್ಯವತಿಯ ಪಾಡೇನು ?

ಮನೋಹರರಾವ : ಒಳ್ಳೇದು. ಒಳ್ಳೇದು (ಎಂದು ಸಾಗುತ್ತಾನೆ.)

ವಿಲಾಸರಾವ : ಸುಮ್ಮುಸುಮ್ಮನೆ ಯಾಕೆ ನಗು ಬಂತು ? ಇದು ನಿನ್ನ ನೀತಿ
ಶಾಸ್ತ್ರದಲ್ಲಿ ಬರೆದಿಬ್ಬನೆದು ಕಾಣುತ್ತದೆ. ಮನೋಹರರಾವ !
ಲಾವಣ್ಯವತಿಗೂ ನನಗೂ ಸುಮ್ಮಸುಮ್ಮನೇ ಸಮ್ಮಂಧ
ಹಚ್ಚುತ್ತೀ ! ಅದರೆ ನಿನ್ನೇ ಅವಳ ಸ್ವಿಯಕರನಾಗಿರುತ್ತೀ
ಎಂಬುದು ನನಗೆ ಹೊಡಲೇ ಗೂಡ್ಡಾಗಿರುತ್ತದೆ. .

ಮನೋಹರರಾವ : ವಿಲಾಸಾ ! ಬಾಯಿ ಮುಚ್ಚು; ನಾನು ಸನಗೆ ತಪ್ಪು ಕಡ್ಡಿದೆ
ಸೌಂದ ನೀನು ನನಗೆ ತಪ್ಪು ಹಚ್ಚುವ ಹುಚ್ಚುತನಕ್ಕೆ ಬೀಳಬೇಡ.

ವಿಲಾಸರಾವ : ನೀನು ಅವಳನ್ನು ಕಂಡು ಕಣ್ಣ ಹೊಡಿವದ್ದನ್ನು ಮತ್ತು ಅವಳು
ನಿನ್ನನ್ನು ಕಂಡು ನಕ್ಕದ್ದನ್ನು ನಾನು ಎಷ್ಟೂ ಸಾರೆ ನೋಡಿ
ರುತ್ತೇನೆ.

ಮನೋಹರರಾವ : ವಿಲಾಸಾ ! ಜೀವ್ಯೇಯಿಂದು ತಿಳಿದು ಬೇಕಬೇಕಾದ್ದು ಮಾತಾಡ
ಬೇಡ.

ವಿಲಾಸರಾವ : ನಾನೆಂದಿಗೂ ಸುಳ್ಳ ಮಾತಾಡುವದಿಬ್ಬ. ಆ ದಿವಸ ಸಂಜೀಗೆ
ಸೀವಿಬ್ಬರೂ ಮೋರೆಗೆ ಮೋರೆ ಹಚ್ಚಿ ಕೆವಿಯೋಳಿಗೆ ಗುಜು ಗುಜು
ಮಾತಾಡುತ್ತ ಕೂತಿದ್ದಿರಿ. ಆಗ ಸೀವಿಬ್ಬರಿಗೂ ಭೀಟ್ಟಿಯಾಗಿ
ನಾನು ಮಾತಾಡಿಸಿದ್ದನ್ನು ಮರಿತೆಯಾ?

ಮನೋಹರರಾವ : ಇದು ಕೇವಲ ಸ್ವಪ್ನವೆಂದು ಕಾಣುತ್ತದೆ !

ವಿಲಾಸರಾವ : ಇನ್ನೊಂದು ಸಾರೆ ಇನ್ನೊಂದು ಸ್ತುತಿಯಲ್ಲಿ ನಾನು ನಿಮ್ಮನ್ನು
ನೋಡಿದೆ. ಆಗ ಸೀವಿಬ್ಬರೂ ನಾಟಿಕೊಂಡು ಓಡಿ ಹೊದಿರಿ.
ಅದನ್ನು ಮರಿತೆಯಾ?

ಮನೋಹರರಾವ : ವಿಲಾಸಾ, ದಯಮಾಡಿ ಸುಮ್ಮನಿರು. ನಿನಗೆ ಒಂದು ಮಾತು
ಹೇಳತಕ್ಕದ್ದಿದೆ. (ತನ್ನಷ್ಟಕ್ಕೆ) ಹಾಧಾಗಾದರೂ ಮಾಡಿ ಇನಿಗೆ
ಮಾತಾಡುವದನ್ನು ಬಿಡಿಸತಕ್ಕದ್ದು. “ನಾಯಿ ತಡವಿ ಮೈಯಲ್ಲಾ

ಫಾಯ ಮಾಡಿಕೊಂಡಂತೆ” ನನ್ನ ಸ್ಥಿರ್ಯಾದಿತ್ಯ! ಇದು ಉಪ ಯೋಗದ್ದಲ್ಲ.

ವಿಲಾಸರಾವ : (ಹೆಚ್ಚಾಗಿ) ನಿನ್ನ ಕಣ್ಣಾ ಅಗೆ ಒನ್ನಿಕೆ ಬಿದ್ದ ದ್ವಿ ಸಿನಗೆ ತಿಳಿಯದೆ ಮಂದಿಯ ಕಣ್ಣಾ ಅಗಿನ ಕಸವನ್ನು ಆರಿಸುವ ಬುದ್ಧಿಯನ್ನು ನಿನಗೆ ಯಾರು ಕಲಿಸಿದರು?

ಮನೋಹರರಾವ : ತಪ್ಪಾಯಿತು. ದಯವಾಡಿ ಹೆಚ್ಚಿಗೆ ಮಾತಾಡಬೇಡ. ಶ್ರೀಪತಿ ರಾಯರು ನಮ್ಮ ನಿಮ್ಮ ಭಾವಜವನ್ನು ಪ್ರೀರ್ಣವಾಗಿ ಕೇಳಿ ಕೊಂಡರು. ನಿನ್ನ ಮೇಲೆ ಬಂದ ದೋಷವನ್ನು ಪರಿಷಾರ ಮಾಡಲಿಕ್ಕೆ ನಾನು ಈ ಯಶಕ್ತಿಯನ್ನು ಯೋಚಿಸಬೇಕಾಯಿತು.

ವಿಲಾಸರಾವ : ಅವರೆಲ್ಲ?

ಮನೋಹರರಾವ : (ಹೊಡಗಿ) ಅಗೋ ನೋಡು, ಆ ಕೋಣೆಯೆಂಬಿಳಿದಾಗ್ಗರೆ. (ಕೋಣೆಯ ಕಡೆಗೆ ಕ್ಯಾ ಮಾಡಿ ತೂರಿಸುತ್ತಾನೆ.)

ವಿಲಾಸರಾವ : ದೇವರು ದಯವಾಡಿದನು! ಅವರನ್ನು ಹೊರಗೆ ಕರಿಯುವೆನು. ಶ್ರೀಪತರಾವ, ಹೊರಗೆ ಬರಿ. ಹೊರಗೆ ಬರಿ.

ಮನೋಹರರಾವ : ಹಾಗೆ ಕರಿಯಬೇಡ.

ವಿಲಾಸರಾವ : ಶ್ರೀಪತರಾವ! ಶ್ರೀಪತರಾವ! ರಂಗಭೂಮಿಯ ಮೇಲೆ ಬರಿ. (ಕೋಣೆಗೆ ಹೋಗಿ ಎಳುಂದು ಬರುತ್ತಾನೆ.) ತೀರ್ಥಸ್ವರೂಪರೇ? ನೀವು ಗುಪ್ತ ಸ್ಥಳದಲ್ಲಿ ಕೂತು ಎಲ್ಲ ಕೇಳಿಕೊಂಡಿರಿ. ನನ್ನ ಮುಂದೆ ಬಂದು ವಿಚಾರಿಸಲಿಕ್ಕೆ ನಿಮಗೇನು ಹೇಡರಿಕೆ ಬಂದಿತ್ತು?

ಶ್ರೀಪತರಾವ : ವಿಲಾಸಾ! ಇವತ್ತಿಗೆ ನಿನ್ನ ಮೇಲಿನ ಸಂಶಯವು ಹೋದಂತಾಯಿತು. ಇನ್ನು ದಿವಸ ನಾನು ನಿನಗೆ ಅನ್ಯಾಯದಿಂದ ದೋಷ ಕೊಟ್ಟಿನು. ನಿನ್ನ ಮನೋಗಿರವನ್ನು ತಿಳಿದುಕೊಳ್ಳುವದಕ್ಕೆ ಈ ಯಶಕ್ತಿಯನ್ನು ಮಾಡಬೇಕಾಯಿತು. ಇದಕ್ಕಾಗಿ ಮನೋಹರನ ಮೇಲೆ ಸಿಟ್ಟಾಗಬೇಡ.

ವಿಲಾಸರಾವ : ಹೀಗೋ?

ಶ್ರೀಪತರಾವ : ನಿನ್ನ ನಿಪ್ಪಂಟದ ಮಾತು ಕೇಳಿ ನನಗೆ ಬಹಳ ಸಮಾಧಾನ ವಾಯಿತು. ಇನ್ನು ಮುಂದೆ ನಾನು ನಿನ್ನ ಮೇಲೆ. ಮುಂಚಿನಂತೆ ಪ್ರೇಮ ಮಾಡುವೆನು. ಕೆಲವು ದಿನಸಾರ್ಥ ಪರಿಗೆ ನಿನ್ನ ಮೇಲೆ ನನಗೆ ವ್ಯಘಾತಾಗಿ ಸಂಶಯ ಬಂದಿತ್ತು. ಅದಕ್ಕೆ ನಾನು ಈಗ

- ಪರಾಷ್ಟ್ರತ್ವಾಪನಸ್ಯ ಹೊಂದಿದ್ದೇನೆ. ಬಾ, ನನಗೆ ಒಮ್ಮೆ ಪ್ರೇಮಾ ಲಿಂಗಸನಸ್ಯ ಕೊಡು.(ಹೀಗಂದು ವಿಲಾಸನಸ್ಯ ಅಖಿಕೊಳ್ಳುತ್ತಾನೆ.)
- ವಿಲಾಸರಾವ** : (ಮನೋಹರಸರಿಗೆ) ನಮ್ಮ ನಿಮ್ಮೊಳಗೆ ನಡೆದಂಥ ಹೆಚ್ಚಿನ ಮಾತು ಗಳು ಸಮೈವಣಿಂದ ರಾಯಂಗೆ ಕೇಳಿಸಲಿಲ್ಲವೆನು ಕಾಣುತ್ತದೆ.
- ಶ್ರೀಪತರಾವ** : ನೀನು ಮನೋಹರರಿಗೆ ತಿರಿಗಿ ಆಡಿದ ಮಾತು ಸಹ ನಾನು ಕೆವಿಗೊಟ್ಟಿ ಚನ್ನಾಗಿ ಕೇಳಿದ್ದೇನೆ.
- ವಿಲಾಸರಾವ** : ಆದನ್ನೆಲ್ಲ ಬೇಸ್ಟ್ ಯಂತ ಮಾತಾಡಿದೆನು.
- ಶ್ರೀಪತರಾವ** : ಮನೋಹರನ ಸ್ವಭಾವವು ನನಗೆ ಒನ್ನಾಗಿ ಗೊತ್ತಿರುತ್ತದೆ. ಅವನು ಎಂದಿಗೂ ಅನುಭಿತ ಕೆಲಸವನ್ನು ಮಾಡುವದಲ್ಲಿ ಒಂದು ನನಗೆ ಪೂರ್ಣವಾದ ನಂಬಿಗೆಯಾಂತ್ಯಿ.
- ವಿಲಾಸರಾವ** : ಹೀಗಿದ್ದರೂ ನೀವು ನನ್ನ ಮೇಲೆ ಸಂಕರು ತೆಗೆದುಕೊಂಡಂತೆ ಅವನ ಮೇಲಾದರೂ ತೆಗೆದುಕೊಳ್ಳಬಹುದು. ಯಾಕೆ, ಮನೋಹರಾ, ರಾಯರ ಸ್ವಭಾವವು ಸಂಕರ್ಯದ್ವಾರೆ?
- ಶ್ರೀಪತರಾವ** : ನಿಮಿಬ್ರಂಧ ಮಾತಿನ ಮೇಲೂ ನಾನು ಏಂದಿಗೂ ಅವಿಶ್ವಾಸ ಮಾಡಲಾರೆ. (ತನ್ನ ಸ್ವಾಕ್ಷ್ರೇ) ಇವರಿಬ್ರಂಧ ಇನ್ನು ಮೇಲೆ ಇಲ್ಲಿಂದ ಬೆಗನೆ ಹೊರಟು ಹೋದರೆ ಒಳ್ಳೆಯು. ಇಲ್ಲಿದ್ದರೆ ನನ್ನ ಕೃಷ್ಣ ಕಾರಸಾಫಿನವು ಬ್ಯಾಲಿಗೆ ಬಂದಿತ್ತೊಮ್ಮೆ ನನಗೆ ಕ್ರಿಷ್ಣಕ್ಕಾರ್ತ್ಯ ಅಂಜಕೆ ಬರುತ್ತದೆ. (ಸೇವಕನು ಬಂದು ಮನೋಹರರಾಯನ ಕಿರಿಯಲ್ಲಿ ವನೋ ಹೇಳಿ ಹೊರಟು ಹೋಗುತ್ತಾನೆ.)
- ಮನೋಹರರಾವ** : ಒಬ್ಬ ಮನಸ್ಯನು ನನ್ನ ಕಡೆಗೆ ಕೆಲಸ ನಿಮಿತ್ತವಾಗಿ ಬಂದಿದ್ದಾನೆ. ಅದ್ದರಿಂದ ನೀವು ಕೆಳಮನೆಯಲ್ಲಿ ಸ್ವಲ್ಪ ಹೆತ್ತು ವಿಶ್ರಮಿಸುವಿರಾ?
- ವಿಲಾಸರಾವ** : ನೀನೇ ಆ ಮನಸ್ಯನನ್ನು ಕೆಡುಕೊಂಡು ಅಲ್ಲಿಗೆ ಹೋಗು. ಬೇಕಾದರೆ ಎರಡನೇ ಕೋಣೆಯಲ್ಲಿ ಕೂಡು. ರಾಯರ ಕೂಡ ಮಾತಾಡಿ ಬಹಳ ದಿವಸಗಳಾದವು. ನಾನಿಬ್ರಂಧ ಸ್ವಲ್ಪ ಹೊತ್ತು ಮಾತಾಡುತ್ತ ಇಲ್ಲಿಯೇ ಕೂಡುವೆವು.
- ಮನೋಹರರಾವ** : (ತನ್ನ ಸ್ವಾಕ್ಷ್ರೇ) ಇವರುಷೂ ತಳ ಉರಿದರು! ನನ್ನ ಯುಕ್ತಿಯು ಸಾಗಲೇಲ್ಲದು! ಆದರೂ ಇವರಿಬ್ರಂಧನ್ನು ಒಂದೇ ಕಡೆಗೆ ಉಳಿಯು ಗೊಡಬಾರದು. (ಶ್ರೀವಕರಾಯರಗೂಡ ಹಾರಗೆ) ನಾನು ಆ ಮನಸ್ಯನನ್ನು ಕಳಿಸಿ ಈಗ ಬರುತ್ತೇನೆ. ಶ್ರೀಪತರಾವ! ನೀವು

- ಆ ತಂಜಾವರ ಹಾರ್ಡೀಯ ದೀಸೆಪುಂದ ಬಂದು ಅಕ್ಕರ ಸಹಾ ವಿಲಾಸನ ಮುಂದೆ ನುಡಿಯಬಾರದು, ಕಂಡಿರಾ ?
- ಶ್ರೀಪತರಾವ** : ನನಗೆ ಹುಡಿತುಂಬ ಹೊನ್ನು ಕೊಟ್ಟರೂ ಅದನ್ನು ಅವನ ಮುಂದೆ ನುಡಿಯುವದಿಲ್ಲ. ಬೀಂತೆಯನ್ನು ಬಿಟ್ಟು ಹೋಗು.
- ಮನೋಹರನು ಹೋರಗೆ ಹೋಗುತ್ತಾನೆ.
- ವಿಲಾಸರಾವ ವಿಲಾಸನಾ ! ನೀನು ನಿನ್ನ ಅಣಿನ ಸಹವಾಸದಲ್ಲಿ ಹೆಚ್ಚಾಗಿ ಇರ ಹತ್ತಿದರೆ, ನಿಶ್ಚಯವಾಗಿ ಸನ್ಯಾಗಿವನ್ನು ಹೊಂದುವಿ. ಅವನು ಬಹಳ ಸುವಿಚಾರಿಯು !
- ವಿಲಾಸರಾವ** : ಅವನು ಎಷ್ಟು ಸೈತಿಕನಾಗಿ ಕಾಣಿತ್ತಾನೋ ಅದರ ಅರ್ಥ ಯೋಗ್ಯತೆಯು ಸಹಾ ಅವನಲ್ಲಿ ಇಲ್ಲ. ಅವನು ತನ್ನ ಹೆಸರು ಕೆಡಬಾರದಿಂದು ಬಹಳ ಹೆದರುತ್ತಾನೆ ! ಆದ್ದರಿಂದ ಸುಕುಮಾರಿ ಯರು ಅವನ ಭೀಟ್ಟಿಗೆ ಬಂದರೂ ಸುಕುಮಾರರು ಬಂದಿದ್ದಾರೆ ರೆಂದು ಜನರ ಮುಂದೆ ಹೇಳುತ್ತಾನೆ !
- ಶ್ರೀಪತರಾವ** : ಅವನು ವಿವಯ ವಿಕಾರಿಯಲ್ಲ; ಅದರೂ ಅವನಿಗೆ ವಿರಕ್ತನೆಂದು ಹೇಳಲಾಗದು ! ಅವನಿಗೆ ಬಹಳ ಹೇಳಬೇಕೆಂದು ನನ್ನ ಮನಸ್ಸಿನೊಳಗೆ ಬಂದಿರುತ್ತದೆ. ಅವನ ನಡತೆಯನ್ನು ಒಮ್ಮೊಮ್ಮೆ ನೋಡಿದರೆ ಹೊಟ್ಟಿ ಹುಡಿಸದವ್ಯು ನಗೆಯು ಬರುತ್ತದೆ.
- ವಿಲಾಸರಾವ** : (ಸಗುತ್ತಾನೆ) ಅವನ ಮೋರೆಗೆ ಬೆಂಕೆ ಹೆಚ್ಚಿರಿ ! ಅವನಿಗೆ ಸಣ್ಣ ಸನ್ಯಾಸಿಯೆಂದರೆ ಹೆಚ್ಚಾಗಿ ಶೋಭಿಸುವದು !
- ಶ್ರೀಪತರಾವ** : (ಸಗುತ್ತಾನೆ) ಈ ಸ್ವರ್ಕಾರ ನಿಂದೊಕ್ಕಿಗಳನ್ನು ಅಡಬೇಡ. ಅವು ಅವನ ಕೆವಿಗೆ ಬಿಧ್ದರೆ ಅವನ ಕೋಮಲ ಅಂತಃಕರಣಕ್ಕೆ ದುಃಖ ವಾದಿತ್ತು.
- ವಿಲಾಸರಾವ** : ಅವನ ಮುಂದೆ ಸಹ ಮಾತಾಪಾಲಿಕ್ಕೆ ನಾನು ಹೆದರುವದಿಲ್ಲ.
- ಶ್ರೀಪತರಾವ** : ವಿಲಾಸ ! ಮನೋಹರನನ್ನು ನೋಡಿದರೆ ನನಗೆ ಬಹಳ ನಗೆ ಬರುತ್ತದೆ. ಆ ವರ್ತಮಾನವನ್ನು ಹೇಳಿದರೆ ನೀನು ಸಹ ಬಿದ್ದು ಬಿದ್ದು ನಷ್ಟಿ !
- ವಿಲಾಸರಾವ** : ಅದೇನು ? ನಗೆಯ ಮಾತುಗಳು ನನಗೆ ಹೆಚ್ಚು ಪ್ರಯಕರವಾಗಿ ರುತ್ತಿವೆ.
- ಶ್ರೀಪತರಾವ** : ಹಾಗಾದರೆ ಕೇಳು. ನಾನು ಅವನ ಕಡೆಗೆ ಬಂದಾಗ್ಗೆ ಉಬ್ಬ ಕುಮಾರಿಯು ಬಂದು ಕೂಡಿದ್ದಳು.

- ವಿಲಾಸರಾವ** : ಮನೋಹರನ ಹತ್ತಿರ ಕೂತಿದ್ದ ಹೋ ? ಇದು ಚೇಪ್ಪಿಯೆಂದು ಕಾಣುತ್ತದೆ.
- ಶ್ರೀಪತರಾವ** : ಅವಳು ತಂಜಾವರದವರಳಂತೆ ! ಈಗಲೂ ಅವಳು ಈ ಮಂದಿರ ದಲ್ಲಿಯೇ ಕೂತಿರುತ್ತಾ ಹೀ.
- ವಿಲಾಸರಾವ** : ಪಿಶಾಚ ಬಾಧೀಯಿಂದ ಪೀಡಿತಳಾದ ಹೆಂಗಸು ಮಾಂತ್ರಿಕನ ಮನೆ ಯಲ್ಲಿ ಬಂದು ಕೂತಿರುವಂತೆ ಇನ್ನೂ ಅವಳು ಇಲ್ಲಿ ಕೂತಿರುತ್ತಾ ಹೋ ?
- ಶ್ರೀಪತರಾವ** : ಕೂಗಬೇಡ. ಅವಳು ನಮ್ಮ ಸಮಾಪದಲ್ಲಿಯೇ ಇರುತ್ತಾ ಲೇ. (ಪರದೆಯ ಕಡೆಗೆ ತೋರಿಸುತ್ತಾನೆ.)
- ವಿಲಾಸರಾವ** : ಇದರ ಹಿಂದೆ ಕೂತಿರುವಹೋ ? ಅವಳು ಯಾರೆಂಬುವದನ್ನು ಪರಿಸ್ಥಿಸೋಣ.
- ಶ್ರೀಪತರಾವ** : ಬೇಡ. ಬೇಡ. ಅವನು ಈಗ ಬಂದಾನು.
- ವಿಲಾಸರಾವ** : ನಾವು ಪರದೆಯ ಸಮಾಪಕ್ಕೆ ಹೋಗಿ ಹಣಕೆ ಸೋಡೋಣ ಬರಿ.
- ಶ್ರೀಪತರಾವ** : ಜೀವ ಹೆಂದೆಹೂ ಬೇಡ, ಮನೋಹರನು ಇಟ್ಟಿಗೆದ್ದಾನು.
- ವಿಲಾಸರಾವ** : ನಾನು ನಿಮ್ಮ ಸಂಗಡ ಬರುತ್ತೇನೆ; ಹೆದರಬೇಡರಿ.
- ಶ್ರೀಪತರಾವ** : ಸೋದು. ಸೋದು. ಮನೋಹರನು ಇಲ್ಲಿಯೇ ಬಂದನು.
ಮನೋಹರರಾಯನು ಬರುವಷ್ಟರಲ್ಲಿ ವಿಲಾಸನು ಪರದೆಯನ್ನು ಮಗ್ಗಲಿಗೆ ಎಳಿಯುತ್ತಾನೆ.
- ವಿಲಾಸರಾವ** : (ಅಕ್ಷಯದಿಂದ) ಇದೇನು ಚಮತ್ವಾರವು ! ಲಾವಣ್ಯವತಿಬಾಯೋ ಸಾಹೇಬರು ಇಲ್ಲಿ ವಿರಾಜಮಾನರಾಗಿದ್ದಾರೆ !
- ಶ್ರೀಪತರಾವ** : (ಅಕ್ಷಯದಿಂದ) ಇದು ಎಂಥ ಅಕ್ಷಯ ! ಇವಳು ಇಲ್ಲಿ ಯಾಕೆ ಬಾದಿರಬಹುದು ?
- ವಿಲಾಸರಾವ** : ರಾಯರೇ ! ಇವಳು ತಂಜಾವರದ ಬುದ್ಧಿವಂತಿಯು ! ಇವಳಂಥ ಚ್ಯಾಯದ ಸ್ವೀಯಳನ್ನು ನಾನು ಈ ವರೆಗೆ ಎಲ್ಲಿಯೂ ಸೋಡಲಿಲ್ಲ. ಬಾಯಿಾ ಸಾಹೇಬರೇ ! “ಕಣ್ಣ ಮುಚ್ಚಿಕೆ ಆಟ ಆದುವವರಂತೆ” ನೀವು ಇಲ್ಲಿ ಒಬ್ಬರೇ ಕೂಪುಕೊಂಡು, ನಿಮ್ಮಲಿರ ಮಾತು ಕೇಳಿ ಕುಲು ಕುಲು ನಕ್ಷಿರಬಹುದು. ನಿಮ್ಮ ಆಟದೊಳಗೆ ಹುಡುಕುವವರ ಕೈಗೆ ಯಾರು ಸಿಕ್ಕಿರು ? ಬಾಯಿಾ ಸಾಹೇಬರೇ, ದರುಮಾಡಿ ಹೇಳುವಿರಾ ? ಅಣ್ಣ ! ಮನೋಹರಾ !

ನೀನಾದರೂ ಈ ಚಮತ್ವಾದದ ವರದಿನನ್ನು ಸಮಗೆ ತಿಳಿಸುವಿಯಾ? ಅಥವಾ ನಿನ್ನ ನೀತಿ ಹಾಸ್ತಕ್ಕೆ ಮೂಕತನವು ಬಂದಿರುವದೋ? ಹೇಳಿ. ಶ್ರೀಪತರಾವ! ನಿಮ್ಮನ್ನು ನಾನು ಕರ್ತೃಲೋಕಿಗೆ ಹುಡುಕಿ ತೆಗೆದನು. ಆದರೆ ಈಗ ಅಂತ್ರಮ ಬೆಳಕು ಬಿದ್ದಿರುತ್ತದೆ! ಚನ್ನಾಗಿ ನೋಡಿಕೊಳ್ಳಿ! ಇಬ್ಬರೂ ಮೂಕದ್ವಿವಿನಂತಿ ಹ್ಯಾಗೆ ಸ್ವಷಣಾಗಿ ನಿಂತಿದ್ದಾರೆ! ಒಂದಾದರೂ ಇಬ್ಬನ್ನು ಅನರಬಾಯಿಂದ ಹೊರಡಿಲ್ಲಾದು. ಮನೋಹರಾ! ಸಿಮ್ಮಿಬ್ಬರ ಗುಪ್ತ ಭೆಟ್ಟಿಯ ಕಾರಣವನ್ನು ಅನುಮಾನ ಮಾಡುವದು ನ್ನಿಂದ ಆಗಿದ್ದು. ಆದರೂ ನಿಮ್ಮ ನಿಮ್ಮಾಳಿಗೆ ಏನೋ ಒಳಸಂಚು ನಡೆದಿರುತ್ತದೆಂಬ ವಾತಿನ್ನೀ ಸಂಶಯವಿಲ್ಲ. (ಹೊರಡುತ್ತಾನೆ) ಅಣ್ಣಾ, ರಾಯರ ಮನಸ್ಸಿಗೆ ನಾನು ಬಹಳ ದುಃಖಕೊಟ್ಟಿನಿಲ್ಲವೇ? ಶ್ರೀಪತರಾವ! ಮನೋಹರಸಂಧ ಸುವಿಚಾರಿಯಾದ ಮನುಷ್ಯನು ಈ ಜಗತ್ತಿನಲ್ಲಿ ಯಾರೂ ಇಲ್ಲವಿಲ್ಲವೇ?

ಹೋಗುತ್ತಾನೆ. ಮೂರೂ ಜರರು ಕಾಣಿಕ್ಕಿರುತ್ತಾಗಿ ಒಬ್ಬ ನೊಷಿಬ್ಬರು ನೋಡುತ್ತೇ ಸ್ಥಳಲ್ಲು ಹೋತ್ತು ಸುಷುನೆ ಸಿಲ್ಲತ್ತಾರೆ.

ಮನೋಹರರಾವ : (ತೊಡಲಿಸುತ್ತ ತಪ್ಪತ್ತಿ) ರಾಯರೇ! ಈ ಎಲ್ಲ ಸ್ರುತಿಗಳು ನನ್ನ ವಿರೋಧವಾಗಿ ಅನುಮಾನಗಳನ್ನು ಸೂಚಿಸುತ್ತವೆಂದು ನಾನು ಪಾರಂಜಲ ಅಂತಹರಣದಿಂದ ಒಡಂಬಿತ್ತೇನೆ. ಆದರೆ ಇವುಗಳಿಗೆ ವಿವರಿಸಿ ಹೇಳಲಿಕ್ಕೆ ನಾನು ಸಿದ್ಧನಿಡ್ದೇನೆ. ಆದನ್ನು ಕೇಳಿದ ತರುವಾಯ ನಿಮ್ಮ ಸಂಶಯವು ಪೂರ್ಣವಾಗಿ ನಿವಾರಣವಾಗದೆ ಇರಲಿಕ್ಕಿಲ್ಲ.

ಶ್ರೀಪತರಾವ : ನಿನ್ನ ಅಪೇಕ್ಷೆ ಇದ್ದರೆ ಹೇಳಿ, ಕೇಳಿಂಣ.

ಮನೋಹರರಾವ : ರಾಯರೇ! ಮೋಹಿನಿಯ ಮೇಲೆ ನನ್ನ ಪ್ರೇಮವಂಬಿದು ಲಾವಣ್ಯವತಿಗೆ ಗೊತ್ತದೆ. ಆದ್ದರಿಂದ ನಾನು ಮನೇಯವನ್ನೇ ಎಂದು ತಿಳಿದುಕೊಂಡು ಮೋಹಿನಿಯ ಬಗ್ಗೆ ಮಾತಾಪಾಲಿಕ್ಕೆ ಅವಳು ಇಲ್ಲಿಗೆ ಬಂದಿದ್ದಳು. ಆದರೆ ನಿವ್ರಿತಿ ಅವಳ ನಡತೆಯ ಬಗ್ಗೆ ಸಂಶಯ ತೆಗೆದುಕೊಳ್ಳುತ್ತಿರೋದ್ದರಿಂದ ನಿವ್ರಿತಿ ಬಂದ ತರುವಾಯ ಅವಳು ಹಿಂದೆ ಹೋಗಿ ಅಡಗಿಕೊಂಡಳು. ಇನ್ನೇ ನಿಜವಾದ ಸಂಗತಿಯು.

ಶ್ರೀಪತರಾವ : ಇದು ಪಾರಮಾಣಿಕತನದ ವೃತ್ತಾಂತವೆಂದು ನಾನು ಪೂರ್ಣವಾಗಿ ನಂಬಲಿಕ್ಕೆ ಸಿದ್ಧನಿಡ್ದೇನೆ. ಇದಕ್ಕೆ ನನ್ನ ಅಧಾರಂಗಿಯು ಅನುಮೋದಿಸುವಳಿಸ್ತೇ?

- ಲಾವಣ್ಯವತಿ :** ಮನೋರಂಡರಾಯನ ವಾಕು ನಿಜವಲ್ಲ.
- ಶ್ರೀಪತರಾವ :** ಅವನು ಸುಳ್ಳೇ ಹೇಳಿದ್ದರೂ ಅದು ಸತ್ಯವೆಂದು ಒಪ್ಪಿಕೊಳ್ಳುವುದು ನಿನ್ನ ಪಾತಿನ್ರತ್ಯೇಕ್ಕೆ ಭೂವಣವಲ್ಲವೇ ?
- ಲಾವಣ್ಯವತಿ :** ಅವನು ಅಡಿದ ವಾತನೊಳಗೆ ಬಂದೂ ಕಟ್ಟಿವು ನಿಜವಿಲ್ಲ.
- ಶ್ರೀಪತರಾವ :** ನನ್ನ ಮೋಹದ ಗೊಬೆಯೇ! ನಿನ್ನ ವಾತಿನ ಮೇಲೆ ನನ್ನ ಪೂಣಿ ಸಂಬಿಗೆ ಇರುತ್ತದೆ.
- ಮನೋರಂಡರಾವ :** (ಅನ್ನಷ್ಟಕ್ಕೆ) ಈ ಮಾರಾರಾಯಳು ಇನ್ನು ಮೇಲೆ ನನ್ನ ಮಾನವನ್ನು ಉಳಿಸುವಂತೆ ಕಾಣುವದಿಲ್ಲ.
- ಲಾವಣ್ಯವತಿ :** ಡಾಂಭಿಕಾ! ನಿನ್ನಂತೆ ನಾನು ಸುಳ್ಳು ಮಾತಾಡುವವಲ್ಲ. ಅವರ ಮುಂದೆ ನಿಜವಿದ್ದದ್ದನ್ನು ಸವಿಸ್ತಾರವಾಗಿ ಹೇಳುತ್ತೇನೆ.
- ಶ್ರೀಪತರಾವ :** ಆಕೆಯು ತನ್ನ ಮನಸ್ಸಿಗೆ ಬಂದಂತೆ ಮಾಡಲಿ. ಆಕೆಯು ಯಾರ ಉಪದೇಶವನ್ನೂ ಕೇಳುವವಳಿಲ್ಲ.
- ಲಾವಣ್ಯವತಿ :** ನಾನು ಮೋಹಿನಿಯಗೋಸ್ಮರ ವಾತಾಡಲಿಕ್ಕೆ ಇಲ್ಲಿಗೆ ಬರಲಿಲ್ಲ. ನನಗೆ ಈ ಡಾಂಭಿಕನ ಶ್ರೀತಿಯ ಮೋಹಿನಿಯ ಮೇಲೆ ಉಂಟಿಂಬುವದು ಸಹ ಗೊತ್ತಿಲ್ಲ. ಅವನು ನನಗೆ ದುಂಬೋಧನೆ ಮಾಡಿ ನನ್ನನ್ನು ಅನೀತಿಯ ಮಾರ್ಗಕ್ಕೆ ಹಚ್ಚಲಿಕ್ಕೆ ಇಲ್ಲಿಗೆ ಕರೆಸಿದ್ದನು. ಅದರೆ ಅವನ ದುಷ್ಪ ಉಪದೇಶವನ್ನು ಕೇಳಿ ನಾನು ಮೋಸ ಹೊಂದದೆ ನಿಮ್ಮ ವಾದದ ಅನುಗ್ರಹದಿಂದ ನನ್ನ ಪಾತಿನ್ರತ್ಯಾವನ್ನು ಕಾಡುಕೊಂಡಿದ್ದೇನೆ. ಈ ಹೊತ್ತು ಈ ಚರಣಗಳನ್ನು ಕಂಡು ನಾನು ಧನ್ಯಾದೆನು. “ಯಾವುದ ತಲೆ ಬಾಗಿಲ್ಲಿ ಕಾಲಿಟ್ಟು ಮರಳಿ ಬಂದವರಂತೆ” ನಾನು ದುಷ್ಪನ ದವಡೆಯಲ್ಲಿ ಇಕ್ಕು ಪಾರಾಗಿ ಬಂದೆನು. ಶ್ರೀ ಹರಿಯೇ ನಿಮ್ಮನ್ನು ಇಲ್ಲಿಗೆ ರೋಗಿಸುಯಂತೆ ಕಳಿಗಿದ್ದು. (ಹೀಗೆಂದು ದುಃಖಿಸುತ್ತಾಗೆ)
- ಶ್ರೀಪತರಾವ :** ಈಗ ಮಾತ್ರ ನಿಜವಾದದ್ದು ಹೊರಬಿತ್ತು!
- ಮನೋಹರರಾವ :** ಅವಳು ಹುಳ್ಳಿಯಂತೆ ಬಡಬಡಿಸುತ್ತಾಗೆ.
- ಲಾವಣ್ಯವತಿ :** (ಮನೋಹರರಿಗೆ) ನಾನು ಬಡಬಡಿಸುವದಿಲ್ಲ. ನೀನು ಮಾತ್ರ ಗಡಬಡಿಸಹತ್ತಿರುತ್ತೀ. ನನ್ನ ಕಣ್ಣ ಗಳು ಈಗ ತೆರಿದವು! ನಿನ್ನ ಕುಯುಕ್ಕಿಗಳು ಈಗ ಗೊತ್ತಾದವು! ಮಧುರವಾದ ಮಾತು ಗಳಿಂದ ಮೋಹಗೊಳಿಸಿ ಪತಿನ್ರತಾಪ್ರೀಯರನ್ನು ದುಮಾರ್ಗಕ್ಕೆ ಹಚ್ಚಲಿಕ್ಕೆ ಯಿತ್ತು ನಾಡುನ ನಿನ್ನಂಥಾ ಪಾಪಿಯು ಮೋರಿ

ಯನ್ನು ಯಾರು ಸೋಡುವರು ? (ಶ್ರೀಪತರಾಯಂಗಿ) ರಾಯರೇ, ಈಗ ನಾನು ಪೂರ್ಣ ಪಶ್ಚಾತ್ತಾ ಪವನ್ನು ಹೊಂದಿದ್ದೇನೆ. ನಾನು ಪರಬೇಯ ಹಿಂದೆ ಅಡಗಿಕೊಂಡಾಗೆ ಸೀಪು ನನ್ನ ಮೇಲಿನ ಅಂತೆ ಕರಣದಿಂದ ಆಡಿದ ಮಾತ್ರಗಳು ನನ್ನ ಮನಸ್ಸಿನಲ್ಲಿ ಚನ್ನಾಗಿ ಬಿಂಬಿಸಿರುತ್ತವೆ. ಇನ್ನು ಮುಂದೆ ನಾನು ನಿಮ್ಮ ವಿಧೀಯ ಸೇವಕಳಾಗಿ ನಡೆದುಕೊಳ್ಳುವೆನು. ಪತಿಯೇ ನನ್ನ ದೃವತ್ತು! ಆತನ ಆರೋಗ್ಯವೇ ನನ್ನ ಸೌಭಾಗ್ಯವು! ಆತನ ಸೌಖ್ಯವೇ ನನ್ನ ಶೃಂಗಾರವು! ಆತನ ದಾಸ್ಯವೇ ನನ್ನ ವಿಲಾಸವು! ಇದು ನನಗೆ ಈಗ ಚನ್ನಾಗಿ ತಿಳಿಯಬಂತು.

ಮನೋಹರರಾವ : ಲಾವಣ್ಯವತಿಯು ಏನೇ ಹೇಳಲಿ. ಸರ್ವಸಾಕ್ಷಿಯಾದ ದೇವರಿಗೆ ಮಾತ್ರ ಸಿಂಹಿದ್ವಂದ್ವ ಗೊತ್ತುಗಢೆ ಇರದು. ನಾನು ಹೆಚ್ಚಿಗೆ ಮಾತಾಡಲಾರೆ.

ಶ್ರೀಪತರಾವ : (ಸಿಟ್ಟಿನಿಂದ) ಸಿಚಾ, ಇನ್ನು ದೇವರು ಎಲ್ಲಿದ್ದಾನೆ? ದುರಾಚರಣವೇ ದೇವರು ಎಂದು ಕಲ್ಪಿಸಿದರೆ ಮಾತ್ರ ನೀನು ಅದರ ನಿಸ್ಸೀನು ಭಕ್ತ ನಾಗಲಿಕ್ಕೆ ಯೋಗ್ಯನಾಗಿರುತ್ತಿ, ಸುಮ್ಮ ಸುಮ್ಮನೆ ಇಪ್ಪು ದಿವಸ ನೀತಿಯ ಬಡಿವಾರವನ್ನು ಬಡೆಯುತ್ತಿದ್ದಿ. ಹೊಟ್ಟಿ ಯೋಳಗೆ ವಿಷ ಉಂಟಿದು ಅರಿಯದೆ ನಾಲಿಗೆಯ ತುದಿಯಲ್ಲಿರುವ ಜೀನುತ್ಪಂಥ ಸವಿ ಮಾತಿಗೆ ನಾನು ಮರುಳಾಗಿದ್ದೆನು. ನನ್ನ ಅನ್ನ ಉಂಡು ನನ್ನ ಮೇಲೆ ತಿರುಗಿ ಬೀಳಿಕ್ಕೆ ನಿನಗೆ ನಾಡಿಕೆಯು ಬರಲಿಲ್ಲವೇ? ನಾನು ಇನ್ನು ಮೇಲೆ ನಿನ್ನ ಮೋರೆಯನ್ನು ಸಹ ಸೋಡಲಾರೆ. (ಶ್ರೀಪತರಾಯರೂ ಲಾವಣ್ಯವತಿಯೂ ಹೋಗುತ್ತಾರೆ.)

ಮನೋಹರರಾವ : ನಾನು ಹೇಳುವದನ್ನು ಪೂರಾ ಕೇಳಿಕೊಂಡು ಬೇಕಾದ ಶಿಕ್ಷ ಮಾಡಿರಿ. ಸುಮ್ಮನೇ ಅಪೂರ್ಣ ವಿಚಾರದಿಂದ ನನ್ನ ಮೇಲೆ ದೋಷ ಹೊರಿಸಬೇಡಿ. ಇವ್ವೇ ನಾನು ಬೇಡಿಕೊಳ್ಳುತ್ತೇನೆ.

ಪರದೆ ಬೀಳುತ್ತದೆ.

అంశ - ३

ప్రవేత్త - ८

స్థాభ — మనోహరరాయును వాజన మందిర

మనోహరరాయును కూతిరువాగై సేవకను ప్రమేతిసుత్తానే.

సేవక : ధనియరే! నిమ్మాబ్ధి ఆశ్రమం నిధ్యసరాయును నిమ్మాబ్ధిగే బందిచ్చానే.

మనోహరరావ : (సోరిగంచిక్క) నిధ్యసను బందిచ్చానో? ఆవను నన్ను బలిగి ఏనాదరూ బీడువదచ్చే బందిరచుచు. అంధవన భీష్యంచు తెగిచుకొళ్పువదచ్చే నన్ను ఆశేష్యుచు ఇరువ దిల్చించు ఐనగి మోదలే గొత్తిరతశ్చద్దు. నన్ను ఆప్తం యన్ను కేళువదచ్చే ఇల్లియ తనక యాకే బంది?

సేవక : స్వామి, ఇదు ననగి జెన్నాగి గొత్తిరుత్తదే. ఆద్దరింద ఆవనన్ను హోరగినింద హోరగే ఏనాదరూ యుక్కి మాడి కళిసుక్కిచ్చేను. ఆదరి ఆవన సంగడ నన్న వృధ్ఛ స్వీహిత నాద రానును బందిరాత్మానే. ఆవను లోగ్గు ప్రసంగడ హోరతాగి బరువంథ మనువ్యసలువేందు తేలిదు, ఆచన్ను నిమ్మ దివ్య చిత్త కే తలసలిక్కే బందిచ్చేనే.

మనోహరరావ : (శిష్టసండ) మూర్ఖా, రామును ఒందరేనాయితు? ఆవ నొబ్బునే బందిద్దరే ఆడ్డి ఇద్దిల్లి. ఆదరే ఆతన సంగడ బడకెనదింద బళలువ నన్ను ఆశ్రము బంద మేలే ఆవరి బ్బరూ నన్ను కణద సంలిగే మాజలిక్కే బందిరుత్తారెందు నీను తిలికొళ్ళతశ్చదిత్తు! సిలఫజ్జు, హోగు, హోగు. ఆవనిగి ఏనాదరూ హేళి కళిసు.

సేవక : స్వామి! ఒందర సిట్టు తేగెదు ఇన్నోందచ్చే యాకే కొకు త్తీరి? లావణ్ణవతి బాటుసాహేబరు ఇల్లి కూతద్దన్ను ఆవర గంపందిరాద శ్రీపతరాయరు కండడ్డరింద సినుగి విషాదవాగిరభుచు. ఆదరే ఆదరల్లి నన్నుదేను ఆవరాధ వదే? ననగి సుమ్మనే బృయబాదేందు వినంతి మాడి కొళ్ళత్తేనే.

ಮನೋಹರರಾವ : ನೀನು ಅರಣ್ಯಪಂಡಿತನಿರುತ್ತೇ ! ಹೋಗು, ಹೋಗು.
ಸೇವಕನು ಹೋಗುತ್ತಾನೆ.

ನನ್ನಂಥಾ ಕಾರ್ಯಫುರಂಧರನಿಗೆ ನಿಶ್ಚಯವಾಗಿ ಇಂಥಾ ಮೋಸವು
ಎಂದೂ ಅಗಿದ್ದಿಲ್ಲ. ಒಂದೇ ಕ್ಷೇತ್ರದೊಳಗೆ ಎಷ್ಟು ವೆಚ್ಚು ಕಡಿಮೆ
ಯಾಯಿತು! ಶ್ರೀಪತರಾಯನಿಗೆ ನನ್ನ ಸದಕೆಯು ಬೆನಾವುಗಿ
ಗೊತ್ತಾಯಿತು; ಮೋಹಿಸಿಯು ನನ್ನ ಅಧಾರಂಗಿಯಾಗುವಂಂಬ
ಆಶೆಯು ಭಂಗನಾಯಿತು. ಇದು ನೇನಿಗೆ ಬಂದ ಕೂಡಲೇ,
ದುಃಖದಿಂದ ನನ್ನ ಕಣ್ಣ ಕತ್ತಲಗೂಡಿಸುತ್ತವೆ. ಇಂಥ ವೇಳೆ
ಯಲ್ಲಿ ನಾನು ಏರಡನೆಯವರ ದುಃಖಗಳನ್ನು ಎಲ್ಲ ಕೇಳುತ್ತ
ಕೂಡಲಿ? ನಿಧನನು ಬಂದರೆ ಅವನ ಸಂಗಡ ಮಾತಾಡಲಿಕ್ಕೆ
ಒಂದು ಸವಿ ಮಾತಾಡರೂ ನನ್ನ ಬಾಯಿಂದ ಹ್ಯಾಗೆ ಹೊರಟ್ಟಿರು?
(ಮುಂದಕ್ಕೆ ನೋಡಿ) ಓಹೋ, ರಾಮನ ಸಂಗಡ ಒಬ್ಬ ಬಡ
ಮುದುಕನು ಬರುತ್ತಾನೆ. ಅವನೇ ನಿಧನನಿರಬಹುದು. ಇನ್ನು
ಹಾಯಾಗಾದರೂ ನನ್ನ ದುಃಖನ್ನು ಮರಿತು ಧಾರ್ಮಿಕ ಲಕ್ಷಣ
ಗಳುಳ್ಳ ಮುದ್ರಿಸುಂದ ಅವರಿಗೆ ಭೂಷಿಯಾಗತಕ್ಕದ್ದು. ಅದ್ದರಿಂದ
ಅದರಂತೆ ಸಿದ್ಧತೆಯನ್ನು ಮಾಡಿಕೊಂಡು ಬರಲಿಕ್ಕೆ ಕೋಣೆ
ಯೋಳಗೆ ಹೋಗುತ್ತೇನೆ.

ಮುಂದುಕ್ಕ ನಿಧನರಾಯನ ವೇಷ ಧರಿಸಿದ ಸುಶೀಲರಾಯನೂ ಇಲ್ಲಿ
ಸೇವಕನಾದ ರಾಸುನೂ ಬರುತ್ತಾರೆ; ಮನೋಹರನು ಸೋಡಿ
ಯೋಳಗೆ ಹೋಗುವದನ್ನು ನೋಡುತ್ತಾರೆ.

ನಿಧನರಾವ : ಏನು? ಅವನು ನಮಗೆ ಮೋರಿ ತಪ್ಪಿಸುತ್ತಾನೋ? ಈಗ ಒಳಗೆ
ಹೋದವನು ಅವನೇ ಅಲ್ಲವೇ?

ರಾಮ : ಸಾತ್ವಿಕಾ, ಅವನೇ ಹೌದು. ನೀವು ಒಮ್ಮೆಂದೊಮ್ಮೆನ್ನೀ ಬಂದಂತಾ
ಯಿತು. ಅವನಿಗೆ ಧೈರ್ಯವು ಬಹಳ ಕಡಿಮೆ ಇರುತ್ತದೆ. ಆದ್ದರಿಂದ
ಅವನು ತನ್ನ ಬಡ ಆಷ್ಟರನ್ನು ನೋಡಿದ ಕೂಡಲೇ ತನ್ನ
ತಲೆಯ ಮೇಲೆ ದೊಡ್ಡ ಪರ್ವತವು ಕಡಕೊಂಡು ಬಿಡ್ಡಮ್ಮು ಉಂಟು
ತ್ತಾನೆ. ನಾನು ಮೋದಲೇ ಅವನ ಬಳಗೆ ಹೋಗಿ ನೀವು ಏರುವ
ವರ್ತಮಾನವನ್ನು ತಿಳಿಸತಕ್ಕದ್ದಿತ್ತು.

ನಿಧನರಾವ : (ನಕ್ಕು) ಶ್ರೀಪತರಾಯನು ಇಂಥವನಿಗೇ ಬಹಳ ಸುವಿಚಾರಿ ಎಂದು
ಪ್ರತಿಂದಿಸಿ ಮಾಡುತ್ತಾನ್ನಲ್ಲವೇ?

- ರಾನು** : ನಿಮ್ಮ ಮುಂದೆ ಸತ್ಯವಾಗಿ ಹೀಳಬೇಕಾದರೆ, ಭಾಂಪಿಂದ ಪರೋಪ ಕಾರದ ನಾಶಗಳನ್ನು ಆಡುವಲ್ಲಿ ಅವನು ಯಾರಿಗೂ ಹಿಂದಾಗು ವಡಿಲ್ಲ; ಆದರೆ ಕೈಯಿಂದ ನಾಕ್ರ ಕೃತಿಯನ್ನು ಎಂದಿಗೂ ವಾಡುವದಿಲ್ಲ. ಇದೇ ಆವನ ಸುವಿಚಾರದ ಬೀಜ ಮಂತ್ರವು!
- ಸಿಫ್‌ನರಾವ್** : ಆವನು “ಧಾರ್ಮಿಕ ಪಿಚಾರಗಳ ನಾಲ್ಕೆ”ಯನ್ನೇ ಕೈಯಲ್ಲಿ ಹಿಡಕೊಂಡು ಕೂತಿದ್ದಾನೆಂದು ಕೇಳತ್ತೇನೆ.
- ರಾಮು** : ಸ್ವಾಮಿ ! ಈ ನಾಲ್ಕೆಯು ಅವನ ಕೈಯಲ್ಲಿ ಇರುತ್ತದೆಂದು ಅನ್ನವದಕ್ಕಿಂತಲು ನಾಲ್ಕೆಯು ತುದಿಯಲ್ಲಿ ಇರುತ್ತದೆಂದು ಅಂದರೆ ಕಷ್ಟ ಒಪ್ಪುವದು. ಯಾಕಂದರೆ “ಪರೋಪಕಾರವ ಹತ್ತಿ ಹೊಂದದವರೀಳಗೆ ಹೊದಲು ಅರಂಭನಾಗುತ್ತದೆ” ಎಂಬ ಧಾರ್ಮಿಕ ಶತ್ಯವನ್ನು ಆವನ ಕ್ಷಣಿಕೆಯನ್ನು ಅನ್ನತ್ತಿರುತ್ತಾನೆ.
- ಸಿಫ್‌ನರಾವ್** : ಈ ಧಾರ್ಮಿಕ ಶತ್ಯವು ಒಹುಕೆ ಅವನ ಮನೆಯ ಗೋಡೆಗಳನ್ನು ಬಿಟ್ಟು ಲಾಡೂ ಹೊರಗೆ ಹೋಗುವದಿಲ್ಲಿಂದು ಕಾಣುತ್ತದೆ !
- ರಾಮು** : ಏನೆಂಬವದನ್ನು ಸೀರೇ ಕನ್ನ ಪರೋಪಿಸಿ. (ದೂರಿಸಿದ ಬೊಟ್ಟು ತೆರೆಂಬಿ) ಅಗೋ ! ಅವನು ಇತ್ತು ಕಡೆಗೆ ಬರುತ್ತಾನೆ. ಅವನ ಹಣಕೆಯ ಮೇಲಿನ ಆಕ್ಷಯ ತೆರುವು ಎಷ್ಟು ದೊಡ್ಡದದೆ ! ಅವನ ಮೋರಿ ತುಂಬೆಲ್ಲ ಎಷ್ಟು ಭವ್ಯ ಮುಕ್ಕಿಗಳರುತ್ತವೇ? ಕೊರಳ್ಳಿಯ ತುಳ್ಳಿ ನಾಬೆಯು ಅವನ ಡಾಂಬಿಕ ನೇನಕ್ಕೆ ರಾಗಿ ಒಪ್ಪುತ್ತದೆ ! (ಸ್ವಲ್ಪ ತಡೆದು) ಅವನು ಬರುವ ಹೊದಲೇ ನಾನು ಇಲ್ಲಿಂದ ಹೊರಟು ಹೊಗುತ್ತೇನೆ. ನಿಮ್ಮ ಕೆಲಸಕ್ಕೆ ತೊಂದರೆಯಾಗಬಾರದು. ಸೀವು ಅವನ ಸತ್ಯ ಪರೋಪಿಸಿ ನಾಡಿ ಇಲ್ಲಿಂದ ಹೊರಗೆ ಬಂದ ಕೂಡಲೇ ನಾನು ತಿರುಗಿ ಬಂದು ಆವಸಿಗ ಸೀವು ಯಾರಿದ್ದೀ ರೀಬುದನ್ನು ತಿಳಿಸುತ್ತೇ.
- ಸಿಫ್‌ನರಾವ್** : ಒಕ್ಕೇದು. ಆ ಮೇಲೆ ಸೀನು ನನಗೆ ಶ್ರೀಸತ ರಾಯನ ಮನೆಗೆ ಬಂದು ಭಿಕ್ಷಿಯಾಗತಕ್ಕದ್ದು.
- ರಾಮು** : ವಿಹಿತವು. ಒಂದು ಕ್ಷಣ ಸಹ ತಡವಾಡುವದಿಲ್ಲ. (ಹೀಂದು ಹೋಗುತ್ತಾನೆ.)
- ಸಿಫ್‌ನರಾವ್** : (ತನ್ನಷ್ಟಕ್ಕೆ) ಹರಗ್ಗೆಹಸ್ತರು ಮನೆಗೆ ಬಂದದ್ದಕ್ಕಾಗಿ ಆದರವನ್ನು ತೋರಿಸುವದಕ್ಕೆ ಅವನು ಎಂಥಾ ವಿನಯಾಸಿತ ಮುದ್ರೆಯಿಂದ ಇತ್ತುಕಡೆಗೆ ಬರುತ್ತಾನೆ! ಇದಂತೂ ನನಗೆ ಮೊದಲೇ ಸೇರುವದಿಲ್ಲ. ಮನೋಹರನು ಬರುತ್ತಾನೆ.

ಮನೋಹರರಾವ : (ಕಾಲು ಹುಬ್ಬಿ ಸಮಸ್ಯಾರಸುತ್ತಾನೆ.) ಮಹಾರಾಯರೇ, ನೀವು ಬಂದು ಬಹಳಿತತ್ವಯಿತೆಂದು ಕಾಣುತ್ತದೆ. ವಿಲಂಬವಾದ್ದೆ ಈ ದಯವಾಡಿ ಹೀಗೆ ಮಿಥಿಕೆ.

ನಿಧನರಾವ : ಅಪ್ಪಣಿಯಂತೆ ಸಡೆಯಲಿಕ್ಕೆ ಸಿದ್ಧಿ ನಿರುತ್ತಿದೆ.

ಮನೋಹರರಾವ : ನೀವು ದಯವಾಡಿ ಈ ಶಫ್ತಾಲದಲ್ಲಿ ವಿಶ್ರಮಿಸಬೇಕು.

ನಿಧನರಾವ : (ತನ್ನಷ್ಟಕ್ಕೆ) ಇವನು ತಂಚಾವರದ ಖೇಮೆಯವನೆಂತೆ ಬಹು ಉದರ್ಶನ ಪಚಾರವನ್ನು ನಡಿಸಿರುತ್ತಾನೆ. ಏನಾಗುತ್ತದೋ ಸೋಡೋಣ.

ಮನೋಹರರಾವ : ನಿಧನರಾವ! ನಿಮ್ಮ ದರ್ಶನದ ಲಾಭವು ಸನಗೆ ಇಮ್ಮೆ ದಿವಸಗಳ ಪರಿಯಂತರ ಆಗಿದ್ದಿಲ್ಲ. ಇವತ್ತಿನ ದಿನಸ ನೀವು ದರ್ಶನ ಕೊಟ್ಟುದ್ದು ಸನ್ನ ಭಾಗ್ಯವೇ ಎಂದು ತಿಳಿಯುತ್ತಿದೆ. ನೀವು ನಮ್ಮ ತಾಯಿಯ ಕಡೆಯ ಆಪ್ತರಾಗಬೇಕೆಂದು ಕಾಣುತ್ತದೆ. ಅಲ್ಲವೇ?

ನಿಧನರಾವ : ಹೌದ್ದಾದು. ನಾನು ದರಿದ್ರನಾಗಿರುವದರಿಂದ ಆಕೆಯ ಶ್ರೀಮಂತ ಮಕ್ಕಳ ಮುಂದೆ ನನ್ನ ಆಪ್ತತ್ವವನ್ನು ಹೇಳಲಿಕ್ಕೆ ಸನಗೆ ನಾಟಿಕೆ ಬರುತ್ತದೆ. ಇಲ್ಲದಿದ್ದರೆ ನಿಮ್ಮ ಬಳಗೆ ಸಹಾಯ ಬೇಡಲಿಕ್ಕೆ ಬಂದು ಯಾಕೆ ಉಪದ್ರವ ಕೊಟ್ಟೇನು? (ಹೀಗಂದು ಕಣ್ಣೀರು ದುರಸ್ತತ್ವಾನೆ.)

ಮನೋಹರರಾವ : ಸ್ವಿಯ ಮಿಕ್ಕನೇ, ಕಣ್ಣೀರಿಸು. ದುಃಖವನ್ನು ಶಾಂತ ಮಾಡು. ಕವ್ಯದ ಸಮಯವು ಬಂದಾಗ್ಗೆ ಪರಕೆಯರು ಸಹಾ ಶ್ರೀಮಂತರ ಆಪ್ತತ್ವವನ್ನು ಹೇಳಬಹುದಿಂದು ನಿತಿಯದೆ. ಹೀಗೆ ಮಾಡುವ ದರಿಂದ ಜನರು ಶ್ರೀಮಂತರ ಆಪ್ತತ್ವವನ್ನು ಕೇಳಿ ಹೆಚ್ಚು ಕಿನಕರ ಪಟ್ಟ ಕನ್ಪಕಾಲಮೊಳಗೆ ಸಹಾಯ ಮಾಡುವರು. ನಾನು ದುಃಖಿತರನ್ನು ಕಂಡರೆ ಅವರಿಗೆ ಯಾವಾಗಲು ಭೂತದಯವನ್ನು ತೋರಿಸುತ್ತಿದೆ. ನನ್ನಿಂದ ಯಾವಾಗಲೂ ಬಡವರಿಗೆ ಸಹಾಯ ವಾಗಲಿಂದು ನನ್ನ ಅವೇಕ್ಕೆಯದೆ. ಆದರೆ ಅವರು ಬೇಡಲಿಕ್ಕೆ ಬಂದ ಹೊತ್ತಿಗೆ ಮಾತ್ರ ದೇವರ ದಯದಿಂದ ನನ್ನ ಹಕ್ತಿರ ಹಣ ವಿರಬೆಕು. ಅಂದರೆನು ಕೇಳುವದು! “ಪರೋಪಕಾರಕ್ಷೀಯ ಹೆಚ್ಚಿನ ಪುಣ್ಯವಿಲ್ಲ”ವೆಂದು ನನ್ನ ಮನಸ್ಸಿನ ಮೇಲಿ ಚನ್ನಾಗಿ ಬಿಂಬಿಸಿರುವದರಿಂದ ನಾನು ದಾನಧರು ಮಾಡಲಿಕ್ಕೆ ಹಿಂದೆ ಮುಂದೆ ನೋಡುವದಿಲ್ಲ.

- ಸಿಫರಾವ** : ನಿಮ್ಮ ಕಕ್ಷನಾಡ ಸುಶೀಲರಾಯನು ಇಳ್ಳದ್ದರೆ ನನಗೆ ಹಿತ ವಾಗುತ್ತಿತ್ತು.
- ಮನೋಹರರಾವ** : ಅವನು ಇಲ್ಲಿ ಇರಬೇಕಾಗಿತ್ತೇಂದು ನನ್ನದಾದರೂ ಸಂಪೂರ್ಣ ಅಪೇಕ್ಷೆಯದೆ. ಆದರೆ ಅನಿಂದದರಿಂದ ಸಿನಗೆ ದೊಡ್ಡ ಕಲಾಳ ವಾಗುತ್ತಿತ್ತೇಂದು ಮಾತ್ರ ನೈಸಬೀಡ.
- ಸಿಫರಾವ** : ರಾಗೆನೂ ಅಳಿ; ನನ್ನ ವಿಶ್ವಲ್ತುಗಳೇ ಎಂಥನರಲ್ಲಿಯಾದರೂ ದಯವನ್ನು ದುಟ್ಟಿಸಿ ನನ್ನ ಕಾರ್ಯವನ್ನು ಮಾಡುತ್ತನೆ. ಆದರೆ ಸುಶೀಲರಾಯನು ಒಂದು ಪರೋಪಕಾರಿ ಇದ್ದು ದರಿಂದ ನಿನ್ನ ಕೈಯಿಂದ ನನಗೆ ಸಾಕಷ್ಟು ದ್ರವ್ಯ ಸರ್ವಾರ್ಥವನ್ನು ಕೊಡಿ ಸುತ್ತಿದ್ದನು.
- ಮನೋಹರರಾವ** : ಸಿರಿಯ ಆಪ್ತ ಬಾಂಧವನೇ, ಅವನ ದೇರ್ಚಿಂದ ಸ್ಥಿನಿ ಕೇಳಿದ ಸಂಗತಿಯು ಸುಳ್ಳು ಇರುತ್ತದೆ. ಅವನ ಯೋಗ್ಯತೆಯು ದೊಡ್ಡ ದೆಂಬದರಲ್ಲಿ ಸಾರಂಪಿಳಿ; ಆದರೆ ಈ ದಿವಸಗಳಲ್ಲಿ ಲೋಭ ವೇಬುದು ಜನರೊಳಗೆ ಹೆಚ್ಚಿಗೆಯಾಗಿತ್ತದೆ. ನಾನು ಅಡುವ ಮಾತು ನಮ್ಮ ನಿಮ್ಮಾಂಶಗಳಲ್ಲಿ ಅವನು ನನಗೆ ಏನಾದರೂ ಹಣ ಕಳಿಸಿ ಸಹಾಯ ಮಾಡುತ್ತಕ್ಕಾದ್ದಿತ್ತು. ನಾನು ಚಿಕ್ಕವನು; ಮೇಲಾಗಿ ನಮ್ಮ ತಾಯಿ ತಂದೆಗಳು ತೀರಿಕೊಂಡಾಗ್ಗೆ ನಾನೂ ನನ್ನ ತಮ್ಮನೂ ತೀರ ಚಿಕ್ಕವಿದ್ದೆವು. ಆದರೆ ಹೇಳಿ ಕೊಳ್ಳುವಂಥಾ ಸಹಾಯವನ್ನು ಅವನು ಎಂದೂ ನಮಗೆ ಮಾಡ ಲಿಳಿ. ಹೀಗಿದ್ದು ಜನರೊಳಗೆ ಅವನೇ ನಮಗೆ ಹಣ ಕಳಿಸಿ ಸಂರಕ್ಷಣೆ ಮಾಡುತ್ತಾನೆಂಬ ತಿಳಿನಳಿಕೆಯಾಗಿದ್ದುತ್ತದೆ. ಆದರ ವಿರುದ್ಧವಾಗಿ ನಾನಿಂದಿಗೂ ಮಾತಾಡುವದಿಳಿ. ಜನರು ತಮ್ಮ ಮನಸಿಸೊಳಗೆ ಈ ರೀತಿ ತಿಳಿಕೊಂಡರೆ ನಮ್ಮದೇನು ಹಾಸಿಯಾಗ ತಕ್ಕದ್ದದೆ?
- ಸಿಫರಾವ** : ಅವನು ನಿಮಗೆಂದೂ ರೂಪಾಯಿಗಳನ್ನಾಗಲಿ ಮೊವರುಗಳನ್ನಾಗಲಿ ಕಳಿಸುವದಿಲ್ಲವೇ?
- ಮನೋಹರರಾವ** : ಇಲ್ಲ, ಯಾವಾಗಾದರೂ ಕಳಿಸಿದರೆ ಧೋತರ, ರುಪಾಲ, ಚಹಾದ ಡಬ್ಬಿ, ಯಾಲಕ್ಕಿ ಇವೇ ಮೊದಲಾದ ಸಣ್ಣ ಕೆರಿಯದ ಹೈಲಿಕ ಸಾಮಾನುಗಳನ್ನು ಕಳಿಸುತ್ತಾನೆ.
- ಸಿಫರಾವ** : (ತನ್ನಷ್ಟಕ್ಕೆ) ಇಬ್ಬರೂ ಹುಡುಗಿಗೆ ಕೂಡಿ ಕಳಿದ ಡರಿಸ್ತೇದು ವರ್ಣಗಳಲ್ಲಿ ಏನಿಂದಂದರೂ ಹತ್ತು ಸಾವಿರ ರೂಪಾಯಿಗಳನ್ನು

ನಾನು ಕರ್ತೃರೂಪ ಅದರ ಉಪಕಾರವನ್ನು ಇವನೊಂದು ಜನಾಗಿ ಸ್ತುತಿಸುತ್ತಾನೆ.

ಮನೋಹರರಾವ : ಸನ್ನ ತಮ್ಮನಾದ ವಿಲಾಜನು ದುಂಡುಗಳಿಂದ ಎಲ್ಲ ಹಣ ವನ್ನು ಕಳಕೊಂಡು ಸಾಲಗಾರನಾಗಿರುತ್ತಿನೀಡು ದೀಪಾಗೆಗೂತ್ತಿರುತ್ತಾರು. ಅವನಿಗೆ ನಾನೆನ್ನು ದುಡ್ಡಿನ ಸಹಾಯ ಮಾಡಿ ರುತ್ತಿನೀಡು ಸನ್ನ ಜಾಯಿಂದಿಂಥಿಂದಿನೀಡು ನಾನು ಅದಬಾರದು. ನಾನು ಅದನ್ನು ಆಡಿದರೆ ಏಷ್ಟೋ ಮಂದಿ ನಿಜವಂದು ಸಾಬಳಾರರು! ಅದರಂತೆ ಸನ್ನ ಸ್ವೀಕಿ ವರ್ತತ್ತು ಕರ್ತವ್ಯಗಳನ್ನು ಉತ್ಸರ್ಕಿ ತಂದು ನಾನು ಮಾಡಿದ್ದೇನೆ. ಜನರು ಸನ್ನ ಸ್ತುತಿಯನ್ನು ಮಾಡಬೇಕೆಂಬ ಆವೇಸ್ಟೆಯಾದ ನಾನೆಂದಿಗೂ ಮಾಡಿಬ್ಬ.

ಸಿಧನರಾವ : (ತನ್ನ ಶ್ವಾಸಕ್ಕೆ) ನಾನಂತರ ಈ ಮಾತನ್ನು ಸಂಬಳಾರೆ.

ಮನೋಹರರಾವ : ನಾನು ಅವನ ದೇಸೆಯಿಂದ ಏಷ್ಟೋ ಹಣವನ್ನು ಕೊಟ್ಟೇನು! ಅದನ್ನು ಕೇಳಿದರೆ ಎಂಥವರ ಎನಿಯಾದರೂ ಭುಗಿಲ್ಲ ಅಂದಿತ್ತು! ಇದರಲ್ಲಿ ನನ್ನದೇ ಅವರಾಧ ಖಂಟು. ಆದು ಒಕ್ಕೇದು ಎಂದು ನಾನೆನೂ ಅನ್ನು ಘರಿಲ್ಲ. ಅದರೆ ನಿಮ್ಮಂಥ ಸತ್ಯಾತ್ಮರಿಗೆ ಅದನ್ನು ಕೊಟ್ಟಿದ್ದರೆ ನಿವ್ವ ಎಷ್ಟು ನೆನಿಸಿಕೊಳ್ಳುತ್ತಿದ್ದಿರಿ? ಸನ್ನ ಕೈಯೊಳಗನ ಹಣವು ವಿಲಾಜನಿಗೆ ಸಹಾಯ ಮಾಡುವದಕ್ಕೆ ಮೊದಲೇ ಹೊರಟು ಹೊದ್ದಿರಿಂದ “ನಿಮ್ಮಂಥ ಸತ್ಯಾತ್ಮರಿಗೆ ಅನಿವಾಯದಿಂದ ನಿರಾಶವಾಡಿಸಬೇಕಾಯಿತಲ್ಲ!” ಎಂದು ಚಿಂತಿಸುತ್ತೇನೆ.

ಸಿಧನರಾವ : (ತನ್ನ ಶ್ವಾಸಕ್ಕೆ) ಡಾಂಬಿಕಾ! ನಿನ್ನ ಕೃಪಣಳನಕ್ಕೆ ಎಷ್ಟು ಕಷಟಿದ ಅಲಂಕಾರವನ್ನು ಹಾಕುತ್ತೀ? (ಗಟ್ಟಿಸಿ) ಹಾಗಾದರೆ ನೀನು ನನಗೆ ಈಗ ಸಹಾಯ ಮಾಡಲಾರುಯಾ?

ಮನೋಹರರಾವ : ಈಗಂತೂ ಸಹಾಯ ಮಾಡಲಿಕ್ಕೆ ನನ್ನಿಂದ ಆಗುವದಿಲ್ಲಿಂದು ತಿಳಿಸಲಿಕ್ಕೆ ನನ್ನ ಮನಸ್ಸಿಗೆ ಬಹಳ ವ್ಯಾಸನವಾಗುತ್ತದೆ. ದೇವರು ನನಗೆ ದಯ ಮಾಡಿದ ಕೂಡಲೇ, ನಿಮಗೆ ಖತ್ರಿ ಬರಿದು ಕರಿಸಿ ಕೊಂಡು, ಸಹಾಯ ಮಾಡುತ್ತೇನೆ.

ಸಿಧನರಾವ : ನಿನ್ನ ಉತ್ತರವನ್ನು ಕೇಳಿ ನನಗೆ ಅಶ್ವಿಂತ ದುಃಖವಾಯಿತು.

ಮನೋಹರರಾವ : ನನಗಾಗಿರುವ ದುಃಖವನ್ನು ಎಷ್ಟೇಂದು ಹೇಳಲಿ! ಬೇಡಿ ಇಲ್ಲಿನಿಸಿ ಕೊಳ್ಳುವದಕ್ಕಿಂತಲು ಬಡವರೆಂದು ತಿಳಿದೂ ತಿಳಿದೂ ತಮ್ಮ

ಕೈಯಂದ ಆಗದ್ದುಕ್ಕೆ ಅವರಿಗೆ ಸಹಾಯ ಮಾಡಿ ಬಿಡುವದು
ಹೆಚ್ಚು ದುಃಖವಾದ್ದು.

ಸಿಫನರಾವ : (ದುಃಖದಿಂದ) ದಯಾಸಿಧಿಯೇ! ಹಾಗಾದರೆ ನಿಮ್ಮ ಆಜ್ಞಾಧಾರಕ
ಸೇವಕನು ಹೋಗಿ ಬರಲಿಕ್ಕೆ ನಿನ್ನ ಅಪಣಿಯನ್ನು ಬೇಡಿಕೊಳ್ಳು
ತಾನೇ.

ಮನೋಹರರಾವ : ನಿಧನರಾವ! ನೀವು ನನ್ನ ಬಳಿಗೆ ಬಂದು ರಿತ್ಯಹಸ್ತದಿಂದ
ಹೋಗಬೇಕಾಯಿತೆಂದು ನೋಡಿ ನನಗೆ ಬಂಜ ವಿಷಾದವಾಗು
ತ್ತುದೆ. (ಸೇವಕನಿಗೆ) ಸೇವಕಾ! ಇವರಿಗೆ ಹೋಗಲಿಕ್ಕೆ ದಾರೀ
ಶೋರಿಸು. ಮನ್ಯ ವಾವಟಿಗಿಗಳು ಎತ್ತರವಾಗಿರುತ್ತವೆ. ಕೈ
ಹಿಡಿದು ಎಚ್ಚರದಿಂದ ಇಳಿಸು. ಪಾವ! ಮುದುಕರು ಜೋಲಿ
ಹೋಗಿ ಬಿದ್ದಾರು.

ನಿಧನರಾವ : ಇಷ್ಟ್ವಾದು ಮರ್ಯಾದಿಗೆ ನಾನು ಯೋಗ್ಯನಿಲ್ಲ. ದರಿದ್ರತನದಿಂದ
ಬಳಲುವ ವಾಸಿಗೆ ಇಷ್ಟ್ವಾಕೆ ಆದರವು ಬೇಕು?

ಮನೋಹರರಾವ : ಈ ವಿಧೀಯನಾದ ಸೇವಕನು ನಿಮ್ಮ ಸೇವೆಯನ್ನು ಬೇಕಾಡಿಗೆ
ಮಾಡಲಿಕ್ಕೆ ಸಿದ್ಧಿಸಿರುತ್ತಾನೆ.

ನಿಧನರಾವ : (ಕೈ ಜೋಡಿ) ನಾನು ನಿಮ್ಮ ದಾಸಾನುಭಾಸನಿದ್ದೇನೆ.

ಮನೋಹರರಾವ : ನನ್ನಿಂದ ಸಹಾಯವಾಗುವ ಹೊತ್ತು ಬಂದ ಕೂಡಲೆ ನಿಮಗೆ
ವರ್ತಮಾನವನ್ನು ಹೇಳಿ ಕಳಿಸುವುದು. ದಯವಾಡಿ ಚಂತೆ
ಮಾಡಬೇಡರಿ.

ನಿಧನರಾವ : ಮನೋಹರನೇ! ನಿನ್ನ ಮಾತುಗಳು ಸಹ ನಿನ್ನ ಹೆಸರಿನಂತೆಯೇ
ಮನೋಹರವಾಗಿರುತ್ತವೆ.

ಮನೋಹರರಾವ : ಹೋಗಿ ಬರಿ. ದೇವರು ನಿಮಗೆ ಅಯುರಾರೋಗ್ಯವನ್ನು ಕೊಡಲಿ!
ನಮಸ್ಕಾರಿಸುತ್ತೇನೆ. (ಎರಡೂ ಕೈ ಜೋಡಿಸುತ್ತಾನೆ.)

ನಿಧನರಾವ : (ಎರಡೂ ಕೈ ನುಗಡು) ನಿಮ್ಮ ಕೃತಜ್ಞನಾದ ಮಾತ್ರ ದೀನನಾಡ
ದಾಸನು ನಿಮ್ಮ ಸದವೇಷ್ಯಾಯ ಬಗ್ಗೆ ತನ್ನ ಕೃತಜ್ಞತೆಯನ್ನು
ದರ್ಶಿಸುತ್ತಾನೆ.

ಮನೋಹರರಾವ : ನಿಮ್ಮ ಪ್ರೇಮಾಂಕಿತ ಆಪ್ತನು ಸಾಷ್ಟಾಂಗ ಪ್ರಣಾಮ ಮಾಡು
ತಾನೇ. (ಕಾಲು ಒಳಗುತ್ತಾನೆ.)

ನಿಧನರಾವ : (ತನ್ನಷ್ಟಕ್ಕೆ) ವಿಲಾಸಾ, ಸಿನ್ನ ಅಣ್ಣ ಸಂಧ ನಿಜನು, ಕವಟಿಯು,
ಡಾಂಭಿಕನು ಯಾರೂ ಈ ಜಗತ್ತಿನಲ್ಲಿ ಇರಲಿಕ್ಕುಳ್ಳ! ಇವನ ಅತಿ
ವಿನಯವನ್ನು ಸೂಡಿದರೆ, ಎಂಥವರಿಗಾದರೂ ಇವನು ಆತಿ

ಕಪಟಿ ಎಂದು ತಿಳಿಯದೆ ಇರಲಾಗೆದು. ಸಿನ್ನು ಗುಡಿಕ್ಕೂ ಅವನ ಗುಡಿಕ್ಕೂ ಅನೇ ಆಡುಗಳ ನಡುವೆ ಇರುವವು ಹೆಚ್ಚಿ ಕಡಿಮೆ ಇರುತ್ತದೆ. ನೀನು ದುರ್ವರಸ್ಥಿಯಾದ್ದು ಈ ಸಿನಗೆ ದುಷ್ಟು ಜನರ ಸಂಗತಿಯನ್ನು ತಪ್ಪಿಸಿದರೆ ನೀನು ಸುಧಾರಿಸುವ ಅಶ್ಯಯು ಸಂಪೂರ್ಣವಾಗಿ ಕಾಣುತ್ತದೆ. ಆದ್ದರಿಂದ ಸಿನ್ನು ಮೇಲೆಯೇ ನನ್ನ ಪ್ರೇಮಾವಾತ್ಮಕ ಕೂಟಂತಾಣಿತು. ಸಿನಗೆ ನಾನು ನನ್ನ ಏಲ್ಲ ಬದುಕು ಕೊಡುವೇನು. ನೀನೇ ಸನಗೆ ಮಗನು. ಈ ಜಂಡಾಲನು ಸನಗೆ ಯಾರೂ ಆಲ್ಲ. (ಹೀಗಂದು ಹೊರಟಿ ಹೋಗುತ್ತಾನೆ.)

ಮನೋಹರರಾವ : ಬಂದ ಇರಷ್ಟವು ಒಮ್ಮೆ ಹಿಟ್ಟಿಗೆ ರೋಟಿ ಹೋಯಿತು. ನಮ್ಮಾಧ ಒಕ್ಕೇ ಸ್ವಭಾವ ಇರುವದರಿಂದ ಅವಕ್ಕಿಯು ಕರಿಣ ವಿರುತ್ತದೆ. ಯಾರಂದರೆ ದಿನಾಲು ಎಷ್ಟೋ ದುಃಖವಿಡಿಕೆರು, ದರಿಡರು, ಯಾಗು ದುರ್ಘಾತ್ಮಕವುದು ನಮ್ಮು ಹೇಸರು ಕೇಳಿ ನಮ್ಮು ಕಡೆಗೆ ಬರುತ್ತಾರೆ. ಅಂಥವರಿಗೆ ನಾನು ಕೈ ಎತ್ತಿ ದುಡ್ಡ ಕೊಡದೆ, ಸರೋಹಕಾರದ ಮತ್ತು ಸದ್ಗುಣದ ಕೀರ್ತಿಯನ್ನು ಪಡೆಯಬೇಕಾದರೆ, ಬಹಳ ಹೊತ್ತಿನ ಶನಕ ಮಧುರ ಭಾವಣ ಮಾಡಬೇಕಾಗುತ್ತದೆ. ಮಾತು ಮಾತಿಗೆ ಬೆಳ್ಳಿ ಭಂಗಾರ ಕೊಡುತ್ತ ಹೋದರೆ, ಎವ್ವಾದರೂ ಸಾಲಲಿಕ್ಕಿಲ್ಲ. ಆದ್ದರಿಂದ ನಾನು ಬಂದವರಿಗೆ ಭಂಗಾರದಂಥ ಮಾತುಗಳನ್ನಾಡಿ ಅವರಿಗೆ ಸಮಾಧಾನ ಪಡಿಸುತ್ತೇನೆ. “ಬೆಳ್ಳಿವಿಲ್ಲದಿದ್ದರೂ ಬೆಳ್ಳಿದಂಥ ಮಾತು ಇರಬೇಕು” ಎಂದು ಹಿರಿಯರು ಮಾಡಿದ ಗಾದೆಯ ಮಾತು ಸುಳ್ಳಿ ಆಲ್ಲ. ಅದರ ಉಪಯೋಗವನ್ನು ನಾನು ನಿತ್ಯಂ ಮಾಡುತ್ತೇನೆ.

ಸೇವಕನಾದ ರಾಮನು ಬರುತ್ತಾನೆ.

ರಾಮ : ಮನೋಹರರಾವ ! ನೀನು ಬಹಳ ಕೆಲಸದಲ್ಲಿ ತೊಡಗಿರುವಂತೆ ಕಾಣುತ್ತದೆ. ನಾನು ಬಂದದ್ದರಿಂದ ಸಿನ್ನು ಕೆಲಸಕ್ಕೆ ತೊಂದರೆ ಯಾಗಿರಬಹುದು. ಆದರೆ, ಇಕ್ಕೇ ! ಈ ಪತ್ರವನ್ನು ಬೇಗ ಒಡಿಮು ಓದು. ನನ್ನ ಕೆಲಸವು ಬಹಳ ಮಹತ್ವದಿದ್ದರುತ್ತದೆ.

ಮನೋಹರರಾವ : ರಾಮಾ, ಸಿನ್ನುನ್ನು ಸೋಡಿದರೆ ಮನಗಿಗೆ ಯಾವಾಗಲೂ ಸಂತೋಷವಾಗುತ್ತದೆ. (ಹೀಗಂದು ಪತ್ರವನ್ನು ತೆಗೆದುಕೊಂಡು ಓದುತ್ತಾನೆ.) ಏನು ? ಸುಶೀಲರಾಯರು ಬಂದರೇ ? ನಮ್ಮ ಕಕ್ಷಾಂದಿರು ಬಂದರೇ ? ಎಲ್ಲಿ ಇರುತ್ತಾರೆ ?

- ರಾಮ** : ಹೋದು, ಬಂದಿದಾಳ್ಳರೆ. ಅವರದೂ ನನ್ನದೂ ಈಗೇಗೆ ಜಹಗಿರದಾರರ ಮನೆಯೊಳಗೆ ಭೆಟ್ಟಿಯಾಯಿತು. ಅವರಲ್ಲಿಂದೆಲ್ಲೇ ನಾನು ಇಲ್ಲಿಗೆ ಹೋರಿಟು ಬಂದಿದ್ದೇನೆ. ದ್ವೀಪಾಂತರದಿಂದ ಇವರು ಇಲ್ಲಿಗೆ ತ್ವೇಮಕ್ಕಾಗಿ ತಲ್ಲಿದಾಳ್ಳರೆ. ಅವರು ನಿನಗೆ ಪ್ರೇಮಾಲಂಗನ ಕೊಡಲಿಕ್ಕೆ ಹಾತೆಯೆಯುತ್ತಾರೆ.
- ಮನೋಹರರಾವ** : ಬಹಳ ಅಶ್ವಯರ್ವ ! (ಸೇವಕಸಿಗೆ) ಸೇವಕಾ, ಅಲ್ಲಿ ಸಿಫರನ ರಾಯನು ಹೋಗುತ್ತಾನೆ. ಅವನನ್ನು ತಿರುಗಿ ಕರೆ. ಈ ವರ್ಕ ಮಾನವನ್ನು ಕೇಳಿದರೆ ಅವನಿಗೂ ಬಹಳ ಸಂತೋಷವಾದಿರು.
- ರಾಮ** : ಅವನು ಹೋರಿಟು ಹೋಗಿ ಬಹಳ ಹೋತ್ತು ಆಯಿತೆಂದು ಕಾಣುತ್ತಾದೆ.
- ಮನೋಹರರಾವ** : ನೀನು ನಿಧರಾಯನ ಕೊಡ ಬುದಾಗೆ ಇದನ್ನು ಯಾಕೆ ನನಗೆ ತಿಳಿಸಲಿಲ್ಲ ?
- ರಾಮ** : ಅವನೊಡನೆ ನೀನು ಕೆಲಸದಲ್ಲಿ ತೊಡಗಿರುವಿಯೆಂದು ತಿಳಿದು ಹಾಗೇ ಹೋರಿಟು ಹೋದೆನು. ಇಂಥಿಂದಿ ಸಿನ್ನ ತಮ್ಮಸಿಗೆ ಕಕ್ಕನ ಭೆಟ್ಟಿಯಾಗಲಿಕ್ಕೆ ಇಲ್ಲಿಗೆ ಬರಬೇಕೆಂದು ತಿಳಿಸುವದು ಬಹಳ ಅವಕಾಶವಿತ್ತು. ಅದರಂತೆ ಇಲ್ಲಿ ಹೋಗಿ ಅವನಿಗೆ ತಿಳಿ ಬಂದಿನು. ನಿಮ್ಮ ಕಕ್ಕನ ಇಲ್ಲಿಗೆ ಆರ್ಥಗಳಿರ್ಬಾಹಾಗಿ ಬರತಕ್ಕವಸ್ತಿರಾಣಿಸಿ.
- ಮನೋಹರರಾವ** : ಹೋದು, ಅದರಂತೆ ಅವನು ಈ ಪತ್ರದಲ್ಲಿ ಬರಿದಿರುತ್ತಾನೆ. ಅವನು ಖಾರಿಗೆ ಬುದ್ಧಿದರ್ಶಿಯಾದ ನನಗೆ ಅಕ್ಕಂತ ಅಸಂದವಾಗಿರುತ್ತದೆ. (ತನ್ನ ಸ್ವಾಕ್ಷರ) ಸಿನ್ನಿನ ದಿವಸ ಆದ ಪ್ರಕಾರವನ್ನು ವಿಚಾರ ಮಾಡಿದರೆ ಅವನು ಇಷ್ಟುಮೊಳಗೆ ಬಂದಧ್ವ ಸರಿಯಾಗಲಿಲ್ಲ.
- ರಾಮ** : ಅವನು ಎಷ್ಟು ಆರೋಗ್ಯದಿಂದಿರುತ್ತಾನೆಂದು ನೋಡಿದರೆ ನಿನಗೆ ಸುತ್ತೊಷವಾದಿರು.
- ಮನೋಹರರಾವ** : ಬಹಳ ಸಂತೋಷವು ! (ತನ್ನ ಸ್ವಾಕ್ಷರ) ಈ ಸಮಯಕ್ಕೆ ಅವನು ಬೇಸೆಯಿಂದ ವಿಸ್ತೃತನಾಗಿ ಹಾಸಿಗೆಯ ಮೇಲೆ ಬಿಂದ್ದರೆ ನನಗೆ ನೆಟ್ಟಿಗಾಗುತ್ತಿತ್ತು. ನಿನ್ನ ಆದ ಪ್ರಕಾರವು ಅವನಿಗೆ ಗೊತ್ತಾದರೆ ನನ್ನ ಮಾನವಾನಿಯು ಎಷ್ಟು ಉದ್ದೇಶಿತ ?
- ರಾಮ** : ಅವರನ್ನು ನೋಡಲಿಕ್ಕೆ ನೀನು ಎಷ್ಟು ಉತ್ಸಂತಿತನಾಗಿರುವ ಎಂಬುದನ್ನು ಅವರಿಗೆ ಹೋಗಿ ತಿಳಿಸುತ್ತೇನೆ.

ಮನೋಽಕರಾವ : ಹೋಗು, ಹೋಗು; ಹಾಗೆ ವಾಡು. ನನ್ನ ಪ್ರೇಮಪೂರಿತ ಸಾಷ್ಟಾಂಗ ಪ್ರಜಾಪಣನ್ನು ಅವರಿಗೆ ತಿಳಿಸು. ಅವರನ್ನು ಸೋದುವ ಸುದಿನವು ಬಂದದ್ದರಿಂದ ನನ್ನ ಮನಸ್ಸಿನೊಳಗೆ ಉಂಟಾದ ಅನಂದದ ತೆರೆಗಳನ್ನು ನಾನು ವರ್ಣಿಸಲಾರೆನು. (ರಾಮನು ಹೋಗುತ್ತಾನೆ.) ಅವನು ಈ ಹೇಳಿಗೆ ಬಂದದ್ದಂತೂ ನನ್ನ ದುರ್ಘಟವೆಂದ ಚೋತೆಕರೆಂದು ತಿಳಿಯಲಿಕ್ಕೆ ಅಡ್ಡ ಇಲ್ಲ. ನನ್ನ ಗ್ರಹಾಚಾರವು ! ಯಾರು ನಾಡುವರೇನು ?
ಹೋಗುತ್ತಾನೆ.

○

ಪ್ರವೇಶ - ೭

ಸ್ಥಳ - ಶ್ರೀಪತರಾವ ಜಹಾಗೀರದಾರನ ಮನೆಯ ಮುಂದಿನ ಅಂಗಳ

ನಿಷ್ಠಾಪಿಯೂ ಲಾವಣ್ಯವತಿಯ ದಾಖಿಯೂ ಪ್ರವೇಶಿಸುತ್ತಾರೆ.

- | | |
|----------|--|
| ದಾಸಿ | : ಅವನ್ನವರು ಈಗ ಯಾರಿಗೂ ಭೇಟ್ಟಿಯಾಗುವಂತೆ ಇಲ್ಲ. |
| ನಿಷ್ಠಾಪಿ | : ನಿನ್ನ ಗೆಳತಿಯಾದ ನಿಷ್ಠಾಪಿಯು ಬಂದಿರುತ್ತಾಂತುಂದು ಆಕೆಗೆ ತಿಳಿಸಿದೆಯಾ ? |
| ದಾಸಿ | : ಎಲ್ಲಾ ತಿಳಿಸಿದೆ. ದಯವಾಡಿ ಕ್ಷಮಿಸಬೇಕೆಂದು ಅವರು ನಿರೋಪ ಕಳಿಸಿರುತ್ತಾರೆ. |
| ನಿಷ್ಠಾಪಿ | : ಇನ್ನೊಮ್ಮೆ ಹೋಗಿ ತಿಳಿಸು. ಅವಳ ಹತ್ತೆರ ನಾನು ಬಹಳ ಹೊತ್ತು ಕೂಡುವಂದಿಲ್ಲ. ಬರೇ ಆಕೆಯ ವೇರೆಯನ್ನು ಸೋಡಿ ಹೋಗುತ್ತೇನೆ. ಪಾವ ! ಅವಳು ದುಃಖದಲ್ಲಿರಬಹುದು. ಆದ್ದರಿಂದ ಅವಳ ಭೇಟ್ಟಿಯಾಗಿ ಮಾತಾಡಿಸದೆ ಹೋಗಲಿಕ್ಕೆ ಮನಸ್ಸಾಗ ಲೊಲ್ಲಾದು. (ದಾಸಿ ಹೋಗುತ್ತಾಳೆ.) (ತನ್ನಷ್ಟಕ್ಕೆ) ಎಲೇ ಮನಸ್ಸೇ, ಸಮಾಧಾನ ಹೊಂದು. ಸಿಟ್ಟಾಗಿ ಉಪಯೋಗವಿಲ್ಲ. ಈಗಿಗ ಕೇಳಿದ ವರ್ತಮಾನವನ್ನು ಹದಿನೆಂಟು ಮುಂದಿಗೆ ತಿಳಿಸುತ್ತಾ ಹೋಗುವ ಬದಲಾಗಿ ಹೆಸರು, ದಿವಸ, ಹೊತ್ತು, ಸ್ಥಳ, ಮುಂತಾದ ಸವಿಸ್ತಾರ ಸಂಗತಿಯನ್ನು ನಿಂದಾಪಾರಧಾನ್ಯ ವರ್ತಮಾನ ಪತ್ರಮೋಳಿಗೆ ಪ್ರಸಿದ್ಧ ಮಾಡಿದರೆ ಅವಳ ನಡತಿಗೆ ಯೋಗ್ಯ |

ಶೈಕ್ಷಿ ಮಾಡಿದಂತಾಗುವದು. ಹಾಗ್ಯಾಗಾದರೂ ನಾನು ಆ ಪತ್ರದ ಗುಪ್ತ ವಾತಾರದಾಯಕಳಿರುತ್ತೇನೆ.

ಹ್ಯಾದ್ರಕರಾಯನು ಪ್ರವೇಶಿಸುತ್ತಾನೆ.

- | | |
|-------------|--|
| ನಿಷ್ಪತ್ತಿ | : ಹ್ಯಾದ್ರಕರಾವ ! ನಿಮಗೆ ಆ ವರ್ತಮಾನ ತಿಳಿದಿರಬಹುದು. |
| ಹ್ಯಾದ್ರಕರಾವ | : ಉವಣ್ಯವತೀಯ ರಾಗೂ ಮನೋಹರರಾಯನ ಸಂಬಂಧದ ವರ್ತಮಾನವು ಹ್ಯಾದಲ್ಲಿ ? |
| ನಿಷ್ಪತ್ತಿ | : ಹ್ಯಾದು. ಶ್ರೀಪತರಾಯನ ಕೈಯೊಳಗೆ ಅವರಿಬ್ಬರೂ ಸಿಕ್ಕಿರು. |
| ಹ್ಯಾದ್ರಕರಾವ | : ಎಂಥಾ ಚಮತ್ವಾರವಿದು ! |
| ನಿಷ್ಪತ್ತಿ | : ನಾನು ದುಟ್ಟಿಡಾರಭ್ಯ ಎಂದೆಂದಿಗೂ ಇಂಥ ಚಮತ್ವಾರದ ವರ್ತಮಾನವನ್ನು ಕೇಳಿದ್ದಿಲ್ಲ. ಇವರೆಲ್ಲರ ಮಾನಹಾಸಿಯಾಯಿತೆಂದು ಸೋಡಿ ನನಗೆ ಒಹಳ ದುಃಖವಾಗಿತ್ತದೆ. |
| ಹ್ಯಾದ್ರಕರಾವ | : ಶ್ರೀಪತರಾಯನಿಗೋಸ್ಕರ ನಿನಗೆ ತಿಲಪಾಯವಾದರೂ ದುಃಖ ವಾಗುವದಿಲ್ಲ. ಆವನು ಮನೋಹರನನ್ನು ತಾನೇ ಇಂತ್ಯಾದು ತಲೀಯ ಮೇಲೆ ಏರಿಸಿಕೊಂಡು ಕೂತಿದ್ದನು. ಆವನ ಮೇಲೆ ವಿಶ್ವಾಸವಿಟ್ಟುದಕ್ಕೆ ಶ್ರೀಪತರಾಯನಿಗೆ ದೇವರು ಚನ್ನಾಗಿ ಶಾಸನ ಮಾಡಿದನು. |
| ನಿಧನರಾವ | : ಉವಣ್ಯವತೀಯ ಮನೋಹರರಾಯನ ಕೂಡ ಕೂಡಿದ್ದ ಅಲ್ಲದೆ ವಿಲಾಸರಾಯನ ಕೂಡ ಕೂತಿದ್ದಿಲ್ಲ. |
| ಹ್ಯಾದ್ರಕರಾವ | : ಇಂ ! ಅದು ತಪ್ಪು. ಮನೋಹರನ ಕೂಡವೇ ಕೂತಿದ್ದಳು. |
| ನಿಧನರಾವ | : ಎಂದೆಂದಿಗೂ ಅಳ್ಳ; ಶ್ರೀಪತರಾಯನಿಗೆ ಈ ವರ್ತಮಾನವನ್ನು ತಿಳಿಸಿ ಆವನನ್ನು ಕರೆಸುಕೊಂಡು ಬಂದು ತೋರಿಸಿದವನು ಮನೋಹರರಾಯನು. ವಿಲಾಸರಾಯನ ಕೂಡವೇ ಆಕೆಯು ಕೂತಿದ್ದ ಸತ್ಯ. |
| ಹ್ಯಾದ್ರಕರಾವ | : ಇದನ್ನು ನಾನು ಒಬ್ಬ ಸಂಭಿಗಷ್ಟನ ಕಡೆಯಿಂದ ಕೇಳಿದ್ದೇನೆ. |
| ನಿಧನರಾವ | : ಸನಗಾದರೂ ಅಂಥವರಿಂದಲೇ ತಿಳಿದಿರುತ್ತದೆ. ಆದರೆ ಆಗೋ ! ಕುಚೆಸ್ತುತೆಯು ಇತ್ತು ಕಡೆಗೆ ಬರುತ್ತಾಳೆ. ಆವಳನ್ನು ವಿಚಾರಿಸಿದರೆ ಸಾದ್ಯಂತ ವರ್ತಮಾನವು ತಿಳಿದಿತು. |
| | ಕುಚೆಸ್ತುತೆಯು ಪ್ರವೇಶಿಸುತ್ತಾಳೆ. |

- ಕುಚೇಷ್ಟಾ :** ನಿಷ್ಪತ್ತಪಟೀ ! ನನ್ನ ಜೀವದ ಗೆಳತಿಯಾದ ಲಾಪಣವತ್ತಿಯ ಬಗ್ಗೆ ಮುಂದ ವರ್ತಮಾನವನ್ನು ಕೇಳಿಯಾ ?
- ನಿಷ್ಪತ್ತಪಟೀ :** ಹೀಗೆ ಅದಿತೆಂದು ಯಾರು ತಿಳಿದಿದ್ದರವ್ವಾ !
- ಕುಚೇಷ್ಟಾ :** ಹೊಬ್ಬಿಯೊಳಗನ ಮಾತು ಯಾರಿಗೆ ತಿಳಿಯಬೇಕು ? ಮೇಲೆಯ ಮೇಲಿಂದ ಎನ್ನಾ ಹೇಳಲಿಕ್ಕೆ ಬರುವದಿಲ್ಲ. ಅವಳ ಉನ್ನಾಸ ಪೃತ್ಯಾರ್ಥ ಎಷ್ಟು ಕಾಣುತ್ತತ್ತು ? ಗಂಡನ ಮೇಲೆ ಖಾದಾರಿನೆ ಇಂಥಿಂಥ ಕೆಲಸವನ್ನು ಅವಳು ಮಾಡಿಯಾಕೆಂದು ನನಗಂತೂ ತಿಳಿದಿದ್ದಿಲ್ಲ.
- ನಿಷ್ಪತ್ತಪಟೀ :** ಅವಳು ಎಲ್ಲರಗೂಡ ಬಲು ಸಲಿಗೆಯಿಂದ ನಡೆಯುತ್ತಿದ್ದಳು. ತಾರು ಈಕ್ಕೆ ಇಂಥ ಸಲುಗೆಯು ತಕ್ಕುದ್ದಿಲ್ಲ, ಕಂಡೆಯಾ ?
- ಕುಚೇಷ್ಟಾ :** ಅವಳಲ್ಲಿ ಕೆಲವು ಗುಣಗಳು ಬಹಳೇ ಸೆಟ್ಟಿಗಿದ್ದವು ಸೋದು !
- ನಿಷ್ಪತ್ತಪಟೀ :** ಅದೆಲ್ಲಾ ಸತ್ಯ. ಆದರೆ ನಿನಗೆ ಅವಳ ಸಂಬಂಧದ ಯಾವಶ್ಯಾ ವರ್ತಮಾನವು ಗೊತ್ತಾಯಿತೋ ?
- ಕುಚೇಷ್ಟಾ :** ಇಲ್ಲ, ಆದರೆ ಎಲ್ಲರೂ ಮನೋಹರರಾಯನು ಹೀಗೆ ಮಾಡಿದ್ದ ಸೆಟ್ಟಿಗಾಗಲಿಲ್ಲೆಂದು ಮಾತಾಡುತ್ತಾರೆ.
- ಕ್ಷುದ್ರಕರಾವ :** ನಿಷ್ಪತ್ತಪಟೀ ! ಮನೋಹರನೇ ಹೀಗೆ ಮಾಡಿದನೆಂದು ನಾನು ಮುಂಚಿತವಾಗಿ ನಿನಗೆ ತಿಳಿಸಲಿಲ್ಲವೋ ?
- ನಿಷ್ಪತ್ತಪಟೀ :** ಅಲ್ಲಲ್ಲ. ವಿಲಾಸರಾಯನದೂ ಆಕೆಯದೂ ಸಂಕೇತವಿತ್ತು.
- ಕುಚೇಷ್ಟಾ :** ವಿಲಾಸರಾಯನಗೂಡ ಎಂದಿಗೂ ಇದ್ದಿಲ್ಲ. ಇದನ್ನು ನಿನ್ನ ಭಾಯಿಂದಲೇ ಈಗ ಹೊಸದಾಗಿ ಕೇಳಿದೆನು.
- ನಿಷ್ಪತ್ತಪಟೀ :** ಅವಳ ಶ್ರಿಯಕರನು ವಿಲಾಸರಾಯನು. ಈ ವರ್ತಮಾನವನ್ನು ಆಕೆಯ ಗಂಡನಿಗೆ ತಿಳಿಸಿದವನು ಮಾತ್ರ ಮನೋಹರರಾಯನು.
- ಕ್ಷುದ್ರಕರಾವ :** ನಿಷ್ಪತ್ತಪಟೀಯೇ, ನಿನ್ನ ಕೂಡ ವಾದ ಮಾಡಲಾರೆನು. ಅವನು ಯಾವನೇ ಇರಲಿ, ಶ್ರೀಪತರಾಯನಿಗೆ ಆದ ಸೋವು ಸಾಮಾನ್ಯ ವಾಗಲಿಲ್ಲ.
- ನಿಷ್ಪತ್ತಪಟೀ :** ಶ್ರೀಪತರಾಯನ ಮೈಗೆ ಫಾಯವಾಯಿತೋ ? ಅಯ್ಯೋ ಪಾಪ ! ಅವರ ಬಡದಾಟದ ಬಗ್ಗೆ ಒಂದು ಶಬ್ದವಾದರೂ ಇವೊತ್ತನಕ ನನ್ನ ಕೆವಿಯ ಮೇಲೆ ಬಿಡ್ಡಿದ್ದಿಲ್ಲ.
- ಕುಚೇಷ್ಟಾ :** ನಾನು ಒಂದು ಅಕ್ಷರ ಸಹ ಕೇಳಿದ್ದಿಲ್ಲ.

- ಕ್ರಾದ್ರಕರಾವ** : ಅವರಿಬ್ಬರೂ ಕೈಗೆ ಕೈಗೆ ಹಣ್ಣಿ ಜಗತ್ತಾಡಿದ ವರ್ತಮಾನವನ್ನು ನೀನು ಇನ್ನೂವರಿಗೆ ಕೇಳಲಿಲ್ಲವೇ? ಅಷ್ಟುಯ್ಯಾ!
- ಸಿಷ್ಟುಪಟಿ** : ಒಂದು ಶಬ್ದವನ್ನು ಸಹ ಕೇಳಲಿಲ್ಲ.
- ಕ್ರಾದ್ರಕರಾವ** : ಅವರಿಬ್ಬರೂ ಮನೆಯನ್ನು ಬಿಟ್ಟು ಹೋಗುವ ಮುಂಚೆ ಲಗ್ಗಿಲಿಗಿ ಬಡವಾಡಿದರು.
- ಕುಚೆಷ್ಟಿತಾ** : ಸವಿಸ್ತಾರವಾಗಿ ಹೇಳಿ. ಕೇಳೋಣ.
- ಸಿಷ್ಟುಪಟಿ** : ಕೈಗೆ ಕೈಹಣ್ಣಿ ಉಳಿಗೆ ಜಗತ್ತಾಡಿದರಿಂಬದನ್ನು ಮುಂಚೆ ಹೇಳಿ.
- ಕ್ರಾದ್ರಕರಾವ** : ಶ್ರೀಪತರಾಯನು ಇವಣ್ಣವತಿಯನ್ನು ಆ ಮನೆಯಲ್ಲಿ ಕಂಡ ಕೂಡಲೇ ಕಣ್ಣ ಕೆಂಪಗೆ ವಾಡಿ ಸಿಟ್ಟಿನಿಂದ ಮನೋಹರನಿಗೆ “ನೀನು ಬಹಳ ಕೃತಫ್ಱುನಿದ್ದೀ” ಎಂದು ಬೈದೆನು.
- ಸಿಷ್ಟುಪಟಿ** : ಯಾರಿಗೆ? ವಿಲಾಸರಾಯನಿಗೋ?
- ಕ್ರಾದ್ರಕರಾವ** : ಅಲ್ಲಿಲ್ಲ. ಮನೋಹರರಾಯನಿಗೆ ಬೈದೆನು. ಅವನ್ನು ಬೈದೆದ್ದಲ್ಲದೆ, “ನಾನು ಮುದುಕನಾದರೂ ನಿನಗೆ ಒಂದೆರಡು ಕೈತೊರಿಸದೆ ಬಿಡಲಾರೆನು” ಎಂದು ಮಾಡಾಡಿ ತನ್ನ ಹತ್ತರ ಇಡ್ಡ ಕತ್ತಿಯನ್ನು ಹಿರಿದೆನು. ಆಗ ಮನೋಹರನು ತಾನೂ ತನ್ನ ಕತ್ತಿಯನ್ನು ಹಿರಿದು ಯುದ್ಧವನ್ನು ಆರಂಭಿಸಿದೆನು.
- ಸಿಧನರಾವ** : ಈ ಯುದ್ಧವು ಶ್ರೀಪತರಾಯನ ಮತ್ತು ವಿಲಾಸರಾಯನ ಸಹಿವೆ ಆಯಿತಪ್ಪೇ?
- ಕ್ರಾದ್ರಕರಾವ** : ಸಿಷ್ಟುಪಟಿ, ಅಲ್ಲಿಲ್ಲ, ಎವ್ವು ಸಾರೆ ಹೇಳಲಿ? ಮನೋಹರನ ಮತ್ತು ಶ್ರೀಪತರಾಯನ ಸದುವೆ ಆಯಿತು. ಇವ್ವಾದ ಕೂಡಲೇ ಲಾವಣ್ಯವತಿಯು ತನ್ನ ಮುದುಕ ಗಂಡನ ಜೀವದ ಮೇಲೆ ಪ್ರಸಂಗ ಬಂತೆಂದು ಆ ಸ್ಥಳವನ್ನು ಬಿಟ್ಟು ಹೊರಗೆ ಚೇರುತ್ತಾ ಎದೆ ಎದೆ ಬಡಕೊಳ್ಳುತ್ತಾ ಹೋದಳು. ಆವಳ ಹಿಂಡಿಂದೆ ವಿಲಾಸರಾಯನು “ಬೇಗ ಒದ್ದೀ ಆರಿವೆ ತೆಗೆದುಕೊಂಡು ಬರಿ; ಸಕ್ಕರೆ ತಂದುಕೊಡಿರಿ; ಬೆಲ್ಲ ಸುಣ್ಣ ಬೆರಿಸಿಕೊಂಡು ಬರಿ” ಎಂದು ಅನ್ನುತ್ತಾ ಹೊರಬಿದ್ದಾನು. ಆ ಮೇಲೆ ಕೇಳುವದೇಸದೆ? ಇಬ್ಬರೂ ಸಾಕಣಾಗುವಂತೆ ಯುದ್ಧ ವಾಡಿದರು, ಕೈಯೋಳಿನ ಕತ್ತಿಗಳು ಸಹ ಮುರಿದವು. (ಇಷ್ಟುರ್ಲಿ ನಂಜಕನು ಪ್ರವೇಶಿಸುತ್ತಾರೆ.)

- ವಂಚಕ** : ಅಲ್ಲಲ್ಲ, ಆವರು ತುಬಾಕಿಗಳಿಂದ ಯುದ್ಧ ಮಾಡಿದರೆಂದು ಪ್ರತ್ಯೇಕೀ ಸೊಡಿ ಒಂದ ಒಬ್ಬ ಮನುಷ್ಯನು ನನಗೆ ಹೇಳಿದನು.
- ನಿರ್ಧರಣಾವ** : (ತುಸು ನಗುತ್ತ) ಹಾಗಾದರೆ ಇದೆಲ್ಲ ವರ್ತಮಾನವು ನಿಷಿದ್ಧಂತಹ ರೀತಿ.
- ವಂಚಕ** : ಸಂಪೂರ್ಣ ನಿಷಿದ್ಧಿ; ಶ್ರೀಪತರಾಯನ ಮೈತಂಬ ಫಾಯಗೇರಿಗೆ ಗಿರುತ್ತೇನೆ.
- ಕ್ಷುದ್ರಕರಾವ** : ಆವನ ಎಡಮಗ್ಗಲಿಗೆ ಕತ್ತಿಯು ತಂಕೆರುತ್ತದೆ!
- ವಂಚಕ** : ಅಲ್ಲಲ್ಲ; ಆವನ ಎಡಿಗೆ ಗುಂಡು ಹತ್ತಿರುತ್ತದೆ!
- ನಿರ್ಧರಣಾವ** : ಆಯ್ಯಾಯ್ಯಾ! ನಾನು ಕಿವಿಯಿಂದ ಕೇಳಲಾರೆ. ಆಗ ಶ್ರೀಪತರಾಯನಿಗೆ ಎಷ್ಟು ಕೆವಿಹಿಯಾಗಿರಬಹುದು!
- ವಂಚಕ** : ವಿಲಾಸನ ಮನಸಿಗೆ ಬಂದಿದ್ದರೆ ಇದೆಲ್ಲ ತಪ್ಪಿಸಲಿಕ್ಕೆ ಮಾರ್ಗವಿಶ್ಲೇಷಣೆ ಆವನು ಜಗತ್ತವನ್ನು ಇಷ್ಟು ಬೇಕೆಸುವ ಕಾರಣವಿದ್ದಿಲ್ಲ.
- ನಿರ್ಧರಣಾವ** : ವಿಲಾಸನೇ ಜಗತ್ತಾಡಿದನೆಂಬುವ ಮಾತು ನನಗೆ ಗೊತ್ತಿತ್ತು. ಆದರೆ ಇವರೆಲ್ಲರು ಮನೋಹರನೇ ಜಗತ್ತಾಡಿದನೆಂದು ಇಷ್ಟುತ್ತಿನ ವರೆಗೆ ನನ್ನ ಬಾಯಿ ಬಡೆದರು.
- ಕ್ಷುದ್ರಕರಾವ** : ನನ್ನ ಮಿತ್ರ ವಂಚಕನಿಗೆ ಈ ವರ್ತಮಾನವು ಏನೂ ಗೊತ್ತಿದ್ದಂತಹ ಕಾಣಿಸುವದಿಲ್ಲ!
- ವಂಚಕ** : ಆದರೆ ಮುಂಚೆ ಶ್ರೀಪತರಾಯನು ವಿಲಾಸನಿಗೆ ಕೃತಷ್ಟ್ವನೆಂದು ಬ್ಯಾದನು.
- ಕ್ಷುದ್ರಕರಾವ** : ಇದನ್ನು ನಾನು ನಿಮ್ಮಲ್ಲಿ ರ ಮುಂದೆ ಮೊದಲೇ ಹೇಳಿದೆನು.
- ವಂಚಕ** : ಮಿತ್ರ, ಕ್ಷುದ್ರಕಾ, ನನಗೆ ಸ್ವಲ್ಪ ಮಾತಾಡಗೊಂಡು. ನಿನ್ನ ಹೊರತಾಗಿ ಎರಡನೆಯವರಿಗೆ ಗೊತ್ತಿರಬಾರದೇನು? ನನ್ನ ಮಾತು ಮೊದಲು ಕೇಳಿ; ಮನೋಹರನು ಹಿಂದಿನ ರಾತ್ರಿಯಲ್ಲಿ ವಿಲಾಸನ ಮನೆಂಬಿಂಗಿ ಎರಡು ಮನುಷ್ಯ ತುಂಬಿದ ತುಬಾಕಿಗಳನ್ನು ತಂದಿ ಟ್ರಿಡ್ಡನು. ಶ್ರೀಪತರಾಯನು ಆಗ್ರಹ ಮಾಡಿದ್ದ ರಿಂದ ವಿಲಾಸನು ಒಂದು ತುಬಾಕಿಯನ್ನು ಕೈಯಲ್ಲಿ ಹಿಡಕೊಳ್ಳಬೇಕಾಯಿತು. ಒಬ್ಬರ ಮೇಲೆಬರು ತುಬಾಕಿ ಹಾರಿಸಿದರು. ವಿಲಾಸನ ತುಬಾಕಿ ಯೋಳಿಗನ ಗುಂಡು ಶ್ರೀಪತರಾಯನಿಗೆ ತಾಕಿತು. ಆಗ ಇನ್ನೊಂದು ಅದ್ಭುತ ಚಮಕ್ಕಾರವಾದದ್ದೀನಂದರೆ :- ಶ್ರೀಪತರಾಯನ ತುಬಾಕಿಯ ಗುಂಡು

ಮನೆಯ ಕೆಡಿಕೆಯೋಗಿಂದ ಹಾದು ಮನೆಗೆ ಪತ್ರ ಕೊಡಲಿಕ್ಕೆ ಬರುತ್ತಿದ್ದ ಒಬ್ಬ ಟಿಪಾಲ ಇವಾಯಿಗೆ ತಾಕಿತು.

ಕ್ಷುದ್ರಕರಾವ : ಸನ್ನ ಮಿಶ್ರನು ಈ ವೃತ್ತಾಂತವನ್ನು ಸರ್ವಾರವಾಗಿ ತಿಳಿದೆ ಸಂಖುವದರಲ್ಲಿ ಸಂಶಯವಿಲ್ಲ; ಅದರೆ ನಾನು ಅವನವು ಸರ್ವಾರವಾಗಿ ಹೇಳಿದ್ದರೂ ಸನ್ನ ವೃತ್ತಾಂತವು ಹೆಚ್ಚು ಸತ್ಯ ಸಂದು ಎಡಗೆ ಕ್ಯೆ ಹಣ್ಣಿಕೊಂಡು ಹೇಳುತ್ತೇನೆ.

ಕುಣಿಸ್ತಿತಾ : (ತನ್ನಷ್ಟಕ್ಕೆ) ಸನಗಂತೂ ನಿಜವಾದ ವೃತ್ತಾಂತವನ್ನು ತಿಳಿದು ಕೊಳ್ಳುವ ಅವಶ್ಯಕತೆಯು ಇವರೆಲ್ಲಿಗಿಂತ ಹೆಚ್ಚು ಇಂದು. ಇದ್ದಿಂದ ಹೆಚ್ಚಿಗೆ ಗೂತ್ತಿದ್ದವರನ್ನು ವಿಜಾರಿಸಲಿಕ್ಕೆ ನಾನು ಇಲ್ಲಿಂದ ಮೊದಲು ಹೋಗತಕ್ಕದ್ದು.

ಕುಣಿಸ್ತಿತಾಯು ಹೋಗುತ್ತಾದೆ.

ಕ್ಷುದ್ರಕರಾವ : ಓಹೋ! ಕುಣಿಸ್ತಿತಾಯು ಒಮ್ಮೆಂದೊಮ್ಮೆ ಹೊಡಿಟುಹೋದಳು. ಈ ವರ್ತಮಾನವನ್ನು ಕೇಳಿ ಅವಳು ಇವ್ವಾಗ್ಯಕೆ ಭಯವಷ್ಟಿಕೆಂಬ ಕಾರಣವು ಸ್ವಷ್ಟವಾಗಿ ತಿಳಿಯುವಂತೆ ಅದೆ.

ವಂಚಕ : ಓಹೋದು. ಜನರು ಮಾತಾಡುವ ಸಂಗತಿಯು ಸತ್ಯ. ಅದರೆ ಇಂಥಾ ಪಾರ್ಯ ಮಾರಿದ ವಿಧವೆಯನ್ನು ಪುನರ್ವಿವಾಹ ಮಾಡಿ ಕೊಳ್ಳಲಿಕ್ಕೆ ಮನೋಹರ ಅಧವಾ ವಿಲಾಸನಂಥಾ ತರುಣರು ಒಡಂಬಾಪ್ಪಿರಿಂದು ನನಗಂತೂ ಕಾಳಿವದಿಲ್ಲ. ಇವೇಗೆ ಯಾವ ನಾದರೂ ಗತಿಗೆಟ್ಟಿ ಮುದುಕ ಸುಧಾರಕನು ಒಟ್ಟಿಕೊಂಡರೆ ಮಾತ್ರ ನಡೆದಿತು!

ನಿಷ್ಪನ್ಮವಿ : ಈಗ ಅದರ ವಿಚಾರವು ನಮಗ್ಗೆ ತಕ್ಕಿಂತಿರುತ್ತಿದ್ದೀರು ! ಶ್ರೀನರಸರಾಯನು ಎಲ್ಲಿದಾದ್ದನೆ ನೋಡೋಣ ನಡಿಯಿರಿ.

ವಂಚಕ : ಅವನನ್ನು ಮೇಣಿಯೋಳಿಗೆ ಹಾಕಿಕೊಂಡು ಮನೆಗೆ ತಂಡಿರುತ್ತಾರೆ. ಅವನು ಹಾಳಿಗೆ ಬಿಟ್ಟು ಏಳುವಂತೆ ಇಲ್ಲ. ಡಂಕ್ಕರರ ಓವಣಿನ ಚಾರವು ನಡೆದಿರುತ್ತದೆ. ಮನೆಯೋಳಿಗೆ ಯಾರಸ್ಯಾ ಬಿಡುವದಿಲ್ಲ. ಅವನ ಸೇನಕರು ಮನೆಗೆ ಬಂದವರನ್ನು ತಮ್ಮ ಧನಿಯು ಮನೆಯಲ್ಲಿ ಇಲ್ಲವೆಂದು ಉತ್ತರ ಹೇಳಿ ಹಿಂದಕ್ಕೆ ಅಟ್ಟಿತ್ತಾರೆ. ಬಹುಃ ಇದರಂತೆ ಹೇಳಲಿಕ್ಕೆ ಡಾಕ್ಟರರು ಅವರಿಗೆ ಅಪ್ಪಣಿಯನ್ನು ಮಾಡಿರ ಬಹುದು.

- ನಿಷ್ಪತ್ತಿ : ಹೌದೊದು, ಲಾವಣ್ಯವತ್ತಿಯು ಗಂಡನ ಆರ್ಪಕೆಯ ದೇಸೆಯಿಂದ ಅವನ ಹತ್ತಿರವೇ ಖೂತಿರುತ್ತಾ ಖಂಡು ಕಾಣುತ್ತದೆ.
- ವಂಚಕ : ಈಗ ನಾನು ಇಲ್ಲಿಗೆ ಬರುವ ಮುಂಚೆ ಒಬ್ಬ ಡಾಕ್ಟರನು ಅವರ ಮನೆನೊಳಗೆ ಹೋದದ್ದನ್ನು ಕಂಡೆನು.
- ಶ್ರೀದ್ರಕರಾವ : ಇತ್ತೆ ಕಡೆಗೆ ಬರುವವರ್ಷಾರು ? ಚನ್ನಾಗಿ ನೋಡಿರಿ.
- ವಂಚಕ : ಅಗೋ ! ಇವನೇ ಅಲ್ಲಿ ಹೋದ ಡಾಕ್ಟರನು !
- ನಿಷ್ಪತ್ತಿ : ಹೌದೊದು. ಇವನು ಈಗೀಗೆ ಅಲ್ಲಿ ಹೋಗಿ ಬಂದಸೆಂದು ಕಾಣುತ್ತದೆ. ಇವನನ್ನು ವಿಚಾರಿಸಿದರೆ ನಮಗೆ ಯಾವತ್ತೂ ತಿಳಿಯುಬರುವದು.
- ಸುಶೀಲರಾಯನು ಪ್ರವೇಶಿಸುತ್ತಾನೆ.
- ವಂಚಕ : ಡಾಕ್ಟರರೇ ! ರೋಗಿಯ ಲಕ್ಷಣಗಳ ಮೇಲಿಂದ ಹ್ಯಾಗೆ ಕಾಣಿಸುತ್ತದೆ ? ಅವನ ಜೀವಕ್ಕೆ ಭಯವಿಲ್ಲಷ್ಟೇ ?
- ನಿಷ್ಪತ್ತಿ : ಡಾಕ್ಟರ ಸಾಹೇಬರೇ ! ನಿಮ್ಮ ರೋಗಿಯು ಹ್ಯಾಗಿದ್ದಾನೆ ?
- ಶ್ರೀದ್ರಕರಾವ : ಡಾಕ್ಟರರೇ ! ಅವನ ಫಾಯವು ಕತ್ತಿಯಿಂದ ಆದದ್ದುಲ್ಲವೇ ?
- ವಂಚಕ : ಎಡಿಗೆ ಗುಂಡು ತಾಕಿದ್ದರಿಂದ ಆ ಫಾಯವಾಗಿರುತ್ತದೆ. ಇದಕ್ಕೆ ಬೇಕಾದಷ್ಟು ಜಿದ್ದು ಕಟ್ಟಿತ್ತೇನೆ.
- ಸುಶೀಲರಾವ : ಡಾಕ್ಟರನ್ನಾರು ? ಕತ್ತಿಯಿಂದ ಫಾಯವಾಗಿರುವದು ಯಾರಿಗೆ ? ಗುಂಡು ಬಡಿದದ್ದು ಯಾರಿಗೆ ? ನಿಮ್ಮೆಲ್ಲರಿಗೆ ಹುಷ್ಟು ಹಿಡಿದೆಂತೆ ಕಾಣುತ್ತದೆ. ಸಭ್ಯರೇ, ಸೀವೆಲ್ಲರು ಎಷ್ಟುರಿಕೆಯಿಂದಿರುವಿರುವೇ ?
- ಶ್ರೀದ್ರಕರಾವ : ಬಹಳ ಮಾಡಿ ನೀವು ಡಾಕ್ಟರರಿಂದ ತೋರುತ್ತದೆ.
- ಸುಶೀಲರಾವ : ನಾನು ಡಾಕ್ಟರ ಪರಿಕ್ಷೇಯನ್ನು ಕೊಡದೆ ನೀವು ನನಗೆ ಈ ಬಹುಮಾನದ ಪದವಿಯನ್ನು ಕೊಟ್ಟಿದ್ದ ಕ್ಕೆ ನಿಮ್ಮೆಲ್ಲರ ಉಪಕಾರವನ್ನು ಮರೆಯಲಾರೆನು.
- ವಂಚಕ : ನೀವು ಡಾಕ್ಟರರಿಂದ ರೂ ಶ್ರೀಸತ್ರಾಯನ ಸ್ನೇಹಿತರಿಂಬಹುದು. ಅಂದನೇಲೇ ಅವನಿಗೆ ಫಾಯಗಳಾದ ವರ್ತಮಾನವು ನಿಮಗೆ ತಿಳಿದಿರಬಹುದು.
- ಸುಶೀಲರಾವ : ನನ್ನ ಕವಿಗೆ ಒಂದೂ ಶಬ್ದವು ಬಿಡಿಲ್ಲ.
- ವಂಚಕ : ಅವನು ಫಾಯಗಳಿಂದ ತೀರ ಮರಣೋನ್ನು ಮನಾಗಿರುತ್ತಾನೆಂದು ನೀವು ಇನ್ನೂವರಿಗೆ ಕೇಳಲಿಲ್ಲವೇ ?

- ಸುಶೀಲರಾವ : ಕೇಳಿದ್ದರೆ ನನ್ನ ಕಿರಿಗಲಿ !
- ಕ್ಷಮಿದ್ದರಾವ : ಅವನ ಮೈಯೊಳಗೆ ಕತ್ತಿ ನಟ್ಟಿದ್ದ ಕೇಳಿಲ್ಲವೇ ?
- ವಂಚಕ : ಅವನ ಎಡಿಗೆ ಗುಂಡು ಬಡೆದ್ದು ಗೋತ್ತುಗೆಲ್ಲವೇ ?
- ಕ್ಷಮಿದ್ದರಾವ : ಮನೋಹರನೇ ಇಸ್ತೇಳಿ ಮಾಡಿದನು.
- ವಂಚಕ : ಅಲ್ಲಿಲ್ಲ, ಚಿಕ್ಕವನಾದ ವಿಲಾಸನು ಹೀಗೆ ಮಾಡಿದನು.
- ಸುಶೀಲರಾವ : ನಿಮ್ಮೆಲ್ಲಿರಿಗೆ ಭೂತಭಾಷೆಯಾಗಿಷ್ಟವೇ ? ನಿಮ್ಮ ನಿಮ್ಮ ಪ್ರತಾಂತದಲ್ಲಿ ತಾಳಿಲ್ಲ. ಆದರೂ ಶ್ರೀಪತರಾಯನಿಗೆ ದೊಡ್ಡ ದೊಡ್ಡ ಫಾಯಗಳಾಗಿದ್ದು ಅವನು ಮರಣೋನ್ಮುಖಿನಾಗಿರುತ್ತಾ ನೆಂಬ ಮುಖ್ಯ ಮಾತಿನಲ್ಲಿ ಮಾತ್ರ ನಿಮ್ಮೆಲ್ಲರ ಒಡಂಬಡಿಕೆಯು ಕಾಣುತ್ತದೆ.
- ಕ್ಷಮಿದ್ದರಾವ : ಹೌದೊದು, ಆದಕ್ಕೆ ನಿಮ್ಮೆಲ್ಲರ ಪ್ರಣ ಒಡಂಬಡಿಕೆಯದೆ.
- ವಂಚಕ : ಆ ಬಗ್ಗೆ ತಿಲಪ್ಪಾಯನಾದರೂ ಸಂಶಯವಿರಲ್ಪೇ ಕಾರಣವಿಲ್ಲ.
- ಸುಶೀಲರಾವ : ನಿವ ಹೇಳಿವಂಥ ಸ್ಥಿತಿಯಲ್ಲಿರುವ ಮನುಷ್ಯನು ಬದುಕಿರುವದು ಅವಂಭವವು. ಹೀಗಿರುವಾಗ ಅಗೋ ! ನೋಡಿ ! ಶ್ರೀಪತ ರಾಯನು ಏನೂ ಆಗದಿ ಇರುವವಸಂತೆ ಇತ್ತ ಕಡೆಗೆ ಡ್ಯಾಗೆ ನಡೆಯುತ್ತ ಬರುತ್ತಾನೆ !
- ಶ್ರೀಪತರಾಯನು ಪ್ರಸ್ತೇಶಿಸುತ್ತಾನೆ.
- ಮಿತಾರ, ಶ್ರೀಪತರಾಯ ! ನಿಷ್ಟನ್ನ ನೋಡಿ ಈಗ ಛೈಯರು ಬಂತು ! ನಿನು ಒಳ್ಳೀ ಹೊತ್ತಿಗೆ ಬಂದಿ ! ಇಲ್ಲಿದ್ದರೆ ನಿನ್ನ ಜೀವದ ಆಶಿಯನ್ನ ಬಿಟ್ಟು ನಾವೆಲ್ಲರು ದುಃಖದಿಂದ ಕೂತಿದ್ದೆವೆ.
- ಕ್ಷಮಿದ್ದರಾವ : ಎಂಥಾ ಬೇಗನೆ ಇವರು ಗುಣವಾದರು?
- ಸುಶೀಲರಾವ : ಶ್ರೀಪತರಾವ ! ನಿನ್ನ ಮೈಗಿ ಕತ್ತಿಯು ಮತ್ತು ಎಡಿಗೆ ಗುಂಡು ಕಾಕಿರಲು ನಿನು ಇವ್ವ ಬೇಗನೆ ಯಾಕೆ ಹಾಸಿಗೆಯನ್ನ ಬಿಟ್ಟು ಬಂದಿ?
- ಶ್ರೀಪತರಾವ : (ಗಾಬರಿಯಂದ) ಕತ್ತಿ ಮತ್ತು ಗುಂಡುಗಳು ತಾಕಿದ್ದು ಯಾವಾಗೆ ? ಯಾರಿಗೆ ?
- ಸುಶೀಲರಾವ : (ನಗಸತ್ತ) ಈ ಎಲ್ಲ ಜನರು ನಿನಗೆ ಬೈಷಣಿಯವಚಾರ ಮಾಡಿಸದೆ ಅಧವಾ ಕಾಯದೆಯಿಂದ ಶ್ರೀ ಕೊಡಿಸದೆ ಕೊಲ್ಲಿತ್ತಿದ್ದರು ! ಹಾಗೂ ನನ್ನನ್ನ ಡಾಕ್ಟರನೆಂಬ ಹೆಸರಿನಿಂದ “ಸಾಮಿಂದ ಆವ

ರಾಧಿ” (ಸಹಾಪರಾಧಿ) ಯಾಗಿ ಮಾಡುತ್ತಿದ್ದರು! ಇಬ್ಬರ ದೈವವೂ
ಜನ್ಮಾಗಿರುತ್ತದೆ! ಇಲ್ಲದಿದ್ದರೆ ಇಬ್ಬರ ಜೀವವೂ ಸುಮೃಸುಮೃನೇ
ಹೊಗುತ್ತಿದ್ದವು!

- ಶ್ರೀಪತರಾವ** : (ಗಾಬಂಯಾಂದ) ಏನಿದು? ಏನಿದು?
- ಕ್ಷುದ್ರಕರಾವ** : ಶ್ರೀಪತರಾವ! ನೀವು ದ್ವಾಂದ್ವ ಯುದ್ಧ ಮಾಡಿದ ವರ್ತಮಾನವು
ಸುಳ್ಳಂದು ನೋಡಿ ನಮ್ಮೆಲ್ಲರಿಗೆ ಸಂತೋಷವಾಯಿತು! ಆದರೆ
ಇನ್ನೊಂದು ದುರ್ದೈವದ ವರ್ತಮಾನವನ್ನು ಕೇಳಿ ನಮ್ಮ ಮನ
ಸ್ನಿಗೆ ಬಹಳ ದುಃಖವಾಗಿರುತ್ತದೆ.
- ಶ್ರೀಪತರಾವ** : (ತನ್ನಷ್ಟಕ್ಕೆ) ನಿನ್ನ ಸಂಭವಿಸಿದ ವರ್ತಮಾನವು ಇಷ್ಟ ಬೇಗನೇ
ಉಂಟಾಗಿರುತ್ತೇ? ಅಶ್ವಯ! ಅಶ್ವಯ!
- ವಂಚಕ** : ಶ್ರೀಪತರಾವ! ನಿಮ್ಮಂಥ ಮುದುಕರು ಎಂದಿಂದಿಗೂ ಲಗ್ಗು ಮಾಡಿ
ಕೊಳ್ಳಬೇಕ್ಕಿದ್ದಿದ್ದಿಲ್ಲ. ದೊಡ್ಡವು ನಿಮ್ಮ ಕಡೆಗೇ ಹೆಚ್ಚಿಗೆ ಉಂಟು.
- ಸುತ್ತಿಲರಾವ** : ಮಹಾತ್ಮರೇ? ನಿಮಗ್ಗಾಕೆ ಇದರ ಉಸಾಬರಿ?
- ನಿಷ್ಪತ್ತಿಪೆ** : ಮುದುಕರಾದರೂ ಬಿಂತೆ ಇಲ್ಲ. ಇವರು ತಮ್ಮ ಹೊಡಕಿಯ
ಮೇಲೆ ಬಹಳ ಪ್ರೇಮ ಮಾಡುತ್ತಾರೆ. ಇವರ ಕಡೆಗೇನೂ ತಪ್ಪಿಲ್ಲ.
ಇವರನ್ನು ನೋಡಿದರೆ ಎಂಥರಿಗಾದರೂ ಕ್ವಿಕರ ಬಂದಿತು!
- ಶ್ರೀಪತರಾವ** : ನಿಮ್ಮ ಕನಿಕರಕ್ಕಾಗಿ ಸಹಾನುಭೂತಿಗೂ ಬಿಂತೆ ಹೆಚ್ಚಿರಿ! ನನ
ಗೇನೂ ಅವು ಬೇಕಾಗಿಲ್ಲ.
- ವಂಚಕ** : ಇಂಥಾ ಪ್ರಸಂಗದಲ್ಲಿ ಜನರು ನಕ್ಷರೆ ಅಥವಾ ಚೇಪೆ ಮಾಡಿದರೆ
ನೀವು ಲಕ್ಷ್ಯ ಕೊಡಬೇಡರಿ.
- ಶ್ರೀಪತರಾವ** : (ಹಿಟ್ಟಿನಿಂದ) ನನ್ನ ಮನಿಗೆ ನಾನೇ ಯಜಮಾನನಿರುತ್ತೇನೆ. ನನಗೆ
ಎಡನೆಯವರು ಹೇಳುವ ಅಥವಾ ಕೇಳುವ ಕಾರಣವಿಲ್ಲ.
- ವಂಚಕ** : ಈ ತಿಳಿವಳಿಕೆಯು ಅಸಾಧಾರಣವಾದ್ದು! ಇದರಿಂದಲೇ ಮನು
ಷ್ಯನು ಸಮಾಧಾನ ಹೊಂದತಕ್ಕದ್ದು!!
- ಶ್ರೀಪತರಾವ** : (ಹಿಟ್ಟಿನಿಂದ) ನನ್ನಪ್ಪಕ್ಕೆ ನಾನು ಬೇಕಾದ್ದು ಮಾಡಿಕೊಳ್ಳುತ್ತೇನೆ.
ನೀವು ಅದನ್ನು ವಿಚಾರಿಸುವ ಕಾರಣವಿಲ್ಲ. ನಮ್ಮ ಮನೆಯು
ಅಂಗಳ ಬಿಟ್ಟೆ ಹೊರಟ್ಟಿ ನಡಿಯಿರಿ. ಇಲ್ಲದಿದ್ದರೆ ಪೋಲೀಸ್
ಸಿಪಾಯನ್ನು ಕರಿಸಬೇಕಾದಿತು. ನಿಂದಾಪ್ರಸಾರಕ ಮಂಡಳಿಗೆ
ನನ್ನ ನಮಸ್ಕಾರ ತಿಳಿಸಿರಿ. ಇದೇ ನನ್ನ ಕಡೆ ಶಬ್ದವು!

- ನಿನ್ನಪಟಿ** : ಹಾಗಾದರೆ ಹೋಗುತ್ತೇವೆ. ಈ ಎಲ್ಲ ಸಂಗತಿಯು ನಮ್ಮ ಸಿದ್ಧಾ ಪ್ರಾರ್ಥಾನ್ಯ ವರ್ತಮಾನವಶತ್ರದಲ್ಲಿ ಪ್ರಸಿದ್ಧವಾಗುವದು. ಅದ್ದರಿಂದ ನೀವು ಅದನ್ನು ಒದಲಿಕ್ಕೆ ದಯವಾಡಿ ತಪ್ಪಬೇಡಿ !
ಹೋಗುತ್ತಿಂದಿ.
- ಶ್ರೀಪತರಾವ** : (ಸಿಟ್ಟಿಸಿಂದ) ಇಲ್ಲಿಂದ ಮುಂಚೆ ಹೋರಿಟು ಹೋಗಿರಿ!
- ಕ್ಷುದ್ರಕರಾವ** : ನಿಮಗೆ ಯಾವ ಪ್ರಕಾರ ನಿನ್ನ ಮಂಗಳಾರತಿಯಾಯಿತೆಂದು ನಮ್ಮ ಪತ್ರದಲ್ಲಿ ಪ್ರಸಿದ್ಧ ಮಾಡುತ್ತೇವೆ, ಅದನ್ನು ಒದಲಿಕ್ಕೆ ಮರೆಯಬೇಡಿರಿ.
- ಹೋಗುತ್ತಿನೇ.
- ಶ್ರೀಪತರಾವ** : (ಸಿಟ್ಟಿಸಿಂದ) ಈ ಸ್ಥಳವನ್ನು ಮುಂಚೆ ಬಿಡಿರಿ !
- ಮಂಚಕ** : ಮಂಗಳಾರತಿಯನ್ನು ನೀವು ಎನ್ನು ಶಾಂತ ರಿತಿಯಿಂದ ಮಾಡಿ ಕೊಂಡಿರೆಂದು ಸಹಾ ಪ್ರಸಿದ್ಧ ಮಾಡುತ್ತೇವೆ. ಅದನ್ನು ಅಗತ್ಯಾ ಗತ್ಯವಾಗಿ ಒಂದಿರಿ !
ಹೋಗುತ್ತಿನೇ.
- ಶ್ರೀಪತರಾವ** : (ಸಿಟ್ಟಿಸಿಂದ) ಎಲ್ಲೆ ಸಿಶಾಚಿಗಳಿರಾ! ಕೃಷ್ಣ ಸರ್ವಗಳಿರಾ! ನಿಮ್ಮ ವಿನವು ನಿಮ್ಮನ್ನೇ ಕೊಲ್ಲುವದು. ಚನ್ನಾಗಿ ಲಕ್ಷ್ಯದಲ್ಲಿಡಿರಿ.
- ಸುಶೀಲರಾವ** : ಇವರು ಎಂಥಾ ದುಷ್ಪರ್ಯ! ಎಂಥಾ ಉನ್ನತ್ತರು! ಸಂಭಾವಿತರನ್ನು ಸಿಟ್ಟಿಗೆಬ್ಬಿಸಿ ಹ್ಯಾಗೆ ಕಲಹಕ್ಕೆ ಕೊಳ್ಳುತ್ತಾರೆ !
ರಾಮನು ಪ್ರವೇಶಸುತ್ತಿನೇ.
- ರಾಮ** : (ಶ್ರೀಪತರಾವುಗೆ) ಒಡೆಯರೇ! ನೀವು ದೊಡ್ಡ ಧ್ವನಿಯಿಂದ ಸಿಟ್ಟಿನ ಶಬ್ದಗಳನ್ನು ಅಡುವದನ್ನು ಕೇಳಿದೆನು. ಸಿಟ್ಟಿಗಲಿಕ್ಕೆ ಕಾರಣವೇನಾಯಿತು?
- ಶ್ರೀಪತರಾವ** : (ದುಃಖದಿಂದ) ರಾಮಾ ! ಇದನ್ನು ಕೇಳುವ ಕಾರಣವೇ ಇಲ್ಲ. ನನಗೆ ಒಂದಾದರೂ ದಿವಸ ಸಮಾಧಾನವಿರುವದೇ? ದಿನಾಲು ನನ್ನ ಪಾಲಿಗೆ ಕಿರಿಕಿರಿಯಾ ಉಪದ್ರವನ್ನು ತಪ್ಪಿನದಿಲ್ಲ.
- ರಾಮ** : ಅದನ್ನು ಕೇಳುವದರಿಂದ ನಿಮ್ಮ ಮನಸ್ಸಿಗೆ ದುಃಖವಾಗುವಂತೆ ಇದ್ದರೆ ನಾನು ಕೇಳಲಿಕ್ಕೆ ಅವೇಕ್ಕಿ ಮಾಡುವದಿಲ್ಲ.
- ಸುಶೀಲರಾವ** : ಶ್ರೀಪತರಾವ ! ದುಃಖವನ್ನು ಶಾಂತ ಪಡಿಸು. ದುಷ್ಪರ ಶಬ್ದಗಳಿಗೆ ಕಿವಿಗೊಡಬಾರದು; ಕೊಟ್ಟಿರೂ ಮನಸ್ಸಿನಲ್ಲಿ ಕರಬಾರದು.

ದಿನಾಲು ಇನನ್ನೆಲ್ಲ ಸೆನಸಿ ದುಃಖ ಮಾಡತ್ತಿದರೆ ನಮಗೆ ಈ ಜಗತ್ತು ಸರೆಮನೆಯಾಗುವದು. ಆದ್ದರಿಂದ ದುಷ್ಪರ ಸ್ವೇಚ್ಛೆ ವನ್ನು ಮಾಡದೆ ಅಥವಾ ಅವರ ನೇರಳಗೆ ಸಹ ಹೊಗದಿ ಬಾದ ಕಷ್ಟಗಳನ್ನು ಧೈರ್ಯದಿಂದ ಸ್ವೀರಿಸಿ, ವಿರೋಧದಿಂದ ಸಾಧೆ, ಸಾಖ್ಯವನ್ನು ಹೊಂದತಕ್ಕದ್ದು. ಇನ್ನು ನಿನ್ನ ದುಃಖವನ್ನು ಮರಿತು ಬಿಟ್ಟು ನಾನು ಹೇಳುವ ಮಾತಿನ ಕಡೆಗೆ ಸ್ವಲ್ಪ ಲಕ್ಷ್ಯ ಕೊಡು. ಮಿತ್ರಾ! ನಿನಗೆ ಹೇಳಿದ ಪ್ರಕಾರ ನಾನು ನನ್ನ ಇಬ್ಬರೂ ಮಕ್ಕಳನ್ನು ಪರಿಕ್ಷೇಪಾಡಿದೆನು.

- ಶ್ರೀಪತರಾವ :** ಅವರುಂಗೂ ಅವೋಳ್ಯ ಜೋಡಿರುತ್ತಾರೆ! ಭೂಮಂಡಲದಲ್ಲಿ ಎಲ್ಲಿ ಹುಡುಕಿದರೂ ಇಂಥನರು ದೂರಕೆಲಿಕ್ಕೆಲ್ಲ!
- ರಾಮ :** (ಚೆಷ್ಟೆಯಂದ) ರಾಯರ ಪರಿಕ್ಷೇಪೋಳಗೆ ನಿವ್ಯ ಮುಂಚಿ ಹೇಳಿದ್ದೇ ನಿಜವೆಂದು ನಿರ್ಣಯವಾಯಿತು!!
- ಸುಶೀಲರಾವ :** (ಚೆಷ್ಟೆಯಂದ) ಮನೋಹರನಂಥ ಸುಸ್ವಭಾವದ ವನಂತ್ಯನು ಸುತ್ತೆ ನೂರು ಹರದಾರಿಯೋಳಗೆ ಯಾರೂ ಇಲ್ಲವೆಂದು ನನಗೆ ಚನ್ನಾಗಿ ತಿಳಿಯಬಂತು!!
- ರಾಮ :** (ಚೆಷ್ಟೆಯಂದ) ಮನೋಹರನು ಒಹಳ ಉದಾತ್ತ ವಿಚಾರದ ವನಂತ್ಯನೆಂದು ನಿವ್ಯ ಆಗಾಗ್ಗೆ ಹೇಳುವದು ಅನುಭವಕ್ಕೆ ಬಂತು!!
- ಸುಶೀಲರಾವ :** (ಚೆಷ್ಟೆಯಂದ) “ನುಡಿಯಂತೆ ನಡಿ” ಎಂಬ ತತ್ವವು ಆವನಲ್ಲಿ ಮೂರ್ತಿಮಂತವಾಗಿ ವಾಸ ಮಾಡಿರುತ್ತದೆ!!
- ರಾಮ :** (ಚೆಷ್ಟೆಯಂದ) ಮನೋಹರನ ಮಾತುಗಳು ಅವನ ಹೇಸರಿನಂತೆ ಎಷ್ಟು ಮನೋಹರವಾಗಿರುತ್ತವೆ!!
- ಸುಶೀಲರಾವ :** (ಚೆಷ್ಟೆಯಂದ) ಎಲ್ಲ ತರುಣರು ಅವನ ಗುಣಗಳನ್ನೇ ಅನುಕರಣ ಮಾಡತಕ್ಕದ್ದು!! (ಶ್ರೀಪತರಾಯನ ಸಹಿತಕ್ಕ ಹೋಗಿ ಸಲಗ ಯಿಂದ ಕೈ ಹಿಡಿದು) ಯಾಕೆ, ಶ್ರೀಪತರಾವ! ನಾವಿಬ್ಬರೂ ಮನೋಹರನನ್ನು ಸ್ತುತಿ ಮಾಡುವಾಗೆ ನೀನು ಸುಮೃದ್ಧಿ ಸಿಂತಿ ರುತ್ತಿ! ಬಾಯಿಂದ ಮಾತುಗಳು ಹೊರಬಿಳಿಳಿಲ್ಲವು. ಅದ್ವಾಕೆ?
- ಶ್ರೀಪತರಾವ :** (ಸಿರಾಶಿಯಂದ) ಈ ಜಗತ್ತಿನೊಳಗೆ ದುಷ್ಪರೇ ಹೆಚ್ಚಾಗಿ ನಾನ ಮಾಡುತ್ತಾರೆ. ಆದ್ದರಿಂದ ಜನರನ್ನು ಅದಮ್ಮ ಕಾಳಿಮೆ ಹೊಗಳಿಂದ ವಿರುದ್ಧವಾಗಿ ಬಂತೋ?
- ರಾಮ :** ರಾಯರೇ! ಈಗಾದರೂ ನಿಮಗೆ ಚನ್ನಾಗಿ ಅನುಭವಕ್ಕೆ ಬಂತೋ?

- ಶ್ರೀಪತ್ರಾವ** : (ದುಃಖದಿಂದ) ನೀವಿಬ್ಜರೂ ಸನಗೆ ಚೇಷ್ಟೆಯನ್ನು ಮಾಡಲಿಕ್ಕೆ ಅರುಭಿಂಬುತ್ತಿರಿ. ಇದೆ ಹೇಗೆಯ ಸೊಂಡಿದರೆ ನಿಮಗೆ ಯಾವತ್ತು ವರ್ತಮಾನವು ತಿಳಿರಿಬಹುದೆಂದು ಕಾಣುತ್ತದೆ. ನೀವು ಹೀಗೆ ಮಾಡಲಿಕ್ಕೆ ಹತ್ತಿದರೆ ಸನ್ನ ತಲೆ ಕೆಂಪು ನಾನು ಅಡವಿಯನ್ನೇ ಸೇರುವೆನು.
- ರಾಮ** : ನಿಮಗೆ ನಾವು ಇನ್ನೋನು ಹೀಡಿಸುವದಿಲ್ಲ. ನಿಮಗೆ ಯಾವತ್ತೂ ತಿಳಿರಿರುತ್ತದೆ. ಲಾವಣ್ಯವತಿಬಾಯಿಯವರು ಮನೋಹರ ರಾಯನ ಮನೈಯಿಂದ ಬರುವಾಗ್ನಿ ಅವರನ್ನು ದಾರಿಯಲ್ಲಿ ಕಂಡು ವಿಚಾರಿಸಿದೆನು. ಆಗ ಅವರು ಪ್ರಾಂಜಳ ಅಂತೆಕೆಂಡಿದ ನನ್ನ ಮುಂದೆ ಯಾವತ್ತು ನಿಜ ಸಂಗತಿಯನ್ನು ಹೇಳಿದರು. ಇದ್ದಿದೆ ಅವರು ತಮ್ಮನ್ನು ಕ್ಷಮಿಸಬೇಕೆಂದು ನಿಮಗೆ ಬಹಳ ದೃಷ್ಟಿಯಿಂದ ಬೇಡಿಕೊಂಡಿದ್ದರೆ.
- ಶ್ರೀಪತ್ರಿರಾವ** : ಸುಶೀಲರಾಯನಿಗೆ ಸಹ ಕದು ಗೊತ್ತಾಗಿರುತ್ತದೋ?
- ಸುಶೀಲರಾವ** : ಸನಗೆ ಯಾವತ್ತು ಗೊತ್ತಾಗಿರುತ್ತದೆ.
- ಶ್ರೀಪತ್ರಾವ** : ಮಿತ್ರಾ, ಪರದೆ ಮತ್ತು ಕೋಣೆಗಳಲ್ಲಿ ಯಾರಾಣಿರು ಅಡಗಿ ಕೊಂಡಿದ್ದರೆಬುವದು ನಿನಗೆ ಗೊತ್ತಾಯಿತೋ?
- ಸುಶೀಲರಾವ** : (ನಗಾತ್ತ) ತಂಜಾವರದ ಕುಲೀನ ಹೆಂಗಸು ಬಂದು ಕೂಡೆದ್ದು ಸಹ ಗೊತ್ತಾಯಿತು. ಕಥ್ಯಾಯ ಎಂಥಾ ಜಮತ್ತಾರವಾದದ್ದು!
- ಶ್ರೀಪತ್ರಾವ** : ಅದು ಬಹಳ ಮನೋರಂಜಕವಿರುತ್ತದೆ.
- ಸುಶೀಲರಾವ** : ಅದನ್ನು ಕೇಳಿದ ಕೂಡಲೇ ಸನಗೆ ಸಗೆಯು ಬಹಳ ಬಂತು. ನಕ್ಕು ನಕ್ಕು ಸಾಕಾಯಿತು. ಹಿಂದಕ್ಕೆ ಎಂದೂ ಇನ್ನು ನಕ್ಕೆದಿದ್ದಿಲ್ಲ.
- ಶ್ರೀಪತ್ರಾವ** : ನನ್ನದೊಂದು ನಾಟಕವೇ ಆಗಿ ಹೋಯಿತು!
- ರಾನು** : ಆದರಿಂದ ಮನೋಹರ ರಾಯನ ಮನಿಚಾರಗಳನ್ನು ಉದಾತ್ಮ ವಿಚಾರಗಳನ್ನೂ ಚನಾಗಿ ಮನಗಂಡಂತೆ ಆಯಿತು! (ನಗಾತ್ತನೇ.)
- ಸುಶೀಲರಾವ** : ಆ ದುಷ್ಪ ವಿಲಾಸನು ನಿನ್ನನ್ನು ಕೋಣೆಯುಂದ ಹೊರಗೆ ಎಳೆದ್ದು ಎಷ್ಟು ಉನ್ನತ್ತಿತ್ತನವು!
- ಶ್ರೀಪತ್ರಾವ** : ದುಷ್ಪರ ಅಥವಾಧವು ಕೃತಿಗಳನ್ನು ಚನಾಗಿ ಮನಗಂಡಿನು.
- ಸುಶೀಲರಾವ** : ವಿಲಾಸನು ಪರದೆಯನ್ನು ಎಳೆದ ಕೂಡಲೇ ಅಲ್ಲಿ ಕೂತ ಲಾವಣ್ಯ ವತಿಯನ್ನು ಕಂಡು ನಿನ್ನ ಮೋರೆಯು ಎಷ್ಟು ನಿಸ್ತೇಜವಾಯಿ ತಿಂಬಿನದನ್ನು ನೋಡಲಿಕ್ಕೆ ನಾನು ಅಲ್ಲಿ ಇರತಕ್ಕಾಡಿತ್ತು!

- ಶ್ರೀಪತರಾವ** : (ದುಃಖದಿಂದ; ನಿನಗೆಂದಿಗೂ ಮೋರೆಯನ್ನು ಶೋರಿಸುತ್ತಿದ್ದಿಲ್ಲ. ಇನ್ನು ಹೇಳಿ ನಾನು ಜನವೀಳಗೆ ಮೋರೆ ಎತ್ತಿಕೊಂಡು ಅಡ್ಡಾಡಬಾತೆ ಅವುಗು !)
- ಸುಶೀಲರಾವ** : ಮಿತರಿ, ನಿನ್ನನ್ನು ಕಂಡು ನಾನು ನಗುವದು ಯೋಗ್ಯವಾಗ ಉರಿದು. ಆದರೂ ನಿನ್ನ ಮೋರೆಯನ್ನು ನೋಡಿದ ಕೂಡಲೇ ನನ್ನ ಸಗೆಯು ತಿರಿತಿರಿಗಿ ಬರುತ್ತದೆ !
- ಶ್ರೀಪತರಾವ** : ನನಗೊಂಬ್ಬು ಸಿನ್ನ ನಗೆಯನ್ನು ನುಂಗಬೇಡ. ಆದರಿಂದ ನನಗೆ ಎಷ್ಟು ಮಾತ್ರಕ್ಕೂ ದುಃಖವೇನಿಸುವದಿಲ್ಲ. ನನ್ನ ದು ನನಗೇ ನಗೆ ಬರಲಿಕ್ಕೆ ಹತ್ತಿರುತ್ತದೆ ! ನನ್ನ ಮಿತರಿಗೂ ಪರಿಚಯಸ್ತಂಹ ನಗಲಿಕ್ಕೆ ನಾನೊಂದು ದೊಡ್ಡ ಸಾಥನವಾಗಿ ಕೂತಿರುತ್ತೇನೆ. ಎರಡನೆಯವರೆನ್ನು ನಗಸುವ ಗುಣವು ನನ್ನಲ್ಲಿ ಇಲ್ಲದಿದ್ದೂರೂ ನನ್ನ ನಾಟಿಕವನ್ನು ಕಂಡು ಎರಡನೆಯವರು ನಗುತ್ತಿರುವದರಿಂದ ನನಗೆ “ವಿದೂಪಕ”ನೆಂಬ ಹೆಸರು ಚನ್ನಾಗಿ ಶೋಭಿಸುತ್ತದೆ ! ಮಂಗಳ ವಾರದ ನಿಂದಾಪಾರ್ಧಾನ್ಯ ಪತ್ರದಲ್ಲಿ “ಮು-ಲಾ-ಶ್ರೀ” ಎಂಬ ಶಿರೋಲೇಖದ ಕೆಳಗೆ ಎಂಥಾ ವಿನೋದದ ಬರಹವು ಪ್ರಸಿದ್ಧ ವಾಗಿರುತ್ತದೆ ! ನಿವೃ ಅದನ್ನು ಓದಿರಾ ?
- ರಾಮ** : ಯಜಮಾನರೇ ! ಮೂರ್ಖರ ಸಿಂದಿಗಳನ್ನು ನೀವು ಲಕ್ಷ್ಯಕ್ಕೆ ತರಬೇಡಿರಿ. (ಪರದೆಯ ಹಿಂಡೆ ಅಳುವ ಕಬ್ಬಿನ್ನು ಕೇಳಿಸುತ್ತುದೆ.) ಲಾವಣ್ಯವತಿಭಾಯಿಯವರು ಹಿಂದಿನ ಕೋಣೆಯಲ್ಲಿ ಆಳುತ್ತ ಕೂತಿದ್ದಾರೆ. ಆವರಿಗೆ ತಮ್ಮ ಅವಿಚಾರದ ಕೃತ್ಯದ ಬಗ್ಗೆ ಪೂರ್ಣ ಪಶ್ಚಾತ್ಯಾಪವಾಗಿರುತ್ತದೆ. ಆದ್ದರಿಂದ ಅವರ ದುಃಖ ವನ್ನು ಶಾಂತ ಮಾಡಲಿಕ್ಕೆ ಬೇಗನೆ ಅತ್ತ ಕಡೆಗೆ ಹೋಗಿರಿ.
- ಸುಶೀಲರಾವ** : ನಾನು ಇಲ್ಲಿ ನಿಂತಕೊಂಡರೆ ನಿನಗೆ ಲಾವಣ್ಯವತಿಯ ಕಡೆಗೆ ಹೋಗಲಿಕ್ಕೆ ಅಡ್ಡಿಯಾಡಿಕು. ರಾಮನು ಬಹಳ ಅನುಭವಿಕ ಮತ್ತು ಪ್ರಾಮಾಣೇಕ ಸೇವಕನಿರುವದರಿಂದ ಅವನನ್ನು ಮಿತ್ರ ಸೆಂದು ತಿಳಿದು ನಿಮ್ಮ ದಂಪತ್ತಿಗಳ ಕಲಾಪವನ್ನು ಅಲಿದು ಬಿಡಲಿಕ್ಕೆ ಅವನ ಸಹಾಯವನ್ನು ಹೊಂದು. ನಾನು ಆ ದುರಾಚಾರಿಯಾದ ಮನೋಹರನ ಕಡೆಗೆ ಹೋಗುತ್ತೇನೆ. ನೀವೆಲ್ಲರು ನಿಮ್ಮ ನಿಮ್ಮ ಕೆಲಸವನ್ನು ತೀರಿಸಿಕೊಂಡು ಅತ್ತ ಕಡೆಗೆ ಬರಿ. ಆ ಫಟಿಂಗ ನನ್ನ ಸುಧಾರಿಸುವದು ನನ್ನ ಕೈಯಿಂದ ಆಗಿದ್ದರೂ ಅವನ ಡಾಂಭಿಕತನವನ್ನು ದೂಷಿಸಿ ಅವನ ಬಗ್ಗೆ ನನ್ನ ಧಿಕಾರವನ್ನು ಶೋರಿಸಲಿಕ್ಕೆ ಅವನ ಕಡೆಗೆ ಹೋಗುತ್ತೇನೆ.

- శ్రీపత్రరావు** : నిన్న హేళికెయి మేరిగి అత్తు కడిగి బదలిక్కే అడ్డి ఇల్ల. ఆదరే మనోహరన మోరియన్న నోడలిక్కే అథనా అవన మనీయోళగి కాలిడలిక్కే నన్న మనస్సు హేణికొళ్ళుత్తదే. ఇష్టాదరూ సీను నిన్న నిజరూపదింద అత్తు కడిగి హోగువ దరింద నాను ఆల్లి నడియువ జమత్యాదపన్న నోడలిక్కే బరుత్తేనే.
- రాము** : నావిచ్చరూ కూడి బరుత్తేనే. తాను ముంది నడియబేచు. సుతీలరాయను హోగుత్తానే.
- శ్రీపత్రరావు** : (కోణైయి కడిగి నోడి) ప్రయు! కోణైయి నోడో బ్యటే ఏను మాడుత్త కూతిరువి? హోరగి బా. రామును కరెయుత్తానే. (స్తుపు తడెదు కోణైయింద ఉత్తరవు బార ద్వచ్చు కండు) రామా! ఆకెయు ఉత్తర కోడువుకి కాణువ దిల్ల. ఒకుచో హోరగి బదలిక్కే నాచికొండు ఆల్లి కూతిర ఒకుచు.
- రాము** : ఒడియరే, ఆ కోణైయి కడిగి నోడిరి! బాగిలవు తేరిదిరుత్తదే. బాయిసాహేబరు ర్యాగి కణ్ణీరు సురసుత్తారే! పాప! అవరన్న నోడి నన్న మనస్సు కళనళగొళ్ళుత్తదే.
- శ్రీపత్రరావు** : హేగసరు ఆగాగ్గె స్ఫైల్ప ఆళుత్తిచ్చరే అవర సోక్కు కుగువదు. ననగంతూ ఆవళు ఇన్నిష్టు వెలుబలెంబ అపేక్షే ఇరుత్తదే.
- రాము** : రాగాదరి నిమ్మ మనస్సు బహచ కటోరెనాడ్దీందు ఆన్న లిక్కే అడ్డి ఇల్ల.
- శ్రీపత్రరావు** : రామా, నాను మాడబేంబువదు ననగి తిలియలొల్లదు. ఈకెయు విలాసన కడిగి కలిసుపదక్కొస్టేస్టర బరెద పత్రువు మొన్న మెన్నె నన్న చ్చేగి సిక్కుద్దు నినగి తోరిసిద్దేనే. ఆదున్న నన్న నేనపినల్లిరఖుచు.
- రాము** : ధని నాహేబరే! ఆ పత్రువు ఖొట్టి ఇరుత్తదే. యారోముష్టురు నిమ్మ మనస్సన్న కేడిసలిక్కే బేకంతే సుల్పు పత్రునన్న బరెదు నిమ్మ క్షేగి సిగువంతి ఇట్టిదాదారే. నన్న ఆత్తిగియాద కంటెష్టికి వుత్తు మనోహరరాయరు

ಬಗ್ಗೆ ಅನೇಕ ಸಂಗತಿಗಳು ಗೊತ್ತು ಆನೆ. ಅವಳಿಂದ ಈ ಪತ್ರದ ಬಗ್ಗೆ ಸಹ ಕೇಳಿಕೊಂಡು ನಿಮಗೆ ತಿಳಿಸುತ್ತೇನೆ. ಆಗತ್ಯ ಬಿಂದು ಅವಳನ್ನು ಇಲ್ಲಿಗೆ ಕರಿಕೊಂಡು ಬಂದು ನಿಮಗೆ ಭೇಟಿ ಮಾಡಿಸುತ್ತೇನೆ.

- ಶ್ರೀಪತರಾವ** : ಕುಟಿಲೆಯನ್ನು ಕರೆತಂದು ನನಗೆ ಖಾತ್ರಿ ವಾಡಿಸಿ ಕೊಡು. ಅಂದರೆ ನನ್ನ ಮನಸ್ಸಿನೊಳಗಿನ ಸಂಕಯ ಹೋದಿತು. ಸುಮೃದ್ಧಿ ಸುಮೃದ್ಧಿನ್ನೆ ನನ್ನ ಸಮಾಧಾನಾರ್ಥವಾಗಿ ಆಕೆಯನ್ನು (ಲಾವಣ್ಯ ವಾಯನ್ನು) ನೇಲುಗಟ್ಟಿಕೊಂಡು ಮಾತಾಡಬೇಡ. ರಾಮಾ ! ಆ ಕೊಣಿಯ ಕಡೆಗೆ ಸೋಡು, ಆಕೆಯು ಸಮೃದ್ಧಿ ಕಡೆಗೇ ಸೋಡಹತ್ತಿದ್ದಾಳೆ ! ನನ್ನ ತಲೆಯನ್ನು ನಾಚಿಕೆಯಿಂದ ಬೊಗ್ಗಿನೀ ಓರಿಗಣ್ಣಿ ನಿಂದ ಸೋಡುತ್ತಾಳೆ ! ನಾನು ಈಗಲೇ ಅವಳ ಕಡೆಗೆ ಹೋಗುತ್ತೇನೆ.
- ರಾಮ** : ಧನಿಯರೇ ! ಆಗತ್ಯವಾಗಿ ಹೋಗಿರಿ. ಆದರಿಂದ ನನಗೆ ಆತ್ಮಂತ ಅನಂದವಾಗುವದು.
- ಶ್ರೀಪತರಾವ** : ಗಂಡ-ಹೆಂಡರ ಮನಸ್ಸು ಕಾಡಿ ಕೆಟ್ಟ ತಿರಿಗಿ ಕೂಡಿದವೆಂದು ತಿಳಿದರೆ ಎಷ್ಟೂ ಜನರು ಈಗಿನಿಂತ ಹತ್ತು ವಾಲು ಹೆಚ್ಚಾಗಿ ನಗುವರು.
- ರಾಮ** : ಅವರು ಬೀಕಾದಪ್ಪು, ನಗಲಿ, ಅವರು ನಕ್ಕರೂ ಆದನ್ನು ಮನಸ್ಸಿಗೆ ತಾರದೆ ನೀವು ಗಂಡ-ಹೆಂಡರು ಸೌಖ್ಯದಿಂದ ಸಂಸಾರ ಮಾಡಿದರೆ, ಅವರ ಮತ್ತುರಕ್ಕೆ ತಕ್ಕ ಪ್ರಾಯಾಶ್ಚಿತ್ತವನ್ನು ಮಾಡಿದಂತೆ ಆಗುವದು.
- ಶ್ರೀಪತರಾವ** : ನಾನು ನಿಜವಾಗಿ ಅದರಂತೆ ಸದೆಯುವೆನು. ಇನ್ನಾದರೂ ನಾವಿ ಬ್ಯಾರೂ ಸೌಖ್ಯದಿಂದ ಬಾಳುನೆ ಮಾಡಿ ಗಂಡ ಹೆಂಡರು ಬಹಳ ಹಿತದಿಂದ ಇರುತ್ತಾರೆಂದು ತೋರಿದಲಿಕ್ಕೆ ಯತ್ನೆಗ್ಗೆ ಸುವೇಷ.
- ರಾಮ** : ಬಾಯಿನಾಹೆಬರ ಮೇಲೆ ಇರುವ ಅವಿಖ್ಯಾಸವನ್ನು ನೀವು ಮನಸ್ಸಿನೊಳಗಿಂದ ತೆಗೆದು ಹಾಕಿದರೆ ಸೌಖ್ಯವು ನಿಮ್ಮ ಮನೆಯ ತೊತ್ತಾಗುವದು.
- ಶ್ರೀಪತರಾವ** : (ಸಂತೋಷದಿಂದ) ಒಳ್ಳೆದು. ಹಾಗೇ ವಾಡುವೆನು. ಆದರೆ ಕುಟಿಲೆಯನ್ನು ಕರೆತಂದು ನನಗೆ ಎಲ್ಲ ಮಾತಿನ ಬಗ್ಗೆ ಮುಂಚೆ ಖಾತ್ರಿ ವಾಡಿಕೊಡು.
- ಖೇಗಂದು ಇಬ್ಬರೂ ಹೋಗುತ್ತಾರಿ.

ಪ್ರವೇಶ - ೨

ಮನೋಹರರಾಯನ ವಾಚನವುಂದಿರ

ಮನೋಹರರಾಯನೂ ಕುಚೇಣಿ ತೆಯೂ ಪ್ರವೇಶಸುತ್ತಾರೆ.

- ಕುಚೇಣಿತೆ** : ಅಸಂಭವವು ! ಶ್ರೀಪತರಾಯನು ವಿಲಾಸನ ಕೂಡ ಪ್ರಸೇ ಸಮಾಧಾನ ಹೊಂದಿ, ಮೋಹಿಸಿಯನ್ನು ಆವಸಿಗೆ ಪುಂಡುವೆ ಮಾಡಿಕೊಡುವನೊಬ ವರ್ತಮಾನವನ್ನು ಸಾನಂತ್ರಣ ನಂಬಿಲಾರೆನು. ದುರ್ಬೀರವದಿಂದ ಇದು ನಿಜವಾದರೆ ನಾನು ವ್ಯಾಸನ ದಿಂದ ಹುಂಟ್ರು ಹಿಡಿದು ಆಡವಿಯನ್ನು ಸೇರುವೆನು.
- ಮನೋಹರರಾವ :** ವ್ಯಾಸನ ಮಾಡಿದರೆ ಕಾರ್ಯಗ್ರಿಧ್ಯಾಗಲಾರದು ! ವಿನೇಕದಿಂದ ಏನಾದರೂ ಉಪಾಯವನ್ನು ಹುಡುಕಿ ತೆಗೆಯತಕ್ಕದ್ದು.
- ಕುಚೇಣಿತಾ** : ಕಾರ್ಯಗ್ರಿಧ್ಯಾಯು ಮೋಹದಿಂದ ಸಹ ಆಗಲಾರದು. ನಾನು ಮೂರುಳು, ಭಾರ್ಯಂತಿನ್ನು ಇಲ್ಲ ! ಅಂತೇ ನಾನು ವಿಲಾಸನಂಥ ಕಟಕಸಿಗೆ ನನ್ನ ಕುತ್ತಿಗೆಯನ್ನು ಒಪ್ಪಿಸಿದೆನು.
- ಮನೋಹರರಾವ :** ಕುಚೇಣಿತೇ ! ನೀನು ಆಡುವ ಮಾತು ನಿಜವು. ಆದರೆ ನನ್ನ ಕಡೆಗೆ ನೋಡಿ ಧೈಯರು ಹಿಡಿ. ನನ್ನ ಮೇಲೆ ಎಷ್ಟು ದುಃಖವು ಬಂದರೂ ನಾನು ಆದನ್ನು ಶಾಂತ ರೀತಿಯಿಂದ ಹ್ಯಾಗೆ ಶದೆ ಕೊಳ್ಳುತ್ತಿದ್ದೇನೇ !
- ಕುಚೇಣಿತಾ** : ನಿನಗೆ ನನ್ನ ಪ್ರಾಣಿ ನಿರಾಶೆಯಾಗಲಿಕ್ಕೆ ಕಾರಣವಿಲ್ಲ. ಮೋಹಿಸಿಯನ್ನು ಮಾಡುವೆ ಮಾಡಿಕೊಂಡರೆ ಆವಳಿಂದ ದ್ರವ್ಯಲಾಭವಾದೀತೆಂದು ಆವಳ ಮೇಲೆ ನನ್ನ ಆಶೆ ಇತ್ತು. ನಾನು ಆ ಕೃತಷ್ಣನಾದ ಮತ್ತು ವಿಷಯಾಂಧನಾದ ವಿಲಾಸಸಿಗೆ ಮೋಹಿಸಿದಂತೆ ನೀನು ಆವಳಿಗೆ ಮೋಹಿನಿ ನಿರಾಶೆ ಹೊಂದಿದ್ದರೆ ನಿನ್ನ ಶಾಂತತ್ವವು ಹೇಳಿಕೆಂದೆ ಓಡಿ ಹೋಗುತ್ತಿತ್ತು ! ನೀನು ನಿನ್ನ ನಿರಾಶೆಯನ್ನು ಮುಚ್ಚಿದ ಲಿಕ್ಕೆ ಎಷ್ಟು ಪುರಯಿತ್ತು ಮಾಡಿದಾಗ್ಯಾ ನಿನ್ನ ಕೋಪಜ್ಞಾಲೆಯು ಹೊರಬೀಳದೆ ಇರುತ್ತಿದ್ದಿಲ್ಲ !
- ಮನೋಹರರಾವ :** ನಿನಗೆ ದುಃಖವಾದ ಮಾತ್ರದಿಂದ ನನ್ನನ್ನು ಯಾಕೆ ವ್ಯಾಧನಾಗಿ ಸಿಂದಿಸುತ್ತೀ ?
- ಕುಚೇಣಿತಾ** : ನೀನೇ ಆದಕ್ಕೆ ಕಾರಣನಾಗಿರುತ್ತೀ. ಲಾವಣ್ಯವತಿಗೆ ದುಬ್ಬೋಧನೆ ಮಾಡಿ, ಆವಳನ್ನು ಜಾರ ಕರುಂಕ್ಕೆ ಕರೆದುಕೊಂಡು ಹೋಗು

ವದರ ಒದಲಾಗಿ ಶ್ರೀಪತರಾಯನ ಮೇಲೆ ಸೇಡು ತೀರಿಸಿಕೊಳ್ಳುವ
ದಕ್ಕೆ ನಿನಗೆ ಎರಡನೇ ಮಾರ್ಗವಿದ್ಧಿಲ್ಲವೇ ?

ಮನೋಹರರಾವ : ಹೌದು. ಇದರಲ್ಲಿ ತನ್ನದೇ ಪೂರ್ಣ ದೋಷ ಉಂಟು. ನಾನು
ದೊರ್ಕೆ ಮಾಡುವ ಸರಳ ಮಾರ್ಗವನ್ನು ನನ್ನ ಮೂರ್ಖತನ
ದಿಂದಲೇ ಬಿಟ್ಟು ಕೊಟ್ಟು ನಡೆಸಿನಂದು ಒಪ್ಪಿಕೊಳ್ಳುತ್ತೇನೆ.
ಆದರೂ ನಮ್ಮ ಯುಕ್ತಿಗೆ ಪೂರ್ಣ ಅಪಜಯವಾಯಿತೆಂದು ಹೇಳ
ಲಿಕ್ಕೆ ಬರಲಾರದು.

ಕುಚೇಷ್ಟಾ : ಬರಲಾರದೋ ?

ಮನೋಹರರಾವ : ಕುಟಿಲೆಯು ಬಹಳ ಖರೀ ಮನುಷ್ಯಕೆಂದು ನೀನು ಹೇಳುತ್ತಾ
ಬಂದಿ. ಹಾಗೂ ಅವಳ ಮೇಲೆ ನಿನ್ನ ನಂಬಿಗೆಯು ಇನ್ನೂ
ಇರುತ್ತದೆ.

ಕುಚೇಷ್ಟಾ : ಹೌದು, ಅವಳ ಮೇಲೆ ನನ್ನ ನಂಬಿಗೆಯು ನಿಜವಾಗಿ ಇರುತ್ತದೆ.
ಆದರೆ ಮುಂದೇನು ?

ಮನೋಹರರಾವ : ವಿಲಾಸನು ನಿನ್ನನ್ನು ಪುನರ್ವಿವಾಹ ಮಾಡಿಕೊಳ್ಳಲಿಕ್ಕೆ ವಜನ
ಕೊಟ್ಟಿದ್ದಾನೆಂದು ಆಣ ಮಾಡಿ ಹೇಳಲಿಕ್ಕೆ ಕಟ್ಟಿಲೆಯು
ಒಡಂಬಟ್ಟಿರುತ್ತಾಂದು ನನ್ನ ಮುಂದೆ ನೀನು ಎಹ್ವಾ ಸಾರೆ
ಹೇಳಿರುತ್ತೀರೋ. ಇದ್ದಿಲ್ಲದೆ ವಿಲಾಸನು ನಿನಗೆ ಬರಿದ ಪತ್ರಗಳು ಸದ್ಯ
ಈ ಮಾತಿಗೆ ಅಥಾರವಾಗಿರುವವು. ಹೀಗಿದ್ದ ನೀನು ಯಾಕೆ
ಫೈರ್ ಬಿಟ್ಟಿರುತ್ತೀರೋ ?

ಕುಚೇಷ್ಟಾ : ಪತ್ರಗಳಿಲ್ಲ ಅನೇಕ ಉಂಟು. ಅವುಗಳನ್ನು ತೆಗೆದುಕೊಂಡು
ವಕೀಲರ ಮನೆಗೆ ಹೋಗಿ ಕೋಟಿ ನಲ್ಲಿ ದಾವೆ ಮಾಡಬೇಕೇ ?
ಲಗ್ಗಿಗಳನ್ನು ಮಾಡಿಕೊಡುವ ದಾವೆಗಳು ಕೋಟಿ ನಲ್ಲಿ ನಡೆಯುವ
ದಿಲ್ಲಿಂದು ಮೊನ್ನೆ ಮೊನ್ನೆ ವಕೀಲ ಸರಹರಾಯನು ನಮ್ಮ
ಗೋನಿಂದನ ಮುಂದೆ ನಾಶಾಡುವವನ್ನು ಕೇಳಿದ್ದೇನೆ. ಅಂದ
ಮೇಲೆ ಆ ಪತ್ರಗಳನ್ನು ಒಲೆಯಲ್ಲಿ ಹಾಕಿ ಸುಟ್ಟಿರೆ ಸ್ವೇ !

ಮನೋಹರರಾವ : ಆ ವಕೀಲನ ಮೋರೆಯನ್ನು ಸುಟ್ಟಿರೂ ಚಿಂತಿಲ್ಲ. ಆ ಪತ್ರ
ಗಳನ್ನು ಮಾತ್ರ ಸುಡಬೇಡ ! ಅವುಗಳ ಮೇಲಿಂದ ಒಂದು
ಯುಕ್ತಿಯನ್ನು ಹೇಳಿಕೊಡುತ್ತೀನೆ. (ಬಾಗಿಲ ಬಳಿಯುವ ಸಪ್ತಾಘನ
ಕೇಳಿಸುತ್ತದೆ.) ಹೋರಗೆ ಯಾರೋ ಬಾಗಿಲ ಬಡೆಯುತ್ತಾರೆ !
ಬಹಳ ಮಾಡಿ ನಮ್ಮ ಕಕ್ಷ ಸುತ್ತಿಲರಾಯನು ಬಂದಿದ್ದಾನು.

ಬೇಗನೇ ಆ ಕೋಣೆಯೊಳಗೆ ಹೋಗಿ ಅಡಗಕೋ ! ಅವನು
ಹೋದನೆಂದರೆ ಮುಂದಿ ಮಾತಾಡೋಣ.

ಕುಂಚೀಷ್ಟಿತಾ : ನಾನೆಂಬ ಅಡಗಿಕೊಂಡೇನು ! ಅದರೆ ಸಿನ್ನ ಗುಣವು ಮಾತ್ರ
ಅಡಗಲಕ್ಕಿಲ್ಲ. ಸೋದು ! ಜೋಕೆಲಿಂದ ನಡಿ !

ಮನೋಹರರಾವ : ನಿನೆನು ಅಡಕ್ಕೆ ಚಿಂತಿಸಬೇಡ. ಅವನು ನನಗೆ ಹೆಚ್ಚು ಕಡಿಮೆ
ಮಾತಾಡಲಿಕ್ಕೆ ಹತ್ತಿದರೆ “ಬಾಯಿ ಮುಜ್ಜ್ವಲೆ ಸಿನ್ನ ಮಾನ
ಕಾಡುಕೋ” ಎಂದು ನಿಪುಂರವಾಗಿ ಹೇಳುವೆನು. ಅವನು ಸನ್ನ
ದೊಷವೆಂದರೆ ಹತ್ತಿದನೆಂದರೆ, ಅವನ ಹಿಂದಿನ ಆನ್ಕೆ
ದೊಷಗಳನ್ನು ಹೊರಗೆದ್ವರೆನು. ನಾನು ಅವನಿಗೆ ಎಷ್ಟು
ಮಾತ್ರಕ್ಕೂ ಹೆಡರುವದಿಲ್ಲ. ನೀನು ಒಳಗೆ ಸುಮ್ಮನೆ ಕೂತು
ತಲ್ಲಿ ಸಂಭವಿಸುವ ಜಮತ್ತಾರವನ್ನು ಪರಿಕ್ಷೇಸು.

ಕುಂಚೀಷ್ಟಿತಾ : ನಿನ್ನ ಬುದ್ಧಿ ಸಾಮಾನ್ಯದ ಬಗ್ಗೆ ನನಗೆ ಅವಶ್ಯಕವಿಲ್ಲ. ಅದರೆ
ಬಹಳ ಮೋಸಗಳನ್ನು ಒಂದೇ ಹೇಳಿಗೆ ಮಾಡುವ ಭರಕ್ಕೆ ಬೀಳ
ಬೇಡ ! ಒಂದೊಂದು ಹೇಳಿಗೆ ಒಂದೊಂದೇ ಮಾಡುತ್ತಾ ನಡೆ ! !

ಮನೋಹರರಾವ : ಹಾಗೇ ಅಗಲಿ.

ಕುಂಚೀಷ್ಟಿಯು ಕೋಣೆಯೊಳಗೆ ಹೋಗಿ ಅಡಗಕೊಳ್ಳುತ್ತಾನೆ.

ಮನೋಹರರಾವ : (ತನ್ನಷ್ಟಕ್ಕೆ) ನನಗೆ ಬುದ್ಧಿ ಭ್ರಂಂತವಾರ್ ರುತ್ತದೆ, ನನ್ನ ದುಡೀಶಿ ಆಗಿ
ಬಹಳ ದಿವಸಗಳು ಸಾಂತಾ ಆಗಲಿಲ್ಲ ! ಇಷ್ಟರಲ್ಲಿ ಈ ಕುಮತಿಯು
ನನಗೆ ದುಷ್ಪ ಅಶೇಯನ್ನು ಹುಟ್ಟಿಸುವದಕ್ಕೆ ಬಂದಿದ್ದಾಳೆ ! ಎಷ್ಟು
ದರೂ ನಷ್ಟ ಸಡತೆಯ ವಿಲಾಸವಿಂತ ಸಾಮಿರ ವಾಲಿಗೆ ಸೆಟ್ಟಿಗೆ
ಆದೆ. ಅಂದ ಮೇಲೆ ನಿಜವಾಗಿ ನನ್ನ ವಸ್ತು ನನಗೇ ದೊರಕಿತು !!
(ಸ್ವಲ್ಪ ತಡೆದು) ಏನು ? ಇತ್ತೆ ಕಡಿಗೆ ಬರುತ್ತಿರುವವನು ಸುತ್ತಿಲ
ರಾಯನ್ನು; ಆದರೆ ಆ ಮುದುಕ ನಿರ್ಧರಣಾಯನು ! ಇವನು
ಇಂಥ ವೇಳೆಯಲ್ಲಿ ನನಗೆ ಕಾಣಲಿಕ್ಕೆ ಬರುವದೆಂದರೆ ಎಷ್ಟು ಕೆಡುಕು?
ಇರಲಿ; ಸುತ್ತಿಲರಾಯನು ಬಂದನೆಂದರೆ ಅವನಿಗೆ ಇವನನ್ನು
ಗಂಟು ಹಾಕಿ ಬಿಡುತ್ತೇನೆ; ಅಂದರೆ ನನಗೆ ಇವನ ಕಾಟಿವು
ತಪ್ಪಿ ಹೋದಿತು !

ಸುತ್ತಿಲರಾಯನು ಶ್ರವೇಶಿಸುತ್ತಾನೆ; ಅವನಿಗೆ ಮನೋಹರನು
ನಿರ್ಧರಣಾಯನೆಂದು ಗುರುತು ಹಿಡಿಯುತ್ತಾನೆ.

ನಿರ್ಧರಣಾವ ! ಇಂಥಾ ಹೊತ್ತಿಗೆ ಹೀಡಿಸಲಿಕ್ಕೆ ನೀನು ಪುನಃ
ಯಾಕೆ ಬಂದಿ ? ಈಗ ತಲ್ಲಿ ನಿಶ್ಚಯಿಸಿದ, ಹೊರಟಿ ನಡಿ.

- ಸುಶೀಲರಾವ :** ನಿಮ್ಮ ಕಕ್ಷ ಸುಶೀಲರಾಯನು ಇಲ್ಲಿಗೆ ಬರತಕ್ಕವನಿದ್ದಾನೆಂದು ನಂಗೆ ತಿಳಿಯಬಂತು. ಅದ್ದರಿಂದ ಅವನು ನಿನಗೆ ಜಿಪ್ಪಣವಾಗಿ ಕಂಡರೂ ಅವನ ಕಡೆಯಿಂದ ನನಗೆ ಏನಾದರೂ ದೊರಕೆತೆಂಬ ಅಶೇಯಿಂದ ನನ್ನ ದೈವ ಪರಿಕ್ಷೇ ಮಾಡಲಿಕ್ಕೆ ಬಂದಿದ್ದೇನೆ.
- ಮನೋಹರರಾವ :** ಈಗಂಕೂ ನಿನ್ನನ್ನು ಇಲ್ಲಿ ನಿಲ್ಲಿಗೊಡುವಂತೆ ಇಲ್ಲ; ಅದ್ದರಿಂದ ದಯವಾಡಿ ಹೊರಟು ಹೋಗು. ಮತ್ತೊಮ್ಮೆ ಬಂದರೆ ನಿನಗೆ ಏನಾದರೂ ಸಹಾಯವು ದೊರಕೆತೆಂದು ನಾನು ಅಭಿವಚನವನ್ನು ಕೊಡುತ್ತೇನೆ.
- ಸುಶೀಲರಾವ :** ಇಲ್ಲಿಲ್ಲ, ಸುಶೀಲರಾಯನ ಭೀಟ್ಟೀ ತೆಗೆದುಕೊಳ್ಳದೆ ನಾನು ಇಲ್ಲಿಂದ ಹೋಗಲಾರೇನು.
- ಸುಶೀಲರಾವ :** ಹಾಗೆ ಮಾಡುವದು ನೆಟ್ಟಗಲ್ಲ, ಸ್ವಲ್ಪ ತಡಿರಿ.
- ಮನೋಹರರಾವ :** ನಾನು ಕೇಳಿಲಾರೆ. (ಸೇವಕನನ್ನುದ್ದೇಶಿಸಿ) ನಾರಾಯಣಾ, ನೀನು ಈ ಗೃಹಸ್ಥನಿಗೆ ಹೊರಗೆ ದಬ್ಬಿಕೊಡು. (ಸಿಫಾನನನ್ನುದ್ದೇಶಿಸಿ) ನೀನು ಬಹಳ ಹಪ್ಪಮಾರಿ ಕಾಣುತ್ತೀ! ಅದ್ದರಿಂದ ನನ್ನ ಮನೆ ಯೋಳಗೆ ಬಂದು ಕ್ಷಣಹೊತ್ತು ಸಹಾ ನಿಂತುಕೊಳ್ಳಬೇಡ. ನಿನ್ನ ಉದ್ದ ಪಿತನವನ್ನು ಕಂಡು ನನ್ನ ಪಿತ್ತವು ನೆತ್ತಿಗೇರುತ್ತದೆ. ಅವನನ್ನು ದಬ್ಬಿ ಕೊಡಲಿಕ್ಕೆ ತಾನೇ ಎದ್ದು ಪ್ರಯುತ್ತಿ ಸುತ್ತಾನೆ. ಇಷ್ಟ ರಳಿ ವಿಳಾಸರಾಯನು ಪ್ರವೇಶಿಸುತ್ತಾನೆ.
- ವಿಲಾಸರಾವ :** (ಅಶ್ವಯುರ್ದಿಂದ) ಇದೇನು? ಇದೇನು? ನನ್ನ ಮುಂಬಯಿಯ ಮಾರವಾಡಿಯು ನಿನ್ನ ಕಡೆಗೆ ಯಾಕೆ ಬಂದಿರುತ್ತಾನೆ? ತಮ್ಮ, ಪ್ರೇಮಂಚಂದನು ಬಹಳ ಒಳ್ಳೀ ಮನುವ್ಯನಿದ್ದಾನೆ! ಅವನ ಮೈಮೇಲೆ ಹೋಗಬೇಡ. (ಸಿಫಾನನನ್ನುದ್ದೇಶಿಸಿ) ಪ್ರಿಯ ವಿತ್ರಾ, ಲಕ್ಷ್ಮೀಪುತ್ರಾ, ನೀನು ಯಾಕೆ ಇಲ್ಲಿ ಬಂದು ಸಿಕ್ಕಿರುತ್ತೀ?
- ಮನೋಹರರಾವ :** ಓಹೋ! ಇವನು ನಿನ್ನ ಕಡೆಗೂ ಬಂದಿದ್ದನೇನು?
- ವಿಲಾಸರಾವ :** ಇವನು ಬಹಳ ಹ್ಯಾಮಾಣಿಕನಿರುತ್ತಾನೆ. ಮನೋಹರಾ, ಇವನ ಹತ್ತರ ನೀನು ಸಾಲವನ್ನು ಮಾಡಿರುತ್ತೀಯಾ?
- ಮನೋಹರರಾವ :** ಸಾಲವನ್ನು ನಾನ್ಯಾಕೆ ಮಾಡಲಿ? ವಿಲಾಸಾ, ಕಕ್ಷನು ಮನೆಗೆ ಬಂದಾನೆಂದು ಕ್ಷಣ ಕ್ಷಣಕ್ಕೆ ದಾರೀ ನೋಡುತ್ತ ಕೂತಿದ್ದೇನೆ. ಇಂಥ ಹೊತ್ತಿನಲ್ಲಿ ಇವನು ಕಿಟಿ ಕಿಟಿ ಹಚ್ಚಿಕೊಂಡು ನಿಂತಿರ್ದೇನೆ.

- ವಿಲಾಸರಾವ : ಹೊದು; ಕಕ್ಷೆ ಬಂದ ಹೊತ್ತಿಗೆ ಮಾರವಾಡಿಯ ಉಪದ್ರವು ನಮ್ಮೆ ಪಾಲಿಗೆ ಇರಬಾರದು.
- ಮನೋಹರರಾವ : ನಾನು ಎಷ್ಟು ಹೇಳಿದರೂ ನಿಧನರಾಯನು ಹೋಗಲೊಳ್ಳಿನು.
- ವಿಲಾಸರಾವ : ನಿಧನರಾಯನೇಂಬ ಹೆಸರು ಇವನದೇ? ನನಗಂತೂ ಇವನ ಹೆಸರು ಪ್ರೇಮಚಂದನೆಂದು ಗೊತ್ತದೇ!
- ಮನೋಹರರಾವ : ಅಲ್ಲಲ್ಲ! ಇವನು ನಿಧನರಾಯನು!
- ವಿಲಾಸರಾವ : ಅಲ್ಲಲ್ಲ! ಇವನು ಪ್ರೇಮಚಂದನು!
- ಮನೋಹರರಾವ : ಹೆಸರು ಯಾವಾದೇ ಇಲಿ; ಇವನು ಇಲ್ಲಿಂದ ಮುಂಚೆ ಹೋಗ ತಕ್ಕುದ್ದು.
- ವಿಲಾಸರಾವ : ಇವನಿಗೆ ಬೇಕಬೇಕಾದವು ಹೆಸರುಗಳು ಅವೆ ಎಂದು ಕಾಣುತ್ತದೆ! ಉಂಟ ಮಾಡುವ ನಂಬರ ಮನಿಗೆ ಹೋದರೆ ತನ್ನ ಹೆಸರು “ಆ-ಬು” ಎಂದು ಹೇಳುತ್ತಾನೆ! ಇವಳಿ ಮಾರುವ ಅಂಗಡಿಗೆ ಹೋದರೆ “ಕ-ಡೆ” ಎಂದು ಹೇಳುತ್ತಾನೆ! ನಿನ್ನ ಕಡೆಗೆ ಬಂದರೆ ನಿಧನರಾಯನೆಂದು ಹೇಳುತ್ತಾನೆ! ಈ ಮುದುಕನು ಒಳ್ಳೇ ಯುಕ್ತಿಯನ್ನು ತೇಗೆದಿರುತ್ತಾನೆ!! (ನಗುತ್ತಿನೆ.)
ಹೊರಗೆ ಬಾಗಿಲ ಬಡಿಯುವ ಸಪ್ಪಣವು ಹೇಳಿಸುತ್ತದೆ.
- ಮನೋಹರರಾವ : ನಮ್ಮೆ ಜೀವ ಹೋಗುವ ಹೊತ್ತು ಬಂತು! ಕಕ್ಷೆನು ಬಾಗಿಲ ಬಡಿಯುತ್ತಾನೆಂದು ಕಾಣುತ್ತದೆ. ನಿಧನರಾಯನೇ, ಈಗಾದೂ ದಯವಾಡಿ ಇಲ್ಲಿಂದ ಹೊರಟು ಹೋಗು.
- ವಿಲಾಸರಾವ : ಪ್ರೇಮಚಂದ! ಇಲ್ಲಿಂದ ದಯವಾಡಿಸು.
- ಸುಶೀಲರಾವ : ಗ್ರಾಹಣ ರೀ! ನನ್ನ ಮಾತು ಸ್ವಲ್ಪ ಕೇಳಿಕೊಳ್ಳಿರಿ.
- ಮನೋಹರರಾವ : ನಾಳಿ ಬಾ, ನಿನ್ನ ಮಾತು ಕೇಳುತ್ತೀನೆ; ಈಗಂತೂ ಇಲ್ಲಿಂದ ಹೊರಡು.
- ವಿಲಾಸರಾವ : ಏನು ಕೇಳುತ್ತೀ? ಇವನನ್ನು ಹೊರಗೆ ಎಳಿದು ಡಾಕು; ಕಕ್ಷೆನು ಬಂದರೆ ಸಿಟ್ಟು ಮಾಡಿಯಾನು.
ಇಬ್ಬರೂ ಸುಶೀಲರಾಯನ ಮೈಮೇಲೆ ಹೋಗುತ್ತಾನೆ.
- ಸುಶೀಲರಾವ : ಅಪ್ಪಗಳಿರಾ! ಮುದುಕನ ಮೈಮೇಲೆ ಬರಬೇಡಿರಿ. ದಯಮಾಡಿ ನನಗೆ ಧಕ್ಕೆ ಮುಕ್ಕೆ ಮಾಡಬೇಡಿರಿ. ದೂರಿಂದಲೇ ಮಾತಾಡಿರಿ.
- ಮನೋಹರರಾವ : ನಿನ್ನದೇ ತಪ್ಪು! ಮೊದಲು ಇಲ್ಲಿಂದ ಹೊರಡು!
- ವಿಲಾಸರಾವ : ಬೇಗನೇ ಕಾಲಿಗೆ ಬುದ್ಧಿ ಹೇಳು!

ಮನೋಹರನು ಸುಶೀಲರಾಯನನ್ನು ಬಳಾತ್ಮಾರದಿಂದ ಬಾಗಿಲದ
ಹೊರಗೆ ಕಳಿಸುತ್ತಾನೆ; ವಿಲಾಸನು ಅವನಿಗೆ ಸಹಾಯ ಮಾಡುತ್ತಾನೆ.
ಇಷ್ಟರಲ್ಲಿ ಶ್ರೀಪತರಾಯನೂ, ಲಾಪಣ್ಯವತಿಯೂ, ಮೋಹಿನಿಯೂ,
ಸೇವಕನಾದ ರಾಮನೂ ಪ್ರವೇಶಿಸುತ್ತಾರೆ.

- ಶ್ರೀಪತರಾವ :** ಸುಶೀಲರಾವ ! ಏನಿದು ? ಇದೆಂಥ ಅಕ್ಷಯ ! ಸಿನ್ನು ಮೊದಲಿನ
ಭೀಟ್ಯಿಗೇ ನಿನ್ನ ಆಚಾರಾರಕ ಮಕ್ಕಳು ನಿನ್ನ ಮೇಲೆ ಅಧರ
ಚಂದ್ರ ಪ್ರಯೋಗವನ್ನು ಮಾಡಿದರು !
- ಉಪಣಿವತ್ತಿ :** (ಗಂಡಸನ್ನದ್ದೀರಿಸಿ) ನಾವೇಳರು ಬಂದದ್ದು ಸೆಪ್ಪಾಗಾಯಿತ್ತಾ;
ನವ್ಯನ್ನು ಕಂಡು ಅವರು ಕೈ ಬಿಟ್ಟರು. ಇಲ್ಲದಿದ್ದರೆ ಪಾಪ !
ಈ ಸಜ್ಜನು ದುಜನರ ಕೈಯೊಳಗೆ ಸಿಕ್ಕು ವಿಲಿ ವಿಲಿ ಬಿಂದು
ತ್ವಿದ್ದನು.
- ರಾಮ :** (ಸುಶೀಲರಾಯನಿಗೆ) ನೀವು ನಿಧರಾಯನ ವೇಷವನ್ನು ಧರಿಸಿದ್ದು
ನಿಮಗೆ ಒಳಿತಾಗಲಿಲ್ಲ !
- ಸುಶೀಲರಾವ :** (ದುಃಖದಿಂದ) ಹೀಮೆಚಂದನ ವೇಷಧರಿಸಿದ್ದು ಸಹ ಒಳಿತಾಗಲಿಲ್ಲ !
ನಿಧನನು ಎಪ್ಪು ಅತ್ಯು ಕರೆದಾಗ್ಯಾ, ಎಪ್ಪು ಕಣ್ಣಿರು ಸುರಿಸಿ
ದಾಗ್ಯಾ, ಎಪ್ಪು ದೈನೋಕ್ಕೆಯಿಂದ ಹೇಳಿಕೊಂಡಾಗ್ಯಾ, ಆ
ಕೂರನಾದ ಮನೋಹರನಲ್ಲಿ ದಯಿದ ದ್ರವವು ಹುಟ್ಟಿಲಿಲ್ಲ ! ಈ
ಪುಣಿವಂತ ಮಕ್ಕಳ ಕೈಯೊಳಗೆ ನಿನ್ನ ಅನ್ನೆಯು ನಿನ್ನ
ಪೂರ್ವಜರಿಗಂತ ಕಾಡಾಗಿ ಹೋಯಿತು ! ನಿನ್ನ ಪೂರ್ವಜರಿಗೆ
ಕ್ರಯವು ಬಂದದ್ದರಿಂದ ಅವರು ಮನೆ ಬಿಟ್ಟು ಹೊರಟು ಹೊದರು.
ನನಗೆ ಬಂದು ಒಡಕು ಕಾಸು ಸಹಾ ಹುಟ್ಟಿದೆ, ಚಂಡಿನ ಮೇಲೆ
ಕೈ ಇಡಿಸಿಕೊಂಡು ಮನೆಯಿಂದ ಹೊರಬಿಂಬಿಕಾಯಿತು !
- ಮನೋಹರರಾವ :** (ಕಾಂತಿಕ್ಷಯಾಗಿ) ವಿಲಾಸಾ ! ಇದೇನು ?
- ವಿಲಾಸರಾವ :** (ಕಾಂತಿಕ್ಷಯಾಗಿ) ಮನೋಹರಾ ! ಇದೇನು ?
- ಮನೋಹರರಾವ :** ನಮ್ಮ ವಿಚಾರವು ಶಿಶರಕ್ಕೆ ಮುಟ್ಟಿದಂತಾಯಿತು !
- ವಿಲಾಸರಾವ :** ಇನ್ನೇನು ? ಕೈಬಾಯಿ ಮುಚ್ಚಿಕೊಂಡು ಸುಮ್ಮನೆ ಕೂಡು
ಬೇಕಾಯಿತು !
- ಮನೋಹರರಾವ :** ಇಪ್ಪೇ ಯಾಕೆ ? ಮೋರೆಯನ್ನು ಸಹಾ ಮುಚ್ಚಿಕೊಳ್ಳ
ಬೇಕಾಯಿತು !
- ಸುಶೀಲರಾವ :** ಶ್ರೀಪತರಾವ ! ರಾಮಾ ! ನೀವಿಬ್ಬರೂ ನಿನ್ನ ಹಿರೇ ಮಗನಾಡ
ಮನೋಹರನನ್ನು ನೋಡಿ ! ಅವನಿಗೆ ನಾನೆನ್ನು ಉಪಕಾ

ಮಾಡಿದೆ ! (ಸಿಕ್ಕಿಸಿಂದ) ಅವನಿಗೆ ಸನ್ನ ಅರಿವು ಉಳಿಯಲ್ಲ ! ಸನ್ನ ಉಪಕಾರವನ್ನು ಮರೆತು ಬಿಟ್ಟಿದ್ದಾನೆ ! ಬರೇ ಸೆವಿ ಮಾತಾದುವರ್ಚನ್ನು ಕಲಿತಿದ್ದಾನೆ ! “ಬಿಡಿ ಓದಿ ಮರುಳಾದ ಕೂಸು ಭಟ್ಟೆ” ಎಂಬಾತೆ ದೊಡ್ಡ ದೊಡ್ಡ ವಾಚನ ಮಂದಿರವನ್ನು ಪಟ್ಟಿಕೊಂಡು, ರಾತ್ರಿ ಹೋಲು ದೊಡ್ಡ ದೊಡ್ಡ ಸೈತಿಕ ಗ್ರಂಥಗಳನ್ನು ಓದಿ, ತನ್ನ ಆಕೃತಿಗಿರು ಸಮಾನರಾದ ಪರಸ್ತಿಯ ರನ್ನು ಪಾಪಾಚರಣೆಗೆ ಡಚ್ಚುತ್ತಾನೆ ! ಈ ದಾಂಭಿಕನ ಸ್ತುತ್ತ ಕೆವಿದ್ದೀರುನ್ನು ಉನು ಸುಡತಕ್ಕುದ್ದು ? ಸಿಜ ಅಂತೆ ಕರಣದೊಳಿಗೆ ಸೈತಿಕ ಮತ್ತು ಧಾರ್ಮಿಕ ವಿಚಾರಗಳು ಹಂಪ್ಯೆಡ್ಡರೆ, ಹಾಗೂ ಪಾಪವನ್ನು ಬಿಂಬಿಕೊಂಡು ಸದಾಚರಣಾದಿದ ಸಜೆಯಲಿಕ್ಕೂ ಮನ ಸ್ವಿನ ಮೇಲೆ ಸಂಸ್ಕಾರವಾಗಿದ್ದರೆ ಅಂಥಾ ವಿದ್ದಿಗೆ ಯಾವಾಗಲೂ ಧಿಕ್ಕಾರವರಲಿ ! ಸಾವಿತ ಗ್ರಂಥಗಳನ್ನು ಓದಿದೂ, ವಾಕ್ಯಾಂಡಿಕ್ಯೆ ವನ್ನು ಕಲಿತರೂ, ದೊಡ್ಡ ವರ ಮಕ್ಕಳಿಂಬ ಪ್ರತಿಷ್ಠಿತ ಯನ್ನು ಹೊಂದಿದೂ, ಹಿರಿಕಿರಿಯರುಂ ಭಾವವನ್ನು ಲಕ್ಷ್ಯಪಡೆಟ್ಟು, ಬಡವರಿಗೆ ದಾನ ಧರ್ಮವನ್ನು ಮಾಡಿ, ಸದಾಚರಣಾದಿದ ಸಜೆಯಾದ್ದರೆ ಆಧವಾಗಿ ನರಾಧಮರೆಂದು ನಾನುಂಟೂ ಸಾರಿ ಸಾರಿ ಅನ್ನತ್ತೀನೆ. ಇವನ ಸಡತೆಯು ಒಳ್ಳೆದೆಂದು ಕಂಡಿದ್ದರೆ ನನ್ನ ಆರ್ಥ ಸಂಪತ್ತಿನ್ನು ಇವನಿಗೆ ಕೊಡುತ್ತಿದ್ದೇನು; ಆದರೆ ಇವನಿಗೆ ಹಿರಿಯರ ಮೇಲೆ ಭಕ್ತಿ ಇಲ್ಲ ! ಬಡವರ ಮೇಲೆ ದಯಾ ದಾಖ್ಯಾ ವಿಳಿ ! ಉಪರಾಗ ಮಾಡಿದವರ ಸ್ವರ್ಗ ಸಹ ಇಲ್ಲ ! ಅಂದ ಮೇಲೆ ಇವನೆಂಧಾ ಸೀಳಸೆಂಬುದನ್ನು ಸೀವೆಡ್ಡರೂ ಸೇರಿದಿರಿ !

ಶ್ರೀವತರಾವ

: ಅವನ ಗುಣಗಳನ್ನು ನಾನು ಚನ್ನಾಗಿ ಮನಗಂಡಿದ್ದೇನೆ. ನಾನು ಮುಂಚೆ ಮರುಳುತ್ತಣಂದ ಅವನ ಮಧುರ ಮಾತಿಗೆ ನೋಹಿಸಿ, ಅವನನ್ನು “ ಚಾಳ್ಳಾ ನದ ಸಿಧಿ ” ಎಂತಲೂ “ ಸದ್ಗುಣದ ಲಿನಿ ” ಎತ್ತಲೂ ಭಾವಿಸಿದ್ದೇನು ! ಈಗ ಅವನು ತನ್ನ ಗುಣಗಳನ್ನು ನನ್ನ ಸಿದರ್ಥನಕ್ಕೆ ಚನ್ನಾಗಿ ತಂದು ಕೊಟ್ಟಿದ್ದರಿಂದ ಅವನಿಗೆ ಎಷ್ಟು ಅನ್ನಾರ್ಥಕನಾಮಗಳನ್ನು ಕೊಟ್ಟಿದೂ ಕಡಿಮೆ !

ಉವಣ್ಣವತ್ತಿ

: ಮನೋಹರನಿಗೆ ನಾನು ಆಳ್ಳಾ ಸಾತೆ ನೋಡುತ್ತಿದ್ದೇನು. ರಾಯರ ಪ್ರೀತಿಯವನೆಂದು ತಳದು ನಾನೂ ಅವನಿಗೆ ಪ್ರೀತಿ ಮಾಡುತ್ತಿದ್ದೇನು. ಆದರೆ ದುಷ್ಪನು ನನಗೆ ತನ್ನ ವಾಚನ ಮಂದಿರವನ್ನು ತೋರಿಸಲಿಕ್ಕೆ ಕರೆದೊಯ್ದು, ದುರ್ಮಾರ್ಗವನ್ನು ಉಪಡೆತ್ತಿಸಿ,

ನನ್ನ ಪಾತಿವ್ರತ್ಯವನನ್ನು ಭಂಗಪಡಿಸುವ ದುಷ್ಟ ಆಲೋಚನೆಯನ್ನು ಮಾಡಿದ್ದನು; ಅದರೆ ಇವ್ವರಲ್ಲಿ ಶ್ರೀಹರಿಯು ನನ್ನ ಪತಿಯನ್ನು ಆಲ್ಲಿಗೆ ಕಳಸಿ, ನನ್ನ ಮಾನವನ್ನು ಕಾಪಾಡಿದನು! ಇಲ್ಲದಿದ್ದರೆ ಎವ್ಯು ಅನಧಿಕಾರಾಗುತ್ತಿತ್ತು? (ಕಣ್ಣೀರು ಸುಂಸುತ್ತಿತ್ತೇ.)

- ಶ್ರೀಪತರಾವ** : ಇನ್ನಿಗೆ ತಾನು ಮಾಡಿದ್ದ ಪಾಪವೆಂದು ಗೊತ್ತಾಗಿದ್ದರೆ ಪಶ್ಚಾತ್ತಾಪನನ್ನು ಹೊಂದಿ, ಪಾಪವಿಮೋಚನೆಯನ್ನು ಮಾಡಿ ಕೊಳ್ಳುವುದು ಯುಕ್ತವಾಗಿದೆ. ಪತಿವ್ರತಿಯರ ಕಣ್ಣೀರುಗಳು ಪಾಪಿಷ್ಟಿಗೆ ಶಿಕ್ಷೆಯನ್ನು ಕೊಡದೆ ಇರಲಾರವು.
- ವಿಲಾಸರಾವ** : (ತನ್ನಷ್ಟಕ್ಕೆ) ಇವರೆಲ್ಲರಿಂದ ನಮ್ಮ ಅಣ್ಣನಂಖ “ರಾಜಮಾನ್ಯ ರಾಜಶ್ರೀ ಸಂಭಾವಿತ ರಾಯರು” ಇಹ್ನೊಂದು ಅನ್ನಿಗಿಂತ ಮೇಲೆ ನನ್ನ ಆವಸ್ತಿ ಏನಾಗುವದೇನೇ ತಿಳಿಯದು!
- ಸುಶೀಲರಾವ** : ಇನ್ನು ಆ ನನ್ನ ದಂಂದಾರ ಮಗನ ಕಡೆಗೆ ನೇರ್ವಿಡಿ ! ಆವನು ಕಾಂಗೆ ನಿಂತಿದ್ದಾನೆ !
- ವಿಲಾಸರಾವ** : (ತನ್ನಷ್ಟಕ್ಕೆ) ಈಗ ನನ್ನ ವಾಳಿಯು ಬಂತು. ಆ ನನ್ನ ಮಂದ್ಯಪಾನವೂ ದಂಂದಾರಿಕೆಯೂ ಸಾಧ್ಯಂತವಾಗಿ ಹೊಗಳಲ್ಪಡುವವು !
- ಮನೋಹರರಾವ** : ಕಕ್ಷನೇ ! ನೀನೂ ಶ್ರೀಪತರಾಯನೂ ಉವಣಿವತಿಯೂ ಅಂದ ದ್ವಿನ್ನ ಪ್ರಾಣವಾಗಿ ಕೇಳಿಕೊಂಡಿನು; ಅದಕ್ಕೆ ನಾನು ಸ್ವಲ್ಪ ಉತ್ತರವನ್ನು ಕೊಟ್ಟು ನಿಮ್ಮ ನಿಮ್ಮ ಆಕ್ಷೇಪಗಳಿಗೆ ಸಮಾಧಾನ ಪಡಿಸುತ್ತೇನೆ. ಆದನ್ನು ನೀವೆಲ್ಲರೂ ದಯಮಾಡಿ ಕೇಳತಕ್ಕಂಡು ನನ್ನ ವಿನುತ್ತಿಯಾಗು.
- ವಿಲಾಸರಾವ** : (ತನ್ನಷ್ಟಕ್ಕೆ) ಮನೋಹರನು ತನ್ನ ಉದ್ದ್ವಾದ ವಾಯಾನಕ್ಕೆ ಆರಂಭ ಮಾಡಿದರೆ ಅದು ಮುಗಿಯುವದರೂಳಾಗಿ ನನ್ನ ಉತ್ತರವನ್ನು ಸಿದ್ಧ ಮಾಡಿಟ್ಟುಕೊಳ್ಳಲಿಕ್ಕೆ ನನಗೆ ಆನುಕೂಲ ವಾದಿತ್ತು !
- ಶ್ರೀಪತರಾವ** : (ಮನೋಹರನಿಗೆ) ನಿನ್ನ ನಡತೆಯು ಸರಿಯಾಗಿರುತ್ತದೆಂದು ನೀನು ಸಿದ್ಧ ಮಾಡುವಿಯಾ ?
- ಮನೋಹರರಾವ** : ಹೌದೌದು.
- ಸುಶೀಲರಾವ** : ಈ ಲೋಕದಲ್ಲಿ ನಿನ್ನ ಜನ್ಮವು ಕೇವಲ ಲೋಕಕಲ್ಯಾಣಾರ್ಥ ವಾಗಿಯೇ ಆಗಿರುತ್ತದೆಂದು ಸಹ ಸಿದ್ಧ ಮಾಡುವಷ್ಟು ನೀನು ಸಮಧಿನಿರುತ್ತೀ ! ನಿನ್ನ ಮಾತು ಕೇಳಹೆತ್ತಿದರೆ ಈ ಲೋಕ

ದೊಳಗೆ ಪಾಸಿಷ್ಟರನ್ನು ಸಂಹರಿಸಿ ಧರ್ಮಿಷ್ಟರನ್ನು ರಕ್ತಾಂಶ ಮಾಡಲಿಕ್ಕೆ ಅವಶಯಿಸಿದ ಸಾಕ್ಷಾತ್ ಈಶ್ವರನ ಅಂಶವು ನೀನೇ ಎಂದು ನಮಗೆ ಭಾರ್ಯಾತಿಯುಂಟಾಗುವದು !! (ವಿಲಾಸನಿಗೆ) ವಿಲಾಸಾ ! ನಿನಗೆ ನಿನ್ನ ಬಗ್ಗೆ ಏನು ಹೇಳಿದೆ ?

ವಿಲಾಸರಾವ : ಕಕ್ಕನೇ ! ನೀನು ಪ್ರೇಮಚಂದನ ವೇಷದಿಂದ ನನ್ನ ಕಡೆಗೆ ಬಂದಾಗೆ ನಾನು ನನ್ನ ದುಷ್ಪ ಸ್ವೇಂಹಿತರ ಸಂಗತಿಯಿಂದ ಮದ್ದ ಪಾನವನ್ನು ಮಾಡುತ್ತ ಕುಳಿತ್ತಿದ್ದೇನು. ಇದು ನನ್ನ ಮೊದಲನೇ ಅಪರಾಧವು. ದುಂದುಗಾರಿಕೆಯಿಂದ ಎಲ್ಲ ಹಣವನ್ನು ಕಳಿಕೊಂಡು, ಮನೆಯೇಳಿಗನ ಆಭರಣಗಳನ್ನೂ ಪಡ್ಡ ಪಾತ್ರೆಗಳನ್ನೂ ಮಾರಿ, ಹಣದ ತೊಂದರೆಯ ಮೂಲಕ ನನ್ನ ಪ್ರೇರಣ-ಜರ್ಬಾವಚಿತ್ರಗಳನ್ನು ನಿಮಗೆ ಅವಿಚಾರದಿಂದ ಮಾರಬಿಟ್ಟಿದ್ದು. ಇದು ನನ್ನ ಏರಡನೇ ಅಪರಾಧವು. ಇವುಳಿಂದ ಬಗ್ಗೆ ನಾನೇ ಸಾಕಷ್ಟು ಪರಾಷ್ಟ್ರತ್ವಪವನ್ನು ಹೊಂದಿದ್ದೇನೆ. ಇವೆಡು ಅವರಾಧಗಳ ಹೊರತಾಗಿ ನನಗೆ ದೋಷವಿಡುವದು ಎಂಥವರಿಂದಲೂ ಅಸಾಧ್ಯವು. ಬೇಕಾದರೆ ಇಲ್ಲಿ ನಿಂತವರೆಲ್ಲರನ್ನು ಕೇಳಿಕೊ.

ಸುತೀಲರಾವ : ಓಹೋ ! ಈ ಅಪರಾಧಗಳು ನಿನ್ನ ದೃಷ್ಟಿಗೆ ಮಾತ್ರ ಸಣ್ಣ ವೆಂದು ಕಾಣುತ್ತದೆ ! (ಸಿಟ್ಟಿಸಿದ್ದ) ಎಲ್ಲೆ ನೀಚಾತ್ಮಕನೇ ! ನಮ್ಮ ಕುಲವನ್ನೂ ಧರ್ಮವನ್ನೂ ನಿತೀಯನ್ನೂ ಮಡೆತು ಬಿಟ್ಟು ಅನೇಯಪಾನ ಮಾಡುತ್ತಿದ್ದ ನಿನ್ನನ್ನು “ಮಗನೇ” ಎಂದು ಹ್ಯಾಗೆ ಮುಂದಕ್ಕೆ ಕರೆಯಲಿ ? ನನ್ನ ಪಂಗ್ರಿಗೆ ನಿನ್ನನ್ನು ಇಂದಿಗೆ ಭೋಜನಕ್ಕೆ ಕೂಡಿಸಿಕೊಳ್ಳಲಿ ? ನನ್ನ ಮನೆತನದೋಜಿಗೆ ಎಷ್ಟು ಮಾಡಿವಂತರೂ ಧರ್ಮಶೀಲರೂ ಆಗಿ ಹೋದರು ! ಎಷ್ಟು ಜನರು ಪಂಡಿತರಾಗಿ ಮಾನವನ್ನು ಪಡೆದರು ! ಎಷ್ಟು ಜನರು ವೀರರಾಗಿ ರಣದಲ್ಲಿ ಮಾಡಿದರು ! ಹೇಡಿಯೇ ! ನಿನಗೆ ಅಜಾಗೃತರಾವ ಮೊದಲಾದ ಒಂದಿಫಂತರ ಸ್ವೇಹವು ಹ್ಯಾಗೆ ಗಂಟು ಬಿತ್ತು ? ಅವರೊಡನೆ ಪುಡ್ಯಪಾನ ಮಾಡಿ, ವಾರಸ್ತ್ರಿಯರ ನೃತ್ಯಗಾಯನ ಗಳಲ್ಲಿ ಎಷ್ಟು ಹಣವನ್ನು ಹಾಳು ಮಾಡಿಕೊಂಡಿ ? ಮಾರವಾಡಿಯರು, ಸಿಂಹಿಗರು, ಜವಳೀ ಅಂಗಡಿಯವರು, ಸುಗಂಧ ತೈಲಗಳನ್ನು ಮಾಡುವವರು, ಬಾರ್ಯಾಂಡಿ ಅಂಗಡಿಯವರು, ಚಿನದಿನಕ್ಕೆ ಸಾಲವನ್ನು ಕೇಳಲಿಕ್ಕೆ ನಿನ್ನ ಬಾಗಿಗೆ ಬರುವಾಗೆ ನಿನಗೆ ಹ್ಯಾಗೆ ನಾಳಕೆಯು ಬರುತ್ತಿದ್ದಲ್ಲ ? ಬೇಲೀಫರು ಸಿನ್ನ ಜರ-

ಸ್ಥಿರ ಆಸ್ತಿಗಳ ಜಸ್ತಿಯನ್ನು ಮಾಡಿಕೊಂಡು ಹೋಗುವಾಗೆ ನೀನು ನಿನ್ನ ಮಾನಕ್ಕೆ ಹ್ಯಾಗೆ ಹೆದರುತ್ತಿದ್ದಿಲ್ಲ ? ನಿನಗೆ ಮಾನ ವಿಶ್ಲಿದಿದ್ದರೂ ಹೀನು ನಿನ್ನ ಮನೆತನದವರ ಮಾನದ ಕಡೆಗೆ ಸ್ವಲ್ಪ ದರೂ ಲಕ್ಷಗೊಂಡಬಾರದಿತ್ತೇ ? ನೀನು ಸತ್ಯವಾತನು, ಪರೋಕ್ಷಕಾರಿಯು, ಪಾಪಕ್ಕೆ ಅಂಚುವನನು ಎಲ್ಲಾ ಖರಿ; ಆದರೆ ಮೇಲಿನ ದುರ್ಗಣಗಳ ಕತ್ತಲಷ್ಟು ಈ ಸದ್ಗುಣಗಳ ಬೆಳಕನ್ನು ಮುಚ್ಚುವದಿಳ್ಳವೇ ? ಇದ್ದಿದೆ, ಹೀನು ವಿದ್ಯಾಭ್ಯಾಸ ಮಾಡಬೇಕೆಂದು ನಾನು ಎಷ್ಟೋ ಹಣವನ್ನು ನಿನಗೆ ಕಳಿಸಿ ಕೊಟ್ಟಿನು; ಅದರೆ ನೀನು ಗುರುಗಳ ಉಪದೇಶವನ್ನು ಲಕ್ಷಿಸ್ತಿದೆ, ವಿದ್ಯಾಭ್ಯಾಸವನ್ನು ಬಿಟ್ಟುಕೊಟ್ಟು, ಸ್ತೋಚಾಭ್ಯಾವೃತ್ತಿಯಿಂದ ಸದೆದು, ದುಷ್ಪರಸಂಗತಿಯಿಂದ ಯಾಕೆ ದುರ್ವಸಂಸನವನ್ನು ಕಲಿತಿ ? ಈಗ ಮಧ್ಯ ಪಾನ ಮಾಡುವನನು ನಾಕೆ ಮಾಂಸ ಭೂಕ್ಷಣವನ್ನು ಮಾಡಲಿಕ್ಕೆ ಹ್ಯಾಗೆ ಹಿಂಜರಿದಾನು ? ಮಧ್ಯಪಾನ, ಮಾಂಸಭೂತಾ ಮಾಡುವನನು ಪರಸಕಿಯರ ಕೂಡ ವ್ಯಾಖಾರ ಮಾಡಲಿಕ್ಕೆ ಹ್ಯಾಗೆ ಹೇಸಿಯಾನು ? ಇವು ಮೂರೂ ಇದ್ದವನು ವಂಚಕನೂ, ವಿಶ್ವಸಫಾತಕನೂ, ಕೊಲೆಗಡಕನೂ ಆಗಲೆಕ್ಕಿಲಿಲ್ಲವೆಂಬ ನಂಬಿಗೆ ಯಾರಿಗೆ ?

ರಾಮ : ಒಡೆಯರೇ ! ಕೊಂಡವನ್ನು ಶಾಂತ ಮಾಡಿರಿ. ಶಾಂತ ಮಾಡಿರಿ.

ಸುಶೀಲರಾವ : (ಸಿಟ್ಟಿನಿಂದ) ರಾಮಾ, ನನ್ನ ಕೊಂಡವ ಹ್ಯಾಗೆ ಶಾಂತವಾದಿತ್ತು? ಇಬ್ಬರೂ ಮಕ್ಕಳು ದುಷ್ಪರಾಗಿ ನಮ್ಮ ಮನೆತನದ ಪ್ರತಿಪ್ರಯನ್ನು ಮುಳುಗಿದರು. ಶ್ರೀಪತರಾವ ! ಈ ದುಷ್ಪನು ನಮ್ಮ ಪ್ರಾರ್ಥಿ ಭಾವಪರಿಗಳನ್ನು ಕೈಗೆ ಬಂದಂತೆ ನನಗೆ ಮಾರಿ ಬಿಟ್ಟಿದ್ದಿನ್ನು ನೀನು ಕೇಳಿದೆಯಾ ? ತನ್ನ ಮನೆಯೋಳಿಗಿನ ವೀರಾಗ್ರಣಿಗಳನ್ನೂ, ಪಂಡಿತರನ್ನೂ, ಶಾಸ್ತ್ರಗಳನ್ನೂ ಸಾಧ್ಯಗೊಂಡ ಅಜ್ಞಗಳನ್ನೂ ವಿಲಾರುತ್ತಿ ಚೆಟ್ಟಿಗಳಂತೆ ಅಗ್ನಾಗಿ ಮಾರಿಬಿಟ್ಟನು !

ವಿಲಾಸರಾವ : (ದುಃಖದಿಂದ) ತೀರ್ಥಸ್ವರೂಪರೇ ! ನಾನು ಸರ್ವಸ್ವಿ ಅಪರಾಧ ಮಾಡಿದ್ದೇನೆ. ನೀವು ಹೇಳಿದ್ದೀಲ್ಲ ದಿಟ್ಟವೆಂದು ಒಡಂಬಡುತ್ತೇನೆ. ನನ್ನ ಅಪರಾಧಗಳಿಗೆ ನೀವು ಏನು ಶಿಕ್ಷೆ ಮಾಡಿದರೂ ಆದನ್ನು ಅನುಭೂತಿಸಲಿಕ್ಕೆ ಸಿದ್ಧನಿರುತ್ತೇನೆ. ಇನ್ನು ಮುಂದೆ ಇಂಥ ಅಪರಾಧಗಳನ್ನು ಜನ್ಮಜನ್ಮಾರ್ಪಿತರಲ್ಲಿ ಸಹ ಮಾಡಲಿಕ್ಕುಲ್ಲ.

ನನಗೆ ಸಂಪೂರ್ಣ ಪಶ್ಚಾತ್ತಾಪನಾಗಿರುತ್ತದೆ. ಘರ್ಮಕ್ಕೆ ವಿಮೋಧ ವಾಗಿ ಆಚರಣೆ ಮಾಡಿದ್ದರಿಂದ ಹಾರುಯಷ್ಟಿತನನ್ನು ತೆಗೆದು ಕೊಂಡು ಪುನಿರ್ಭಾಗತ್ತಿನೇ. ನೀವು ಸನ್ನ ದೋಷಗಳನ್ನು ಎಷ್ಟು ಜರಿದರೂ ನಿಮ್ಮಂಥ ಘರ್ಮಾತ್ಮರ ಮತ್ತು ಹಿತಕರ್ಕರ ದರ್ಶನಿಂದ ನಾನು ಕೃತಾರ್ಥನಾಡಿಸಿಂದು ಸಂತೋಷಪಡುತ್ತಿನೇ. ಇದಕ್ಕೆ ಸಾಕ್ಷಿಯಾಗಿ ನಾನು ನಿಮಗೆ ಸಾಷ್ಟಾಂಗ ಪ್ರಕಾಮಗಳನ್ನು ಮಾಡುತ್ತಿನೇ. ದಯವೂಡಿ ನನ್ನ ಸರ್ವ ಅವರಾಧಗಳನ್ನು ಕೈಮಿಂಬಂಡಿಸು.

ಹೀಗಂದು ಸುಶೀಲರಾಯನ ಕಾಲಿಗೆ ಸಮಸ್ಯರಿಸುತ್ತಾನೆ.

- | | |
|-----------|---|
| ಸುಶೀಲರಾವ | : ವಿಲಾಸಾ, ಏಳು, ಏಳು, ನಿನ್ನ ಅವರಾಧಗಳನ್ನು ಕೈಮಿಂಬಂಡಿಸುತ್ತಿನೇ. |
| ವಿಲಾಸರಾವ | : ಘನ್ಯ. ಘನ್ಯ. ನಿಮ್ಮ ಉಪಕಾರಗಳನ್ನು ನಾನು ಎಷ್ಟು ಕೊಂಡಾ ಡಿದರೂ ಕಡಿಮೆ. |
| ಸುಶೀಲರಾವ | : ಪ್ರಯ ಪ್ರತ್ರನೇ! ನಿನಗೆ ಪ್ರೇಮಾಲೀಂಗನವನ್ನು ಕೊಡಲಿಕ್ಕೆ ನನ್ನ ಕೈಗಳು ಹಾತೊರಿಯತ್ತವೇ; ಬೇಗನೆ ಇತ್ತ ಕಡೆಗೆ ಬಾ. ಇಬ್ಬರೂ ಆಸಿಕೊಳ್ಳುತ್ತಾರೆ. |
| ಲಾವಣ್ಯವತಿ | : ಮೋಹಿಸಿ ಮುಂದೆ ಬಾ, ನಾಟಿಕೆಂದು ಹಿಂದಕ್ಕೆ ಯಾಕೆ ನಿಲ್ಲಿತ್ತಿ? |
| ಶ್ರೀಪತರಾವ | : (ಸುಶೀಲರಾಯನಿಗೆ) ನನ್ನ ವಂಗಳಾದ ಮೋಹಿನಿಯು ಬಹಳ ವಿನಯಶಾಲಿಯು! ಇವಳ ಸದ್ಗುಣವು ಯಾರಿಗೂ ಬಾರದು! ಚಂದ್ರನನ್ನು ಕಂಡ ಕೂಡಲೆ ಚಕ್ರವಾಕ ಪಕ್ಷಿಗೆ ಅನಂದವಾಗು ಪಂತೆ ನನ್ನ ವುಗಳು, ತನ್ನ ದುರ್ವಸ್ಥನಕ್ಕೆ ಪಶ್ಚಾತ್ತಾಪ ಹೊಂದಿದ ವಿಲಾಸನನ್ನು ಕಂಡು ಆಸಂದವಾಗಿರುತ್ತದೆ. ಇದಕ್ಕೆ ಅವಳ ಮುಗುಳು ನಗೆಯೇ ಸಾಕ್ಷಿಯು. ಶ್ರೀಹರಿಯ ಕೃಪೆಯಿಂದ ಅವರಿಬ್ಬರ ಲಗ್ಗಿವನ್ನು ಬೇಗ ಮಾಡಿಬಿಟ್ಟರೆ ನಮ್ಮಿಬ್ಬರಿಗೂ ಸಂತೋಷವಾಗುವದು. ಇದ್ದ್ಲದೆ ನಾವೂ ನೀವೂ ಜೀವದ ಗೆಳೆಯ ರಿಂದವರಿಂದ ನಮ್ಮ ಸಿಮ್ಮೆಳಗೆ ಅಪ್ತತ್ವವು ಆಗುವದು ವಿಹಿತವು. |
| ಸುಶೀಲರಾವ | : ಮಿತಾರ್, ವಿಲಾಸನ ಪ್ರೇಮವಾದರೂ ಮೋಹಿಸಿಯ ಮೇಲೆ ಖಂಟಿಂದ ನಾನು ಕೇಳಿದ್ದಿನೇ. ಅಂದ ಮೇಲೆ ನಿನ್ನ ಅವೇಕ್ಕಿಗೆ ಅನುಕರಿಸಿ ಈ ಮಂಗಲ ಕಾರ್ಯವನ್ನು ಬೇಗನೇ ಸಾಂಗ ಮಾಡುವೋ. |

- ಲಂಪಣವತಿ** : ಮೋಹಿನೀ, ಈಗಾದರೂ ನಿನಗೆ ಸಂತೋಷವಾಯಿತೋ. ಇಲ್ಲೋ?
- ಮೋಹಿನೀ** : ನಾನೇನೂ ಈಗ ಹೇಳಲಾರೆ. ಅವರನ್ನೂ ಕುಚೇಸ್ತುತೆಯನ್ನೂ ವಿಚಾರಿಸಿದರೆ ತಿಳಿದಿರು.
- ಸುಶೀಲರಾವ** : ಕುಚೇಸ್ತುತೆಯ ವರ್ತಮಾನವು ಇಲ್ಲಿ ಯಾತಕ್ಕೆ?
- ಮನೋಹರರಾವ** : (ಅವಸರದಿಂದ ಮುಂದಾಗಿ) ನನಗೆ ಈ ವಿಷಯದಲ್ಲಿ ಮಾತಾಡುವ ಕಾರಣವಿಲ್ಲ; ಆದರೂ ನಾಯಿ ಬುದ್ಧಿಯು ನನಗೆ ಒತ್ತಾಯ ಪಡಿಸುವದರಿಂದ, ನೀವು ಕುಚೇಸ್ತುತೆಯನ್ನೂ ಕರೆಸಿ ಮೊದಲು ವಿಚಾರಿಸತಕ್ಕದ್ದೆಂದು ನಾನು ಸೂಚನುತ್ತೇನೆ.
- ಕೋಣಯು** ಬಾಗಿಲವನ್ನು ಶೇರಿಯುತ್ತಾನೆ.
- ಶ್ರೀಪತರಾವ** : (ನಗತ್ತ) ಇಲ್ಲಿ ಇನ್ನೊಬ್ಬ ತಂಜಾವರದ ಕುಲೀನ ಸ್ತ್ರೀಯಳು ಬಂದಳು! ಮನೋಹರನ ಮನೆಯೊಳಗೆ ಸೃತಿಯೊಂದು ಕೊಣತೆಯಲ್ಲಿ ತಂಜಾವರದ ಕುಲೀನ ಸ್ತ್ರೀಯರು ಕೂತಿರುವಂತೆ ಕಾಣುತ್ತದೆ!
- ಕುಚೇಸ್ತುತಾ** : (ಹೊರಗೆ ಬಂದು) ಕೃತಫ್ಫಾನಾದ ವಿಲಾಸಾ! ನೀನು ನನ್ನನ್ನು ವಂಚಿಸಿ ಎಲ್ಲಿಗೆ ಹೋಗುತ್ತೀ? ಯಾರನ್ನು ಲಗ್ನ ಮಾಡಿ ಕೊಳ್ಳುತ್ತೀ?
- ವಿಲಾಸರಾವ** : (ನಗತ್ತ) ಕಕ್ಷನೇ! ಇದು ನಿನ್ನ ಯುಕ್ತಿ ಚಾತುಯಾಗಳಿಂದ ಕಲ್ಪಿತವಾದ ಪ್ರಯೋಗವು ಅಲ್ಲವೆ? ಯಾಕಂದರೆ ಇವಳು ಮಾತಾಡುವ ಮಾತಿನ ಅರ್ಥವೇ ನನಗೆ ಗೊತ್ತಾಗಲೊಳ್ಳದು.
- ಮನೋಹರರಾವ** : ಕುಚೇಸ್ತುತೆಯ ಮಾತಿನ ಸತ್ಯಕ್ಕನಡಿ ಬಗ್ಗೆ ಒಬ್ಬ ಸಾಕ್ಷಿದಾರ ಇದ್ದಾರೆ. ಅವಳನ್ನು ಕರಿಸಿ ನೀವು ವಿಚಾರಿಸತಕ್ಕದ್ದು.
- ಶ್ರೀಪತರಾವ** : ರಾಮಾ, ಬಹಳ ಮಾಡಿ ಆ ಸಾಕ್ಷಿದಾರಳು ಕುಟೀಲೆಯೇ ಇರಬಹುದು, ಅವಳು ನಮ್ಮ ಸಮಾಖ್ಯದಲ್ಲಿಯೇ ಕೂತಿರಬಹುದು. ಹೋಗಿ ಕರೆದುಕೊಂಡು ಬಾ.
- ರಾಮನು ಹೋಗಿ ಕುಟೀಲೆಯನ್ನು ಕರೆದುಕೊಂಡು ಬರುತ್ತಾನೆ.
- ರಾಮ** : ಬಹಳ ಮಾಡಿ ಇವಳ ಸಾಕ್ಷಿಯು ಬೇಕಾದಿತೆಂದು ನಾನು ಇವ ಇನ್ನು ಸಂಗಡಲೇ ಕರೆದುಕೊಂಡು ಬಂದಿದ್ದೆ. ಕುಚೇಸ್ತುತೆಯ ವಿರುದ್ಧವಾಗಿ ಇವಳು ಸಾಕ್ಷಿ ನುಡಿಯುತ್ತಾರೆ. ಕೇಳಿಕೊಳ್ಳಿ.
- ಕುಟೀಲೆ** : ವಿಲಾಸನು ತನ್ನನ್ನು ಪುನರ್ವಿವಾಹ ಮಾಡಿಕೊಳ್ಳಲಿಕ್ಕೆ ನಚನ ಕೊಟ್ಟಿರುತ್ತಾನೆಂದು ಸುಳ್ಳ ಹೇಳಲಿಕ್ಕೆ ನನಗೆ ಕುಚೇಸ್ತುತೆಯು ಕಲಿಂದಾದ್ದಾರೆ. ಇಷ್ಟೇ ನನಗೆ ಗೊತ್ತದೆ; ಹೆಚ್ಚಿನದೇನೂ ಗೊತ್ತಿಲ್ಲ.

- ಶ್ರೀಪತ್ರಾವ** : ಕುಟೀಲೇ! ಲಾವಣ್ಯವತಿಯು ವಿಲಾಸನಿಗೆ ಬರೆದ ಪತ್ರದ ಸಂಬಂಧ ವಾಗಿ ನಿನಗೆ ಏನು ಗೊತ್ತುದೆ?
- ಕುಟೀಲೆ** : ಕುಟೀಷ್ಟಿಯು ನನಗೆ ಈ ಸುಳ್ಳ ಪತ್ರವನ್ನು ಬರೆದು, ನಿಮ್ಮ ಕೈಗೆ ಹಿಗುವಂತೆ ನಿಮ್ಮ ಮನೆಯೊಳಗೆ ವೈದಿಕಲಿಕ್ಕೆ ತಿಳಿದ್ದಿದ್ದರಿಂದ ನಾನು ಅದರಂತೆ ವಾಡಿದೆನು.
- ಶ್ರೀಪತ್ರಾವ** : ಇದರಲ್ಲಿ ಕುಟೀಷ್ಟಿಯ ಉದ್ದೇಶವೇನಿತ್ತು!
- ಕುಟೀಲೆ** : ಕುಟೀಷ್ಟಿಯು ಮಾನಸಿಸ್ತಿಗೆ ತನ್ನನ್ನು ವಿಲಾಸರಾಯನು ಕ್ಷಮನ ವಿನಾಃ ವಾಡಿಕೊಳ್ಳಬೇಕಿಂಬ ಅವೇಕ್ಕೆಯಿತ್ತು. ಆದರೆ ವಿಲಾಸ ನಿಗೂ ಮೋಹಿನಿಗೂ ಬಹಳ ಪ್ರೇಮವಿದ್ಧದರಿಂದ ಮೋಹಿನಿಯನ್ನು ನೀವು ವಿಲಾಸರಾಯನಿಗೆ ಮದುವೆ ವಾಡಿಕೊಡಬಾರದೆಂದು ನಿಮ್ಮ ಮನಸ್ಸನ್ನು ಕೆಡಿಸುವದಕ್ಕೊಣ್ಣಿಸ್ತೂ ಈ ಸುಳ್ಳ ಪತ್ರವನ್ನು ಬರೆಯಲ್ಕ್ಕೆ ನನಗೆ ತಿಳಿದ್ದೆಳ್ಳ.
- ಶ್ರೀಪತ್ರಾವ** : ಅಹಹಾ! ಈಗ ಎಲ್ಲಾ ನನಗೆ ತಿಳಿದುತಾಯಿತು. ನನ್ನ ಪ್ರಿಯ ಅಧಾರಂಗಿಯ ಮೇಲೂ ವಿಲಾಸನ ಮೇಲೂ ನಾನು ಸುಮ್ಮನೇ ಸಿಟ್ಟಾಗಿದ್ದೆನು. ಇದಕ್ಕೆ ಈಗ ನನಗೆ ಸಂಪೂರ್ಣ ಪಶ್ಚಾತ್ಯವ ವಾಯಿತು.
- ಕುಟೀಷ್ಟಿತಾ** : ಕುಟೀಲೇ, ನೀನು ಸಹಾ ನನಗೆ ಘಾತ ವಾಡಿದೆಯಾ? ದುಷ್ಟೀ, ಸಿನ್ನ ಮೇಲೆ ನಾನು ಸಂಪೂರ್ಣವಾಗಿ ವಿಶ್ವಾಸವಿಟ್ಟಿದ್ದೆ; ಆದರೆ ನೀನು ನನ್ನ ಎಲ್ಲ ಕವಟಿ ಕೃತ್ಯಾಗಳನ್ನು ಹೊರಗೆಡಿದೆಯಾ?
- ಕುಟೀಲೆ** : ಕುಟೀಷ್ಟಿ, ಸುಳ್ಳ ನುಡಿಯಲಿಕ್ಕೆ ನೀನು ಕೊಟ್ಟಿ ಹಣಕ್ಕೆಂತಲು ಸತ್ಯ ನುಡಿಯಲಿಕ್ಕೆ ನನಗೆ ಹೆಚ್ಚಿಗೆ ಹಣವು ದೊರಕಿರುತ್ತದೆ. ಆದ್ದರಿಂದ ಇದರಲ್ಲಿ ನನ್ನ ಉಪಾಯವೇನದೆ?
- ಕುಟೀಷ್ಟಿತಾ** : (ದುಃಖದಿಂದ) ನಾನು ರಚಿಸಿದ ವ್ಯಾಹವು ನಾಳವಾಗಿ ಹೋಯಿತು. ಕುಟೀಲೇ, ನನ್ನ ಮರಗು ನಿನ್ನ ಸೆರಿಗನೊಳಗೆ ಕಟ್ಟಿರಲಿ!
ಹೀಗೆ ಶಾಷಿಂ ಹೊಗಲುದ್ದುಕ್ಕಾಗುತ್ತಾಳೆ.
- ಲಾವಣ್ಯವತಿ** : ಕುಟೀಷ್ಟಿ, ಸ್ಥಾಲ್ಯ ತಡಿ. ನಿನ್ನ ಮತ್ತು ಕುಟೀಲೆಯ ಉಪಕಾರಗಳು ನನ್ನ ಮೇಲೆ ಬಹಳಾದವು! ನನ್ನ ಹೆಸರಿಸಿಂದ ವಿಲಾಸ ರಾಯನಿಗೂ, ವಿಲಾಸರಾಯನ ಹೆಸರಿಸಿಂದ ನನಗೂ ನೀವಿಬ್ಬರು ಸುಳ್ಳ ಪತ್ರಗಳನ್ನು ಬರೆದು ಕಲಬ್ಬಣ ಕಟ್ಟಿಕೊಂಡಿರಿ. ಆದ್ದರಿಂದ ನೀವಿಬ್ಬರೂ ನನ್ನ ನಮಸ್ಕಾರಗಳನ್ನು ತೆಗೆದುಕೊಳ್ಳಿರಿ.(ಕ್ಷೇಮಾಗಿಯಾಗುತ್ತಾನೀ.) ಹಾಗೂ ನಿಂದಾಸ್ತಸಾರಕ ಮಂಡಳಿಯ ಸಭಾಸದರು

ಮೊದಲಾದ ಯಾವತ್ತೂ ನಿನ್ನ ಸೆಬಿಯರಿಗೆ ಸನ್ನ ಹಮುಸೂರು ಗಳನ್ನು ತಿಳಿಸು. ಆ ಮಂಡಳಿಯ ಸಭಾಸದ ಕೆಲಸಕ್ಕೆ ನಾನು ಈಗ ರಾಜೀನಾಮೆಯನ್ನು ಕೊಡುತ್ತೀನೆ. ನೀನು ಅಧ್ಯಕ್ಷರಿಗೆ ವರ್ದಿಂದ ನನ್ನ ರಾಜೀನಾಮೆಯನ್ನು ದಯವಾಡಿ ಸ್ವೀಕಾರ ಮಾಡು. ಸಭ್ಯ ಜನರ ಅವಮಾನ ಮಾಡುವಂಥ ಸೀಮೋಕ್ತಿ ಗಳನ್ನು ಆಡುವ ಉದ್ಯೋಗವು ನನ್ನ ಕಡೆಯಿಂದ ಇನ್ನು ಮುಂದೆ ಸರ್ವಧಾ ಆಗಲಾರದು. ಆದ್ದರಿಂದ ನಿನ್ನ ಮಂಡಳಿಯಿಂದ ದೊರಕಿದ ಬಹುಮಾನದ ಸಂದರ್ಶನ್ನು ತಿರಿಗಿ ಕೊಡುತ್ತೀನೆ. ಆದನ್ನು ತಕ್ಕೊಂಡು ನಿನ್ನ ಮಂಡಳಿಗೆ ಒಪ್ಪಿಸು!

ಕುಚೀಷ್ಟಿತಾ

- : ನೀನು ಸಹ ಬಹಳ ಬಾಯಿ ಬಿಡುತ್ತಿದ್ದಿ! ಇದು ವಿಹಿತವಲ್ಲ. ನಿನ್ನ ಗುಡನು ಬಹಳ ವರ್ಷ ಬದುಕಿ ನಿನ್ನನ್ನು ಕಟ್ಟಿಕೊಂಡು ಬಾಳುವೆ ಮಾಡಲಿ!

ಸಿಟ್ಟಿನಿಂದ ಹೋಗುತ್ತಾನೆ.

ಶ್ರೀಪತರಾವ

- : ರಾಕ್ಷಸಿಯು ಎನ್ನು ಸಿಟ್ಟಿನಿಂದ ಹೋದಳು!

ಲಾವಣ್ಯವತಿ

- : ಅವಳು ಬಹಳ ಮತ್ತು ರಿಯು.

ಶ್ರೀಪತರಾವ

- : ಅವಳು ಹೋಗುಹೋಗುವಾಗೆ ಮಾಡಿದ ಆಶೀರ್ವಾದವು ಮಂಗಲ ಕರವಾಗಿದೆ.

ಲಾವಣ್ಯವತಿ

- : ಹೋದು.

ಸುಶೀಲರಾವ

- : (ಮನೋಹರರಿಗೆ) ನೀನು ಇನ್ನೇನು ಹೇಳುವದರೆ ?

ಮನೋಹರರಾವ

- : ನನಗೇನೂ ತಿಳಿಯಲ್ಪಾಲ್ಪದು. ಕುಚೀಷ್ಟಿತೆಯು ನಿಮ್ಮೆಲ್ಲ ರಿಗೆ ವಂಚಿಸುವದಕೊಳ್ಳೇಸ್ತೂ ಕುಟುಂಬಿಗೆ ಸುಳ್ಳಿ ನುಡಿಯಲ್ಕೆ ಹೇಳಿದ ಶಿಂದು ಕೇಳಿ ನನಗೆ ಆಶ್ಚರ್ಯವಾಯಿತು! ಆದರೂ ಅವಳೊಬ್ಬ ಇನ್ನೇ ಬಿಟ್ಟರೆ ನನ್ನ ತಮ್ಮನ ಮೇಲೆ ಸೇಡು ತೀರಿಸಿರುಳು! ಆದ್ದರಿಂದ ನಾನೂ ಅವಳ ಸಂಗಡ ಹೊರಟು ಹೋಗುತ್ತೀನೆ.

ಹೋಗುತ್ತಾನೆ.

ಶ್ರೀಪತರಾವ

- : (ನಗುತ್ತಾನೆ) ಇನನು ತನ್ನ ಸ್ನೇಹಿತ ಗುಣವನ್ನು ಕಡೆತನಕ ಬಿಡು ವವನ್ನಲ್ಲ!

ಸುಶೀಲರಾವ

- : ಮನೋಹರನು ಕುಚೀಷ್ಟಿತಾ ವಿಧವೆಯನ್ನು ಪುನರ್ವಿವಾಹ ಮಾಡಿಕೊಂಡರೆ ಸೆಟ್ಟಿಗಾಗುವದು! ನಾಗನಾಗಿನಿಯರ ಲಗ್ಗುವಾದಂತೆ ಆಗುವದು !!

ರಾಮ

- : ಇನ್ನು ಕುಟುಂಬಿಯ ಕೆಲಸವು ತೀರಿ ಹೋಯಿತು. ಅವಳು ಮನಗೆ ಹೋಗಿಲಿ.

- | | |
|-------------------------------|--|
| ಕುಟಿಲೆ | : (ಎಲ್ಲಂಗೆ ಒಟ್ಟಿಗೆ ನಮಸ್ಕರಿಸಿ) ನನ್ನೊಂದ ಹಿಂದಕ್ಕೆ ಆದ ಅಪರಾಧ ಗಳನ್ನು ನಿರ್ವಹಿಸಿರೂ ಕ್ಷಮಿಸಬೇಕು. |
| ಶ್ರೀಪತರಾವ | : ಅಡ್ಡ ಇಲ್ಲ. ನೀನು ಸತ್ಯವಾದ್ದನ್ನು ನುಡಿದು ನಿನ್ನ ಹಿಂದಿನ ಪಾಪವನ್ನು ಕಳೆಹೊಂಡಿ. |
| ಕುಟಿಲೆ | : ಇದನ್ನು ದಯವೂಡಿ ಯಾರ ಮುಂದೂ ಶಿಳಿಸಬಾರದು. |
| ಶ್ರೀಪತರಾವ | : ಸತ್ಯ ವಾತಾಡಿದ್ದಕ್ಕೆ ನೀನು ನಾಟಿಕೊಳ್ಳುತ್ತಿಯಾ ? |
| ಕುಟಿಲೆ | ! ರಾಯರೇ! ನಷ್ಟು ಜೀವನವು ಚಾಡಿ ಹೇಳುವದರಿಂದಲೂ ಜಗತ್ ಹಚ್ಚುವದರಿಂದಲೂ ಸುಳ್ಳಂಗ ಮಾತಾಡುವದರಿಂದಲೂ ಹೆಚ್ಚಾಗಿ ನಡೆಯುತ್ತದೆ. ನಾನು ಸತ್ಯ ಮಾತಾಡಿ ಪ್ರಾರ್ಥಣೆಕರೆತನದಿಂದ ನಡೆದೆನಿಂದು ಜನರೊಳಗೆ ಗೊತ್ತಾದರೆ ನನ್ನನ್ನು ಯಾರೂ ಮುಂದಕ್ಕೆ ಕರೆಯಲಿಕ್ಕಾಲ್ಲ! ಎಲ್ಲರೂ ನಗುತ್ತಾರೆ. |
| ಶ್ರೀಪತರಾವ | : (ನಗುತ್ತೆ) ಒಳ್ಳೆದು, ನಾನು ನಿನ್ನ ಸತ್ಯಕರೆನದ ಸ್ತುತಿಮಾಡಿ, ನಿನ್ನ ಮೇಲೆ ಸತ್ಯಮಾತಾಡಿದ ಅಪವಾದವನ್ನು ಹೊರಿಸುವದಿಲ್ಲ ! ಚೀತೆ ಮಾಡದೆ ಹೊರಣಿ ಹೋಗು. (ಕುಟಿಲೆಯು ಮೋಹಿನಾತ್ಮಕಾರೀ.) ಇವಳು ಮಾರ್ಗ ತಕ್ಕಿ ಇರುತ್ತಾಳೆ ! ರಾಮಾ, ನಾನು ನಿನ್ನ ಅತ್ಯಿಗಿರಿ ಈ ವಿಶೇಷಣವನ್ನು ಕೊಟ್ಟುದ್ದುಕೂಗಿ ಅಸಮಾಧಾನವದಬೇಡ. |
| ರಾಮ | : ಸ್ವಾಮಿ, ಗುಣಕ್ಕೆ ತಕ್ಕಂಥ ಹೆಸರು ಬರುವದು; ಅದರಲ್ಲೇನು? |
| ಲಾವಣ್ಯವತಿ | : (ಮೋಹಿನಿಯ ಕಡೆಗೆ ನೋಡಿ) ಮೇಹಿನಿ, ವಿಲಾಸರಾಯನ ಮೇಲೆ ಕುಚೀಸ್ವಿತೆಯ ಸಂಬಂಧವಾಗಿ ನೀನು ತೆಗೆದುಕೊಂಡ ಸಂಶಯವು ಬೃಲಾಯಿತು. ಇನ್ನು ವಿಲಾಸನನ್ನು ಲಗ್ಗಿ ಮಾಡಿ ಕೊಳ್ಳುವದಕ್ಕೆ ನಿನ್ನ ಸಮೃತಿಯಂತಹೆ ? |
| ಮೋಹಿನಿ | : ಮಾತಾಪಿತೃಗಳ ಆಜ್ಞೆಯು ನನಗೆ ಶಿರಸಾಮಾನ್ಯವಿರುತ್ತದೆ. (ತಲೆಯೊಗ್ಗಿ ಸಿ ಎರಡೂ ಕೇಗಳಿಂದ ನಮಸ್ಕರಿಸುತ್ತಾಳೆ.) |
| ಸುಶೀಲರಾವ | : ಗೋತ್ತೀರ್ಪುದ ಸಂಶಯವಂತೂ ಇಲ್ಲ. ಅಂದ ಮೇಲೆ ನಾಳೆ ಮುಹೂರ್ತವು ನೆಟ್ಟಿಗದೆ; ಲಗ್ಗಿ ಮಾಡಿಬಿಡೋಣ. |
| ಶ್ರೀಪತರಾವ
ಲಾವಣ್ಯವತಿ
ರಾಮ | : ಹಾಗೇ ಆಗಲಿ. ಆನಂದವು! ಅತ್ಯಾನಂದವು !! |

ಬಳಿಕ ವೈದಿಕರನ್ನು ಕರೆಸಿ ಉಲ್ಲೇಖಗಿನ ಸಭ್ಯ ಸ್ತೀಪುರುಷರ ಸಮನ್ವಯ ವೇದೋಶ್ಚ ಲಗ್ನ ಮಾಡಿಸುತ್ತಾರೆ. ಹೊಡಗೆ ಮಂಗಲವಾದ್ಯವು ಸಡಿಯುತ್ತದೆ. ವೈದಿಕರು ಮಂಗಲಾಷ್ವಕಾರ್ಥನ್ನು ಅನ್ನಿತ್ತಾರೆ. ಹಾಗೂ ಎಲ್ಲರೂ ನಧುವರರ ಹೇಳಿ ಅಕ್ಷತೆಯನ್ನು ಒಗೆಯುತ್ತಾರೆ.

ಲಗ್ನವಾದ ತರುವಾಯ ವೈದಿಕರು ಹೋಗಿ, ನಧುವರರೂ ಸುಶೀಲ ರಾಯನೂ ಶ್ರೀಪತರಾಯನೂ ಲಾವಣ್ಯವತಿಯೂ ರಾಮನೂ ಸಂತು ಕೊಳ್ಳುತ್ತಾರೆ.

ಸುಶೀಲರಾವ : (ವಿಲಾಸನ, ಸುತ್ತು ಮೋಹಿನಿಯ ತಲೆಯನ್ನು ಹೇಳಿಕ್ಕೆ ಎತ್ತಿ) ನೀವಿಬ್ರಿರೂ ಸೌಖ್ಯದಿಂದ ಬಹಳ ದಿವಸ ಬದುಕಿ ಅಪ್ಪಪುತ್ತರ ರನ್ನು ಅಪ್ಪೆಕ್ಕೆಯ್ಯರುವನನ್ನು ದಿಂಗತೆ ಕೇರಿಯನ್ನು ಪಡೆಯಿ. ಇದೇ ನನ್ನ ಆಶೀರ್ವಾದವು.

ಶ್ರೀಪತರಾವ : (ನಧುವರರ ಹೇಳಿ ಕ್ಯೆ ಎತ್ತಿ) ನಾನೂ ಲಾವಣ್ಯವತಿಯೂ ಇನ್ನು ಮುಂದೆ ಎಷ್ಟು ಸ್ತ್ರೀತಿಯಿಂದ ಇರಬೇಕೆಂದು ಅವೇಕ್ಷಿಸುತ್ತೇನೇ ಅಪ್ಪು, ಸ್ತ್ರೀತಿಯಿಂದ ನೀವು ಉಭಯತರೂ ಇರಿ. ಇದೇ ನನ್ನ ಆಶೀರ್ವಾದವು.

ವಿಲಾಸರಾವ : ಮಿತಾರ, ರಾಮಾ ! ಈ ಹೊತ್ತು ನಮ್ಮ ಲಗ್ನವನ್ನು ನೋಡಿ ನಿನಗೆ ಬಹಳ ಆನಂದವಾದಂತೆ ಕಾಣುತ್ತದೆ. ಆನಂದದ ಗಾಳಿಯು ನಿನ್ನ ಮೈಯೋಳಗೆ ತುಂಬಿರುವದರಿಂದ ನೀನು ಒಂದು ಕಡೆಗೆ ಕಾಲೂರಿ ನಿಲ್ಲಲ್ಲಾಲ್ಲಿ ! ನಿನ್ನ ಕಂಠವು ಆನಂದದಿಂದ ತುಂಬಿ ಹೊಗಿರುವದರಿಂದ ನಿನ್ನ ಬಾಯಿಂದ ವಾಕುಗಳೇ ಹೋರಬಿಳಿ ಲೊಳ್ಳವು ! ಲಗ್ನದೊಳಗೆ ಓಡಾಡಿ ನೀನು ದಣ್ಡಿರಬಹುದು. ಇತ್ತು ಕಡೆಗೆ ಬಾ. ಸ್ವಲ್ಪ ವಿಶ್ವಾಸಿಯನ್ನು ಹೊಂದು. ನಿನ್ನ ಉಪ ಕಾರಗಳು ನನ್ನ ಮೇಲೆ ವಿಶೇಷವಾಗಿರುತ್ತವೆ. ಇವುಗಳನ್ನು ನಾನು ಈ ಜನ್ಮದಲ್ಲಿ ಹ್ಯಾಗೇ ತಿರಸಲಿ ?

ಸುಶೀಲರಾವ : ವಿಲಾಸಾ. ಹೌದೌದು. ರಾಮನು ಅಂಥವನೇ ! ಆನನ್ ಉಪಕಾರ ಗಳನ್ನು ನೀನು ಎಂದಿಗೂ ಮರಿಯಲಾಗದು.

ರಾಮ : “ಸೇವ್ಯಸೇವಕಭಾವ”ವನ್ನು ಲಕ್ಷ್ಯದಲ್ಲಿತಂದು ಯಥಾನುಷಕ್ತಿಯಿಂದ ನಾನು ನಿಮ್ಮಲ್ಲರ ಚರಣ ಸೇವೆಯನ್ನು ಮಾಡಿರುತ್ತೇನೆ. ಇದ ಕಾಗ್ಯಾ ನನಗೆ ನೀವು ಗೌರವವನ್ನು ಮಾಡುವ ಕಾರಣವಿಲ್ಲ. ನಧುವರರು ಸೌಖ್ಯದಿಂದಲೂ ಮರ್ಯಾದೆಯಿಂದಲೂ ಬಹುಕಾಲ

ಜೀವಿಸಿದರೆ ನಾನು ಈಗ ಮಾಡಿದ ಅಲ್ಪ ಸೇವೆಯು ಸಾಧಕ ವಾಯಿತೆಂದು ನಂಬುವೇನು.

- | | |
|------------|--|
| ಸುಶೀಲರಾವ | : ವಿಲಾಸಾ, ನೀನು ಸನ್ಯಾಗ್ರಫವನ್ನು ಹಿಡಿಯದೆ ಇರಲಾರಿ ಎಂದು ರಾಮನು ನನಗೆ ರೂಪಾವಾಗಲೂ ಧೈರ್ಯ ಹೇಳುತ್ತಿದ್ದನು. ಆವನ ಆಶೀರ್ಯನ್ನು ತೃಪ್ತಿಬಡಿಸಿ ಕೆರ್ತಿರ್ಯನ್ನು ಸಂಪಾದಿಸಿ ನಮ್ಮೆಲ್ಲಿಗೆ ಅನಂದವನ್ನು ಉಂಟು ಮಾಡು. |
| ಶ್ರೀಪತರಾವ | : ರಾಮಾ ! ಪ್ರತಿನಿತ್ಯ ಕಲಹ ಮಾಡಿ ದುಃಖಾಗ್ನಿಯಿಂದ ಸಂಕಷ್ಟ ಪಡುತ್ತಿದ್ದ ನನಗೂ ನನ್ನ ಸತಿಗೂ ನೀನು ಸಮಾಧಾನ ಹೇಳಿ ನಮ್ಮ ಸಂಸಾರದಲ್ಲಿ ಸೌಖ್ಯವನ್ನುಂಟು ಮಾಡಿದಿ. ಇರಿಂದ ಸಿನ್ನ ಖವಕಾರಷ್ಟ ನಮ್ಮ ಮೇಲೂ ವಿಶೇಷವಾಗಿರುತ್ತದೆ. ಆದ್ದರಿಂದ ರಾಮಾ, ಇಂದಿಷಿಂದ ನೀನು ನನಗೆ ಮಿಶ್ರನು; ಸೇವಕನಳ್ಳಿ. (ರಾಮನಿಗೆ ಅಸ್ತಿತ್ವಕ್ಕುತ್ತಾನೆ.) |
| ಶಾವಣಿವತ್ತಿ | : ಹೋದಾದು. ರಾಮನ ಖವಕಾರಗಳನ್ನು ಮರಿಯಂತಾಗದು. |
| ರಾಮ | : ನಿಮ್ಮೆಲ್ಲರ ಪ್ರೇಮವನ್ನು ನೋಡಿ ನಾನು ಥನ್ನಾಡೆನು. |
| ಸುಶೀಲರಾವ | : ಬಾ ! ರಾಮಾ, ನಿನ್ನ ಸದ್ಗುಣಗಳು ನನಗೆ ಮುಂಬಿನಿಂದಲೇ ಚನ್ನಾಗಿ ಗೊತ್ತಿರುತ್ತವೆ. ನೀನೇ ನನ್ನ ಮಗನ ದುರ್ವಾಸತೆ ಗಳನ್ನು ತಿದ್ದಿ ಆವನಪ್ಪು ಸನ್ಯಾಗ್ರಫಕ್ಕೆ ತಂದಿರುತ್ತೀ. ಇಗೂ ನನಗೆ ನನ್ನ ಮಕ್ಕಳ ಸತ್ಯ ಪರೀಕ್ಷೆಯ ಕೆಲಸಕ್ಕೆ ಸಹಾಯ ಮಾಡಿರುತ್ತೀ. ಇದ್ದಿನೆ ನನ್ನ ಮಿಶ್ರಸಾದ ಶ್ರೀಪತರಾಯಿಗೂ ಆವನ ಪಕ್ಷಿಯಾದ ಲಾವಣ್ಯವತ್ತಿಗೂ ಯೋಗ್ಯ ಸಮಾಧಾನ ಹೇಳಿ ಅವರ ಪ್ರಪಂಚಕ್ಕೆ ಯೋಗ್ಯದಿಂಥಿಯನ್ನು ತೋರಿಸಿ ಕೊಟ್ಟಿರುತ್ತೀ. ಆದ್ದರಿಂದ ನಿನ್ನಾಫ ಸದ್ಗುಣಗೆ ಪ್ರೇಮಾಲಿಂಗನ ಮಾಡಿ ಇರಲಿಕ್ಕೆ ನನ್ನ ಮನಸ್ಸು ಒಡಂಬಡಲ್ಪಾಲ್ಪಾಲುದು. ನೀನು ನಮ್ಮ ಸನ್ಯಾಸತ್ವನು. ನಿನ್ನ ಯೋಗ್ಯತೆಯು ಒಹಳ ದೋಡ್ಡದೆ. ನಾನಂತರ ಪೆನಿಷನ್ ತೆಗೆದುಕೊಂಡು ಬಂದಿರುತ್ತೀನೆ. ನೀನೂ ನಾನೂ ಶ್ರೀಪತರಾಯನೂ ಮಿಶ್ರರಂತೆ ನಡೆದು ವಾಧಿಕ್ಕೆದ ದಿವಸಗಳನ್ನು ಸೌಖ್ಯದಿಂದ ಕಳೆಯುವಾ. (ಅಸ್ತಿತ್ವಕ್ಕುತ್ತಾನೆ.) |
| ಶ್ರೀಪತರಾವ | : ಅನಂದವು ! ಅನಂದವು ! |
| ರಾಮ | : ನಿಮ್ಮ ಆಜ್ಞೆಯು ನನಗೆ ಶಿರಸಂಮಾನ್ಯವಾದೆ. |

- ಮೋಹಿನೀ : (ಲಾವಣ್ಯವತಿಗೆ) ಮಾತೇ, ಸಿನ್ನ ಉಪಕಾರಗಳನ್ನು ನಾನು ಜನ್ಮತ್ತ ಜನ್ಮಾಂತರದಲ್ಲಿ ಮರೆಯಲಾರೆನು. ನೀನು ನನ್ನ ಸೌತ್ಯಕ್ಕಾಗಿಯೂ ಕಲ್ಯಾಂಕಾಗಿಯೂ ನಿನ್ನ ಒಡಹುಟ್ಟಿದ ಮಕ್ಕಳಿಗಂಡಲೂ ಹೆಚ್ಚಾಗಿ ಶ್ರಮವನ್ನು ತೆಗೆದುಕೊಂಡಿ. ನಿನಗೆ ನನ್ನಂಥ ಹೆಣ್ಣು ಮಗಳು ಮುಂದಿನ ವರ್ಷ ತುಂಬುವದೊಳಗಾಗಿಯೇ ಹಂಟ್ಟಲಿ! ಅಂದರೆ ತಂಗಿಯ ನೆತ್ತಿಗೆ ಎಣ್ಣೆ ಹಂಚ್ಚೆ ಎರೆಯಲಿಕ್ಕೆ ನಿತ್ಯ ಸಾಯಂಕಾಲಕ್ಕೆ ನಾನು ತಪ್ಪಂದೇ ಬರುವೇನು.
- ಉಂಟಾಗಿದೆ ಮತ್ತಿ : (ಸಂತುಃಕ) ಸಾಕು ಬಿಡೇ! ನನ್ನ ಕೂಸನ್ನು ಎಲೆಯಲಿಕ್ಕೆ ಬರುವ ವೇಳೆಗೆ ನಿನ್ನ ಕೂಸು ತೊಟ್ಟಿಲಂಡಲ್ಲಿ ಅಳಲಿಕ್ಕೆ ಹತ್ತಿದರೆ ಹಂತ್ಯಾಗ ಮಾಡುವಿ?
- ಮೋಹಿನೀ : (ತಲೆ ಕೆಳಗೆ ಮಾಡಿ ಸಂತುಃಕ) ಅಬಚೇ, ಇಂಗೆ ಆದಲ್ಲಿ ಪ್ರಾಣ ದೇವರಿಗೆ ಅಭಿಷೇಕ ಮಾಡಿಸಿ ನಂಬಾದಿವವನ್ನು ಹಚ್ಚುತ್ತೇನೆ.
- ರಾಮ : ಯಾಕೆ; ವಿಲಾಸಾ? ನಾನು ರಾಯರಿಗೆ ಹೇಳಿದಂತೆ ಇನ್ನು ನಡಿಯುತ್ತಿಯೋ ಇಲ್ಲೋ?
- ವಿಲಾಸರಾವ : ಇದಕ್ಕೆ ಸಂಶಯವಾಗುತ್ತಿ? ಸುಶೀಲರಾಯರಂಥ ಧರ್ಮಾರ್ಥಿರು, ನಿನ್ನಂಥ ಸನ್ಯಾಗ್ರದರ್ಶಕನು, ಶ್ರೀಪತರಾಯರಂಥ ಹಿತಕೀಂತ ಕರು, ಮೋಹಿನಿಯಾಂಥ ಸುಶೀಲ ಪತ್ನಿಯು ನನಗೆ ಇರುತ್ತಿರಲು ನಾನು ಸ್ವಪ್ನದಲ್ಲಿ ಸದಾ ದುಷ್ಪರ ಸೀರಳಿಗೆ ನಿಲ್ಲಲಾರೆನು. ಚುರಾ ಚಾರವಂತೂ ಹೇಳ ಹೆಸರಿಲ್ಲದೆ ಎಂದೋ ಹೊರಟು ಮೋಯಿತು!
- ಸುಶೀಲರಾವ
ವಿಲಾಸರಾವ
ರಾಮ } : ಆನಂದವು! ಆನಂದವು!

ಎಲ್ಲರೂ ಹೊರಟು ಮೋಗುತ್ತಾರೆ.

ಕರ್ನಾಟಕ ವಿದ್ಯಾವಿಧಾನ ಸಂಸ್ಥೆ, ಧಾರವಾಡ

ಒಂ ಪುಸ್ತಕ ಪ್ರಕಟಣೆ

೧	ಪಂಡಿತರಾಜ ಜಗನ್ನಾಥ	...	೫-೦೦
೨	ಕನ್ನಡಿಗರ ಜನ್ಮಸಾಧನಕಲೆ	...	೫-೦೦
೩	ಕರ್ನಾಟಕ ನರಕಾಸುರ ವಿಜಯ ವಚನೀಗಂ	...	೪-೦೦
೪	ಕರ್ನಾಟಕ ಕಥಾಸರಿತಾಗರ	...	೬-೦೦
೫	ಶೌರ್ಯಸಾಗರ	...	೬-೦೦
೬	ಕನ್ನಡಮಾತು ತಲೆಯೆತ್ತುವ ಒಗೆ	...	೬-೦೦
೭	ಕಾಲಿದಾಸ ಚರಿತ್ರ	...	೬-೦೦
೮	ಕರ್ನಾಟಕ ಯಂತ್ರಾತಿ ನಾಟಕಂ	...	೮-೦೦
೯	ಪೋರ್ಚುನೀ ಅಧವಾ ನಿಂದಕರ ನಡವಳಿ	...	೧೦-೦೦
೧೦	ಭಾರತೀಯ ವಿದುಷಿಯರು	...	೮-೦೦
೧೧	ಶ್ರೇಯಃಸಾಧನ	...	೮-೦೦
೧೨	ಗೃಹವೈದ್ಯಕವು	...	೮-೦೦
೧೩	ಇಸೋಪನ ಚರಿತ್ರ	...	೬-೦೦
೧೪	ವಿದ್ಯಾರಣ್ಯ ಸ್ವಾಮಿಗಳು	...	೧೦-೦೦
೧೫	ನರಗುಂದದ ಬಂಡಾಯ	...	೧೦-೦೦

